

TIGHT BINDING BOOK

**THE BOOK WAS
DRENCHED**

**TEXT LITE
WITHIN THE
BOOK ONLY**

UNIVERSAL
LIBRARY

OU_200247

UNIVERSAL
LIBRARY

ರಾಜರಹಸ್ಯ

(ಕಾತುಕಮಯ ಕಾದಂಬರಿ)

ಲೇಖಕರು:

ಶ್ರೀಮಾನ್ ರಾ. ನ. ಮಳಗಿ,

ಹುಬ್ಬಿ

ಜಯಕೆನಾಟಕಕೆ ಕಾಯಾಂಲಯ,

ಧಾರವಾಡ

ಮೊದಲ ಮುದ್ರಣ]

[ಚೆಲೆ ಹನ್ನೆರಡಾಣಿ

ಮುದ್ರಕರು:
ಮಾಧವ ನಾರಾಯಣ
ವಂಗಳವೇಧಕರ, ಕಲಾಸಿಂಥು
ಮುದ್ರಣಾಲಯ, ರೈಟರ್ ಷಿಳೆ
ಧಾರವಾಡ

All rights reserved

ಪ್ರಕಾಶಕರು:
ರಾಮಚಂದ್ರ, ಪಾಂಡುರಂಗ
ಬೆಳಗಾಂವಕರ, ರೈಟರ್ ಷಿಳೆ,
ಧಾರವಾಡ

ಮುನ್ನಡಿ

ರಹಸ್ಯಕ್ಕಾಗಿ ಹೆಣಗುವುದು ಮಾನವನ್ನಭಾವವಾಗಿದೆ.
ಇದರಲ್ಲಿಯೇ ಆವನ ಆನಂದವಿದೆ; ಉನ್ನತಿಯಿದೆ.
ವೇದಾಂತಿಯು ಧರ್ಮರಹಸ್ಯವನ್ನರಿಯಲು ಹೆಣಗುವನು;
ವಿಜ್ಞಾನಶಾಸ್ತ್ರಿಗಳನು ಭೌತಿಕವಸ್ತುಗಳ ಮರ್ಮ-
ವನ್ನರಿಯಲು ಹವಣಿಸುವನು; ತಾರೀಗಳ ಗುಟ್ಟನ್ನರಿಯ-
ಲೆಂದೇ ಬೈಜ್ಞಾಂತಿಕಿಯ ಹೋರಾಟವು; ಸೌಂದರ್ಯ-
ರಹಸ್ಯಕ್ಕಾಗಿಯೇ ಸಾಹಿತಿಯ ಸಾಹಸವು. ಒಟ್ಟನ್ನಲ್ಲಿ
ನಾವೆಲ್ಲರೂ ರಹಸ್ಯವೇನೀಮಿಗಳು.

ಅಸಂಕ್ಷೃತವಾತಿಗಳನ್ನು ಸಹ ಈ ಯೆಚ್ಚು ಬಿಟ್ಟಿಲ್ಲ.
ಭವಿಷ್ಯವು ಬಹು ರಹಸ್ಯಪೂರ್ಣವಾದುದು. ಅದನ್ನ-
ರಿಯಲು ಆವರು ಕಾಲಜ್ಞಾನಕ್ಕೆ ಕೆವಿಗೊಡುವರು. ಅತ್ಯ-
ವಾಯು ಮಂಡಲ ಶಾಸ್ತ್ರಿಗಳನು (Meteorologist)
ತನ್ನದೊಂದು ಸಿದ್ಧಾಂತವನ್ನು ಸಾಫ್ಟ್‌ಸ್ಟ್ರಿಮ್‌ವಾಗ್ ಇತ್ತ-
ಜೋಂಯಿಸನು ವಚಾಂಗವನ್ನು ದಿಸಿದಾಖಾಂತಿಸುತ್ತಿರುವನು.
ಆಂತರ ಮಳೆಬೀಳುವುದರ ಮಮವನ್ನರಿವ್ವದು ಇಬ್ಬರಿಗೂ
ಬೇಕಾಗಿದೆ. ಇದರಂತೆಯೇ ಕಾದಂಬರಿಭಕ್ತರೂ ಸಹ
ಫಾಟಿತ ಆಥವಾ ಕಲ್ಪಿತ ಸಂಗತಿಗಳ ರಹಸ್ಯವನ್ನರಿಯುವುದ-
ರಲ್ಲಿ ತಲ್ಲಿನರಾಗಿರುವರು; ಮುಂದಾಗುವುದನ್ನರಿಯದೆ
ಮುನಿಯುವರು; ಈ ಮುನಿಸಿನಲ್ಲಿಯೇ ತವರ ಮುಗ್ಜುಗೆ

ಇರಿವುದು. ಕಥಾಕೌತುಕವು ಮಿತಿಮಾರಿದೆಂತೆ ಅವರು ಕುಣಿಯುವರು; ನಂತರ ಆದರಲ್ಲಿಯೇ ಮೈಮರಿತು ನಲಿಯುವರು. ಆದರೆ ಕೌತುಕಮಯ ಕಥಾವಸ್ತುಗಳಿಂದ ಅವರನ್ನು ಕುಣಿಸಬಲ್ಲ ಕಾದಂಬರಿಗಳು ನಮ್ಮಲ್ಲಿಷ್ಟಿವೆ? ಈ ಕೇರತೆಯನ್ನು ಕೆಲಮಟ್ಟಿಗೆ ಕಳೆಯಲೇದೇ ಈ ಕಾದಂಬರಿಯ ಸೃಷ್ಟಿಯಾಗಿದೆ.

ನಿಮ್ಮೆಲ್ಲರ ಅನಂದವೇ ಗ್ರಂಥರಚನೆಯೇದ್ದೀಕ್ಕಿಂತವು. ಅದು ಪ್ರತಿಪುಟದಿಂದಲೂ ಸಿದ್ಧಿಸುವುದೆಂದು ನಾನು ನಂಬಿದ್ದೇನೆ. ಇದಕ್ಕಾಗಿಯೇ ಆಂಗ್ಲ ಸಾಹಿತ್ಯ ಸಾಗರದಿಂದ ಆಣಿಮುತ್ತೊಂದನ್ನು ಆತಿಶ್ರಮ ವಹಿಸಿ ಆಯ್ದು ಕೊಂಡಿನು. ಕಥಾವಸ್ತುವನ್ನು ಹೆಚ್ಚು ಕೌತುಕಮಯವಾಗಿರುವಂತೆ ಆಳವಡಿಸಿದ್ದಿನು. ಕಾದಂಬರಿಯು ಸಾಧ್ಯವಾದವ್ಯಾಪಕವ್ಯಾಪಕವಾಗಿ ವಾಗಿಗೆ ಮೆರಗು ಕೊಟ್ಟಿನು. ಚಾರಿತ್ರಕವೆಂದು ಕಂಡುಬಂದರೂ ಇದು ಐತಿಹಾಸಿಕ ಕಾದಂಬರಿಯಲ್ಲ. ಇಲ್ಲಿಯ ಜೆಸರುಗಳು ನಮ್ಮ ಇತಿಹಾಸಗಗನದ ಯಾವ ಚೆಣ್ಣಿಗೂ ಅನ್ವಯಿಸುವುದಿಲ್ಲ. ಒಟ್ಟಿನಲ್ಲಿ ಸ್ವಷ್ಟವು ಯಾವುದರಿಂದ ಸೃಷ್ಟಿಕಲ್ಪಿಟ್ಟಿದೆಯೋ ಅದೇ ವಸ್ತುಪನ್ಯದ ಇದರ ರಚನೆಯಾಗಿದೆ.

ಇದರಲ್ಲಿ ಪ್ರಯೋಗಿಸಲ್ಪಟ್ಟಿರುವ ಭಾಷಾಶೈಲಿಯ ವಿಷಯವಾಗಿ ಒಂದರಡು ಮಾತುಗಳನ್ನಿಲ್ಲ ಹೀಗುವುದು ಉಚಿತವಾದುದು.

ಸಾಧಾರಣವಾಗಿ ಕಥಾಪ್ರೇಮಿಗಳು ಪೇಗವಾಗಿ ಓದುವ ಸ್ವಭಾವದವರು. ಅವರ ವಿವರೀಕಾದ ಏಟಕ್ಕೆ

ಇಲ್ಲಿ ಅವನ್ತಿ ಉವಕಾಶವಿಲ್ಲ. ಕಾವ್ಯಗಳಲ್ಲಿ ಸಂಧಿ-ಸಮಾನ ಗಳು ಮೇಲಿಂದ ಮೇಲೆ ಬರುತ್ತವೆ. ಕಾವ್ಯಪರಿಚಿತ ಪದಗಳೂ ಹಲವಿವೆ. ಓದುಗರ ಹಿತೋಽದ್ದೈ ಶದಿಂದಲೇ ಇಂತಹ ಶೈಲಿಯನ್ನಿಲ್ಲಿ ಪ್ರಯೋಗಿಸಿದೆ. ಇದರ ಪರಿಣಾಮವಾಗಿ ಓದುಗರು ನಿವಾರಜವಿಲ್ಲದೆ ನಿಧಾನ ವಾಗಿಯೇ ಓದುವರು. ಆಫ್ವಾ ಅವರ ಓದುವ ಓಟವು ಕಡಿಮೆಯಾಗುವುದು. ಇದರಿಂದ ಪ್ರತಿರ್ಭಾವೂ ಅವರ ಮನದ ಮೇಲೆ ಮೂಡಿ ತಾನು ಮಾಡಬೇಕಾದ ಕಾರ್ಯ ಸನ್ನಿ ಮಾಡಲಸ್ಯಾಗುವುದು. ಹ್ಯಾದಯಾಹ್ಲಾದಕರವಾದ ಮಿತವರ್ಣಿನ, ವ್ಯಂಗ್ಯ, ರಾಕ್ಷಸೀ ಮೊದಲಾದು ವಿನ್ಯಾಸ ಇವು ಓದುಗರ ಕ್ರಿಬಿಪೂರ್ವಿಭಾವ. ಅನುಪ್ರಾಸ, ಪದವೂಢುಃಖ, ಶೈಲಿಗಳ ಸ್ವಭಗು ಇವುಗಳಲ್ಲಿ ಚೆಲ್ಪಿಕೆ ಇದ್ದರೆ ಇದು ಇವರಿಗೆ ಹೊಳೆದು ತೋರುವುದು. ಮತ್ತು ನಿಧಾನವಾಗಿ ಓದಿದ ಭಾಗವ, ಹೆಚ್ಚು ಪರಿಣಾಮವಕಾರಕವಾಗುವುದರಿಂದ ತೆರೆತೆರಗಳಾಗಿ ಬರುವ ಕಥಾಸಂದರ್ಭಗಳು ಹೆಚ್ಚು ಚಾಚಿಕರಿಸಬಹುದು. ಇವಲ್ಲದೆ ಅನೇಕ ಭಾಗಗಳಲ್ಲಿ ರೈತರಾಧಿಕಾರಿಯರು, ಅಸಂಖ್ಯೆ ಮೆಕರುಗಳಿಂದ ತುಂಬಿದ, ಸಾಧ್ಯಾಸಾಧಪ್ರಯೋಧಿಸಿ ಬರೆದ, ಇಂತಹ ಅತಿ ವಿಸ್ತಾರಸಾದ ಕಾದಂಬರಿಯನ್ನು ಲಿಯಲು ಇದೇ ಒಟ್ಟಿಯಾ ಮಾಗಿ. ಯಾಗೂ ಹೊಸಗೆನ್ನಡ ಗಡ್ಡದಲ್ಲಿಯ ಹೊಸಶೈಲಿಯಿಂದ ಹಲವರಿಗೆ ಹೊಸರುಣಿಯುಂಟಾಗಬಹುದು.

ಈ ಕಾದಂಬರಿಯ ಪ್ರತಿಯೋಧ ಭಾಗವೂ ಒಂದು ವಿಧಂತಲ್ಲಿ ಪೂರ್ಣತೀಯನ್ನು ಹೊಂದಿದೆ. ಓದುಗರ

ಸೌಕರ್ಯ-ಕ್ಷಾಗಿ ಪ್ರತಿ ಮುಂದಿನ ಭಾಗದಲ್ಲಿಯೂ ಹಿಂದಿನ ಭಾಗದ ಅಥವಾ ಭಾಗಗಳ ಸಾರಾಂಶವು ಕೊಡಲ್ಪಟ್ಟಿದೆ.

“ ಕಲಾಸಿಂಧು ” ವಿನಿಂದ ಇದನ್ನು ಹೊರತೆಗೆದ “ ಜಯಕನಾರ್ಟಿಕ ” ದ ಮಾನ್ಯ ಸಂಪಾದಕರಾದ ಶ್ರೀಮಾನ್ ಬೆಳಗಾವಿ ರಾಮಚಂದ್ರರಾಯರಿಗೆ ನಾನು ಚಿರಕೃತಜ್ಞನಾಗಿದ್ದೇನೆ.

ಹುಬ್ಬಳಿ	}	<u>ರಾಮಚಂದ್ರ ನರಸಿಂಗರಾವ</u>
ತಾ॥ ೮-೮೭-೧೯೩೬.		ಮಣಿ

ನೋಡಲ ಭಾಗ

(ಪ್ರತಿಯೊಂದು ಭಾಗವೂ ಒಂದು ವಿಧದಲ್ಲಿ ಪೂರ್ಣತೆಯನ್ನು
ಹೊಂದಿದೆ.)

ಪ್ರಕಾರಣಗಳ ಪರಿವಿಡಿ

ಮಧ್ಯಾನಾಮಧಾರಿಗಳು	೮
ಧರ್ಮರಾಯನ ವೇಷದ ದುರ್ಯೋಧನನು	೯
ಬಾವಿಯನ್ನು ಗೆದರೆ ಬೇತಾಳ ಹೊರಟಿತು	೧೫
ರಮಣೀರತ್ನಗಳು	೨೭
ಶೈಶವರಿತ್ಯಾಗ	೨೯
ವಿಪತ್ತರಂಪರೆಗಳು	೩೨
ನರರಕ್ತಸಿ	೩೩
ಅಪರಿಚಿತನೂ ತಾರೆಯೂ	೪೩
ಹುಲಿಯ ಗವಿಯಲ್ಲಿ	೫೧
ದಿಗ್ಭೂಮೆ	೫೦
ಚಿತ್ರಮಯ ಚರಿತ್ರೆ	೫೧
ಪಾರ್ವತಿಯ ಮಹಲಿನಲ್ಲಿ	೫೮
ರಜನೀರಾಜ್ಯದಲ್ಲಿ	೬೩
ಕಾತುಕಮಯ ಕಾಗದಗಳು	೮೦
ವಿಲಾಸಿಯಾದ ರಾಜಪುತ್ರನು	೮೨
ಶಿವಪ್ರಸಾದಳು	೮೨
ಕಾಮಿಯೂ ಕುಮಾರಿಯೂ	೮೪
ನಿರ್ವಹಿಲ್ಲದ ಪ್ರೇಮ	೮೫

(ಜಯಕನಾರಾಟಿಕದ ಒಳನೆಯ ಸಂಪುಟದಿಂದ ಪುನಃ ವಾದಿತ)

ರಾಜರಹಸ್ಯ

— + + —

ಮಿಥ್ಯಾನಾಮಧಾರಿಗಳು

ಅಪರಿಚಿತ ವ್ಯಕ್ತಿಯೊಡನೆ ಸಂಭಾವಣೆಯಲ್ಲಿ ತಲ್ಲಿಂದ ರಾದ ಯುವತಿಯರಿಬ್ಬರೂ ಗಡಿಯಾರದಲ್ಲಿಂದು ಬಾರಿ ಸಲು ಬಹು ಭಾರ್ತಾದರು. ಇದನ್ನಾಚತುರ ಪುರುಷನು ಅರಿಯದಿರಲಿಲ್ಲ.

ಆನ್ನಿನ್ನು ತನ್ನ ಕೃತಪ್ಪತೆಯನ್ನು ವ್ಯಕ್ತ ಪಡಿಸಿ ಆಸನ ದಿಂದೆದ್ದು ಹೊರಹೊರಡತಕ್ಕವನು. ಈ ಸಂಧಿಯಲ್ಲಿಂದು ದೊಡ್ಡ ಶಬ್ದವು ಮನೆಯ ಮುಂದಿನ ಬೀದಿಯಲ್ಲಾಗಿ, ಕುದುರು ಗಳ ಹೊಯಿದಾಟವೂ ಬಂಡಿಯಲ್ಲಿಯ ರಮಣೆಯರ ಚೀರಾಟವೂ ಸೇವಿಕೆಯ ಗೋಳಾಟವೂ ಸಮ್ಮೀತವಾಗಿ ನಿಶಾದೇವಿಯ ಮಾನವನ್ನು ಮುರಿದುವು.

ಶ್ರೀತಲವಾಯುವಾಗ ವೇಗದಿಂದ ಬಂದು ಅಲ್ಲಿದ್ದೊಂದೇ ದಿಂಪವನ್ನಾರಿಸಿಬಿಟ್ಟುನು. ರಾಜರೀವಿಯುಕ್ತನಾಡಾ ಅಪರಿಚಿತನು ಕೊತುಕದಿಂದೆದ್ದು ಬಾಗಿಲನ್ನು ತೆರಿದನು.

ತಂದೆಯು ಉರಿನಿಂದಿನ್ನೂ ಬಂದಿರಲಿಲ್ಲವಾದುದರಿಂದ ಅಕ್ಕತಂಗಿಯರಿಬ್ಬರೇ ಮನೆಯಲ್ಲಿದ್ದರು. ಇಂತಹ ಪರಿಸ್ಥಿತಿಯಲ್ಲಿ ಆ ಸಾಹಸಮಯ ರಾತ್ರಿಯು ಅವರನ್ನು ಮುಂದುಗಾಳಿದಂತಿರಿಸುತ್ತು.

ನಮ್ಮ ಕಫಾನಕದಲ್ಲಿ ಬಹುಮುಖ್ಯ ಭಾಗವನ್ನು ವಹಿಸುವ ಈ ರಮಣೇನುಣಿಯರಲ್ಲಿ, ಅವರ್ವದ ಹಿರಿಯಳು

ಚಂದರನನ್ನೂ ಇ ವರ್ಷದ ಕೆರಿಯಳು ಕಮಲವನ್ನೂ ಹಾಸ್ಯಮಾಡುವಂತೆ ಮನೋಹರೆಯರಾಗಿದ್ದ ರೆಂದು ಸೂಚಿಸಿದರೆ ಪರಿಚಿತಕಾವ್ಯರಾದ ನಮ್ಮ ವಾಚಕರು ಸ್ನೇಹಚಿತ್ರಗಳನ್ನು ಕಲ್ಪಿಸಬಲ್ಲರು.

ಆಗ ತಾನೇ ಸಹಾನುಭೂತಿಯಳ್ಳಿ ಸೋಮನು ಮೇಲಿನಿಂದಿಣಿಕೆನೋಡಿದನು. ಬಂಡಿಯ ಅಚ್ಚು ಮುರಿದಿತ್ತು; ಸಾರಥಿಯು ಕೆಳಗುರುಳಿದ್ದನು; ದೂರದಲ್ಲಿ ಗಾಲಿಯನ್ನೂ ತಿರುಗುತ್ತಾ ಬಿದ್ದಿತ್ತು; ಇನ್ನೊಂದೆಡೆಯಲ್ಲಿ ದಾಸಿಯೊಬ್ಬಳು ಚೇತರಿಸಿಕೊಳ್ಳುತ್ತಿದ್ದಳು.

ಮಿಂಚಿನಂತೆ ಒಹು ಬೇಗನೇ ಆ ಅಪರಿಚಿತನೂ ತರುಣಿಯರೂ ಅಲ್ಲಿಗೆ ಬಂದರು. ಆತ್ಮನಾದವು ಪ್ರತಿಧ್ವನಿಸಿದ ಪೆಟ್ಟಿಗಿಯ ಗಾಡಿಯ ಕಡೆಗೆ ಅಪರಿಚಿತನು ನುಗ್ಗಿದನು. ದಾಸಿಯನ್ನು ರಮಣೆಯಿರಬ್ಬಿರೂ ಹಿಡಿದೆಬ್ಬಿಸಿದರು.

ಇಷ್ಟರಲ್ಲಿ ಸಾರಥಿಯೂ ಚೇತರಿಸಿಕೊಂಡೆದ್ದನು; ಆವಿಗೆ ಬಲವಾದ ಗಾಯಗಳಾಗಿದ್ದವು. ಇನ್ನಾರ ಪರಿಸ್ಥಿತಿಯೂ ಭಯಾನಕವಾಗಿರಲಿಲ್ಲ.

ಆತ್ತ ಆ ಅಪರಿಚಿತನು ಪೆಟ್ಟಿಗಿಯೊಳ್ಳಕ್ಕೆ ಇಣಿಕೆನೋಡಿದನು. ದೂರಿನ ಮೂಲೆಯಲ್ಲಿದ್ದ ದಿವ್ಯಸುಂದರಿಯೊಬ್ಬಳು ದೃಷ್ಟಿಗೆ ಬೀಳಲು, ಆವನು ಬೆದರಿ, ಆಶ್ಚರ್ಯದಿಂದ ಮೈಮರಿತು, ಗಟ್ಟಿಯಾಗಿ ಚೇರಿ, ಬಂಡಿಯ ಹಿಂಬದಿಗೆ ಸರಿದು, ಎತ್ತಲೋ ಓಡಿಹೋದನು.

ಆ ವ್ಯಕ್ತಿಯ ವಿಚಿತ್ರ ವರ್ತನವನ್ನೂ ರಿತು ಬಂಡಿಯಲ್ಲಿಯ ಭಾಮೆಯರು ಒಹು ಭಯಗ್ರಸ್ತರಾದರು. ಆವರನ್ನು ಕೆಳಗಳಿಸದೆ ಆವನೋಡಿಹೋಗಲು ತಾರೆಯೂ ಲೀಲೆಯೂ

ಮುಂಬರಿದರು. ಅವನೆ ಅಸಭ್ಯವರ್ತನಕ್ಕಾಗಿ ಈ ಅಕ್ಕೆ ತಂಗಿಯರಿಗೂ ಅಶ್ಚಯವಾಗದಿರಲಿಲ್ಲ. ತಮಗೆ ಸಹ ಹೋಗಿ ಬರುತ್ತೇನೇಂದು ಹೇಳಿದೆ ಹೋಂದುದು ಅಸಭ್ಯತನ ವೇಂದು ತಿಳಿದರು.

ಭಿಂಮರಾಯನನ್ನು ಬಹು ಭಾರ್ತಾತಿಗೊಳಿಸಿದ ಚೆಲುವೆಗೆ ಇ ವರ್ಷಗಳ ಮೇಲಾಗಿರಲಿಲ್ಲ; ಇನ್ನೊಬ್ಬಳಿಗೆ ಸುಮಾರು ಇಂ ವರ್ಷಗಳು.

ಇವರಿಬ್ಬರನ್ನೂ ಆ ಅಕ್ಕೆತಂಗಿಯರು ಮನೆಯೊಳಕ್ಕೆ ಕರೆದೊಯ್ದಿರು. ಕೆರಿಯಳು ತನಗಾಗುವ ನೋವಿನ ಬಾಧೆಯನ್ನು ಹೊರಳಾಡುವ ಹಾಗೂ ನೇರಳುವ ಮೂಲಕವಾಗಿ ವ್ಯಕ್ತಪಡಿಸಲು, ತನ್ನ ಸಂಗಡಿಗಳ ಲಕ್ಷಣವನ್ನು ರಿತಾ ಹಿರಿಯಳು ಬಲು ಬೆದರಿ ತಾರೆಲೀಲೆಯರನ್ನು ಕುರಿತು, “ಆವದ್ಯಾಂಧವರಾದ ಸುಂದರಿಯರೇ, ನಿವಾರಣವಿಲ್ಲದೆ ನಿಮಿಗನ್ನೂ ತೊಂದರೆಯನ್ನು ಕೊಡಬೇಕಾಗಿದೆ. ಜನಸೇವೆಯೇ ಒನಾದರ್ವನನ ಸೇವೆಯೆಂದು ಬಗೆದು ಕೃಪೆಮಾಡಿರಿ. ಈ ರಮಣಿಗೊಂದು ಶಯ್ಯಾಗಾರವು ಬೇಕಾಗಿದೆ. ಅವಳ ಪ್ರಸವಕಾಲವೀಗ ಸಮೀಪಿಸಿತು ” ಎಂದಳು.

ಇದನ್ನು ಕೇಳಿ ಭಗಿನಿಯರಿಬ್ಬರೂ ಬೆಳ್ಳಿಬಿಡ್ದರು. ಮರುಕ್ಕುಣದಲ್ಲಿಯೇ ಅರಿವು ಬರಲು ಸಹ್ಯದರ್ಯರಾದಾರಮಣಿಯರು ಲಗುಬಗೆಯಿಂದ ಅವಳ ಬೇಡಿಕೆಯಂತೆ ನಡೆಯಲುಪಕ್ರಮಿಸಿದರು. ಅತ್ತಲವಳು ಸೇವಿಕೆಯನ್ನು ದ್ದೀಶಿಸಿ, “ ಮಾಲತಿ, ಬಾಯಿಯವರನ್ನು ನೋಡಿಕೊ. ಅವರ ಮೈಯಲ್ಲಿಗ ಸ್ವಸ್ಥವಿಲ್ಲ ” ಎಂದು ಹೇಳಿ ಅಧರಪೂರ್ಣದೃಷ್ಟಿಯನ್ನತ್ತ ಜೆಲ್ಲಲು, ಸ್ವಚ್ಛವಾದ ಚಂದ್ರಿಕೆಯು

ಅದನ್ನು ವೈಧರ್ವವಾಗಿಗೊಡಲಿಲ್ಲ. ಮಾಲತಿಯು ಕ್ಷೇಣ ಮಾತ್ರದಲ್ಲಿ ಒಡೆಯಳ ಬಳಿಗೆ ಓಡಿದಳು.

“ ಬೋರಾ, ನಿನ್ನ ಗಾಡಿ ಕುದುರೆಗಳೇ ಹೊದಲಾದವನು ಗಳನ್ನು ತೆಗೆದುಕೊಂಡು ಹೋಗು. ಬೀದಿಯಲ್ಲಾದ ಅಪಘಾತದ ಸುಳಿವು ಯಾರಿಗೂ ಸ್ವಲ್ಪವಾದರೂ ಸಿಗಲಾಗದು. ನೀನು ಗುಪ್ತವಾಗಿದ್ದುಕೊಂಡು ನಮ್ಮು ಆಪ್ಣಣಿಗಳನ್ನು ಸರಿಯಾಗಿ ಪಾಲಿಸುತ್ತಿರು. ನಿನ್ನ ವಿಳಾಸವನ್ನು ಪತ್ರ ಮುಖವಾಗಿ ನಮಗೆ ತಿಳಿಸು. ಯಾವ ಹೆಸರಿಗೆ ಪತ್ರ ಬರೆಯಬೇಕೆನ್ನು ವಿಯೋ? ಒಳ್ಳೆಯದು. ಕಮಲಾಭಾಯಿ ಯೀಂದು ಕರೆಯುವುದಕ್ಕುದ್ದಿಯಿಲ್ಲ. ಈ ಕೇರಿಯೂ ಮನೆಯು ಸಂಬರೂ ಎಲ್ಲವೂ ತಾನಾಗಿಯೇ ತಿಳಿದುಬರುವುದು” ಎಂದು ಸೇವಕನಿಗೆ ಹೇಳಿ ಕಳಿಸಿ, ಈ ಭದ್ರನಾಷಾಧಾರಿಯು ಮಂದಿರವನ್ನು ಪ್ರವೇಶಿಸಿದಳು.

ಇನ್ನು ತರುಣಯವತಿಯ ನಿಜಿಷ್ಟ ತಿಯನ್ನು ಬಚ್ಚಿಡುವ ಉದ್ದೇಶದಿಂದ ಕಮಲಾಭಾಯಿಯು ತಾರೆಲೀಲೆಯರು ಕೇಳುವಂತೆ, “ ಇಂದುನುತ್ತಿಬಾಯಿಯವರು ಈಗ ಹೇಗಿ ರುವರು? ” ಎಂದು ಕೇಳಿದಳು. ಇದರ ಗಭೀರಾರ್ಥ ವನ್ನು ಆ ಪ್ರಮದೆಯು ತಕ್ಷಿಸದಿರಲಿಲ್ಲ.

ಇಂದುಮತಿಯು ಆಕಾಲಪ್ರಸನ್ ಬಾಧೆಯಿಂದ ಬಹು ಬಳಲಲು, ಕಮಲೆಯು ತಾರೆಯನ್ನು ಕರೆದು ವೈದ್ಯನೋಬ್ಬ ನನ್ನು ಕರೆತಾರೆಂದು ಹೇಳಿದಳು. ತಾರೆಯು ತ್ವರಿತಗತಿ ಯಿಂದತ್ತ ನಡೆಯಲು, ಲೀಲೆಯೂ ಹೊರಗೆ ಬಂದು ನಡು ಮನೆಯಲ್ಲಿ ಅಕ್ಷುನ ಬರುವಿಕೆಯನ್ನೇ ದುರುಸೋಧಲಾರಂಭಿಸಿದಳು.

ತಾರೆಯು ಕರೆತಂದ ವೈದ್ಯನಿಗೆ ಸುಮಾರು ಇಂ ವರ್ಷ ವಾಗಿತ್ತು. ಅವನು ಮಿತಭಾಷಿಯೂ ತನಗೆ ಸಂಬಂಧಿಸದ ವಿಷಯದಲ್ಲಿ ಕೋತುಕ್ಕುಧಿಂನನಾಗಿ ಪ್ರಶ್ನಿಸದ ಸ್ವಭಾವದ ವನ್ನೂ ಆಗಿದ್ದನು. ಆದರೆ ಅವನು ಸ್ವಾರ್ಥಪರನೂ ಯಾವಾಗಲೂ ಗಳಿಕೆಯ ಹಾದಿಯನ್ನು ಹುಡುಕುವವನ್ನೂ ಆಗಿದ್ದನು. ಇವನ ಪತ್ತಿಯೂ ಇವನಂತೆಯೇ ಇದ್ದಳು. ದುಡಿಮೆಯು ಚೆನ್ನಾಗಿದ್ದರೂ ಇವನಿಗೆ ಮಕ್ಕಳಾರೂ ಇರಲಿಲ್ಲ.

ವೈದ್ಯ ಧೂಂಡಿರಾಬನು ಇಂದುಮತಿಯಿದ್ದಲ್ಲಿಗೆ ಹೊೀದ ನಂತರ ತಂಗಿಯ ಬಳಿಗೆ ತಾರೆಯು ಬಂದಳು. ಆಗ ಲೀಲೆಯ—

“ಈ ಸುಂದರಿಯರು ಅವೋಲ್ಯಾಭರಣಗಳಿಂದ ಘೋಷಿತ ರಾಗಿರುವುದರಿಂದ ಶ್ರೀವೈ ಮನೆತನದವರಂತಿದೆ. ಸೇವಕ ಸೇವಿಕೆಯರೂ ನಾಲ್ಕು ಕುದುರೆಯ ಗಾಡಿಯೂ ಧರಿಸಿರುವ ಹೀತಾಂಬರವೂ ನಮ್ಮೆನ್ನು ಬೆರಗುಗೊಳಿಸುತ್ತಿವೆ” ಎಂದೆ ಸ್ನೇಹ, ತಾರೆಯು “ಅಹುದು, ನನಗೂ ಹಾಗೆಯೇ ತೋರುತ್ತಿದೆ. ನಿಜವಾಗಿ ನಾನು ಭಾವಿಸಿರುವುದೇನೇಂದರೆ ಇವ ಧಾರೋ ದೊಡ್ಡ ಪದವಿಯಲ್ಲಿರುವವರು; ಕಾರಣಾಂತರದಿಂದ ಗುಪ್ತರೀತಿಯಲ್ಲಿ ಸಂಚರಿಸುತ್ತಿದ್ದಾರೆ. ಹೀಗಾಗುತ್ತಿರುವುದೂ ಉಂಟು, ಅಲ್ಲವೇ?” ಎಂದು ಕೇಳುವುದರೂ ಇಗಾಗಿ ಕಮಲೆಯು ಕೋಣೆಯಿಂದ ನಡೆತಂದು “ನವೀನ ಸಖಿಯರೇ, ನನ್ನ ಪ್ರಾಣಮಿತ್ರಳಾದ ಇಂದುಮತಿಯ ವಿಷಯದಲ್ಲಿ ನೀವು ತೋರಿದ ಕರುಣಾಗಾಗಿ ನಿಮ್ಮಪಕಾರಗಳನ್ನು ಸಂಪೂರ್ಣವಾಗಿ ಸೃಷ್ಟಿಸುವುದೆಂತೋ ನಾನರಿಯೆನು. ನಿಮ್ಮಭೈದಾಯಿವು ಸುಡಿಗೆ ನಿಲುಕದಂತಹುದು. ಆದರಿಷ್ಟವಾತ್ತು

ನಿಜ—ಇದನ್ನು ಅನ್ಯಥಾ ಭಾವಿಸಬೇಕಿರಿ—ನಿಮ್ಮ ಪ್ರಯೋ
ಸಕ್ಕೆ ಪ್ರತಿಫಲವುಂಟು ” ಎಂದಳು. “ ಬಾಯಿಯವರೇ,
ನಾವು ಬಡವರಾದರೂ ವರ್ತಕತನವು ನಮ್ಮಲ್ಲಿ—”
ಎಂದು ತಾರೆಯು ನುಡಿಯುವುದರೊಳಗಾಗಿ, ಕನುಲೆಯು
“ ಸ್ವಿಯೆ, ನನಗದು ಗೊತ್ತಿದೆ. ವ್ಯಾಪಾರದೊಪಾಗಲ್ಲ
ದಿದ್ದರೂ ಬೇರೊಂದು ಪರಿಯಲ್ಲಿ ಸಂಭಾವನೆಯನ್ನು
ಸಲ್ಲಿಸಲು ಸಾಧ್ಯವಿದೆ. ಇದರಿಂದ ಒಬ್ಬರ ಕೃತಜ್ಞತೆಯು
ವ್ಯಕ್ತವಾಗುವುದೇ ಹೊರತು ಮತ್ತೊಬ್ಬರಿಗಾವ ಕಳಂಕವೂ
ಉಂಟಾಗದು. ಈಗಾ ಮಾತು ಬೇಡ; ಏಕೆಂದರೆ ನಿಮ್ಮಲ್ಲಿ
ನನ್ನ ದಿನ್ನೊಂದು ಬೇಡಿಕೆಯಿದೆ—” ಎಂದು ಸಾವಧಾನದಿಂದ
ಬಿಸ್ಕುಸಲು, ತಾರೆಯು “ಹೇಳಿ, ಶ್ರೀಮಂತರೇ ಹೇಳಿ. ನಿನು
ಗಾಗಿ ಬಹು ಸಂತೋಷದಿಂದ ನಾನೇನು ಬೇಕಾದರೂ
ಮಾಡುವೆವು ” ಎಂದುಸುರಿದಳು.

“ ಹಾಗಾದರೆ ನಮ್ಮ ಮಾಲತಿಗೆ ವೈದ್ಯನ ಮನೆಯ ದಾರಿ
ಯನ್ನು ಶೋರಬೇಕು. ವೈದ್ಯನೀಗ ಮನೆಗೆ ಹೋಗುವಂತಿಲ್ಲ
ವಾದುದರಿಂದ ತನ್ನ ಪತ್ತಿಗೊಂದು ಪತ್ರವನ್ನು ಬರೆದಿದ್ದಾನೆ.
ಅತ್ಯವಶ್ಯವಾದ ಕೆಲವು ಸಾಮಗ್ರಿಗಳಿಗೆ, ಬೇಕಾಗಿವೆಯಂತೆ.
ಮಾಲತಿಗಾ ಮನೆಯು ಗೊತ್ತಿಲ್ಲವಾದುದರಿಂದಲೂ ಇಂತಹ
ಅತಿ ಶೀತಳ ಆಪರಾತ್ರಿಯಲ್ಲಿ ಏಕಾಕಿಯಾಗಿ ನೀವು ಹೋಗು
ವುದು....” ಎಂಬ ಮಾತನ್ನು ಮುಗಿಯಗೊಡದೆ, “ಹಾಗಾ
ದರೆ ಮಾಲತಿಯು ಸಂನ್ಯಾಸನೆ ಬರಲಿ. ಕಾಲಹರಣದಿಂದ
ಕಾರ್ಯಹಾನಿಯಾದಿತು ” ಎಂದು ತಾರೆಯು ಮೇಲಕ್ಕೆ
ದ್ವಿಳಿ.

ಘೋಳತಿಯು ಅಂ ವರ್ಷದ ಸರಾಸರಿ ಸುಂದರಿಯು,

ಅವಳು ಬಹು ಚುರುಕು, ಒತನೆ, ಹಾಗೂ ಅಲ್ಲಿಸಲ್ಪದ ಪದ ಸ್ವಭಾವದವಳಾಗಿದ್ದ ಈಳ್ಳದೆ ವಿದ್ಯಾವಂತಜ್ಞ ನಡೆಸುದಿ ಜಾಣಿಯೂ ಆಗಿದ್ದಳು.

ಇನನಕಾಲದಲ್ಲಿ ಅತಿಗುಪ್ತ ರಾಗಿರತಕ್ಕ ಕುಲಿಂನ ಕೋಮಲೀ ಯರಸ್ಯ ಬರಮಾಡಿಕೊಳ್ಳುವ ಪರಿಪಾಠವು ಈ ವೈದ್ಯದಂಪತ್ತಿ ಗಳಿಗೆ ಬಿದ್ದಿತ್ತು. ಪ್ರಸವಕಾಲದಲ್ಲಿಪಯೋಗಿಸುವ ಬಟ್ಟಿ ಬರಿಗಳೇ ಮೊದಲಾದು ಅವರಲ್ಲಾವಾಗಲೂ ಸಿದ್ಧವಾಗಿರು ತ್ತಿದ್ದುವು. ಇದಕ್ಕಾಗಿಯೇ ಮಾಲತಿಯಿಲ್ಲಿಗೆ ಕಳುಹಲ್ಪಟ್ಟಿದ್ದಳು. ಇಂತಹ ವ್ಯಾಪಾರದಲ್ಲಿ ಇತ್ಯೇಂತಲಾಭನಿದ್ದುದ ರಿಂದಲೂ ಪತಿಯ ಪತ್ರದ ಮೇಲಿಂದ ಇದು ಇನ್ನೂ ಲಾಭ ಕರನೆಂದು ಕಂಡುಬಂದುದರಿಂದಲೂ ಹಣಕ್ಕಾಗಿ ಹೆಣವಾಗ ಬಲ್ಲ ಆ ಚತುರಳು ಅಂತಹ ಅವೇಳೆಯಲ್ಲಿ ಬೆಚ್ಚಿಗಿನ ಹಾಸಿಗೆ ಯಿಂದೇಳಲು ಅಸಂಶೋಷವ್ಯಾಪಕಳಾಗಲಿಲ್ಲ.

ಬೇಕಾದುದೆಲ್ಲವನ್ನೂ ವೈದ್ಯಪತ್ನಿಯು ಕೂಡಲೇ ಗಂಟುಕಟ್ಟಿ ಕೊಡಲು, ಅದನ್ನು ತೆಗೆದುಕೊಂಡು ನಾಲ ತಿಯು ಹಿಂದಿರುಗಿ ಬಂದಳು.

ತಾಯಿತನವನ್ನೈತ್ತುದುತ್ತಿದ್ದ ರಮಣೇಮಣಿಗೆ ಇವರ್ವ ಗಳಿರಬಹುದೇ ಹಿಂದೆಯೇ ಹೇಳಿದ್ದೇವೆ. ಇವಳು ಸೌಂದರ್ಯದಲ್ಲಿ ಸೌಂದರ್ಯದಧಿದೇವತೆಯನ್ನು ಮೆಚ್ಚಿಸಿದ್ದಳು. ಕಮಲೀಯೂ ಸಹ ಇಂಥವಳ ಒಡನಾಡಿಯಾಗಿರಲ್ಲಿಪ್ಪುವಂತಿದ್ದಳು.

ಶಯ್ಯಾಗಾರದಲ್ಲಿದ್ದಾ ವೈದ್ಯನ ಸೂಕ್ತದ್ವಷಿಯು ಪ್ರಸ ವಿಸುವ ಇಂದುಮತಿಯ ಕೊರಳಿನಲ್ಲಿ ಮಂಗಲಸೂತ್ರವಿಲ್ಲ ದುದನ್ನೂ ಕಮಲಾಭಾಯಿಯ ಕಂಶದಲ್ಲಿ ಅದಿರುವುದನ್ನೂ

ಕಂಡುಹಿಡಿಯದಿರಲಿಲ್ಲ. ಅನಷ್ಟ್ವರತ್ವಗಳ ಕಾಂತಿಯಿಂದ ಕಳೆಯೇರಿದ ಕಾಂತೆಯರು ಯೋಃಗ್ಯ ಬಹುಮಾನವನ್ನು ಕೊಡುವರೇಬಾಸೆಯಿಂದ ಹಷಿತನಾದ ಧುಂಡಿರಾಜನಿಗದು ಮಹತ್ವವೇನಿಸಲಿಲ್ಲ.

ಇವ್ಯವರಲ್ಲಿ ಮಾಲತಿಯು ಸುರಕ್ಷಿತ ಬಂದಳು. ಅದು ಯೋಃಗ್ಯಸಮಯವಾಗಿತ್ತು—ಏಕೆಂದರೆ ಮುಂದೆ ಅತ್ಯಲ್ಪ ಕಾಲದಲ್ಲಿಯೇ ಇಂದುಮತಿಯು ಗಂಡುಮಗುವಿನ ತಾಯಿ ಯಾಗಬಿಟ್ಟುಳು.

ಮುಂದಿನ ಪರಿಚ್ಛೇದವಾಪ್ತದೆಂಬುದನ್ನು ಧುಂಡಿ ರಾಜನು ಕೂಡಲೇ ಕಂಡುಹಿಡಿದನು. ಕಾರ್ಯವಿಷ್ಣೂ ಗೂಥತರವಾದುದರಿಂದ ರಮಣೀಯರು ಮಾತನ್ನೆತ್ತಿದಾಗ ತಾನೇನು ಹೇಳಬೇಕೆಂಬುದನ್ನು ಪತ್ತಿಯೊಡನೆ ನಿರ್ಧರಿಸಲು ಮನೆಗೆ ನಿಧಾನವಾಗಿ ನಡೆದನು. ಆಗ ಬೆಳಗುಮುಂಜಾವಿನ ಮೂರು ಗಂಟೆಯಾಗಿತ್ತು.

ಧರ್ಮರಾಯನ ವೇಷದ ಮಯೋಽಧನನು

ವಿಜಯನಗರದಲ್ಲಿ ಸಮೃದ್ಧಿ ಕೃಷ್ಣರಾಯನು ರಾಜ್ಯವಾಳು ಶ್ರೀದ್ವಾಲಪಾಠ. ಜ್ಯೇಷ್ಠರಾಜಪುತ್ರನಾದ ರಘುರಾಯನು ಪಾರ್ಯದ ಶಿಖರವನ್ನೇ ಇರಿದ್ದನು. ಇವನಿಗಾಗ ಮೂನತ್ತು ಮೂರು ವರುಷಗಳು.

ಸಚಿವ ಶ್ರೀವೃತ್ತಿರೆಲ್ಲರು ದುಡ್ಡಿದುಡ್ಡಿಂದು ಹೊಗುತ್ತಿದ್ದರು; ಏಕೆಂದರೆ ಕಲಬುಗ್ರಯವರೊಡನೆ ದೊಡ್ಡ ಯುದ್ಧ

ವೋದನ್ನು ಹೊಡಬೇಕಾಗಿತ್ತು. ಸಹಗಮನಪದ್ಧತಿಯು ಸರಿಯಲ್ಲವೆಂದು ಕೆಲವರೂ, ಶಿಕ್ಷಣಪದ್ಧತಿಯನ್ನು ಬದಲಿಸಬೇಕೆಂದು ಕೆಲವರೂ, ಗುಲಾಮರ ವ್ಯಾಪಾರಿಗಳನ್ನು ಗಡೀ ಪಾರುಪಾಡಬೇಕೆಂದು ಕೆಲವರೂ ವಿಚಾರಕ್ಕಾಗಿತ್ತಿಯುಳ್ಳವರಾಗಿದ್ದರು. ಮಾಳವದ ರಾಜಪುತ್ರಿಯಾದ ವಿಮಲೀಯನ್ನು ರಘುರಾಯನಿಗೆ ಕೊಟ್ಟು ವಿವಾಹವಾಗುವುದೆಂದು ಎಲ್ಲೆಲ್ಲಿಯೂ ಪ್ರಸಿದ್ಧಸಲ್ಪಟ್ಟಿತ್ತು.

ದೇಶದ ಪರಿಸ್ಥಿತಿಯು ಇಂತಿರುವಾಗ ಮಂಬಿಮುಸುಕಿದೊಂದು ಸಂಚಯ ಸಮಯದಲ್ಲಿ ಇಂದ್ರಭವನವೆಂಬ ಭೋಜನಾಲಯದಲ್ಲಿ ಕೆಲವು ವೈಶ್ಯಪ್ರಯಾಣಿಕರು ನೆರೆದಿದ್ದರು. ಈ ಭೋಜನಾಲಯವು ವಿಜಯನಗರದ ಏರಪುರವೆಂಬ ಭಾಗದಲ್ಲಿತ್ತು. ಅವರಲ್ಲಿ ಕೆಲವರು ಅದೇ ರಾತ್ರಿಯಲ್ಲಿಯೇ ಹೊಗನವನರಿದ್ದರು; ಇನ್ನು ಕೆಲವರು ದೂರ ಪ್ರವಾಸದಿಂದಾದ ಪ್ರಯಾಸವನ್ನು ಪರಿಹರಿಸಿಕೊಳ್ಳುತ್ತಿದ್ದರು. ಅವರೆಲ್ಲರೂ ಮೇಲಿಂದಮೇಲೆ ಬೇರೆ ಬೇರೆ ಭೋಜನಾಲಯಗಳಲ್ಲಿಯೂ ಒಂದುಗೂಡುತ್ತಿದ್ದ ಕಾರಣದಿಂದ ಪರಿಚಿತರಾಗಿದ್ದರು. ವ್ಯಾಪಾರೋದ್ದೇಶದಿಂದ ತಿರುಗುತ್ತಿರುವುದೇ ಅವರ ಕೆಲಸವೆಂದು ಮತ್ತೆ ಹೇಳುವ ಕಾರಣವಿಲ್ಲ. ಮಾತಿನಲ್ಲಿಯೇ ಮೆಚ್ಚಿಗೆಯನ್ನು ಪಡೆಯುಬಲ್ಲಿ ವೈಶ್ಯಪ್ರವಾಸಕರು ಅವರಿಚಿತರನ್ನು ಸಹ ಕೆಲಹೊತ್ತಿನಲ್ಲಿಯೇ ತಮ್ಮವರನ್ನಾಗಿಸುತ್ತಿದ್ದರು. ಅವರಿಯದ ಸಂಗತಿಗಳಿಲ್ಲ; ಅವರು ಚಚ್ಚಿಸದ ವಿಷಯವಿಲ್ಲ.

ನಮ್ಮ ಕಥಾನಕವು ನಡೆದ ಸಾಯಂಕಾಲದ ಆರೇಳು ಗಂಟೆಗಳ ನಡುವೆ ಈ ಪ್ರವಾಸಿಕರಾವುದೋ ರಾಜಕೀಯ ವಿಷಯ

ವಿಮರ್ಶೆಯಲ್ಲಿ ಮಗ್ನಿ ರಾಗಿರುವಾಗ ಹೊರಚಾಗಿಲು ತೆರಿದಿತು. ಎಲ್ಲರ ದೃಷ್ಟಿಗಳೂ ಅತ್ಯ ತಿರುಗಿದುವು. ನಿಲುವಂಗಿ ಯಿಂದಾಚಾಳ್ಡಿತನಾದ ಗಿಡ್ಡನೊಬ್ಬನು ರೀವಿಯಿಂದವರ ಬಳಿಗೆ ಬಂದನು. ಎಲ್ಲರಿಗೂ ಆನಂದವುಕ್ಕಿತು. “ವೀರಪ್ಪಾ, ನೀನೂ ಬಂದುಬಿಟ್ಟಿಯಾ? ಕುಶಲವಷ್ಟೇ? ” ಇತ್ಯಾದಿ ಪ್ರಶ್ನೆಗಳ ಸುರಿಮಳಿಯಿಂದ ಇಂದ್ರಭವನವು ಪ್ರತಿಧ್ವನಿತ ವಾಯಿತು.

“ ಅಹುದು, ನಾನೂ ಬಂದೇ. ಎಂದಿನಂತೆಯೇ ಕುಶಲ. ಆದರೀಗ ಹೆಸಿದ ತೋಳವಾಗಿದ್ದೇನೇ ” ಎಂದವನೊರೆದನು. ಬದಿಯಲ್ಲಿದ್ದವನೊಬ್ಬನು “ ಭೋಜನಕ್ಕೇಣುವವರಿಗೂ ಮಾತನಾಡಬಹುದವ್ಯೇ; ದಣಿವಾರುವವರಿಗೆ ಆಹಾರವು ರುಚಿಸುವುದಿಲ್ಲ. ನೀವು ಬಂದುದೆಲ್ಲಿಂದ? ” ಎಂದನು. “ ನಿನ್ನ ನಿದ್ರೆಗ್ರೀದುದು ವಿಜಯಪುರದಲ್ಲಿ; ಇಲ್ಲಿಗಾಗಿ ಹೊರಟು ಈ ಬೆಳಗಿನ ಒಂಬತ್ತುಗಂಟೆಗೆ. ನಾಲ್ಕುತ್ತು ಮೈಲಿಗಳ ಪ್ರವಾಸವು ಶಾತಾರಾಹ್-ವಲ್ಲ. ನಾನೀಗ ನಾಲ್ಕು ತಿಂಗಳಿನಿಂದಲೂ ಸ್ವಲ್ಪವೂ ಸೋಮಾರಿಯಾಗಿಲ್ಲ. ಇಡೀ ಹಿಂದುಸ್ಥಾನದಲ್ಲಿ ಸನಗಪರಿಚಿತವಾದ ಭಾಗವಾವುಡೂ ಇಲ್ಲ. ನಾನು ನಾಳಿನ ಬೆಳಗಿನಲ್ಲಿ ದುರಗೀ ಓಟಿಯಲ್ಲಿಯ ನಮ ವರ್ತಕ ಕಥನಿಗಳನ್ನು ಸಂದರ್ಶಿಸುವೆನು. ಸುಪ್ರಸಿದ್ಧ ಶೀಷಯ್ಯಶಿಟ್ಟರ ಹಾಗೂ ಸುಬ್ರಾಯಶಿಟ್ಟರ ಹೆಸರುಗಳನ್ನು ನೀವು ಕೇಳಬಹುದು. ಸನ್ನು ಕೆಲಸವನ್ನೂ ತಂದಿರುವ ದ್ವರ್ವಾವನ್ನೂ ಅವರರಿತರೆ ಸುಪ್ರೀತರಾಗುವರು ” ಎಂದು ವೀರಪ್ಪನು ಹೇಳಿದನು. ಅವ್ವರಲ್ಲಿಬ್ಬನು “ ವಿಜಯಪುರದ ಸಂಖಾರವೇನು? ಆ ಪ್ರದೇಶವು ನನಗೆ ಪರಿಚಿತ

ವಾದುದು” ಎನ್ನಲು, “ಹಾಗಾದರೆ ಮೃತ್ಯುಂಜಯ ರಾಯರ ಗುರುತು ನಿಪುಗಿರಲೇ ಬೇಕಷ್ಟೆ? ” ಎಂದು ಆತ್ಮತ್ವ ಕನಾಗಿ ವೀರಪ್ಪನವನನ್ನು ಕೇಳಿದನು. ಆಳುವ ಡೊರೆಗಳ ವರನ್ನು ಪ್ರತ್ಯಕ್ಷವಾಗಿ ನೋಡಿರದಿದ್ದರೂ ಅವರಿಗೆ ಸಂಬಂಧಿಸಿದುದೆಲ್ಲವನ್ನೂ ವಿನರವಾಗಿ ತಿಳಿದಿರುವುದು ಸಹಜವಾಗಿ ದುವಂತಿ ಮೃತ್ಯುಂಜಯನಿಗೆ ಅಲ್ಲಿದ್ದ ನರೆಲ್ಲರೂ ಪರಿಚಿತರಲ್ಲಿದ್ದರೂ ಅವನ ವಿಷಯವನ್ನು ರಿಯದವರಲ್ಲಿರಲಿಲ್ಲ. ನೊದಲು, ಪ್ರಶ್ನಿಸಿದಾ ಹೈಕ್ಕಿಯು ಕೇಳಿಬಲ್ಲಿ ನೆಂದು ಉತ್ತರಕೊಡಲು ವೀರಪ್ಪನು ಕೇಳಿದನು, “ಅನನ್ನ ಸಜ್ಜನನೆಂದೂ ಬಹುಹಣವಂತನೆಂದೂ ತನ್ನ ಪಶ್ಚಿಯಲ್ಲಿ ಆತ್ಮನುರಕ್ತನಾಗಿದ್ದ ನೆಂದೂ ನಿನ್ನಿಂದಾ ಭಾವನೆಯಷ್ಟೇ? ” “ತಮುದು, ನಾವೆಲ್ಲರೂ ಇದೇ ಆಭಿಪೂರ್ಯದವರು. ಅವನಿರುವ ಗಾರುಮವು ವಿಜಯಪುರಕ್ಕೆ ಮೂರು ಮೈಲಿಗಳ ದೂರದಲ್ಲಿದೆ. ವಿಜಯಪುರದಲ್ಲಿ ಅವನನ್ನೂ ಹೊಗಳದವರೆ ಇಲ್ಲ. ದಾನಂಧಮಂಗಳಿಂದ ತೃಪ್ತಿಹೊಂದದದ ದರಿದ್ರರಿಲ್ಲ. ಇವನಿಂದ ಏಳಿಗೆಯನ್ನೂ ಹೊಂದದ ಅಂಗಡಿಕಾರರಿಲ್ಲ. ‘ದುರ್ಜಯ ಮತ್ತು ನಾಗಶೀಟ್ಟಿ ಬ್ಯಾಂಕಿನಲ್ಲಿ ಇವನದೊಂದು ಡೊಡ್ಡ ಪಾಲಿದೆ. ಒಕ್ಕಲಿಗರೂ ರ್ಯಾತರೂ ಈ ಬ್ಯಾಂಕಿನಿಂದಲೇ ಮುಂದೆ ಬರುತ್ತಿದ್ದಾರೆ’ ಎಂದುತ್ತರ ಬರಲು, ವೀರಪ್ಪನು ಭಾರ್ತಂತನಾಗಿ “ಅಯ್ಯೇ ದೇವರೇ ಇದು ವಿಚಿತ್ರವಲ್ಲವೇ. ಜೊರನೋಟಿಕ್ಕೆ ಮರುಳಾಗಿ ಪ್ರಪಂಚನೇ ಮೋಸಹೋಗಿರಬಹುದಲ್ಲವೇ? ಸಂಪೂರ್ಣ ಸಿಶಾಚಹ್ಯದಯವುಳ್ಳವನಾದರೂ ನೋಡುವುದಕ್ಕೆ ಸಾಧುವೆನಿಸಿ ಅನೇಕ ವರುಷಗಳವರೆಗೆ ಮೇರಿಯಿಳಾಗುವುದಲ್ಲವೇ” ಎಂದಾ ಶ್ವಯಂ ಪಡಲು

“ಮೃತ್ಯುಂಜಯನಿಗೂ ಇದಕ್ಕಿಂತ ಇರುವ ಬಾದರಾಯಣ ಸಂಬಂಧವೇನು? ” ಎಂದು ಎಲ್ಲರೂ ಶಂಕಿತರಾಗಿ ಕೊಂಡರು.

ವೀರಪ್ಪನೂ ಒದರಿದ್ದನು—“ಅವನಿಗಿದರ ಸಂಬಂಧವೇನು? ಇದೇ ಸಂಬಂಧ—ನಾನು ವಿಚಯಪುರದ ಭೋಜನಾಲಯ ದಲ್ಲಿಳಿದಾಗ ಇಡೀ ಪಟ್ಟಣವೇ ಗಂಡಾಂತರಕ್ಕೇಡಾದಂತಿತ್ತು. ಎಲ್ಲರೂ ಅಲ್ಲಿ ಮಾತನಾಡುವವರೇ. ಇವನೆ ಅವರಾಧ ಪರಂಪರೆಗಳ....” ಎನ್ನು ಪುದರೀಳಿಗಾಗಿ, “ಏನು, ಅವರಾಧಪರಂಪರೆಗಳೇ? ” ಎಂದು ಸೃತಿಧ್ವನಿತವಾಯಿತು.

“ಅಹುದು, ಅನೇಕ ಅವರಾಧಗಳು. ಈ ಸುಪ್ರಸಿದ್ಧ ಸಜ್ಜನೆನ್ನು ಎಲ್ಲರೂ ಬಲ್ಲಿರಷ್ಟೇ? ”

“ಬಲ್ಲಿವು, ಅವನು ಮಾಡಿದುದೇನು? ”

“ಅವನು ಮಾಡಿರುವುದೇನೇಂದು ಚೇಕಾಡರೆ ಕೇಳಿರಿ. ಏಕೆಂದರೆ ಮಾಡಬಹುದಾದ ಅವರಾಧಗಳನ್ನೇ ಲಾಲ್ ಅವನು ಮಾಡಿರುವನು—ಮೋಸ, ಮನೆಸುಡುವುದು, ಕಳ್ಳಕ್ಕೆ ಬರಿಹ (forgery), ಕೆಳಲೇ....”

“ದೇವರೇ ಗತಿ! ಅದು ಹೇಗಾಯಿತು? ” ಎಂದೊಬ್ಬನೂ, “ಎಲ್ಲಾ ಅವರಾಧಗಳನ್ನೂ ಅವನೇ ಮಾಡಿದನೇ? ” ಎಂದು ಮತ್ತೊಬ್ಬನೂ, “ಒಬ್ಬನೇ ಮಾಡಲಸಾಧ್ಯವೇ” ಎದಿನ್ನೊಬ್ಬನೂ, “ಇದು ಅಸಂಭವ”ವೇದು ಮನುದೊಬ್ಬನೂ ಜಕ್ಕಿತರಾಗಿ ನುಡಿದರು.

“ನಾಳಿನ ನರ್ತಫುನಾಪತ್ರದಿಂದ ನಿಮ್ಮ ಸಂಶಯ ನಿವಾರಣೆಯಾಗುವುದು. ಅವನು ಎಲ್ಲ ನರ್ತಫರನ್ನೂ ವಶಪಡಿಸಿ ಕೊಂಡು, ತನ್ನ ಪಾಲಿರುವ ಬ್ಯಾಂಕಿನಲ್ಲಿ ಕಳ್ಳ ಕೈಬರಿಹ

ಗಳನ್ನು ವಿಪರೀತವಾಗಿ ಮಾಡಿ ಸುಂದರಿಯಾದ ಹೆಂಡತಿಯನ್ನು ಕೊಂಡು, ಹಳ್ಳಿಯಲ್ಲಿಯ ತನ್ನ ಉತ್ಸೃಷ್ಟವಾದ ಮನೆಗೆ ಬೆಂಕಿಯಿಟ್ಟುನು. ”

“ ಅಯ್ಯೇ ! ಅಯ್ಯೇ !! ”

“ ಭಯಂಕರ ಅಪರಾಧಪರಃಪರಿಗಳು ಇದಕ್ಕೂ ಹೆಚ್ಚು ನನಗೆ ತಿಳಿದುಬರಲಿಲ್ಲ. ಅಲ್ಲಿಯ ಸುದ್ದಿಗಾರರೆಲ್ಲರೂ ಏಕ ಕಾಲದಲ್ಲಿ ಸುಡಿಯುತ್ತಿದ್ದರಲ್ಲದೆ, ಒಬ್ಬರು ಹೇಳಿದ್ದರ ವಿರುದ್ಧವಾಗಿ ಮತ್ತೊಬ್ಬರು ಹೇಳುತ್ತಿದ್ದರು. ಇದರಿಂದ ಬಹು ಗೊಂದಲವೆದ್ದಿತು. ನಾಗರೆಡ್ಡಿಯು ಉಂಟಿನಲ್ಲಿ ದಾಗ ದುರ್ಜಯನು ಬ್ಯಾಂಡಿನ ವಿಚಾರಣೆಯನ್ನು ನಡೆಸಬೇಕಾಯಿತು. ಆ ಮೃತ್ಯುಂಜಯನ ಇನ್ನೊಕೆ ಕಳ್ಳು ಕೈಬರಿಹ ಗಳು ಕಡುಬರಲು ಅವನಾಗ ಕೊಡಲೇ ಮೃತ್ಯುಂಜಯನ ಮನೆಗೆ ಹೋಗಿ, ಅವನು ಶಿಲ್ಲಿರಲಿಲ್ಲವಾದುದರಿಂದ ಎಲ್ಲ ವಸ್ತು ಅವನರಸಿಯಾದ ಸರಸಿಗರುಹಿದನು. ಕೆಲಕಾಲದ ನಂತರ ಮೃತ್ಯುಂಜಯನು ಮನೆಗೆ ಬರಲು ಸರಸಿಯು ಅವನಿಗೆ ಬುದ್ಧಿಯನ್ನು ಹೇಳಿದಳು. ಮೃತ್ಯುಂಜಯನು ಎಲ್ಲವೂ ಅವಳಿಗೆ ತಿಳಿದುದರಿಂದ ಮಾನಹಾನಿಯಾಯಿತೀದು ಭಾವಿಸಿ ಭಾರಂತನಾದನು. ಅಷ್ಟರಲ್ಲಿ ದುರ್ಜಯನಲ್ಲಿಗೆ ಬರಲು ಅವನನ್ನು ಮನೆಯಿಂದಟ್ಟಿ, ಹೆಂಡತಿಯನ್ನು ಕೊಂಡು, ಅದನ್ನು ಬಚ್ಚಿಡಲು ಮನೆಗೆ ಬೆಂಡಿಯಿಟ್ಟು, ತಾನು ತಲೆತಪ್ಪಿಸಿ ಕೊಂಡು ಓಡಿಹೋಗಿರುವನು. ”

“ ಅವನು ರಾಕ್ಷಸನ ಪೂರ್ಣವತಾರವಾಗಿರಬೇಕು. ಇದು ನಿಜ. ನಾನು ಬ್ಯಾಂಡಿನಲ್ಲಿ ದುರ್ಜಯನನ್ನು ನೋಡಿದ್ದೇನು. ಅ-ಅ ನಯಸ್ಸಿನ ಆ ಸದ್ಗೃಹಣಣನು ನಮ್ಮಸ್ವಭಾವ

ದವನು. ತನ್ನ ತಂದೆಯು ಕಾಲವಾದನಂತರ ಬ್ಯಾಂಕಿನ ಒಡೆತನದಲ್ಲಿ ಇವನೂ ಕೈಹಾಕೆಬೇಕಾಯಿತು ” ಎಂದೂ ಬ್ಧಿಸೂ, “ ಮೃತ್ಯುಂಜಯನನ್ನು ಹಿಡಿದುಕೊಟ್ಟುವರಿಗೆ ಸಂಭಾವನೆಯು ಸಿಕ್ಕುಬಹುದಲ್ಲವೇ ? ” ಎಂದೋಬ್ಧಿಸೂ ನುಡಿದರು.

“ ಗಿಕ್ಕೇ ಸಿಗುವುದು. ಹೆಚ್ಚಿನ ವಿವರವನ್ನು ಪ್ರಸಿದ್ಧಿಸಲಾಗುವುದು ” ಎಂದು ವೀರಪ್ಪನೇನ್ನಲು, “ ಅವರನ್ನು ನೀವು ಸೋಡಿರುವರೋ ? ” ಎಂದೋಬ್ಧಿಸು ಕೇಳಿದನು.

“ ಎರಡು ಮೂರು ಸೆಲ ಸೋಡಿದ್ದೇನೆ. ರಾಬವಂಶೀಯರ ಹೋಲಿಕೆಯು ಅವನಲ್ಲಿದೆ. ಕೃಷ್ಣರಾಯರು ಚಿಕ್ಕವರಿದ್ದಾಗ ವಿಚಿತ್ರ ರೀತಿಯಲ್ಲಿ ಮನೋರಮೆ....”

ಇಷ್ಟರಲ್ಲಿ ಭೋಂಜನಾಲಯದವರು ವೀರಪ್ಪನನ್ನು ಉಟಕ್ಕೆ ಕರೆದೊಯ್ದಾರು. ಉರುಗಳಿಗೆ ಹೋಗತಕ್ಕವರೆಲ್ಲರೂ ರಾತ್ರಿಯಾದುದರಿಂದ ಆವಸರದಿಂದ ಕ್ರಮೇಣ ಹೊರಟಿಹೋದರು. ಗಂ-ಗಂ ಇನರಲ್ಲಿ ಉಟವಾದನಂತರ ವೀರಪ್ಪನೋಡನೆ ಹೊತ್ತುಗಳಿಯಲು ಇಬ್ಬರೆ ಉಳಿದಿದ್ದಾರು. ಅವರಲ್ಲಿಂದ ಮಾತಿನ ಸಂದರ್ಭವನ್ನು ಜ್ಞಾಪಿಸಲು, ವೀರಪ್ಪನು ಹೇಳಿದನು “ ಮನೋರಮೆಗೂ ಅವರಿಗೂ ಸಂಬಂಧವಿತ್ತು. ಗುಪ್ತರೀತಿಯಲ್ಲಿ ವಿವಾಹವಾಗಿತ್ತೇಂದು ಕೆಲವರೂ ಗಂಡುಮಗುವು ಜನಿಸಿತ್ತೇಂದು ಕೆಲವರೂ ಹೇಳುವರು. ತನ್ನ ಮಗುವೋಂದು ಆ ಕಾಲದಲ್ಲಿಯೇ ತೀರಿಕೊಳ್ಳಲು ಮೃತ್ಯುಂಜಯನ ತಂದೆಯು ಈ ಮಗುವನ್ನು ಗುಪ್ತವಾಗಿ ಸಾಗಿಸಿ ಸಾಕಿಕೊಂಡನು. ಇದೆಲ್ಲವನ್ನೂ ನಾ ವಿಜಯಪುರದಲ್ಲಿರಿತೆನು. ಆದರೂ ಇದೆಲ್ಲವೂ ಸತ್ಯವೇ ”

ಹೇಳಲಾರೆನು. ”

“ ಅಹುದು, ನಾನೂ ಹಾಗೆ ಹೇಳಲಾರೆನು ” ಎಂದೆಂಬು
ವ್ಯಕ್ತಿಯು ನುಡಿದು ಇವರ ಬಳಿಗೆ ಬಂದಿತು. ಮೇಲಿನ
ಸಂಭಾಷಣೆಯ ಕೊನೆಯಭಾಗವನ್ನು ವನ್ನು ಕೇಳಿದಂತಿತ್ತು.

ಆ ವ್ಯಕ್ತಿಯು ಮನೋಹರನೂ ಗಂಭಿರನೂ ದರ್ಶನಾಳ್ಜು
ವಂತೂ ಆಗಿದ್ದನು. ಅವನ ಕುಲೀನತೆಯನ್ನೂ ಜಾಣತನ
ವಂತೂ ಅಧಿಕಾರವನ್ನೂ ಕಲ್ಲುಗಳೇ ವ್ಯಕ್ತಗೊಳಿಸಿದ್ದ್ಯು. ಸಾಧಾರಣ ಪ್ರತಿಯ ಬಟ್ಟೆಬರಿಗಳುಳ್ಳ ಅವನ ವಯಸ್ಸು
ಇಂ ಇರಬಹುದು.

ಇಂದ್ರಭವನದವನು ತಿನ್ನುಣ್ಣುವ ಪದಾರ್ಥಗಳನ್ನು ವನ
ಮುಂದಿರಿಸಿ ಮಾಯವಾದನು.

ವೀರಪ್ಪನು ಅವನನ್ನು ನೋಡಿದ ಮೊದಲ ಕ್ಷಣಿಂದಲೂ
ನಟ್ಟಿದಿಟ್ಟಿಯಿಂದ ಅವನನ್ನೇ ದೊಡ್ಡತ್ವದ್ದನು. ಇವನಾ
ರೀಂಬ ಕೌತಕದಿಂದಲ್ಲ; ಆದರೆ ತಾನೊಮೈ ನೋಡಿದಂತಿ
ರುವ, ಆದರೂ ಈಗ ತಾನೇ ಸಂಪೂರ್ಣವಾಗಿ ಗುರುತಿಸಿ
ತಿಳಿಯಲಾರದ ಭೃಂಶಮತಿಯಿಂದ.

ಇಪ್ಪರಲ್ಲಿ ಹೊತ್ತಾದುದನ್ನು ರಿತು ವೀರಪ್ಪನ ಪರಿಚಿತ
ರಿಬ್ಬರೂ ಎದ್ದೂ ಹೋದರು. ಈಗ ವೀರಪ್ಪನೇ ವೀರಪ್ಪನು;
ಈ ಹೊಸ ವ್ಯಕ್ತಿಯೇ ಹೊಸ ವಕ್ತಿಯು.

ಬಾವಿಯನ್ನ ಗೆದರೆ ಬೇತಾಳ ಹೊರಟಿತು

ಅಪರಿಚಿತ ವ್ಯಕ್ತಿಯು ವೀರಪ್ಪನು ತೀಕ್ಷ್ಣದೃಷ್ಟಿಯಿಂದೇ
ಪ್ರೀಸುವುದನ್ನು ಲಕ್ಷಿಸಲಿಲ್ಲ. ಅವನಾವುದೊಂದಿಗೂ ಅತಿಗೂಢ
ವಾದ ವಿಚಾರದಲ್ಲಿ ತಲ್ಲಿನನಾಗಿ ಯಾಂತ್ರಿಕ ರೀತಿಯಲ್ಲಿ ಭುಜಿ

ಸುತ್ತಿದ್ದನು. ವೆದಲು ಸುಡಿದ ತನ್ನ ಸುಡಿಯನ್ನೀಗೆ ಮರಿತುಬಿಟ್ಟಿದ್ದನು.

ಇತ್ತೂ ವಿರಪ್ಪನು ಭಾರತವನನ್ನು ನಾಗಿ ಸೋಡಿಸೋಡಿ ಸುತ್ತಿ ಭಾರತನಾದನು. ಅವನೇ ಇವನೇಂಬುದಕ್ಕೆ ೫೦% ಆಧಾರಗಳು ಕಂಡುಬಂದರೂ ಅವನಿಂದಿವನು ಭಿನ್ನ ನೇಂಬುದಕ್ಕೆ ೫೦% ಕಾರಣಗಳು ಕಂಡುಬರದಿರಲ್ಲಿಲ್ಲ. ಇಷ್ಟೆಲ್ಲಾ ನಡೆದ ಅಲ್ವಾರ್ಥಿಯಲ್ಲಿಯೇ ಅವನು ಇಮ್ಮು ಧೈರ್ಯವಾಗಿ ಎಷ್ಟೋ ಒನ್ದು ಬಂದುಹೋಗುವ ಈ ಭೋಂಗ ನಾಲಯಕ್ಕೆ ಬರುವುದು ಆಶಕ್ಯವೇದು ಚಿಂತಿಸಿ ಸಮಾಧಾನವನ್ನು ತಂದುಕೊಂಡರೂ ಪುರುಷ್ಟಣದಲ್ಲಿಯೇ ಆದೇ ಆ ನಿಲುವಂಗಿ, ಆದೇ ಎತ್ತರ, ಆದೇ ಕೂದಲು, ಆದೇ ಉಬ್ಬಿದ ಹಣ ಈ ಸಾರೂಪ್ಯವು ಅವನನ್ನು ದಿಗ್ಭರ್ಮೆಗೊಳಿಸಿತು.

ಕೊನೆಗನನು ಮೆಲ್ಲನೆದ್ದುಹೋಗಿ ಅಲ್ಲಿಯನನೊಬ್ಬನ ಕಿವಿಯಲ್ಲಿ ಬಹು ಮೆಲ್ಲನೆ “ಈ ಪುರುಷನಾರು?” ಎಂದು ಕೇಳಿದನು. “ನಿಜವಾಗಿಯೂ ನನಗೆ ಗೊತ್ತಿಲ್ಲ” ಎಂದು ತ್ತರಬರಲು, “ಮಾಲಕನನ್ನು ಕೇಳಿಕೊಂಡುಬಂದು ನನಗೆ ಹಣಗುರಾಗಿ ಹೇಳು” ಎಂದನು.

ಕ್ಷಣಾರ್ಥದಲ್ಲವನು ಹಿಂದಿರುಗಿಬಂದು “ನಿನಗೆ ಸಂಬಂಧಿಸದ ವಿಷಯದಲ್ಲಿ ಕೈಹಾಕಬೇಡವೆ”ಂದು ಯಜಮಾನರು ಗದ್ದರಿಸಿದರೆನ್ನಲು, ವಿರಪ್ಪನ ಸಂಶಯಗಳು ವೃದ್ಧಿಂಗತವಾದುವು. ಆದರೂ ಮುಖಚಯಯ ಮೇಲಿಂದ ಆಪರಾಧಿಯಲ್ಲವೇಂಬ ಭಾವನೆಯಾಗಲೊಮ್ಮೆ ತಲ್ಲಣಿಸಿದನು. ಆದರೂ ಕೊನೆಗೆ ನಿಜವನ್ನು ಶಾಂತಿ ಯಶ್ವಿಸಿ ಸಂಭಾಷಣೆಗಾರಂಭಿಸಿದನು.

“ ಈದಿನ ಬಹು ಚಕ್ಕಿಯಲ್ಲವೇ ” ಎಂಬ ಪ್ರಶ್ನೆಗೆ
“ ಅತಿಚಳ ” ಎಂಬ ಮಾತನ್ನು ಮುಗಿಸಿಬಿಡುವ ಉತ್ತರವು
ಬರಲು, ವೀರಪ್ಪನು ಖತಗೋಂಡು, ಧೈಯರವನ್ನು ತಂದು
ಕೊಂಡು, “ ಸ್ವಾಮಿ ಕ್ರಮಾಗಿ, ನಾನು ತಮ್ಮನ್ನು ಈ
ವೇದಿಯಲು ಕಂಡಿರಲಿಲ್ಲವೇ ” ಎಂದು ಪ್ರಶ್ನಿಸಿದನು.

“ ನೋಡಿರುವ ಸಂಭವವಿದೆ. ಇಷ್ಟು ಮಾತ್ರ ನಿಬ.
ಯಾರ ಲಕ್ಷ್ಯಕ್ಕೂ ಬಿಂಳಿ ಬಾರದೆಂದೂ ಗುಹ್ಯವಾಗಿರ
ಬೇಕೆಂದೂ ನನ್ನ ಇಷ್ಟವಿದೆಯೆಂಬುದು ನನ್ನ ಬರುವಿಕೆ
ಯಿಂದಲೇ ಸ್ವಷ್ಟವಾಗಿ ತಿಳಿಯಬರುವುದಿಲ್ಲವೇ? ” ಎಂದು
ಹುಬ್ಬಿಗಂಟುಹಾಕಿಕೊಂಡು ಅವನು ಹೇಳಲು, ವೀರಪ್ಪನು
ಅಪರಿಚಿತನಿಗೆ ಅತ್ಯಾಶ್ಚಯವಾಗುವಂತೆ ಚಪ್ಪಾಳೆಯ
ನ್ನಿಷ್ಠೆ “ ನೀವು ಇಲ್ಲಿಗೆ ಬಂದ ಕ್ಷಣದಲ್ಲಿಯೇ ನನಗದು ತಿಳಿ
ಯಿತು. ನೀವಾರಿನ್ನುವ ಸಂಶಯವು ಆಗಲೇ ಚಕ್ಕನೆಹೊಳಿ
ಯಿತು; ನಿಮಿಳುಮಾತನಿಂದ ನಿಜಸ್ಥಿತಿಯು ಸ್ವಷ್ಟವಾಯಿತು ”
ಎಂದು ಸುಡಿದು, ಅಪರಿಚಿತನು “ ಹುಜ್ಞನಾಯಿಯೇ,
ಹೊಲಸುಹಂದಿಯೇ ” ಎಂದು ಗಜೀಸುವುದರೊಳಗಾಗಿ
ಅಪರಿಚಿತನಿಗೆ ಸಹಾಯಕನಾದ ಇಂದ್ರಭವನದ ಯಬ
ಮಾನನನ್ನು ಬೆಳರಿಸಲು ವೀರಪ್ಪನು ಹೋಗಬಿಟ್ಟನು.

ಇತ್ತು ಆ ವ್ಯಕ್ತಿಯೂ ತಿನ್ನವುದನ್ನಲ್ಲಿಗೇ ಬಿಟ್ಟು ತ್ವರಿತ
ಗತಿಯಿಂದೆಂ್ದೂ ಹೊರಹೊರಟಿತು.

ಫೋಬಾಲಯದವರೆಡನೆ ಹೋರಾಡುತ್ತಿದ್ದ ವೀರ
ಪ್ಪನು ತನ್ನ ಬೇಟಿಯು ತಪ್ಪಿಸಿಕೊಂಡು ಹೋಗುವುದನ್ನು
ನೋಡಿ ಅತ್ತುಕಡಿಗೆ ನಾಗಾಲೋಟದಿಂದ ಓಡಿದನು. ದುರ್ದೈ
ವದಿಂದ ಹೊಸ್ತಿಲವನ್ನುಡವಿ ಬಿಂಳಲು ಅಪರಿಚಿತನಷ್ಟುರ

ಲೀಲಿಯೋ ನಾಯವಾದನು.

ವೀರಪ್ಪನು ದಿಬ್ಬಿಧ್ನಾಗಿ ನಿಂತಿರಲು “ ಉಸ್ಕಾನ್ ”, ನಾವು ಹೋಲಿಸರೆಂದು ಹೇ ಅದಿರುವ ದೊಳ್ಳಿಯ ಮು ” ಎಂದಾರೋ ಸುಡಿಯಲು ವೀರಪ್ಪನಲ್ಲಿ ನವಚೈತನ್ಯೇದಯ ವಾಯಿತು. ಕೂಡಲೇ? ಅತ್ಯ ತಿರುಗಿ “ ಹೋಲಿಸ್ ”! ನಿಂವ ಹೋಲಿಸರೇ? ಹಾಗಾದರೆ ನಿಮಗೆ ನಾನು ಸಹಾಯ ಹಾಡುವೇನು. ನೀವೇಕೆ ಬಃದಿರುವಿರೆ-ಬುದು ಸನಗೆ ಗೊತ್ತಿದೆ ” ಎಂದು ಸಾರಲು, ಅವರಲ್ಲಿಬ್ಬನು “ ಹುತ್ತಾ ಬಹುಮುಖಗೆ. ನಾವು ಹೀಗೆ ತಿರುಗುವೇದು ತಿಳಿದರೆ, ಅವನು ಪಲಾಯನ ಸೂಕ್ತವನ್ನು ಪರಿಸುವನು ” ಎಂದನು. ವೀರಪ್ಪನು “ ಹಾಗಾದರೆ ಸನ್ನ ಸ್ನೇಹ ಹಿಂಬಾಲಿಸಿರಿ. ವಿಷಯ ಪುರದ ಕೆಲಸಕ್ಕಾಗಿ ನೀವು.... ” ಎನ್ನು ಪುರಲ್ಲಿ, “ಅಹುದು. ಅದಕ್ಕೇ. ಹೃತ್ಯಂಬಯನನ್ನು ಒಂದು ಕೊಟ್ಟಿ ವರಿಗೆ ೫೦೦ ರೂ. ಗಳ ಬಹುಮಾನ ” ಎಂದಿಬ್ಬರೂ ಹೇಳಿ ವೀರಪ್ಪನ ಕೈಯಲ್ಲಿರುಂದು ಕಾಗದವನ್ನಿತ್ತರು. ಅವನು ಅದನ್ನೇಡಿ ಆ ವ್ಯಕ್ತಿಯ ವರ್ಣನೆಯು ಆ ಕಾಗದದಲ್ಲಿರು ವುದನ್ನು ನೋಡಿ ಅನೆಂದಪಟ್ಟಿನು. ವೀರಪ್ಪನ ಸಮಾಬಕ್ಕೆ ಸಂಬಂಧಿಸಿದ ತನ್ನ ಕರ್ತವ್ಯದ ಅರಿವು ಬಹುಮಾನವೆಂಬ ಪ್ರೇರಣಾಹಂಡಿದ ತಿಳಿಕ್ಕು ವಾಯಿತು.

ದಾರಿಯಲ್ಲಿರುಂದು ಕುದುರೆಯ ಗಾಡಿಗಳ ನಿಲ್ಲಾಣವಿತ್ತು, ಅಲ್ಲಿಬ್ಬನನ್ನು ವೀರಪ್ಪನು ಕರೆದು “ ಏನಯ್ಯಾ, ಉದ್ದ ನಿಲುವಂಗಿಯವನೊಬ್ಬನು ಒಂದು ಗಾಡಿಯಲ್ಲಿ ಕುಳಿತು ಹೋಗಲಿಲ್ಲವೇ? ಅವನು ಅದನ್ನು ಎಲ್ಲಿಗೆ ತಿಗೆದುಕೊಂಡು ಹೋಗಬೇಕೆಂದಾಜ್ಞಾ ಪಿಸಿದನು? ” ಎನ್ನಲು, “ ಅಹುದು

ಸ್ವಾಮಿ, ಆವರು ದುರ್ಗಾದ ಸೂರ್ಯದಲ್ಲಿ ಆ ಹಳದಿಯ ಗಾಡಿಯನ್ನು ಹೊಡಿಯೆಂದರು ” ಎಂದುತ್ತರ ಬಂದಿತು.

ಕೂಡಲೇ ಮೂವರೂ ಹಾರಿ ಗಾಡಿಯಲ್ಲಿ ಕುಳಿತು ದುರ್ಗಾದ ಮಾರ್ಗಕ್ಕೆ ನಡೆಯಿಂದಾಜ್ಞಾಪಿಸಿದರು. ಹೊದ ಲಿನ ಗಾಡಿಯನ್ನು ಸಂಭಿಸಿದರೆ ಖದು ರೂಪಾಯಿಗಳ ಬಹು ಹಾನವು ದೊರೆಯುವುದೆಂದು ವಿರಪ್ಪನು ಹೇಳಲು ಗಾಡಿಯು ವಾಯುಗತಿಯನ್ನು ಮುರಿತು.

ದಾರಿಯಲ್ಲಿ ಪೋಲಿಸರು ಬಂದೂಕಿನ ಗಂಡಸುತನದ ಇಂದಿನ ದೇಶಕ್ಕೆ ಕೆಂಪಿಯ ಹೇಗೆಸುತನವು ನಡೆಯಲಾರದೆಂದೂ, ಇಂದ್ರಭವನದಲ್ಲಿ ಸಂಶಯಬಂದ ಕ್ಷೇತ್ರದಲ್ಲಿಯೇ ಅವನನ್ನು ನೀಲಕ್ಕೆ ಕೆಡನಿ ಕೈಕಾಲು ಕಟ್ಟಿ ಮುಂದೆ ಬಂದುದನ್ನು ನೋಡಿಕೊಂಡಿದ್ದರೆ ಸರಿಯಾಗುತ್ತಿತ್ತೊಂದೂ ಸೂರು ಧರ್ಮಾರ್ಥ ಶಾಲೆಗಳನ್ನು ಸಾಫ್ತಾಪಿಸುವುದರ ಬದಲು ಒಂದು ಧರ್ಮಾರ್ಥ ಫಲಾಹಾರದ ಅಂಗಡಿಯನ್ನು ತೆರಿಯುವುದು ಹಿತಾವಹನೆಂದೂ ವಿರಪ್ಪನಿಗೆ ನಿವರಿಸುತ್ತಿದ್ದರು.

ಗಾಡಿಯವನು ತಮ್ಮ ಗುರಿಯ ಗಾಡಿಯ ದೂರದಲ್ಲಿರು ವುದನ್ನು ತೋರಲು ಮರುಭೂಮಿಯ ಪ್ರವಾಸಕರಿಗೆ ಮರು ವನವು ತೋರಿದಂತಾಯಿತು. ಅವ್ಯಾರಲ್ಲಿ ಆ ಗಾಡಿಯು ನಿಲ್ಲಲು ಎಲ್ಲರೂ ಉತ್ತಮಕರಾಗಿ ನೋಡಲಾರಂಭಿಸಿದರು. ಗಾಡಿಯವನು ಉದ್ದೀನಿಲುವಂಗಿಯವನೊಬ್ಬನು ಕೆಳಗೆದು, ಅಡ್ಡದಾರಿಯನ್ನು ಸೇರಿ ಎಡಭಾಗದ ಕೇರಿಯನ್ನು ಸೇರಿದ ನೆಂದು ಹೇಳಿದನು.

ಮುಂದೆ ಆ ಹಳದಿಯ ಗಾಡಿಯು ಹೀಂದಿರುಗಿ ಬರಲು ಆ ವ್ಯಕ್ತಿಯು ಎಲ್ಲಿಗೆ ಹೋಯಿತೆಂದೂ ಏನು ಹೇಳಿ

ತೆಂದೂ ವೀರಪ್ಪನು ಕೇಳಿದ ಪ್ರಶ್ನೆಗಳಿಗೆ ಆ ಗಾಡಿಯವನು “ನೀವು ಮುಂದೆ ಜೊಲುಬಿದ್ದ ಸೋಂಡುವುದನ್ನು ವನು ಸೋಂಡಿ ನನಗೋಂದು ರೂಪಾಯಿಯನ್ನು ಕೊಟ್ಟು ಕೂಡಲೇ ಕಣ್ಣಿಗೆ ಕಾಣಬಂತೆ ಹೊರಟಿಹೊಡನು” ಎಂದು ಹೇಳಿದನು.

ಆ ವ್ಯಕ್ತಿಯಿಳಿದ ಸ್ಥಳವನ್ನು ಸೇರಿದ ಕೂಡಲೇ ವೀರಪ್ಪನು ಅತ್ಯವಸರದಿಂದ ಕೇಳಕ್ಕೆ ಹಾರಿ ಹುಳ್ಳನಂತೆ ಓಡಿ ಹೊಡನು. ಉಸ್ಕಾನಮಹನ್ನುದರೂ ಸಹ ತಾವೂ ಹೋಗುವುದು ವಿಹಿತವೇಂದು ಭಾವಿಸಿ ಓಡಲು ಯತ್ನಿಸಿದರು. ಆದರೆ ಗಾಡಿಯವನು ಕೂಲಿಯನ್ನು ಕೊಟ್ಟಲ್ಲದೆ ಬಿಡುವುದಿಲ್ಲವೆನ್ನಲು ಗೋದಲವೆದ್ದಿತು. ಹೊಲೀಸರು ವೀರಪ್ಪನಿಂದಲೇ ಬಾಡಿಗಯನ್ನು ಕೊಡಿಸಬೇಕೆಂದೂ ತಾವು ಶಾಸನ್ನೂ ಕಳಕೊಳ್ಳಬಾರದೆಂದೂ ನಿಶ್ಚಯಿಸಿದ್ದರು. ಕೈನಿಗೆ ಇಬ್ಬರೂ ಗಾಡಿಯಲ್ಲಿಯೇ ಕುಳಿತು ವಿರಪ್ಪನನ್ನನು ಸರಿಸತಕ್ಕೂ ದೇಂದು ಗೊತ್ತಾಯಿತು.

ಇತ್ತು ವೀರಪ್ಪನು ಆ ಕೇರಿಯಲ್ಲಿಲ್ಲ ಕೇಳಿದರೂ ಆ ವ್ಯಕ್ತಿಯ ಸುಳಿವೇ ಗೊತ್ತಾಗಲಿಲ್ಲ. ಆಗ ಮಧ್ಯರಾತ್ರಿಯು ಸಮೀಸಿಸುತ್ತಿತ್ತು. ಒಂದು ವೇళೆ ಅವನು ಸಿಕ್ಕಿರು ತಾನೋಬ್ಬನೇ ಅವನನ್ನು ಹಿಡಿದುಕೊಂಡು ಹೋಗಲಾಗುವುದೋ ಇಲ್ಲವೋ ಎಂಬುದನ್ನು ವಿಚಾರಿಸಲಾಗದಪ್ಪು ಅವನು ಗಡಿಬಡಿಯಲ್ಲಿದ್ದನು. ಹೊಲೀಸರು ಹಿಂದುಳಿದರೆಂಬುದು ಅವನ ಲಕ್ಷ್ಯದಲ್ಲಿರಲಿಲ್ಲ.

ವಿರಪ್ಪನೇಂದು ಫಂಡಿಯನ್ನು ಸೇರಿದಾಗ ಹೊಡ್ಡಿ ಶರೀರಪ್ಪೋದು ದೊಡ್ಡ ಬಡಿಗಯನ್ನು ಹಿಡಿದುಕೊಂಡು

ಬರುತ್ತಿತ್ತು. ಆವನಿಗೆ ಭಯವಾಯಿತು; ಸಹಾಯಕರಿರಲಿಲ್ಲ. ನಿರ್ವಾಹವಿಲ್ಲದೆ ಹಣದ ಚೀಲ, ಚಿನ್ನದ ಗಡಿಯಾರ, ವಜ್ರಮಂಗುರ ಸೆಂದಲಾದುವುಗಳು ಒಂದೊಂದಾಗಿಕ್ಕೆಬಿಟ್ಟವು. ಸುಲಿಗಿಯವನು ಕೊಟ್ಟಿಕೊನೆಗೆ ಶೇಷ್ಯ ಶೈಟ್ಟಿ ಮುಬ್ರಾಯಶೈಟ್ಟಿಯವರ ವ್ಯವಹಾರಕ್ಕೆ ಸಂಬಂಧಿಸಿದಹುಂಡಿಗಳನ್ನೂ ಕಾಗದಪತ್ರಗಳನ್ನೂ ಕಿತ್ತು ಕೊಂಡು ೫೦೦ ರೂ. ಗಳನ್ನು ಕೊಟ್ಟಿರೆ ಇದ್ದಕ್ಕಿದ್ದ ಹಾಗೆ ಎಲ್ಲ ಕಾಗದಗಳೂ ನಿನ್ನ ಕ್ಕೆಸೇರುವವೇಂದು ಹೇಳಿದನು. ಅವುಗಳನ್ನೀರ್ಯ ದಿದ್ದರೆ ವೀರಪ್ಪನ ಆಂತಾರವು ಮುಗಿಯುತ್ತಿತ್ತು ಅ ರೂ. ಗಳಿಲ್ಲದಾಗ ೩:೦೦ ರೂ. ಗಳನ್ನು ತೆರುವುದೇತು? ವಿರಪ್ಪನು ತನಗೆ ಸಾಕ್ಷಾತ್ತಾಗಿ ಸಂಬಂಧಿಸದ ಕಾರ್ಯದಲ್ಲಿ ಕ್ಕೆಹಾಕಿದುದರ ಫಲವಿದೇದು ಮನದಲ್ಲಿಯೇ ಹಲುಬಿಡನು. ಆಗ ಆ ದರೋಡೆಂಬೇರನು “ನಿನು ನಾಳೆರಾತ್ರಿ ಏ ಗಂಟಿಗೆ ಕಾಳಿಫಾಟಿನ ಸೇತುವೆಗೆ ಬಾ. ಅಲ್ಲಿಂಬ್ಬ ಕರಿಯ ಪಸನದ ಸ್ತ್ರೀಯು ಒಂದಿರುವ್ಯಾ. ಮೊದಲು ಆವಕೀನಿನ್ನನ್ನು ಮಾತನಾಡಿಸುವುದಿಲ್ಲ. ನಿಂನೇ ಆವಳನ್ನು ಒತನದಿಂದ ಮಾತನಾಡಿಸಿ, ನಿಜಸ್ಥಿತಿಯನ್ನು ವಿನರಿಸಿ, ೫೦೦ ರೂ. ಕೊಟ್ಟಿರೆ ಆವಳು ನಿನಗೆ ಎಲ್ಲ ಕಾಗದಗಳನ್ನೂ ಹಿಂದಕ್ಕೆ ಕೊಡುವಳು. ಈ ಕೆಲವನ್ನು ನಾಳೆಯ ರಾತ್ರಿಗಿಂತಲೂ ಮೊದಲು ಮಾಡಲಾಗುವುದಿಲ್ಲ. ಇಗೋ ಸೋಂಡು! ಆವಳರಕ್ಷಣಿಗಾಗಿ ಕೆಲವರು ಬಂಡಿಕನ್ನು ಎತ್ತಿಹಿಡಿದೇ ದೂರದಲ್ಲಿ ಸುಂದಾಡುತ್ತುವರು. ನಿಂನೇನಾದರೂ ಪೂಲಿಸರ ಸಹಾಯವನ್ನು ಪಡೆದರೆ ನನ್ನ ಮೇಲೆ ಮಾತಿಲ್ಲ. ನಾನು ಒಂದು ವಿಧದಲ್ಲಿ ಒಳ್ಳೆಯನನ್ನು, ನಿನಗೇನಾದರೂ

ತೀವುಂದರೆಯುಂಟಾದರೆ ಪ್ರತಾಪರುದ್ರನಿಗೆ ಎಂದೊಂದು ಪತ್ರನನ್ನು ಬರಿದು ಸೃಜಾನಮಾರ್ಗದಲ್ಲಿರುವ ದೇವಾಲಯ ದಲ್ಲಿಡು. ಅದು ನನಗೆ ತಲಪುವದು. ನಮ್ಮೆಗುಷ್ಟು ಸಂಘದ ಹೆಸರು ಭಿಕ್ಕುಕ ಸಂಘವೇಂದು; ಅದು ಮೇಲೆ ಹೇಳಿದ ಮಾರ್ಗ ದಲ್ಲಿದೆ ” ಎಂದು ಹೇಳಿ ಸುಂದಿಯನ್ನು ಸೇರಿ ಉಡಗಿದನು.

ನಂತರ ವೀರಪ್ಪನು ಹೋಲಿಸರು ಬಾರದಿದ್ದು ದರಿಂದಲೇ ಇಷ್ಟೆಲ್ಲ ಅನಾಹೆತವಾಯಿತೆಂದು ಅವರನ್ನು ಶಪಿಸುತ್ತ, ಒಂದ ದಾರಿಗೆ ಸುಂಕವಿಲ್ಲವೇಂದು ಹಿಂತಿರುಗಿದನು.

ಇತ್ತು ವೀರಪ್ಪನನ್ನು ಕಾಣದೆ ಹೋಲಿಸರು ಕುದುರೆಯ ಗಾಡಿಯಲ್ಲಿ ಕುಳಿತು ವೀರಪುರವನ್ನು ಸೇರಿದರು.

ಆರ್ಥ ರಾತ್ರಿಯ ಕಳೆದು ಒಂದು ಬಾರಿಸಿದಾಗ ವೀರಪ್ಪನು ನಿತ್ಯಾಳನಾಗಿ ಇಂದ್ರಭವನಕ್ಕೆ ಒಂದು ಒಂದು ಕೆಳೆಯಲ್ಲಿ ಬಿದ್ದು ಕೊಂಡನು.

ಮರುದಿನ ಮುಂಜಾವಿನಲ್ಲಿಯೇ ಉಸ್ಕಾನೆಮಹಮ್ಮದರ ಬಾಡಿಗೆಯನ್ನು ಬೇಡುಪುದಕ್ಕಾಗಿ ಒಂದು ಇವನೆ ನಿದ್ರೆಯ ನೊ೦ಡಿಸಲು ವೀರಪ್ಪನು ಸಾಲಮಾಡಿ ಮಣವುಕ್ಕನಾಗ ಬೇಕಾಯಿತು.

ರಮಣೀ ರತ್ನಗಳು

ಯಾವ ಮಹನೀಯನ ದಶನಲಾಭದಿಂದ ವೀರಪ್ಪನು ಗಂಡಾಂತರಕ್ಕೇಡಾದನೋ ಅಂಥವನ ಕಡೆಗಿನ್ನು ತಿರುಗಿನೋಡೋಣ.

ವೀರಪ್ಪನು ಕಳ್ಳನನ್ನು ಸಂದರ್ಶಿಸಿದ ಶುಭಕರ ಮೂಲಿಗೆ

ಅನೆತಿದೂರೆದಲ್ಲಿಂದು ಮಹಲಿತ್ತು. ಅಲ್ಲಿಂಬ್ಬ ವಿಧುರನು ತನ್ನ ವೆರಡು ಕನ್ಯಾರತ್ನ ಗಳಿಂಡನಿದ್ದನು. ಇಂಥಿಂದು ಪಯ ಸ್ವಿನೆವನಿರುವಾಗಲೇ ಹೀನಸ್ಥಿತಿಯಲ್ಲಿದ್ದ ವೆಂಕಟರಾಯನ ಪಕ್ಷಿಯು ಪರಶೋಕವನ್ನೈಡಲು ತನ್ನ ಪುತ್ರಿಯರಿಗೆ ತಾನೇ ಆಧಾರಸ್ತುಂಭನಾಡನು. ಶುಕ್ಲಪಕ್ಷದ ಚಂದ್ರಸಂತೇ ಪ್ರವರ್ಧಮಾನರಾಗುತ್ತಿದ್ದ ಪುತ್ರಿಯರು ವಿಧ್ಯಾಪತಿಯರಾಗಿ ದ್ವಾರಲ್ಲದೆ ಈ ಲೋಕದ ಮೊಸ, ದ್ವೇಷ, ಗರ್ವ ಮೊದ ಲಾದ ಪಾಶಗಳ ಆರಿವಿಲ್ಲದನರಾಗಿದ್ದರು.

ಂಪರದ್ರ್ಯವಿಷ್ಮೂ ಇವನನ್ನು ತೊರೆದಿರಲಿಲ್ಲವಾದುದರಿಂದ ತನ್ನ ಮೂರದಾಪ್ತರಿಂದಪನ್ನು ಪರಿಹರಿಸಿಕೊಳ್ಳಬೇಕೆಂದು ವೆಂಕಟರಾಯನು ನಿಶ್ಚಯಿಸಿದನು. ಅವರನ್ನು ನೋಡದೆ ಬಹುಎನಗಳಾದುದರಿಂದಲೂ ತನ್ನ ಪುತ್ರಿಯರು ಕೆಲದಿನ ಗಳ ಮಟ್ಟಿಗೆ ತನ್ನನ್ನು ಬಿಟ್ಟಿರುವಷ್ಟು ದೊಡ್ಡಂತಾಗಿದ್ದ ದರಿಂದಲೂ ವೆಂಕಟರಾಯನು ಉಂಟಾಗಿ ನೋಡೆರಡು ದಿನೆಗಳು ಕಳೆಯುವುದರಲ್ಲಿ ವೀರಪ್ಪ ಪ್ರತ್ಯಂಜಯರ ಕಥಾನಕ ಗಳು ಹಡೆದುಬಿಟ್ಟವು.

ಆಕ್ಷತೆಂಗಿಯಿಬ್ಬಿರೂ ಆಕ್ಷತೆ ಜಲುವೆಯರೆಂದೂ, ಆವರು ತಂದೆಯು ತರುಗಾಗಿ ಆನುಭವಿಸಿದುದೆಲ್ಲವನ್ನೂ ಆರಿತಿದ್ದರೆಂದೂ, ಮನಿಗೆಲಸ ಸಂಪಾದಿಸಿದೆಗಳೇ ಮೊದಲಾದು ವುಗಳಲ್ಲಿ ಆದರ್ಶಪಾರಾಯಾಗಿದ್ದರೆಂದೂ ಸ್ವಲ್ಪದರಲ್ಲಿ ವಿವರಿಸಿ ಮುಖ್ಯ ವಿಷಯದ ಕಡೆಗೆ ಹೊರಳಿದರೆ ವಾಚಕರಿಗೆ ಇವರ ವಿಷಯವು ಕೆಲಮಟ್ಟಿಗೆ ತಿಳಿದುಬರುವುದರಿಂದ, ಮುಂದಿನ ಭಾಗದ ಮಹತ್ವವು ಆವರನ್ನಾಗಿರುವುದು.

ವೀರಪ್ಪನ ಸಾಹಸ ಪ್ರದರ್ಶನವಾದ ರಾತ್ರಿ ಸುಮಾರು

ಹನ್ನೆ ರಡು ಗಂಟೆಯಾಗತ್ತು. ಉಂಗಿ ಹೋಗುವ ಅವಸರದ ದಲ್ಲಿದ್ದ ಅಗಸನೊಬ್ಬನು ಅಲ್ಲಿಗೆ ಬಂದು ಬಾಗಿಲನ್ನು ಬಡಿದನು. ತಾರೆಯು ಬಾಗಿಲನ್ನು ತೆರೆಯಲು, ಅಪರಾತ್ಮಯಲ್ಲಿ ಬಂದುದಕ್ಕೆ ಕ್ಷಮೆಯನ್ನು ಬೇಡಿ, ಬಟ್ಟೆಯನ್ನು ವರಿಗೆಕೊಟ್ಟು, ಅಗಸನು ಹೊರಟುಹೊಡನು. ಸುಂದರವಾದ ಚಂದ್ರಿಕೆಯಲ್ಲಿ ಇಂದ್ರಜಾಲವಂದು ತೋರಿಬರಲು ಚಂದ್ರ ಪದನೆಯು ಶಿಂಗಳಿಂದ್ಲೋಂದು ಹೈಣ ಸಿಂತಳು. ಒಂದರ ದಿಂದೊಂದು ಕುದುರೆಯ ಗಾಡಿಯಿಂದಿಳಿದ ನಿಲುವಂಗಿಯ ವನ್ನೆಿಬ್ಬಿಸಿಗೆ ಆ ಮನೆಯ ದೀಪವು ಗೊಚರಿಸಲು, ತೇಗುತ್ತ ತೇಗುತ್ತ ಓಡಿಬಂದು “ಕರುಣಾಮೂರ್ತಿಗಳೇ, ಕೆಲವು ನಿಮಿಷಗಳ ಸುಕ್ಕಿಗೆ ನಿಶ್ರಮಿಸಿಕೊಳ್ಳಲು ಸನಗವ ಕಾಶಕೊಡುವಿರಾ?” ಎಂದು ದೀನಸ್ವರದಿಂದ ಕೇಳಿಕೊಂಡನು. ಅವಳು ಹೈಣಕಾಲ ಚಿಂತಿಸಿದ್ದರೆ ಅಪರಾತ್ಮಯಲ್ಲಿ ಅಪರಿಚಿತನಲ್ಲಿ ಬರುವುದು ವಿವರಿತ ಲಹ್ಣವೆಂದು ಭಾವಿಸಿ ಅವನನ್ನೆಂದೂ ಬರವಾಡಿಕೊಳ್ಳುತ್ತಿರಲಿಲ್ಲ. ಅದರೆ ಅವನ ಆಕ್ಸಿಕ ಆಗಮನದಿಂದಲೂ ಅವನ ರಾಬ ರಿಂವಿಯಿಂದಲೂ, ಸೌಜನ್ಯ ಸ್ವರೂಪದರ್ಶನದಿಂದಲೂ, ಭಾರ್ತಾರ್ಥಾದ ಆ ಭೀರುವು ಅವನಿಗೆ ಆಸಮ್ಮತಿಯನ್ನು ವ್ಯಕ್ತಪಡಿಸಲಿಲ್ಲ. ಕೂಡಲೇ ಅವನು ಅವಸರವಸರದಿಂದ ಒಳಹೊಳೆಕ್ಕುನು.

ಇತಿಕರ್ತವ್ಯಾತಾ ವ್ಯಾಧ್ಯವನ್ನು ಹೊಂದಿದ್ದ ತಾರೆಗೆ ಮಿಂಚಿನಂತೆ ಅವನು ಸರಿದ ಕೂಡಲೇ ತನ್ನ ಆಕಾರ್ಯದ ಅರಿವುಂಟಾಗಿ ಮೈಬುಮೈಂದಿತು. ಆದರೂ ಆಗ ಹೊರಗಿ ರಲು ಬೆದರಿ, ಧೈರ್ಯದಿಂದೊಳಿಳಹೊಕ್ಕು ಬಾಗಿಲನ್ನು ಕ್ಷೇದಕು.

ಇವೆಲ್ಲವೂ ನಿಮಿಷಾಧ್ಯದಲ್ಲಿ ಸಡಿದುದರಿಂದ ಹೆಚ್ಚಿದು ಗಾಡಿಯವನಿಗಿವನ ಸುಳಿವು ಎಳ್ಳಷಿಷ್ಟು ಹತ್ತಲಿಲ್ಲ.

ನಡುಮನೆಯಲ್ಲಿಂದುವುದರಲ್ಲಾ ಸಕ್ತಿ ಕಾದ ಲೀ ಲೀ ಗೆ ಪುರುಷನ ಪದಾರ್ಥಾತವನ್ನು ಕೇಳಿ ಆಶ್ಚರ್ಯವೂ ಭಯವೂ ಪಕ ಕಾಲದಲ್ಲಿಂಟಾಗಲು, ಅದನ್ನರಿತಾ ವ್ಯಕ್ತಿಯು ತನೆನ್ನ ರಟ್ಟಿತನವನ್ನು ಕ್ರಮಿಸಬೇಕೆನ್ನುವುದರಿಳಿಗಾಗಿ ತಾರೆಯೂ ಬಂದಲ್ಲಿ ನೀಡತಕ್ಕು. ಈ ಸದ್ಗೃಹಸ್ಥನು ಮನದಲ್ಲಿಯೇ ಅವಳ ಸೌಂದರ್ಯಾರ್ಥಿಯವನ್ನು ಬಹು ಮೆಚ್ಚಿದ ಸು. ಇಷ್ಟರಲ್ಲಿ ತಾರೆಯ ಮೋರೆಯು ಸ್ವಪ್ನವಾಗಿಗೆ ಕೆಂಡು ಬರಲು ಅವಳನ್ನು ಎವೆಯಿಕ್ಕುದೆ ನೋಡಿ ಇನ್ನೂ ಹೆಚ್ಚು ವಿಸ್ತೃಯಕೊಂಡನು. ಅದರೂ ತನ್ನ ಪರಿಸ್ಥಿತಿಯಲ್ಲಿ ಇಂತಿರುವುದು ಲೇಂಸಲ್ಲವೇದೂ ಬಾಲೆಯರಿಗಭಯವನ್ನೀಯುವುದು ಉಚಿತವೆಂದೂ ಭಾವಿಸಿ ಇಂತು ನುಡಿದನು.—

“ ಸುಂದರಿಯರೇ, ನಿನ್ನನ್ನು ಬಹು ಮೆಚ್ಚಿದೆನು. ನನ್ನೀ ವಿಚಿತ್ರತಮು ಬರುವಿಕೆಯೇ ನೋದಲಾದ ವರ್ತನಗಳು ನಿನ್ನ ದೃಷ್ಟಿಯಿಂದ ಅನ್ಯಾಯದ್ದೂ, ಒರಟ್ಟಿತನದ್ದೂ, ಆಗಿರಬಹುದು. ನಾನು ನಿವಾಹವಿಲ್ಲದೆ ನಿಮಗೆ ತೊಂದರೆಯನ್ನು ಏಕೆ ಕೊಟ್ಟಿನೇಬುದನ್ನು ಸ್ವಲ್ಪ ನಿಶ್ಚಯಿಸಿಕೊಳ್ಳುತ್ತಾ ನಿವರಿಸುವೆನು.”

ಹೀಗೆಂದ ಕೂಡಲೇ ಅಕ್ಕತಂಗಿಯರಿಬ್ಬರೂ ಒಬ್ಬರ ನೋರೆಯನ್ನೂ ಬ್ರಾಹ್ಮಣನೋಡಿದರು. ಇನ್ನು ವನಿಗೆ ಎಡೆಗೊಟ್ಟು ದನುಚಿತವಲ್ಲವೆಂದವರ ಭಾವನೆಯಾಯಿತು.

ಅವರ ಮುಖವು ಕಾಂತಿಯಕ್ಕು ವಾದುದನ್ನು ನೋಡಿ ಇದನರ ನ್ಯಾನಸಂಭಾಷಣೆಯ ಪರಿಣಾಮವನೆಂದಾ ಅಪರಿಚಿತನು

ಅರಯದಿರಲಿಲ್ಲ. ಅವನು ತನ್ನ ನಿಲವಂಗಿಯನ್ನು ತೇಗಿ ದಿಟ್ಟು ಅಲ್ಲಿದ್ದೊಂದು ಕುಚಿರ್ಯಾಯನ್ನು ಲಬಿಸಿದನು. ಇತ್ತೀಂ ಆ ವರತರುಳೆಯರು ಅವನೆ ರೂಪರೇಖಾ ಲಾವಣ್ಯಕ್ಕೂ ವಾಗ್ನೀಯ ವಿರಿಗೂ ಕ್ರಮೇಣ ತಲೆದೂಗಿ ಅವನೆ ಸಂಪೂರ್ಣ ಪರಿಚಯಾಭಿಲಾಷೆಯುಳ್ಳವರಾದರು.

ಅಪರಿಚಿತನು ತನ್ನ ನಿಜವಾದ ಹೆಸರನ್ನು ಹೇಳಿದೆ, ತಾನು ಭೀಕುರಾಯನೇಂಬ ಸಾಧಾರಣ ಪ್ರತಿಯ ಶ್ರೀಮಂತನೆಂದೂ ತಾನು ಆತಿ ಸಾಧುಗುಣನಾದುದರ ದುರುಪಯೋಗವನ್ನು ಅನೇಕದು ಮಾಡಿಕೊಂಡೆಡಿರುತ್ತಾರೆ, ಉಪರಳ್ಳೀಬ್ಜ ನು ತನ್ನ ಜಾಮಿನಿನ ಮೇಲೆ ಬಹು ದ್ರವ್ಯವನ್ನು ಸಾಲವಾಗಿ ತೀಗಿದು ಕೊಂಡು ತಲೆತಪ್ಪಿಸಿಕೊಂಡೆನೇಂದೂ, ಅದರ ಫಲವಾಗಿ ಕಾಯಿದೆಯೇಂಬ ಪಿಡುಗಿಗೇಡಾದೆನೇಂದೂ, ಅವರೆಂಥ ಕೋಂಮಲೆಯರಿಗೆ ನ್ಯಾಯಾಸ್ಥಾನದ ಬೇಲಿಂಫನೇಂಥ ಫಲಿಸಫದ ವಿಷಯವು ತಿಳಿಯದೆಂದೂ, ತಾನೀಗ ಬೇಲಿಂಫನ ಕೈಯಿಂದ ಪಾರಾಗಿಬಂದಿರುವೆನೇಂದೂ, ಕೌಶಲಕಾರ್ಯವಾಗಿರುವಂತೆ ಸಂಭಾಷಣೆಯ ಮಾಲಿಕೆಯಲ್ಲಿ ಅವನರುಹಲು ಬಾಲಿಕೆಯರಿಗೆ ಅವನಲ್ಲಿ ಹೆಚ್ಚು ಸಲುಗೆಯುಂಟಾಯಿತು.

ಅವರಿಬ್ಜರೂ ಅವನೆ ಆಗಮನದಿಂದ ತಮಗಾದ ಅನೇದ ವನ್ನು ರುಹಿ, ಅತಿಧಿಗೆ ಅನ್ನೊಂದಕಗಳನ್ನು ಹಿಂಬಿದರು.

ಅವರಿಗೇ ರೀತಿಯಲ್ಲಿ ತೊಂದರೆಕೊಟ್ಟುದಕ್ಕಾಗಿ ಅನು ತಾವವನ್ನು ಪನು ಸೂಚಿಸಲು ತಪ್ಪಾಗೇ ಕೆಲಸವು ಚಿರಪರಿತವಾದುದರಿಂದ ಇದು ತೊಂದರೆಯಲ್ಲವೇಂದೂ ದಾಸಿಯನ್ನು ಟ್ಟುಕೊಳ್ಳಲು ಸಾಧ್ಯವಿಲ್ಲದುದರಿಂದ ತಾವೇ ಕೆಲಸಮಾಡಬೇಕಾಗಿದೆಯೆಂದೂ ನಿಧಾನವಾಗಿ ತಾರೆಯರುಹಲು, ಅವರ

ಸೌಬಹ್ಯಪನ್ನು ಸ್ವಲ್ಪ ಶಾಲಾಫ್ಫಿಸಿ ತಾಣಿನ್ನೂ ಅವಿನಾಹಿತೆ
ನಾದುದರಿಂದ ಇಂಥಹ ಗೃಹಸೌಖ್ಯವು ತನಗಪೂರ್ವವೇಂದು
ಸೂಚಿಸಿದನು.

ಮಾತಿನ ಮಾಲಿಕೆಯಲ್ಲ ಈ ತರುಣೆಯರ ತಂಡೆಯು
ಉಲಿನಲ್ಲಿಲ್ಲವೇಂದೂ ಇವರಿಂದರೇ ಇರುವ ರೆಂದೂ
ಭೇಮರಾಯನು ತಿಳಿದನು. ಸರಲಸ್ವಭಾವದ ಸುಂದರಿ
ಯರು ತಮ್ಮ ತಂಡೆಯ ದುಡ್ಡಿನ ಪ್ರಯತ್ನಗಳನ್ನು ವಿವರಿ
ಸಲು ಅವನಿಗೆಲ್ಲಾ ಕಾರ್ಯಗಳೂ ಕೈಗೂಡಲೆಂದವನು
ನುಡಿದು ಅವರೊಡನೆ ಎಲ್ಲ ವಿಷಯದಲ್ಲಿಯೂ ಸಹಾನು
ಘೂತಿಯನ್ನು ವ್ಯಕ್ತ ಪಡಿಸಿದನು.

ಆಗ ಮಧ್ಯರಾಶಿಯ ಕಳೆದು ಗಡಿಯಾರದಲ್ಲೋಂದು
ಬಾರಿಸಿತು. ಮುಂದೆ ಇಂದುಮಾತಿ ಕಮಲೆಯರ ಗಾಡಿಯು
ಮುರಿದು ಗಡಾಂತರಕ್ಕೆವರು ಈಡಾದುದೇ ವೇದಲಾದು
ದನ್ನು ವಾಚಕರು ವಿವರವಾಗಿ ಈಗಾಗಲೇ ಅರಿತಿರುವರು.

ಶಿಶುಪರಿಶ್ಯಾಗ

ಕಮಲಾಬಾಯಿಯು ಕರೀಕರಿಸಿದ ಕೂಡಲೇ ಧುಂಡಿ
ರಾಬನು ನಾಗಾಲೋಟಿದಿಂದೇಂದೂ ಹೇಳಿದನು. ತಾನು
ಟ್ಯಾಂಡು ಮಗ್ಗಲುಹಾಸಿಕೆಯೇಂದೂ ತಲೆಗೆ ಸುತ್ತಿದುದು
ಕೋರಿಯೇಂದೂ ಮರುದಿನ ಬೆಳಗನೇಂಟು ಗಂಟೆಗೆ ಅರೆನಿದ್ದೆ
ಯಿಂದೆದ್ದ ವೈದ್ಯನಿಗೆ ಅರಿಯಲಾಗಲಿಲ್ಲ.

“ವೈದ್ಯರೇ, ನಿಮಗ್ಗೆ ಮಹತ್ವದ ವಿಷಯವೊಂದ

ನ್ನು ರುಹಬೇಕಾಗಿದೆ—ಆದರೂ ಇದನ್ನೇತು ಪ್ರಾರಂಭಿಸೆ
ಬೇಕೆಂಬುದನ್ನು— ”

“ ಬಾಯಿಯವರೀ, ನಿಮ್ಮದ್ದೀರ್ಶದ ಕಲ್ಪನೆಯು ನನಗೆ
ಕೆಲವಟ್ಟಿಗೆ ಹೊಳೆದಿದೆಯೆಂದು ಹೇಳಿದರೆ ನಿಮ್ಮ ಭಾರವು
ಕೆಲವಟ್ಟಿಗೆ ಕಡಿಮೆಯಾಗಬಹುದಲ್ಲವೇ? ”

“ ವೈದ್ಯರೇ, ಇದು ನಿಜವೇ ” ಎಂದಾಶ್ಚಯ-ಪಟ್ಟಿ,
“ಹಾಗಾದರೀ ವಿಷಯವು— ” ಎಂಬ ಪೂತನ್ನು ಮುಗಿಯು
ಗೊಡದೆ “—ಮಗುವಿಗೆ ಸಂಬಂಧಿಸಿದುದು. ನಿಮ್ಮ ಭಾವ
ನೆಗಳನ್ನು ನಾನು ಪ್ರಕಟಿಪಡಿಸಿದೆನೀಂದು ಭಯಪಡಬೇಡಿರಿ.
ನಾನು ಸದ್ಗೃಹಸ್ಥ ” ಎಂದವನೇನ್ನಲು, ಕಮಲಾಚಾಯಿಯು
ಧೈರ್ಯಹೊಂದಿ “ ಎಂದನೆಂತರ ನಾನಿನ್ನ ಈ ಗುಪ್ತ—
ಅತ್ಯೇಂತ ಗುಪ್ತ— ವಿಷಯವನ್ನು ವಿವರಿಸಲು ಹಿಂದೆಗೆಯು
ವುದಿಲ್ಲ. ಇಂದುಮತಿಯ ಕಂಠದಲ್ಲಿ ಪೂಂಗಲ್ಯವಿಲ್ಲನೆಂದೂ
ಅವಳು ಪತ್ತಿಯಾಗದ ಪೂರ್ವದಲ್ಲಿಯೇ ಮಾತ್ರವಾದ
ಳೀಂದೂ ಕುಶಾಗ್ರಮತಿಗಳಾದ ನೀವು ಕಂಡುಕೊಂಡಿರು
ವಿರಿ. ಅಯ್ಯೋ, ಸುಪ್ರಸಿದ್ಧ ಮನೆತನವೋಂದರ ಗೌರವ
ವಿಂದು ಕಳಂಕಿತವಾಯಿತೇ— ವಿನಾಶವಾಯಿತೇ! ”
ಎಂದುಸಿರಿಟ್ಟುಕು.

“ ಆದರೂ ಇಂತಹ ಸ್ತ್ರೀಮನೊಂದೊಬ್ಬಲ್ಯವನ್ನು
ಸಂಪೂರ್ಣವಾಗಿ ಆಚಾರ್ಧಿಸಬಲ್ಲ ಉಪಾಯಗಳೂ ಮಾರ್ಗ
ಗಳೂ ಇವೆ. ‘ಕಟ್ಟಿ’ ಅಡಿಗೆಯೆನ್ನು ಇಟ್ಟಿನನೇ ಜಾಣ
ಅಲ್ಲವೇ? ”

“ ಇವಾ! ವಿಷಯವನ್ನು ಮುಂದರಿಸಲು ನನಗೇಗ ಇನ್ನೂ
ಧೈರ್ಯಬಂತು. ಧುಂಡಿರಾಜರೇ, ಆ ದುಧೈರಿಯಾದ

ಮಂಗುವನ್ನು ನಿಮ್ಮ ಪರ್ಕಪಡಿಸಲಡ್ಡಿಯಲ್ಲಿವಷ್ಟೇ? ಇದ ಕ್ಷಾಗಿ ಸಿಮಗೆ ಸಲ್ಲಿಸತಕ್ಕ ಬಹುಮಾನವು ನಿಮ್ಮ ಮನದೇಣಿಕೆಯನ್ನು ಮೀರುವುದು. ”

“ ತಾಯಿ, ಹಾಗೆಯೇ ಆಗಲಿ. ಇದನ್ನು ಬರಿಯ ವ್ಯವಹಾರದ ದೃಷ್ಟಿಯಿಂದಿಂಗ ನೋಡಬೇಕಾಗಿರುವದರಿಂದ ಎಚ್ಚರಪೂ ಮುಂದಾಲೋಚನೆಯೂ ಈ ಸಂಧಿಯಲ್ಲಿ ಅವಶ್ಯವಿದುವುದರಿಂದ ತಮಗೊಂಪಿಗೆಯಾಗುವಂತೆ ನಾನು ನಡೆದುಕೊಂಡರೆ, ಹೀಗೆ ಮುಚ್ಚುಮರೆಯಿಲ್ಲದೆ ಕೇಳಿದುದನ್ನು ಕ್ವಮಿಸಿರಿ, ನನಗಾವ ಬಹುಮಾನವು ದೊರೆಯಬಹುದು? ”

“ ಹಾಗಾದರೆ ಲಕ್ಷ್ಯಗೊಟ್ಟು ಕೇಳಿರಿ; ಹಾಗೂ ನಾನು ನುಡಿದುದನ್ನು ಪೂರ್ಣವಾಗಿ ವಿಚಾರಿಸಾಡಿ ನೋಡಿರಿ. ಮಂಗುವು ಗತ್ಯಂತರವಿಲ್ಲದೆ ನಿಮ್ಮ ಕೈಸೇರಿದನುಂತರ, ಅದು ಇನ್ನು ಮುಂದೆ ನಿಮ್ಮದೇಂದೇ ಭಾವಿಸಬೇಕು. ದತ್ತಕ ಮಾಡಿಕೊಂಡು ಅದನ್ನು ನಿಮ್ಮ ಮಂಗುವಾಗಿರಿಸಿಕೊಳ್ಳಿ ಬಹುದು; ನಿಮಗೆ ಬೇಕಾದ ಹೆಸರನ್ನು ಅದಕ್ಕಿಡಬಹುದು; ಅದು ನಿಮ್ಮಲ್ಲಿರುವುದು ಸಂಶಯಕ್ಕಾಸ್ಪದವಾಗದಂತೆ ತಕ್ಕ ಕಢಿಯೋಂದನ್ನು ಕಲ್ಪಿಸಬಹುದು;— ಈ ವಿಷಯದಲ್ಲಿ ನೀವೇನೇ ಮಾಡಲಿ, ನೀವ್ಯಾಂದು ವಿಚಾರದಲ್ಲಿ ವಚನವೀಯಬೇಕು. ಅದರ ತಾಯಿತೆಂದೆಗಳಾರೆಂಬುದನ್ನು ಎಂದೂ ಶೋಧಿಸಲು ಯತ್ತಿಸಲಾಗದು. ಇವುಗಳನ್ನು ನೀವು ಸಂಪೂರ್ಣವಾಗೊಂಪಿಕೊಂಡರೆ ೫೦,೦೦೦ ರೂಪಾಯಿಗಳು— ”

“ ಏವತ್ತು ಸಾವಿರವೇ? ! ಅಬ್ಜ್ಞಾ, ಅರ್ಥಲಕ್ಷ್ಯವೇ? ! ”

“ ಅಹುದು, ಏವತ್ತು ಸಾವಿರ ರೂಪಾಯಿಗಳು, ಇಷ್ಟೇ

ಸಾಕಾಗುವುದಷ್ಟೇ ? ”

“ ಹಾಗಾದರೆ ನಾನೆಲ್ಲವನ್ನೂ ಒಪ್ಪಿದೆ. ಮುಂದೇನು ಹೇಳಿದರೂ ಅಭ್ಯಂತರವಿಲ್ಲ. ”

“ ನಿಮಗೇಗೆ ಗೊತ್ತಿರುವ ಅಲ್ಲ ಸಂಗತಿಗಳನ್ನಿಂದ, ಆ ಮನುವಿನ ಮಾತ್ರವಿನ ವಿಷಯಲ್ಲಿ ನಿಮಗುಂಟಾಗಬಹುದಾದ ಸಂಶಯಗಳೆಲ್ಲವನ್ನಿಂದ ನೀವು ಅತ್ಯಂತ ಗುಪ್ತವಾಗಿಡಲಿಕ್ಕೆ ಬೇಕು. ಎಲ್ಲಿಯೇ ಆಗಲಿ, ಯಾವ ಸಂದರ್ಭದಲ್ಲಿಯೇ ಆಗಲಿ, ಅವಳನ್ನಿನ್ನು ಮುಂದೆ ನೀವು ಕಂಡಿದ್ದಾದರೆ, ಇವ ಇನ್ನು ನೀವು ಗುರುತಿಸಲು ಯತ್ತಿಸಲಿಕ್ಕೇ ಆಗಂತು. ”

“ ಇದನ್ನು ನಾನೋಷ್ಟಿದೆ; ಇದರಂತೆಯೇ ದೇವರಾಣಿಗೂ ವರ್ತಿಸುವೇನು. ”

“ ನನ್ನ ವಿಷಯದಲ್ಲಿಯೂ ಹಾಗೆಯೇ, ಯಾವಾಗಲೇ ಆಗಲಿ ಎಲ್ಲಿಯೇ ಆಗಲಿ ನಾವು ಸಂದರ್ಶಿಸಿದರೆ ಪೂರ್ವ ಅಪರಿಚಿತರಂತರತಕ್ಕುದು. ”

“ ನಿಮ್ಮ ಅಕ್ಷರವ್ಯಾಧನ್ನು ಮಿರುವುದಿಲ್ಲ. ಇನ್ನೇನು ಬೇಕಾದರೂ ಹೇಳಬಹುದು. ”

“ ಹೇಳುವುದೇನೂ ಉದ್ದಿಳ್ಳ. ಸಾಯಂಕಾಲದಲ್ಲಿ ಅಂ ಸಾವಿರವನ್ನು ಕೊಡುವೆನು; ಏಕೆಂದರೆ ನಾಳಿ ಇಂದುಮತಿ ಬಾಯಿಯನ್ನು ಕರೆದುಕೊಂಡು ಹೊರಡಲೇ ಬೇಕಾಗಿದೆ. ”

“ ನಾಳಿಯೇ ! ಬಾಯಿ, ಇಲ್ಲಿ ನೋಡಿರಿ; ಹೊರಗಿನ ಹವೆಯು ಕೂರವಾಗಿದೆ ಇದು ಚಳಿಗಾಲವ ಯೋವನ ಕಾಲ. ”

“ ನಮ್ಮ ಅವಸರವು ಏನನ್ನು ಲಕ್ಷ್ಯ ಸುವಂತಿಲ್ಲ. ವೈದ್ಯರೇ, ನೀವಿನ್ನು ಹೋಗಿಬರಬಹುದು. ”

ಧು-ಡೀರಾಜನು ಹೆಚ್ಚು ಚೆಚ್ಚಿಸಲಾಗಲಿಲ್ಲ. ಅವನತ್ತು ನಡಿದಿಕಡನೆಯೇ ಕಮಲೆಯು ಇಂದುಮತ್ತಿಯ ಬಳಿಗೆ ಪ್ರಪೂರ್ವದನೆಯಾಗಿ ಬರಲು ಇವಳಿಂತರ್ಗತವನ್ನು ಪಳೆಗಿಡು.

ಉಂಟಿವಾದನಂತರ ಕಮಲೆಯು ಈ ಕೆಳಗಿನ ಒಕ್ಕೆಣೆಕೆ ಯಾಳ್ಳಿ ಕಾಗದವೊಂದನ್ನು ಬರಿದಳು:

“ ಸಿನ್ನಿನ ರಾತ್ರಿಯಲ್ಲಿ —ಯು ಗಂಡುಮಗುವೊಂದನ್ನು ತಿಂದಿರು ಕಾಲದಲ್ಲಿ ಪ್ರಸಿದ್ಧಿದಳು. ಶಿಶುವು ಅಡೀಗ್ಯಾವಾಗಿರು ವುದೆಂದು ಸ್ವೇಚ್ಛಾರು ದೇಳುವರು. ಆದರ ವ್ಯವಸ್ಥೆಯನ್ನು ತ್ವರಿತರವಾದ ರಿಂತಿಯಲ್ಲಿ ಮಾಡಲಾಗಿದೆ. ಎಲ್ಲಿಪ್ರಾಗೋಷ್ಠ್ಯವಾಗಿಸುವುದೆಂಬುದಕ್ಕಿಂತಲೂ ಹೆಚ್ಚು ವಿವರಿಸುವುದು ಈಗ ವಿಟಿತನಲ್ಲ. —ಯು ಎಂದಿಂತೆ ಸುಖವಾಗಿರುವಳು. ನಾಳೆ ನಾವು ರಾಮಪುರಿಗೆ ಹೊರಡುವೆವು. ನಿಮಗೆ ಶೀಫ್ರವಾಗಿ ಪತ್ರವನ್ನು ಬರಿಯಲಾಗುವುದು. ”

ಸಾಯಃ ಕಾಲದಲ್ಲಿ ಹಣವು ಕ್ಷೇಸೇರಲು ತಾರೆಲಿಂತೆಯರಿಗೆ ಅವರೊಳ್ಳಾಘರಣಾಗಳನ್ನು ಕಮಲೆಯು ಕೊಂಡುತ್ತಂದಳು. ಹೊಡನೊಡಲು ಅವರೊಳ್ಳಿನೆಂದರೂ ಇಂದುಂತೆ ಕಮಲೆಯರ ನೆನಪ್ಪೇಯಲೇಂದು ಹೊನೆಯಲ್ಲಿ ಸ್ವಿಂಕರಿಸಬೇಕಾಯಿತು.

ಹಿಂದಿನ ರಾತ್ರಿಯಲ್ಲಿಯ ಫೋಟನೆಗಳನ್ನು ಅತಿ ಗೌಪ್ಯವಾಗಿಡಬೇಕೆಂದವರು ಬೇಡಿಕೊಳ್ಳಲು, ತಾರೆಯು ತಮ್ಮ ತಂಡೆಯೊಬ್ಬನಿಗೆ ತಿಳಿಸುವುದಾಗಿಯೂ, ಅವನು ಅದನ್ನು ಅಪರಾಧನೆಂದೆಂದುಸನ್ನಿಧೂ, ಈ ವಿಷಯಗಳನ್ನು ವನ್ನು ಎಂದೂ ಬಹಿರಂಗವಾಡಿಸನೆಂದೂ ಹೇಳಿದಳು.

ಧುಂಡಿರಾಜನನ್ನು ಬರವಾಡಿ ಹೇಳಿದಂತೆ ಹಣವನ್ನೂ ಕೊಡಲಾಯಿತು.

ಇಂದುಮತಿಯು ಕಂದನನ್ನು ನಿರ್ವಹಿಸಿದೆ ತೊರೆಯುವ ಕಾಲವು ಬಂದಿತು. ಈ ಅಲ್ಪಕಾಲದಲ್ಲಿಯೇ ಆವಳ ಅಂತಿಕರಣವು ಕರಗಿ ನಿರಪರಾಧಿಯಾದ ತಿಶುವನ್ನು ತೊರೆಯಲಾರದ ಸ್ಥಿತಿಯಾಯಿತು.

ಮಾಲತಿಯು ಮಗುವನ್ನು ವೈದ್ಯನ ಮನೆಗೆ ಮುಟ್ಟಿಸಿ, ಈ ಹೊಸ ಆಪರಚಿತನಿಗಲ್ಲಿ ಯೋಗ್ಯ ಸ್ವಾಗತವನ್ನು ವೈದ್ಯನರಸಿಯು ಏರ್ಡಿಸಿರುವಳಿಂದು ವಿವರಿಸಲು ಇಂದುಮತಿಗೆ ಸ್ವಲ್ಪ ಸಮಾಧಾನವಾಯಿತು.

ಎಲ್ಲರೂ ಮರುದಿನ ಮುಂಜಾವಿನಲ್ಲಿದ್ದು ತಮ್ಮ ಕೃತಿಕ್ಷಾತೆಯನ್ನು ತಾರೆಲೀಲೆಯಿರಿಗೆ ವ್ಯಕ್ತಪಡಿಸಿ ಉಂಗೆಹೊರಟಿರು; ಸಾಧ್ಯವಾದಮ್ಮೆ ಬೇಗನೆ ಇವರನ್ನು ಸಂದರ್ಶಿಸುವುದಾಗಿ ಕಮಲೆಯು ಭರವಸೆಯಿತ್ತು ಇಲ್ಲ.

ವಿಪತ್ತರಂಪರೆಗಳು

“ಅತ್ತ ಬಿದ್ದರೆ ಕೆರೆ, ಇತ್ತ ಬಿದ್ದರೆ ಬಾವಿ” ಎಂಬಂತೆ ವೀರಪ್ಪನ ಸ್ಥಿತಿಯಾಗಿತ್ತು. ತಮ್ಮ ವರ್ತಕರ ಧಣಿಗಳನ್ನು ವನ್ನು ಈ ದಿನ ಬೆಳಗಿನಲ್ಲಿಯೇ ಕಾಣಬೇಕು. ಆದರೆ ಹಣ ? ಹುಂಡಿ ? ಸಾಯಂಕಾಲದವರೆಗೆ ತಡೆದರೆ ಸಂಶಯಾಸ್ಪದವಾಗುವುದು. ಈಗಲೇ ಹೋಗಿ ನಡೆದ ಅನಾಹುತಗಳನ್ನೂ ರಿದರೆ—ಆವರು ನಂಬುವ ಬಗೆ ?

ಎಡವಿದ ಬೆರಕೆನ್ನು ಪುನಃ ಪುನಃ ಎಡವುವಂತೆ, ಹರಿದ ಅರಿವೆಯು ಹೆಚ್ಚು ಹೆಚ್ಚು ಹರಿಯುವಂತೆ, ಸ್ವಲ್ಪ ಸಾಲದ ಬಲೆಯಲ್ಲಿ ಬಿದ್ದವನು ಸಂಪ್ರಾಣವಾಗದರಥಿಂನನಾಗುವಂತೆ ಅಲ್ಪವಿಪತ್ತಿಗೊಳಿಗಳಾದವನು ವಿಪತ್ತರಂಪರೆಗಳಿಗೀಡಾಗುವನು. ಯಾವ ವರ್ತಕ ಧಣಿಗಳ ಸಂದರ್ಶನಾಲೋಚನೆಯಿಂದ ವೀರಪ್ಪನು ಭಯಭಾರತನಾಗಿದ್ದನೇಂ ಅವರ ಲೈಬ್ರಾನಾದ ಶೇಷಯ್ಯಾರೆಟ್ಯೂಯು ಆವಸರದಿಂದ ಬಂದು ಆವ ನೆಮರಿಸಲ್ಪದ್ಮೇಶ್ವರಂದು ಹಿರನ್ಯನ್ನಲಂಕರಿಸಿದನು. ಹುಲಿಯ ಚಿತ್ರನನ್ನು ಕಂಡು ಹೆದರಿದವನ ಮುಂದೆ ನಿಬಾದ ಹುಲಿಯೊಂದು ಬಂದು ನಿಂತಂತೆ, ವೀರಪ್ಪನ ಸ್ಥಿತಿಯಾಯಿತು. ಅವನು ತನ್ನ ಮನೋಭಾವನೆಗಳನ್ನು ಮುಚ್ಚಿಡಲು ಯತ್ನಿಸಿದರೂ ಅವು ಮೇಲ್ಲನೇ ಹೊರಸೂಸದಿರಲಿಲ್ಲ.

“ ವೀರಪ್ಪ, ಆತೋಗ್ಯವಷ್ಟೇ? ನಿನ್ನ ಪತ್ರದ ಪ್ರಕಾರ ನಿಂನಿಲ್ಲಿಗೆ ನಿನ್ನೆಯ ಸಾಯಂಕಾಲದಲ್ಲಿ ಬರುವುದು ನಮುಗೆಲ್ಲ ತೋದಿತ್ತು. ಈ ದಾರಿಯಲ್ಲಿ ಹೋಗುತ್ತಿದ್ದ ನಾನು ನಿನ್ನನ್ನು ಕಾಣಬಹುದೆಂದು ಭಾವಿಸಿ ಇಲ್ಲಿಗೆ ಬಂದೆನು.”

“ ಶೆಟ್ಟರೆ, ನಮುಸ್ವಾರ. ಬಡವನ ಮೇಲೆ ತಮ್ಮ ಉಪಕಾರವು ಬಹೇಳವಾಯಿತು; ಆಹುದು, ನಾನು ಕೃತಜ್ಞ—ಸುಬಾಯಶೆಟ್ಟರು ಹೇಗಿದ್ದಾರೆ? ”

“ ಅವರೇ? ಚೆನ್ನಾಗಿದ್ದಾರೆ. ದೇಹಸ್ವಾಸ್ಥ್ಯವಿದೆ; ಮನಸ್ಸಾಸ್ಥ್ಯವಿಲ್ಲ! ”

“ ಇದೇನು ಮತ್ತೆ? ”

“ ನಮ್ಮ ವ್ಯವಹಾರದಲ್ಲಿ ಭಯಂಕರ ಹಾಸಿಯೋದಗಿದೆ. ಎಲ್ಲವನ್ನೂ ಕೊನೆಗಿ ವಿನರಿಸುವೆನು. ನೀನು ಸಂಭಾವಕೆ

ಯನ್ನಿಲ್ಲಿಗೇ ಸಂಪಾದಿತಿಗೆ ಸಿನ್ನು ಹುಂಡಿ ಮೊದಲಾದು ವುಗಳನ್ನೇ ಲಾಲ್ ಕೂಡಲೇ ಕೊಟ್ಟಿಬಿಡು. ಶದರೀದ ತಲೆಯಿತ್ತಲಾಕಾಶವು ದೇರೆಯುವಂತೆ ಹಾನು ಮಾಡುವನ ನಿದ್ದೇನೇ. ”

“ ಈಗಲೇ? ”

“ ಈ ಕ್ಷೇಣದಲ್ಲಿಯೇ. ಇತರ ಸಂಗತಿಗಳನ್ನು ಸುಬ್ರಾಹ್ಯ ಶಿಟ್ಟಿರೂದನೇ ಮಾತನಾಡಬಹುದು. ”

“ ಸ್ವಲ್ಪ ತಡೆಯುವಂತಿಲ್ಲನೇ ರಾಯರೇ? ಏಕೆಂದರೆ— ”

“ ಓದೊ, ಇದೇನಿದು? ”

“ ಸನ್ನನ್ನು ಕೊಲ್ಲುವುದೂ ಕಾಪಾಡುವದೂ ಈಗ ನಿಮ್ಮನ್ನೇ ಕೂಡಿದೆ. ನಾಣನ ಪರಿಗೆ ಕೊನೆಗೆ ಈ ರಾತ್ರಿ ಹತ್ತು ಗಂಟೆಯಾರಿಗೆ—ಕಾಸನ್ನು ಸಹ ಕೊಡಲಾರದನ ನಾಗಿದ್ದೇನೇ. ”

“ ಒಕೆ, ಕೊಡುವುದಿಲ್ಲವೇ? ಸ್ವಾಮಿ, ಎಲ್ಲಿ ಸ್ವಲ್ಪ ಮಾತನಾಡಿರಿ. ಹಾಗಾದರೆ ಇದರಲ್ಲಿನೊಂದೇ ಇದೆ! ”

“ ಇದೆ ಸ್ವಾಮಿ, ಇದೆ. ಇದಕ್ಕಾಗಿ ದಯವಿಟ್ಟು ಕೊಂಡಿಸಬೇಡಿ. ಇದು ಸನ್ನ ಅಪರಾಧವಲ್ಲ. ದರೋಡೆಯಾಯಿತು. ”

“ ಸುಲಿಗಿಯೇ? ಇದೊಂದು ಕಟ್ಟಿಕಢಿಯಲ್ಲವಿಲ್ಲೇ? ಇದನ್ನು ಮೊಟ್ಟಿಮೊದಲೇ ನೀನೇಕೆ ಹೇಳಲಿಲ್ಲ? ”

“ ಇದೆಂದಿಗೂ ಸಟೆಯಲ್ಲ; ದಿಟ್ಟ. ನಿಮಗೆ ಸಿಟ್ಟಿಬರುವುದೇದು ಹೇದರಿ ಮೊದಲಿದನ್ನು ಹೇಳಲಿಲ್ಲ. ಕಳ್ಳನು ಹುಂಡಿಯೇ ಮೊದಲಾದು ವುಗಳನ್ನು ನನ್ನೊಂದ ಜಂಂಡಿನಾಯಿಗಳನ್ನು ತೆಗೆದುಕೊಂಡು ಈ ರಾತ್ರಿಯಲ್ಲಿ ಹಿಂದಕ್ಕೆ

ಕೊಡುವನು. ”

ಶೇ:ಷಯ್ಯಕೀಟ್ಟಿರು ಪ್ರೋಲೀಸ್ ಅಧಿಕಾರಿಗಳ ಸಲಹೆಯನ್ನು ಕೆಳೆಲು ವೀರಪ್ಪನ್ನನ್ನು ಕೂಡಲೆ ಕರೆದೊಯ್ದಿರು.

. ದರೋಡಿಯೋರನ ಬಿಪರಿಕೆಗಳಲ್ಲಿ ತಢ್ಣನಿಲ್ಲದಿಲ್ಲವೆಂದು ವೀರಪ್ಪನಿಗೆ ಸಂಪ್ರದಾಯವಾಗಿ ಮನಸರಿಕೆಯಾಗಿತ್ತು. ಅದರೂ ಈಗ ತನ್ನ ಒಡೆಯನನ್ನು ಇನುಸರಿಕದಿರುವುದು ಹೆಚ್ಚಿನ ಆಷಶ್ಯಾಂಕದು ತಿಳಿದು ಇವನು ಮರುಮಾತಾಡಲಿಲ್ಲ. ಹೆಚ್ಚಿನ ಗಂಡಾತರದ ಎ೦ಬೆ ಕಡಿಮೆಯದರ ಮಹತ್ವವು ಮಾಯವಾಗುವುದು. ಕೂರವ್ಯಾಷ್ಟ್ರವನ್ನು ನೋಡಿ ಒಬ್ಬನು ಓಡಿಹೋಗಬಹುದು; ಅದರೆ ಮುಂದೆಡಿಯಿಲ್ಲದಂತೆ ದಾವಾಗ್ನಿಯು ತನ್ನ ಸಾಮಾರ್ಥ್ಯವನ್ನು ವಿಸ್ತೃತಿಸಬಿಟ್ಟಿರಲು ಇವನಾಗ ಮುಂದೆ ನುಗ್ಗಿ ವ್ಯಾಷ್ಟ್ರವನ್ನು ರಿದುಬಿಡುವನು.

ಚೌಡಿ: ಓಣಿಯಲ್ಲಿ ನೀರಭದ್ರಪ್ರಸಾಂಬ ಪ್ರೋಲಿಸ್ ಅಧಿಕಾರಿಯಿದ್ದನು. ಶೇ:ಷಯ್ಯಕೀಟ್ಟಿರು ಅವನಿಗೆಲ್ಲವನ್ನೂ ವಿನರಿಸಿದರು.

ವೀರಪ್ಪನು ಕಳ್ಳಿನ ಆಕ್ಷತ್ಯಿಯನ್ನೂ ತಾಷದನನ್ನು ಕಂಡ ಸ್ಥಳವನ್ನೂ ತಿಳಿಯಪಡಿಸಲು “ನಮ್ಮ ಸ್ವತ್ತು ನಿನ್ನ ವಶದಲ್ಲಿದ್ದಾಗ ಅಲ್ಲಿಂತಕ್ಕೆ ಹೋಗಿದ್ದಿ? ” ಎಂದು ಶೀಟ್ಟಿರು ಆಕ್ಷೋರದಮಾಡಿದರು.

ನಿಂದಾಹವಿಲ್ಲದೆ ವೀರಪ್ಪನು ಸಾಹಕಮಯವಾದ ಹೀಂದಿನ ರಾತ್ರಿಯ ಘಟನೆಗಳಿಲ್ಲವನ್ನೂ ಸ್ವಷ್ಟಿಪಡಿಸಿ ತನ್ನ ತಲೆಯ ಮೇಲಿನ ಭಾರವನ್ನು ಕಳೆದುಹೊಂಡಬಂತಾಗಲು, ವೀರಭದ್ರನು ವೀರಪ್ಪನ ಮಾತಿನಲ್ಲಿ ಸಂಶಯಕ್ಕಾಸ್ಪದವಿಲ್ಲವೆಂದೂ ಇಂಧಿಂಗ್ರಹಣತಂತ್ರ ನಿಶಾರದನಾದ ತನ್ನ ಮೂಗಿಗೆ ತುಪ್ಪ

ವನ್ನು ಹಚ್ಚಿರುವ ಪ್ರತಾಪರುದ್ರನ ಕೆಲಸವಿದೇಂದೂ, ಇವರಿಗೆ ಸಹಾಯಕಳಾದ ಆ ಸ್ತ್ರೀಯನ್ನು ಪ್ರೋಲಿಸರು ನರರಕ್ಷಣಿಯಿಂಬ ಹೆಸರಿನಿಂದ ಕರೆಯುತ್ತಿರುವರೆಂದೂ, ಈಗಿರಡು ಮೂರು ವರ್ಷಗಳ ಹಿಂದೆ ಸರರಾಕ್ಷಣಾದ ಅವಳ ಗಂಡನು ಗಲ್ಲಿಗೆ ರಿಸಲ್ಪಟ್ಟಿನೆಂದೂ, ಶೇಷಯ್ಯಸಿಗೆ ತಿಳಿಯಹೇಳಿದನು.

“ಇತಹ ನೀಚರ ಗುಂಪನ್ನು ನಿಸರ್ವಾಂಶ ಮಾಡುವುದೊಂದು ಸಮಾಬಸೇವೆಯೆನಿಸುವುದರಿಂದ ಈ ಕೆಲಸದಲ್ಲಿ ವೀರಪ್ಪನು ನಿಮಗೆ ಸಹಾಯಮಾಡುವನು. ಆವನು ಆವಿ ಚಾರಿಯಾಗಿ ನಿನ್ನೆ ನಡೆದುದನ್ನು ನಾವು ಕ್ಷಮಿಸುವೆಪ್ಪು” ಎಂದು ಶೆಟ್ಟಿರೆನ್ನಲು, ಒಂಗೆ ಉಧ್ಯೇಯವಿದ್ದರೂ ಹೊರಗೆ ಧೈಯವನ್ನು ಪ್ರಕಟಿಸಿ ವೀರಪ್ಪನು “ಎಲ್ಲ ವಿಧದಿಂದಲೂ ಸಹಾಯಮಾಡುವೆನು” ಎಂದನು.

“ಈ ಪ್ರತಾಪರುದ್ರನನ್ನು ಹಿಡಿದುಕೊಟ್ಟಿವರಿಗೆ ಗಂಧಿ ರೂಪ ಬಹುಮಾನವಿದೆ. ಇಗೋ ಈ ಪತ್ರವನ್ನೆಂದ್ರಿಯಿಂದ ನೋಡಿರಿ” ಎಂದು ವೀರಭದ್ರನು ವೀರಪ್ಪನಿಗೊಂದು ಪತ್ರವನ್ನಿತ್ತಿನು.

“ಅದಿಗ ಸರಿ.”

“ಹಾಗಾದರೆ ಗೊತ್ತುಮಾಡಿದ ಗಂಟಿಗೆ ನೀವಲ್ಲಿಗೆ ಹೋಗಿ ಅವಳನ್ನು ಕಾಣಬೇಕು, ಮತ್ತು ಒಂದು ಮಹಿಳೆಯ ಕೆಲಸದ ಸಲುವಾಗಿ ಪ್ರತಾಪರುದ್ರನನ್ನು ಭಿಕ್ಷುಕ ಸಂಘಕ್ಕೆ ಹೋಗಿ ಸಂದರ್ಶಿಸಲೇಬೇಕಾಗಿದೆಯೆಂದು ಆ ನರರಾಕ್ಷಣಿಗೆ ತಿಳಿಸಬೇಕು. ಆವನಲ್ಲಿಯಾದರೂ ಇದ್ದರೆ ಅವಳು ಬಹುಶಃ ನಿಮ್ಮನ್ನಲ್ಲಿಗೆ ಈಡೆಲೇ ಕರೆದುಕೊಂಡು ಹೋಗುವಳು; ಅವನ

ಲೀರದಿದ್ದರೆ ಸೃಜನಮಾರ್ಗದಲ್ಲಿಯ ಅವರ ಸ್ಥಳಕ್ಕೆ ಹೋಗಬೇಕಾಗುವುದು. ಹೇಗಿದ್ದರೂ ಒಷ್ಟುಕ ಸಂಘಕ್ಕೆ ನೀವು ಹೋಗಲಿಕ್ಕೇಬೇಕು; ಉಳಿದುದು ನನ್ನ ಕೆಲಸ.”

“ನಾನೊಬ್ಬನೇ ಹೋಗತಕ್ಕುದೋ, ಹಾಗಾದರೆ?”

“ಹೌದೇ ಹೌದು. ಸ್ವೇಷ್ಟವನ್ನು ಈಟ್ಟಿಕೊಂಡಲ್ಲಿಗೆ ಹೋಗುವುದೆಂಥಾ ಮುಖಿತನ! ಅವರೆಲ್ಲರೂ ಕ್ಷಣದಲ್ಲಿಯೇ ಚದುರಿಬಿಡುವರು. ನೀವು ಹೆಡರಬೇಡಿ. ನಿಮ್ಮಸಹಾಯಕರು ನಿಮ್ಮಿಂದ ಬಹುದೂರದಲ್ಲಿರುವುದಿಲ್ಲ.”

“ಪ್ರತಾಸರುದರು ಭೀಟ್ಟಿಯಾದನಂತರ?”

“ನೀವು ದೊಡ್ಡ ಪ್ರವಹಾರಕ್ಕಿರಲಿರುವಿರೀಂದೂ, ದುಡ್ಡಿನಡಿಚಣಿಯು ಸೂಲಕ ಸುಲಿಗಿಗಾರರನ್ನು ಕೂಡಿಕೊಳ್ಳಲು ಸಿದ್ಧಾಗಿರುವಿರೀಂದೂ, ಏನಾದರೂ ಕಢಯನ್ನು ಕಟ್ಟಿದೇಳಿದರಾಯಿತು.”

ಶೇಷಯ್ಯಶೀಟ್ಟಿರು ಕೆಲಕಾಲಾನಃತರ ಕೆಲವು ರೂಪಾಯಿಗಳನ್ನು ವೀರಭದ್ರನ ಕೈಯಲ್ಲಿಟ್ಟ ವೀರಪ್ಪನೊಡನೆ ಹೊರಹೊರಟಿರು.

ನರರಕ್ಷಸಿ

ವೀರಪ್ಪನು ಕಾಳಿಫಾಟೆಗೆ ಬಂದಾಗ ರಾತ್ರಿ, ಒಂಬತ್ತುಗಂಟೆಯಾಗಿತ್ತು. ಧನುಮಾರ್ಗವನ್ನು ಪಾರಿಯುದ ಶಿಖರವನ್ನೇ ರಿದ ಕಾಲವಾದುದರಿಂದ ಚೆಳಿಯು ಸಹಿಸಲಾಗದಂತಿತ್ತು. ಅಲ್ಲಿದ್ದೊಂದೇ ಫಲಾಹಾರದ ಅಂಗಡಿಯನ್ನು ವೀರಪ್ಪನು

ಪ್ರವೇಶಿಸಿ, ಶೈತ್ಯವನ್ನಿಂಗಿಸುವ ತಿಂಡಿಗಳನ್ನು ತಿನ್ನಲಾಭಿಸಿದನು. ಸ್ವಾಭಾವಿಕವಾಗಿ ಅವನು ತಿಮ್ಮಿರುಗಿ ನೋಡುತ್ತಿರೆಲು ಮೂಲೀಯಲ್ಲಿದ್ದ ವಿರಭದ್ರನ ಹೊಂಟಾರ ದೀಪಗಳಿಂತಹ ಕಣ್ಣಗಳು ಹೊಳೆದುವು. ಪರಷ್ಪರರು ನೋಡಿದೊಡನೆಯೇ ಅವನತ್ತು ತಿರುಗಲು ರೂಪವನ್ನು ಬದಲಿಸಿಬಂದಾ ವಿರಭದ್ರಸಿಗೆ ಹಾತನಾಡುವುದು ಸರಿದೊರದೆಂದು ಒಂತಿಸಿ, ವಿರಷ್ಪನೂ ಮೆಲ್ಲನೆದ್ದು ಬಿಡಿಗೆ ಬಂದನು.

ಸಮೀಪದಲ್ಲಿದ್ದ ಸೇತುವಯ ಬಳಿ ಸಡುವರೆಯದ ಕರಿಯ ಸೀರೆಯನ್ನು ಟ್ರಿ ಮನೋಹರೆಯೊಬ್ಬ ಖಾತನ್ನೇ ನೋಡುತ್ತಿರುವಳಿಂದು ವೀರಪ್ಪನು ಅರಿತನು. ಅವನತ್ತು ತಿರುಗಿದೊಡನೆಯೇ ಅವಳು ಅತಿಲಜ್ಜ್ಯ ಯಿಂದ ಮೇಲೆತ್ತಿ ಬುಡಿದಿದ್ದ ದೀಪವನ್ನು ಕೆಳಗಿಳಿಸಿದೆಳು.

ವೀರಪ್ಪನು ಅವಳ ಬಳಿಗೆ ಮೆಲ್ಲನೇ ಬಂದು ಸಂಭಾಷಿಸಲಾರಂಭಿಸಿದನು.

“ ಮುಂದರಿಂದ ಸ್ವಲ್ಪ ತಡೆ. ನೀನಾರ್ಥನ್ನು ಹುಡುಕುತ್ತಿರುವೆ ? ”

“ ನಂಗೆಂದು ಸಾಮಾನುಗಳು ಸನ್ನವು. ಅದಾರದೊ ತಿಳಿದಿಲ್ಲ. ”

“ ಹಾಗಾದರ್ದಿ ಸಾಮಾನುಗಳು ಸನ್ನವು. ನಿಮಗೆ ಕೊಡಲು ೧೦೦ ರೂ. ಗಳನ್ನು ತಂದಿದ್ದೇನೆ. ಪ್ರತಾಪರುದ್ರನು— ”

“ ಹಾಗಾದರೆ ಸರಿ, ವಿವು ನನೆಂಬಿಡನೆ ಬಸ್ಸಿ. ”

ಅವಳಿಂದು ಸಂದಿಯಲ್ಲವನನ್ನು ಕರೆದೊಯ್ದು, ಹಣದಚೀಲವನ್ನುವನಿಂದ ತೆಗೆದುಕೊಂಡು, ಅವುಗಳನ್ನು ಪರೀಕ್ಷಿಸಿ

ನೋಡಿ, ಆನಂತರ ಕಾಗದಪತ್ರಗಳ ಕಟ್ಟೊಂದನ್ನು ವೀರಪ್ಪನ ವರಪಡಿಸಿದಳು. ವೀರಪ್ಪನು ಕಾಗದಪತ್ರಗಳೆಲ್ಲವೂ ಸರಿಯಾಗಿಮಾಡುವೇಂದು ನುಡಿದಕ್ಕಿಡಲ್ಲಿ ಅವಳು ಹೊರಡಿಲನುವಾದಳು.

ವೀರಪ್ಪನಾಳನ್ನು ತಡೆದು ನುಡಿದನು—

“ ನಾನಿಗಲೇ ಪ್ರತಾಪರುದ್ದನನ್ನು ಸೈಂಡಬೇಕು. ಈ ದಿನ ಭಿಕ್ಕುಕ ಸಂಘದವರಿಗೂ ಹೊಗಿಬರಲೇಬೇಕೆಂದು ನಾನು ನಿಶ್ಚಯಿಸಿರುವೇನು. ”

ರಣಣಿಯು ಸಂಕಾಯುಕ್ತ ಕಾಗಿ ತನ್ನ ತೀಕ್ಕೊಕ್ಕೆ ವನ್ನು ಮೀ ಜಿನೆಂತೆ ಬಿಂದಿ, ವೀರಪ್ಪನ ಮೋರೆಯಲ್ಲಾವ ಬದಲಾವಣಿಯೂ ಕೆಂದುಬರದಿಲ್ಲ, ಹೀಗೆ ನುಡಿದು. — “ಒಳ್ಳಿಯದು, ನಾನೂ ಹಾಗೆ ಪಿಲ್ಲಿಯೇ ಹೋಗಬೇಕಾಗಿದೆ. ನೀನು ಒಂಬಾಲಿಸುವುದಕ್ಕೆ ಡ್ರಿಯಲ್ಲ. ”

“ ತರುಣಿಯರು ಕರುಣಿಗಳಿಂಬುದು ಸುಳ್ಳಿಲ್ಲ. ”

ಇಬ್ಬರೂ ತಿರುತ್ತಿರುಗಿ ಅಡ್ಡದಾರಿಗಳಲ್ಲಿ ವೇಗವಾಗಿ ಹೊಗುತ್ತಿದ್ದರು. ಅಂಗಡಿಯ ಕಟ್ಟಿಯೆಂದ ಬರುವ ದೀಪದ ಬೆಳೆಕನ್ನು ದು ಬೇರೆ ಬೆಳೆಕರಲ್ಲ. ಕಾಲುವೆಗಳ ಕೊಳೆಕುವಾಸನೆಯು ವಿವರಿತವಾಗಿತ್ತು. ನಿತ ನೀರು ಮತ್ತು ಕೊಳೆಚೆಗಳು ಸರಿಯಾಗಿ ಕಾಣಿದ್ದು ದರ ಫಲವಾಗಿ ವೀರಪ್ಪನು ಜಾರಿಬಿಂಳಲು ಪಾದದಿಂದ ಸೈತ್ತಿಯವರಿಗೂ ಕೆಸರಾಯಿತು. ಗೋರಿಯಲ್ಲಿಯ ನಿಶ್ಚಯದ್ದ ತಯು ಕೇರಿಯಲ್ಲಿಯೂ ವಾಗ್ಯಸಿಸಿತ್ತು. ವೀರಪ್ಪನೊಮ್ಮೆ ಕಲ್ಲನ್ನು ಡಹುವನು; ಒಮ್ಮೆ ತಿಪ್ಪೆಯನ್ನು ತುಳಿಯನು; ಒಮ್ಮೆ ನಾಯಿಕತ್ತಿಗಳ ಮೇಲಿ ಕಾಲಿಡುವನು; ಒಮ್ಮೆ ಗೋಡೆಗೆ ತಲೆಹಾಯಿಸುವನು.

ಹೆಚ್ಚು ಹೆಚ್ಚು ಹೊಂದಂತೆಲ್ಲ ಹೆಚ್ಚು ಹೆಚ್ಚು ಬೀಕರ ಕತ್ತಲೆಯಾಯಿತು; ರಾತ್ರಿಯಾದುದರಿಂದ ಹಂನೆಗಳೆಲ್ಲವೂ ಭದ್ರವಾಗಿ ಮುಚ್ಚಲ್ಪಟ್ಟಿದ್ದವೇ.

ವಿಂರಪ್ಪನು ಬಂದ ದಾರಿಯನ್ನು ರಿಯಬೀಕೆಂದು ಮಾಡಿದ ಯತ್ನಗಳೆಲ್ಲವೂ ಭಗ್ನಾದುವು. ದುಷ್ಪರಿಗೆ ಕಳೆವು, ಕೆಂಲೆ, ದರೋಡೆಯೇ ಮೊದಲಾದ ಕೃತ್ಯಗಳನ್ನು ಮಾಡಲು ಇಮ್ಮು ಅನುಕೂಲವಾದ ಸ್ಥಳವಿನ್ನೆಲ್ಲಿಯೂ ಸಿಕ್ಕುದೆಂದುಕೊಂಡನು.

ಅವನಾ ದಾರಿಯು ಬಹುಭಯಾಸಕವೆನ್ನಲು, ಇದು ಅವ ರಿಚಿತರಿಗೆ ಹಾಗೆನಿಸುವುದೆಂದೂ ತನಗು ದಾರಿಯಲ್ಲಿಯ ಸ್ತುತಿ ಹೆಚ್ಚಿಯೂ ಹೊಸತ್ತಲ್ಲವೆಂದೂ ಅವಳು ಹೇಳಿದಳು.

ತಾವು ಹೊಗುತ್ತಿರುವುದೆಲ್ಲಿಂದು ವಿಂರಪ್ಪನು ಸಡು ನಡುವೆ ಕೇಳುತ್ತಿರಲು ಅವಳು ಇನೇಕ ಹೊಸ ಮಾರ್ಗಗಳ ಹೆಸರನ್ನೀಡಿದಳು.

ಕೊನೆಗೆ ಸ್ತುತಿನಮಾರ್ಗಕ್ಕೆ ತಿರುಗುವ ಚೌಕಿನ ಬಳಿಯಲ್ಲಿ ಅವಳು ವಿಂರಪ್ಪನನ್ನು ಮಗ್ಗುಲಲ್ಲಿದ್ದೊಂದು ಬಾಗಿಲಬಳಿಗೆ ಎಳಿದುಕೊಂಡು, “ಸ್ವಲ್ಪ ತಾಳಿ. ನಾವಿಲ್ಲಿ ಕೆಲವು ನಿಮಿಷ ಗಳವರಿಗೆ ನಿಲ್ಲುವಾ” ಎಂದಳು. ಹೀಗೇಕೆಂದು ಅವನು ಕೇಳಲು ಅವಳು “ಹುಶ್ರಾ” ಎಂದು ಮೂಗಿನಮೇಲೆ ಬೆರ ಳಟ್ಟಕೊಂಡಳು.

ವುನಃ ಮೊದಲಿನಂತೆ ಶಾಂತತೆಯು ಹಬ್ಬಿದರೂ ಗೂಗೆ ಗಳ ಕರ್ತೀರ ಧ್ವನಿಗಳಿಂದಾಗಾಗ್ಗೆ ಅದು ಭಗ್ನಾಗುತ್ತತ್ತು. ಕೆಲಕಾಲದಲ್ಲಿಯೇ ಹೆಚ್ಚಿಯ ಸಪ್ಪಳವು ಹೆಚ್ಚು ಹೆಚ್ಚು ಸ್ವಪ್ನವಾಗಿ ಕೇಳಬರಲು, ವುಪ್ಪದಂತೆ ಅತಿಕೊಂಮಲ ಶಾಯಳಾದರೂ ಶಾಣಾಣಕ್ಕಿಂತಲೂ ಕರ್ತೀರ ಹೈದಯ

ಘಟ್ಟಾ ಹೊಂತಿನಿಂತು ವೀರಪ್ಪನನ್ನು ಸಮಿಪದಲ್ಲಿಳಿದು ಕೊಂಡು ಅವನ ಭಾಯಿಯನೇಂಲೆ ಕೈಯಿಟ್ಟಿಳು. ಕ್ಷಣಾರ್ಥದಲ್ಲಿ ಸುಸುಷ್ಯಾಕೃತಿಯೋದು ಇವರ ಹತ್ತಿರವೇ ಹಾದು, ಸ್ವರಾನಪಾಗದಕಡಿಗೆ ಹೋದಂತಾಯಿತು.

“ವೀರಪ್ಪಾ, ನಾವು ಇನ್ನೂ ಕೆಲವು ನಿಮಿಷಗಳವರಿಗೆ ಇಲ್ಲಿಯೇ ಇರ್ಲೋಣ” ಎಂದವಳು, ವೀರಪ್ಪನು ಅವಳಿಂದೋಂದು ಹೊಕ್ಕಂತಾರದಲ್ಲಿದ್ದರೆ ಏನೂ ಇಫ್ರಾವಾಗದ ಹ್ಯಾ ಅತಿ ಮೆಲ್ಲಿನೇ ಸುಡಿದಳು.

ಆಲ್ವಾವಧಿಯಲ್ಲಿಯೇ ಆ ನಾಗದಲ್ಲಿನೊಬ್ಬನು ಹಾದು, ಹೊದಲಿನವನು ತಿರುಗಿದೆಡಿಯಲ್ಲಿಯೇ ತಿರುಗಿ ಹೋಗಲು, ನರರಕ್ಕಿಸಿಯು ವೀರಪ್ಪನು ಮುಂದಡಿಯಿಡಲಾಗದೆಂದುಸುರಿದ್ದು.

ಅವಣಗನುಪಾನವುಂಟಾದುದನ್ನು ರಿತು, ಪ್ರತಾಪರುದ್ವನ ಕೂರರಸ್ಯಭಾವವನ್ನೂ, ತಾನು ಹೋಂಗುವ ಸ್ಥಳದ ಭೀಕರತೆಯನ್ನೂ ವೀರಪ್ಪನೋನೇ ಕಲ್ಪಿಸಲು ಎದೆಯೋಡಿಯಿತು. ಆದರೂ ಆದನ್ನು ವ್ಯಕ್ತವಾಗಿಸದಂತಿದ್ದನು.

ನೀತಲ್ಲಿಯೇ ನಿಂತು ಕಾಲಹರಣಮಾಡುವುದು ತನ್ನ ಮನ ಸ್ವಿಗೆ ಬರುವುದಿಲ್ಲವೇದು ವೀರಪ್ಪನೆನ್ನು ವುದರೊಳಗಾಗಿ, ಪದಾಫಾತಗಳು ಕೇಳಿಬರುವುವಾದುದರಿಂದ ಬಾಯಿ ಮುಚ್ಚುಲೇಬೇಕೆಂದು ರಮಣಿಯು ಆಜ್ಞಾ ಸಿಗಿದಳು. ಆದರೂ ಆವನೇನೋ ಸುಡಿಯಹೋಗಲು ಅವಳಿಕಮೈ ಗುದ್ದಿ ಕಿವಿಯಭಾಗದಲ್ಲಿ ತನ್ನ ಪಿಸ್ತುಲನ್ನು ಒತ್ತಿಹಿಡಿದಳು. ವೀರಪ್ಪನು ಮಗ್ನಲಿನ ಗೋಡಿಗೆ ಒರಗಿಕೊಳ್ಳಿದ್ದರೆ ನೆಲಕ್ಕುರುಳಿಡುತ್ತಿದ್ದನು. ಇಷ್ಟರಲ್ಲಿನೊಬ್ಬನು ಸ್ತುತಾನ್

ಮಾರ್ಗಕ್ಕೆ ತರುಗಿಹೋದನು.

“ಇಗೋ! ನಿಂನಿನ್ನ ಏನಾದರೂ ಶಬ್ದ ಮಾಡಿದರೆ ನಾನು ನಿನ್ನಲ್ಲಿ ಸಂದೇಹಪಟ್ಟು ಕೂಡಲೇ ಈ ಪಿಸ್ತೂಲಿನಿಂದ ನಿನ್ನ ತಲೆಬುರುಡೆಯನ್ನುಡೆಯುವೆನು. ನನ್ನನ್ನ ಕಚ್ಚಿಂದ ಹುಚ್ಚಿ ನಾಯಿಯನ್ನಿಂದುವುದು ನ್ಯಾಯವಾದುದು ಇನ್ನೂ ಸ್ಪೇಲ್ಪ ನಾವಿಲ್ಲಿಯೇ ಸುಮೃನಿರಬೇಕು” ಎಂದಾ ಸುಂದರಿಯು ಹೇಳಲು, ವೀರಪ್ಪನು ಇಂಥಾ ಲಜ್ಜಾಯುಕ್ತ ಖಾದ ಕೋಮಲಿಯು ಇಷ್ಟು ಭಯಂಕರ ಕೃತ್ಯಗಳಿಗೆ ಹೇಗೆ ಮನಸ್ಸುಹಾಕುವಳಿಂದು ಬೆರಗಾದನು. ವೀರಪ್ಪನಿಂತು ದಿಗ್ಭಾಗತನಾಗಿರಲು ಸುಮಾರು ಹತ್ತು ಸಿಮಿಪಗಳ ಕಳೆದುಹೋದನು. ಆಗಾ ರಮಣಿಯು ಅವನಿಗೆ ಮುಂದಡಿಯಡಹೇಳಿದಳು.

ವೀರಪ್ಪನು ಹುಂದಿನ ಪ್ರಸಂಗಗಳಿಂದ ಒಂದು ಹೆದರಿ ಅವಳಿಂದ ತಪ್ಪಿಸಿಕೊಳ್ಳಬೇಕೆಂದು ನೆನೆದನು. ಕೂಡಲೇ ಆನೇಕ ವಿಚಾರಗಳು ಮುಂದೆ ಸುಗ್ಗಿಬರಲು ಇದು ಸರಿ ಯಲ್ಲವೇಂದು ತೋರಿತು. ತೇವಯ್ಯಶೆಟ್ಟಿರ ಕೋಪಕ್ಕೆ ನಡುಗಿದನು—ತನ್ನ ಕೆಲಸವು ಕೈಬಿಡುವುದೇಂದು ಬೆದರಿದನು—ಪ್ರತಾಪರುಧನನ್ನು ಹಿಡಿಯುವ ಕಾರ್ಯದಲ್ಲಿ ಸಹಾಯ ಮಾಡುವುದರಿಂದ ಒಹು ಮಾನದ ಲ್ಲೋ ೦ ದು ಭಾಗವು ಸಿಗುವುದೇಂದು ಆಶಿಸಿದನು—ಮುಖ್ಯವಾಗಿ ಓಡುವುದರಿಂದ ನರರಕ್ಷಿಸಿಗೆ ಸಂಶಯವುಂಟಾಗಿ ಪಿಸ್ತೂಲಿನಿಂದ ಹೂಡಿದುಬಿಡುವಳಿಂದು ನಡುಗಿದನು.

ಇವನೀ ಪರಿಯಲ್ಲಿ ವಿಚಾರಾಸಕ್ತನಾಗಿರಲು ಆ ರಮಣಿಯು ತಮ್ಮ ನಿದಿರಷ್ಟು ಸ್ಥಳವು ಬಂದಿತೆಂದು ಹೇಳಿ ಒಂದು

ನೇಲಮನೆಯ ಬಾಗಿಲನ್ನು ತೆರೆದಳು.

ಅಪರಿಚಿತನೂ ತಾರೆಯೂ

ಇಂದುಮತಿಯೂ ಕಮಲೆಯೂ ತಮ್ಮ ಪರಿವಾರದೊಡನೆ ಹೊರಟುಹೋಗಿ ಹೆಲವು ತಾಸುಗಳಾಗಿದ್ದುವು. ಆಗೋಂದು ಕುದುರೆಯ ಗಾಡಿಯು ಬಂದು ತಾರೆಲೀಲೆಯರು ಹಾಡುತ್ತಾ ಕುಳಿತ್ತದ್ದ ಕೋಣೆಯ ಮುಂದೆ ನಿಂತಿತು. ಮಧ್ಯಮ ವಯಸ್ಸಿನ ವ್ಯಕ್ತಿಯೇಂದರಿಂದಿರುಬಂದು ತರುಣೆಯ ರೂಡನೆ ಮಾತನಾಡತ್ತೊಡಗಿತು.

“ ಬಾಯಿ, ಸನ್ನಸನ್ನ ಭೀಮರಾಯರು ಕಡೆಸಿದ್ದಾರೆ. ಅವರು ಆ ರಾತ್ರಿ ಆಕ್ಸಿಕವಾಗಿ ನಿಮಗಾರಿಗೇನೂ ಹೇಳದೆ ಹೊರಟುಹೋದುದಕ್ಕಾಗಿ ತಮ್ಮ ಪರವಾಗಿ ಕ್ಷಮೆಯನ್ನು ಬೀಡಲು ನನಗಾಚ್ಚಾಪಿಸಿರುವರು. ನಿಮ್ಮಲ್ಲಿರನ್ನು ನೋಡುವ ಸುಸಂಧಿಯು ದೂರಿತಾಗ ಅವರದಕ್ಕೆ ಕಾರಣವನ್ನೈಲ್ಲಿರೆವ ರಂತೆ. ಈ ಉತ್ತಮ ಪೀಠಾಂಬರಗಳನ್ನು ಕೃತಜ್ಞಾತಾಪೂರ್ವ ಕವಾಗಿ ಅವರು ನಿಮಗೆ ಕಳುಬಿರುವರು. ಈದಿನ ಸಂಜೀಯಲ್ಲಿ ನಿಮಗನುಕೊಲವಿದ್ದರೆ ಅವರೇ ಇಲ್ಲಿಗೆ ಬಂದು, ನಾನಿಇ ಮೊದಲು ಹೇಳಿದಂತೆ ಸರಿಯಾದ ಕಾರಣಗಳನ್ನು ವಿವರಿಸಿ ಹೋಗುವರಂತೆ.”

ತಾರೆಗೇಕೋ ಹೈದರಯವು ಉಕ್ಕಿತು. “ ಭೀಮರಾಯ ರಿಗೆ ನಮ್ಮ ನಮಸ್ಕಾರಗಳನ್ನು ಹೇಳಿರಿ. ಅವರ ಅವೂಲ್ಯ ವಾದ ಉಡುಗರೆಯನ್ನು ನಾವು ಅಂಗೀಕರಿಸಿದರೂ ನಮ್ಮ ಆಕ್ಯಾಲ್ಪಸಹಾಯಕ್ಕೆ ಪ್ರತಿಫಲದ ಆವಶ್ಯಕತೆಯೇನೂ ಇರ

ಲಿಲ್ಲಪೇಂದು ತಿಳಿಂಗಿ. ನಮಗೀ ದಿನ ಅವರನ್ನು ಸಂದರ್ಶಿಸಲು ಅಭ್ಯಂತರವೇನಿಲ್ಲದಿದ್ದರೂ ಆ ರಾತ್ರಿಯಲ್ಲಿವರು ಅಕ್ಷಸ್ಯಿಕವಾಗಿ ಹೊಂದುದರ ಕಾರಣವನ್ನು ರುಹುವ ಸಲುವಾಗಿ ಇಲ್ಲಿಯವರಿಗೆ ಬರುವ ಕ್ರಮವನ್ನು ಅವರು ತೆಗೆದುಕೊಳ್ಳುವುದು ಸರಿಯಲ್ಲ ” ಎಂದಿಂದು.

“ ತಾಯಿ, ನಿಃವೇದಂದಂತೆಯೇ ಅವರಿಗರುಮೈನು. ಅಪಫಾತಕ್ಕುಂಡಾದ ರಮಣಿಯರೆ ಪರಿಸ್ತಿಯನ್ನು ರಿಯಲು ಭೀಮರಾಯರು ಕುತೂಹಲರಾಗಿರುವರು. ”

“ ಅವರಾರಿಗೂ ಅವಾಯವಾಗಿಲ್ಲ. ಅವರೇ ಮನೋಪಲ್ಲಿ ಈಗಿಲ್ಲ.”

“ ಉಪಕಾರವಾಯಿತು. ನಾನು ಹೋಗಿಬರುತ್ತೀನೇ; ದಯವಿರಲಿ ” ಎಂದು ಹೇಳಿ ಅವನು ತನ್ನಾಡಿಯನೆಡಿಗೆ ಸಡೆದನು.

ಭೀಮರಾಯನ ಸದ್ಯತ್ವನವನ್ನು ರಿತು ಭಾವೇಯರಿಗೆ ಹಷಣಿತರಾದರು. ತಾರೆಯು ಭೀಮರಾಯನಸಭ್ಯನೇಂದು ಟೀಕ್ಕಿಸುತ್ತಿದ್ದು ದರಿಂದ ಅವಳಿಗೇಗೆ ಪಶ್ಚಾತ್ತಾಪವಾಯಿತು. ಪ್ರಥಂದಿಸಿದ್ದ ಅವಳಿಗೆ ಪರಿಷಾಂಕಿತ ಗಗನದಿಂದಿಂದು ಬಂದ ಚಂದಿರಸಂತೆ ತನ್ನ ಮನವನ್ನು ಪರವಶಗೊಳಿಸಿದ ಆ ಶ್ರೀವೃಂಧನು ಈ ದಿನ ಸಂಜೀಯಲ್ಲಿ ಪುನರ್ದರ್ಶನವನ್ನೀಯುವ ನೆಂಬ ನಂಬಿಕೆಯಿಂದ ಅವಳ ಯಾದಿಯವರಿತು. ಅವಳ ವದ ನವನ್ನಲಂಕರಿಸುವ ಮನ್ನಾಣಿಯನ್ನು ಸಡೆಯಬೇಕೆಂದು ಹಷಣಿಲಜ್ಜಿಗಳಿರಡೂ ಪಕಾಲದಲ್ಲಿ ಸ್ವಧಿಸಲಾರಂಭಿಸಿದ್ದವು. ತಂಗಿಯ ಆರಕ್ತಮುಖದಲ್ಲಿ ಸಂಧ್ಯಾಕಾಲದ ಮುಗಿಲಿನಂತೆ ಸುಮನೋಹರ ಬದಲಾವಣಿಗಳಾದುದನ್ನು ಸರಳ

ಸ್ವಭಾವದ ಅಕ್ಕನು ಗಮನಿಸಲಿಲ್ಲ.

ಸುಮಾರು ಸಂಜೀಯ ಏದು ಗಂಟೆಯ ಸಮಯದಲ್ಲಿ ಶ್ರೀಕೃಂತನಾದು ಸಂಘರ್ಷಣೆಯಿಗೆ ಸ್ವಾಗತವನ್ನೀಯ ಲೋಕ ನುಗ್ಗೆ ತಾವು ಅಲ್ಲಂಕರಿಸಿಕೊಂಡಿರುವುದುಚಿತವೇಂದು ತಾರೆಯು ಸೂಚಿಸಲು ಲೀಲೆಯೊಲ್ಲಿನಲಿಲ್ಲ. ತಮಗೆ ಬಹು ಹಾನಿವಾಗಿ ಬಂದ ವೈನ ಉಡಿಗೆತೊಡಿಗೆಗಳನ್ನು ವರು ಧರಿಸಿ, ತಮ್ಮ ಪ್ರತಿವಿಂಬಗಕನ್ನು ತಾವೇ ಗುರುತಿಸದಂತಾದರು. ತಾರೆಯೇ ಆಗಲ ಲಿಂಲೆಯೇ ಆಗಲ ಈ ಮೇದ ಲೆಂಂಡು ಇಮ್ಮು ನೆರ್ಲೆಹಣ್ಣಾಕಾರೆಯರಾಗಿ ತೇರಿಬರಲಿಲ್ಲ.

ತಾರೆಯು ಸಿಂಗರಿಸಿಕೊಳ್ಳುವುದರಲ್ಲಿ ತನ್ನ ನಿಪುಣತೆಯನ್ನು ಪ್ರಾಣಿವಾಗುವಂತೋಗಿಸಿದ್ದಾನು. ಉಟ್ಟಿ ಬಿಂದು ರೀತಿನೆಯು ಪತ್ತೆ ಲವು ಹುಖುಚಂದ್ರನ ಚಂದ್ರಿಕೆಯಂತೆ ಪ್ರಿತು. ಹಣ್ಣೆಯಲ್ಲಿಟ್ಟು ಚಂದ್ರಿಲಕದ ರಾಗವು ಆವಳ ಟಿತ್ತು ದಸುರಾಗವನ್ನು ಸೂಚಿಸುವಂತೆ ಸೋಗಸಿತು. ಸಹಜ ಸೌಂದರ್ಯಾನ್ವಯತೆಯಾದ ತಾರೆಯು ಭೂವಣಿಗಳಿಂದ ಭೂಷಿತಳಾದುದು ಚಿನ್ನುದ ಕಟ್ಟಿಸಲ್ಲಿ ರನ್ನುವನ್ನಿಟ್ಟು ತಾಯಿತು. ಚಂದ್ರಿಕಾ ಚೂಣಿಕ್ಕೆ ಪ್ರೇಮಾಮೃತವನ್ನು ಬೆರಸಿ ನಿಮಿಂದಿಸಿ ದ ಮುದ್ದು ಪ್ರತಿಮೆಯೆಂಬಂತಿವಳು ಬಹು ಮೋಹಕಳಾದಳು.

ಭೀಮರಾಯನವಿವಾಹಿತನೇಂಬುದು ನೆನಪಾಗಲು ಕದ್ದು ಮುಗ್ಗುಗೆಯನ್ನು ಬೀರುವಳು. ಆ ಮನೋಹರ ಮಂದ ಸ್ನಿತವು ಮುನಿಜನಕ್ಕೇ ವಿಸ್ತೃತವೆನಿಸಿತು.

ಒಂದಿಗೆ ಅಕ್ಕನು ಆತುರಳಾಗಿಯೂ ತಂಗಿಯೂ ಕುತೂಹಲ ಳಾಗಿಯೂ ಕಾಲವನ್ನು ಕಳೆಯುತ್ತಿರಲು ಯಾರೊಬಾಗಿ

ಲನ್ನು ಹೊರಗಡಿ ಬಡಿದರು. ಲೀಲೆಯು ಮೇಲೆದ್ದು ಭೀಮ
ರಾಯನನ್ನು ಬರಮಾಡಿಕೊಂಡುತ್ತಾನೆ. ಅದೇಕೋಂಡಿನ
ತಾರೆಯು ಮುಂದುವರಿಯಲಿಲ್ಲ; ಅವಳಿದೆಯು ಒಮ್ಮೆ
ದಿತ್ತ. ಅಂಗಾಲಿನಿಂದ ಸೈತ್ತಿಯವರೆಗೂ ಅಲಂಕೃತಳಾಗಿ
ನಿಧಾನವಾಗಿ ನಡೆದುಬರುವ ತಾರೆಯು, ತಾರಾಚಂದರರಿಂದ
ಅಲಂಕರಿಸಿಕೊಂಡತ್ತಿಗೆ ಭೀರವಾಗಿ ಸೌಂದರ್ಯವೇ? ರೂಪು
ಗೊಂಡಂತೆ ಮೆಲ್ಲಿಡಿಯಿಡುವ ಪ್ರಶಾಂತಸ್ವಿಯಂತೆ ಭೀಮು
ರಾಯನಿಗೆ ಕಂಡುಬಂದಬಳ್ಳಾನು. ಆನಂದದ ಮಹಾಪೂರದಲ್ಲಿ
ಕಣ್ಣಿಟ್ಟು ಪುಳಕಿತಕಾಯಿಂದ ಕೊಂಡುಲೆಯ ಕದಸಿನಂದ
ವಸ್ತು ಚಂಚಲನೀತ್ರಗಳ ನಗುವಸ್ತು ಗಮನಿಸಲು ಅವ
ನಿಗಿವಳು ವೊದಲುಗಿಂತಲೂ ಸಹಸ್ರಪಟ್ಟು ಸುಂದರಿಯಿನಿಸಿ
ದಳು.

ಭೀಮರಾಯನು ಬಾಗಿಲನ್ನಿತ್ತುವ ಭರದವೀ ಲೀಲೆಯಿರಿಯದಂತೆ ತಾರೆಯನ್ನು ಸ್ವರ್ತಿಸಲು ಅವಳಿಲ್ಲಿ ವಿದ್ಯುತ್ತವಾಹ ಪ್ರೇಂದು ಪ್ರವೇಶಿಸಿದಂತಾಯಿತು. ಅವನ್ನೊನ್ನೆ ಮೋಹಾತಿರೇಕದಿಂದ ಮೂಕ ಮುತ್ತನ್ನಿಟ್ಟುಬಿಟ್ಟಿನು.

ನಡುವುನ್ನೆಯಲ್ಲಿವರೆಲ್ಲರೂ ಬಂದು ಕು ಲಿ ತ ಬ ಲಿ ಕಲ್ಲಿ ಲೇಯು ಫಲಾಯಾರವನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಲು ಭೀಮರಾಯನು ಅದರಿಂದ ತನ್ನ ಮಾತುಗಾರಿಕೆಗೆ ಕಳೆಯೀರುವುದೆಂದನು. ಈಡೆಲೇ ಆವಳು ಹೆನ್ನೀಯಿಂದೆದ್ದು ಒಳಹೊಕ್ಕಳು. ಈ ಸಂಧಿಯಲ್ಲಿ ನಡೆಜಾಣಿಯಾದಾ ಶಿವಾ ಪರಮಣಿಯು ವುನೆಗೆ ದ ಯ ಮಾ ಡಿ ಸಿ ರು ವಸದ್ಗೃಹಸ್ಥರೊಬ್ಬರನ್ನೇ ಬಿಟ್ಟು ಒಳಗೆ ಬರುವುದು ಯೋಗ್ಯ ನೆನಿಸದೆಂದು ಥಾರಿಗೆ ಮೆಲ್ಲನೇ ಸೂಚಿಸಲು ಆವಳಾ ಸಲಹೆ

ಯೆನ್ನು ಸಂಶೋಧಿಸಿದ್ದೇವೆ.

ಮಾರ್ಕ್ಯಾಣದಲ್ಲಿಯೇ ಭೇದುರಾಯನು ತಾರೆಯ ಸಮೀಕ್ಷೆ ಸರಿದೆ ಕುಳಿತು ಸಂಭಾಷಿಸಲಾರೆಬ್ಬಿಸಿದನು.

“ತಾರಾ, ನಾನಾ ಉಡುಗರಿಗಳನ್ನು ಪ್ರತಿಫಲವಾಗಿ ಕೆಳಸಿಕೊಡಲಿಲ್ಲ. ನೀವು—ಮುಖ್ಯವಾಗಿ ನೀನು—ನನ್ನ ಜ್ಞಾನಕರ್ಮನಾಗಲೂ ಇರುವುದನ್ನು ವ್ಯಕ್ತಪಡಿಸಲೆಂದು ಅವುಗಳನ್ನು ಕಳೆಸಿದೆನು. ನಾನು ಕೆಲವು ಸಂಗತಿಗಳನ್ನು ಸಕಾರಣವಾಗಿ ವಿವರಿಸಬೇಕಾಗಿದೆಯಲ್ಲವೇ ? ”

“ನಮಗಂತಹದೇನೂ ಆವರ್ಯವಿಲ್ಲ; ಏಕೆಂದರೆ ನೀವು ಬೇ ಕೆಂ ತ ಲೇ ಆಸಭ್ಯರೀತಿಯಲ್ಲಿಂತು ನಡೆಯುವವರಲ್ಲ ವೆಂಬುದು ನಮಗೆ ಮನವರಿಕೆಯಾಗಿದೆ.”

“ತಾರಾ, ಸ್ತ್ರಿಯ ತಾರಾ, ನನ್ನ ವಿವರದಲ್ಲಿಂತಹ ಅಭಿಪ್ರಾಯವುಳ್ಳ ನಿನ್ನನ್ನೆಷ್ಟು ಮೆಚ್ಚಲಿ! ಆದರೂ ನಾಡಾವಳಿಗನುಗುಣವಾಗಿ ನನ್ನ ವಿಚಿತ್ರವರ್ತನೆ ಕಾರಣವನ್ನರುಹೀಲಿಕ್ಕೇಬೇಕು. ಇದಕ್ಕೂ ಮುಂಚೆ—ಆಡ್ಡಮಾತನ್ನಾಡುವುದನ್ನು ಕ್ಷಮಿಸು—ತಾವಾರೆಂಬುದನ್ನೂ ಶ್ರೀಮಂತ ರಮಣಿಯರು....”

“ಹೇಳಿದರು, ಒಬ್ಬಳು ಕಮಲಾ, ಇನ್ನೊಬ್ಬಳು ಇಂದು ಮತ್ತಿ. ನನಗೂ ಲೀಲಿಗೂ ಸಂಶಯವಿದೆ—ಅವರು ನೇಣಾಂತಿರಿಸಿ ಬಂದವರೆಂದು.”

“ಇದೇನಸಂಭವವಲ್ಲ. ಇಂದುಮತ್ತಿ ಕಮಲೆಯರು ನನ್ನ ವಿಚಾರವನ್ನೈತ್ತಲ್ಲವಷ್ಟೇ ? ”

“ನಿಮ್ಮ ಮಾತು ಬರಲಿಲ್ಲ. ಹಾಗಾದರೆ ನಿಮಗನರು ಅಪರಿಚಿತರಲ್ಲವಷ್ಟೇ ? ಅಪರಿಚಿತರಾಗಿದ್ದರೆ ನೀವಂತು ಓಡಿ

ಹೊಂಗುತ್ತಿರಲ್ಲ ! ”

“ ಓಹೋ ! ನಿಂವು ನನ್ನ ಕರ್ತವ್ಯವನ್ನು ಚ್ಯಾಪಿಸಿದು ಬಳಿತಾಯಿತು. ಸಡಿದ ಸಂಗತಿಯೇನೇಂದರೆ— ಹುಟ್ಟಿದ ಬಂಡಿಯಲ್ಲಿ ನನ್ನನ್ನು ತೊಂದರೆಗೀಡುವಾಡಿದ ಕೃತಫ್ಯೂ ಮಿಶ್ರನೊರ್ವನ ಬಂಧುಗಳಿಷ್ಟು ದನ್ನು ಕಂಡೆನು ; ನನಗಾಗ ಏನೂ ತಿಳಿಯದವ್ಯು ದಿಗ್ಭೂಮೆಯಾಯಿತು. ಈಡಲೇ ಮೂಡಾಲೋಚನೆಗಿಡಿಕೆದದೆ ಎನ್ನೋವಿಕಾರಕ್ಕಾಫೀನನಾಗಿ ನನ್ನ ಹೃದಯವನ್ನು ಸೋವಿಗೀಡುವಾಡಿದ ಆ ಸ್ತ್ರೀಯ ರೊಡನೆ ಸಂಭಾಷಿಸುವುದನ್ನು ತಪ್ಪಿಸಿಕೊಳ್ಳುವ ಉದ್ದೇಶ ದಿಂದ ವೇಗವಾಗಿಲ್ಲಿಯೋ ಹೊಂಗಿಬಿಟ್ಟೇನು. ”

“ನಿಮಗನರ ಪರಿಚಯವಿದ್ದ ಮೇಲೆ ಹೇಳಿರಿ : ಈವ ರುಸುರಿದ ಹೆಸರುಗಳು ಕಲ್ಪಿತವೋ ಅಥವಾ ಅಲ್ಲವೋ ? ”

“ಹೆಸರನ್ನು ವರು ಎರಿಮಾಡಿಲ್ಲ. ನಿಮ್ಮನ್ನು—ನಿನ್ನನ್ನು ಪ್ರೀತಿಸುವ ಬದಲು ವಂಚಿಸುವ ಮನವು ಯಾರಿಗೂ ಉಂಟಾಗುದು ” ಎಂದು ಹೇಳಿ ಅವಳ ಕಮಲಕೋಮಲ ವಾದ ಕರಗಳನ್ನು ದುಮಿ ಪಿಸುಸುಡಿಯಲ್ಲಿ “ಈ ಸ್ವರ್ವಸುಖದ ಮಾಧುರ್ಯವೆಂತಹುದು ! ಸ್ವರ್ವಸುಖಕ್ಕಿನ್ನಡಿಯಾದ ಸುಖವು ನಿನ್ನಲ್ಲಿ ಮನೆವಾಡಿದೆ. ಪ್ರಯೋ, ತಾರಾ, ಪ್ರಥಮ ದರ್ಶನ ಕಾಲದಲ್ಲಿಯೇ ನಾನು ನಿನ್ನ ವಶನಾದೆನು. ಆ ಕಾಲದಿಂದೇ ಕಾಲದವರೆಗೆ ನಿನ್ನ ಗಾತ್ರವೇ ನನ್ನ ಸೇತ್ರದೆದು ರಿಗಿದೆ. ನಿನ್ನ ಪ್ರತಿಮೆಯನ್ನು ನನ್ನ ಹೃದಯಸಿಂಹಾಸನದ ಮೇಲೇರಿಸಿ ಪರವಶನಾಗಿದ್ದೇನೆ. ಪ್ರಸನ್ನಿಜಾಗು ” ಎಂದ ವಳನ್ನು ಬರಸಿಳಿದನು. “ ಬೇಡ, ಸೀರಗೆಡ್ಡಿ ಬೇಡುವೆನು. ಇದು ಸಮಯ— ” ಎಂದವಳಿನ್ನು ಪ್ರದರ್ಶಿಂಜಾಗಿ ಕಾಮಾಂಧ

ನಾದಾ ಸುಂದರನು “ ಅದಾಗದು, ದಿವ್ಯಪೋಂಬಿನಿ, ಸನ್ನಿಃ ಇಲ್ಲವಂದವನ್ನು ನಂದಿಸಬೇಡ. ನಿನ್ನಲ್ಲಿ ಇತಿ ಇಸುರಕ್ತನಾಗಿದ್ದೇನೆ. ಸಂಭಾಗಾನ್ನು ಸುಖದಲ್ಲಿಬ್ಬರೂ ಮೈಮರೆಯೋಣ ” ಎಂದವರ್ಳಿಸ್ತೂ ಬಿಗಿಯಾಗಾಲಂಗಿ ಸಿ ಅವಕ್ಕ ಮುಖದಮೇಲೆ ಚುಂಬನದ ಬಲ್ಲಿಳಿಯನ್ನು ಕುರಿಸಿ ಬಿಟ್ಟುನು.

ತಾರೆಯು ಯಾಗೋ ಮೆಲ್ಲನೇ ಜಾರಿ ಮಾರ ಸರಿದು ನಿಲ್ಲಲು, ಅವನು “ ಸಾಹೋಯರೆ, ನಾನು ಸಿನ್ನಿಸ್ನುತ್ತಿರೋಂಬಿ ನಿರುವನೆಂದವರೆಗೆ ರುಬಿಜಿಡುವನು. ಏಕೆ ಹೆದರುವೆಯೋ? ” ಎನ್ನಲು, ಅಂತೆ “ ಬೀಡ, ಬೀಡ, ಈಗ ಬೀಡ. ಭೇಮ ರಾಯರೇ ವಿಚಾರಮಾಡಿರಿ ” ಎಂದನ್ನು ವುದರೊಳಗಾಗಿ ಅವಕ್ಕ ಗಲ್ಲಿವನ್ನಲ್ಲಾಡಿಸಿ “ ಪ್ರಿಯೆ, ರಘುರಾಯನೇಂಬಿ ಹೆಸರಿನಿಂದಲೇ ನನ್ನನ್ನು ಕರೆ. ಭೇಮರಾಯನೇಂಬುದು ಭಡ್ಡನಾವು ” ಎಂದನು.

“ ರಘುರಾಯರೇ, ಇಲ್ಲಿ ಸೋಡಿರಿ. ನೆನುಗೆ ಪರಿಚಯ ವಾದುದು ಇತ್ತೀಚಿಗೆ; ಸಮ್ಮತಂದೆಯೀಗ ಖಾರಿಸಲಿಬ್ಬ— ”

“ ಹಾಗಾದರೆ ಇನ್ನರೆಯೇ, ಈಗಲೇ ಪ್ರೇಮವನ್ನು ಪ್ರಕಟಿಪಡಿಸುವುದು ಬೇಡ. ಆದರೆ ನೀನೂ ಪ್ರೀತಿಸ್ತು ನೆಯೋ-ಪ್ರೀತಿಸಬಲ್ಲಿಯೋ? ಓ, ನನ್ನ ಸ್ವರ್ಗ ಅಥವಾ ಸರಕವು ನಿನ್ನತ್ತರವನ್ನೇ ಅವಲಂಬಿಸಿನೆ. ”

“ ಸನ್ನತ್ತರವು ನಿಷೇಧಾರ್ಥಕವಲ್ಲದಿದ್ದರೆ ನಿಮ್ಮ ಭಾವ ನೆಯು— ”

“ ನೀನು ಸುಂದರಭಾಗಿರುವಷ್ಟೇ ಕರುಣೀಯೂ ಕೋಂಡು ಲೆಯೂ ಆಗಿರುವೆಯೆಂದು ಭಾವಿಸುವೇನು. ”

“ ರಘುರಾಜುರೇ, ಇಂತಹ ವಾಕ್ಯತುರರನ್ನು ಪ್ರತಿಸ್ಥಿತ ದಿರುವವರಾರು? ಇದಕ್ಕೂ ಹೆಚ್ಚು ಹೇಗೆ ಹೇಳಲಿ? ”

“ ಸುಂದರಿ! ನಿಃನಿಸ್ನು ನನ್ನವಳ್ಳು. ಹಾಗಾದರೆ ಕೃಪೆಯಿಟ್ಟು ಕೇಳು; ಹಾಗೂ ಆದರಂತೆ ನಡೆ. ನಾಳಿನ ಸಂಜೀಯಲ್ಲಿ ನಾವಿಬ್ಬರೂ ಸಂದರ್ಶಿಸೋಣ. ಸ್ಥಾಭವು ಹನುಮನ ಗಲ್ಲಿಯಲ್ಲಿರುವ ಪಾರ್ವತಿಯ ಮಹಲು. ಮಾನವ ಜಾತಿಯಲ್ಲಿತಿಸುಂದರವಾದ ಸ್ತ್ರೀಜಾತಿಗೆ ಅಲಂಕಾರಪ್ರಾಯಳಾದ ನಿಷ್ಣನ್ನು ದುರುಸೋಡುತ್ತಾ ನಾನಲ್ಲಿ ಆರು ಗಂಟಿಗೇ ಬಂದು ಕುಳಿತಿರುವೆನು. ತಾರಾ, ನನಗೆ ಆಶಾಭಂಗವನ್ನು ಅಂಟು ಮಾಡುವುದಿಲ್ಲವೆಂದು ವಚನಕೊಡು. ”

ತಾರೆಯು ವಚನವಿತ್ತು. ಭೀಮರಾಯನು ಕೃತಾಧ್ಯಾನಾದನು.

ತನ್ನ ತಂಗಿಯ ಮನೋರಾಜ್ಯವನ್ನು ಒಯಿಸಿ ಆಡಕ್ಕೆ ಭೀಮರಾಯನು ಡೊರಿಯಾದುದು ಲೀಲೆಗೆ ತಿಳಿಯಲಿಲ್ಲ. ಆದರೂ ಆವನ ಸಂಭಾಷಣೆಯು ಹೆಚ್ಚು ಸ್ವಾರಸ್ಯಮಯವೂ ಆವೇಶಯುಕ್ತವೂ ಅಗಿತ್ತೇಂದೂ ತಾರೆಯ ಮಾತಿನಲ್ಲಿ ನಡುಕವೂ ನಾಟಿಕೆಯೂ ನೋಟದಲ್ಲಿ ಕಳ್ಳುತನವೂ ಹೇಗೆಂಬ ಸೇರಿಕೊಂಡಿರುವವೆಂದೂ ಫಲಾಹಾರದ ವೇಳೆಯಲ್ಲಿ ಸ್ವಲ್ಪ ಮಟ್ಟಿಗೆ ಅವಳಿತಳು. ಆದರೂ ಮಾರಮಹಿಮೆಯ ನ್ನಿನ್ನಾ ಆರಿಯದ ಮುಗ್ಗಲೀಲೆಗೆ ಆದರ ಗೂಡವು ಹೊಳೆಯಲಿಲ್ಲ.

ಹಂಲಿಯ ಗವಿಯಲ್ಲಿ

ನರರಕ್ಕುಸಿಯನ್ನು ವೀರಪ್ಪನನ್ನುಸರಿಸಿದನು. ಆ ನೇಲ ಪನೆಯಿಂದವರು ಗುಪ್ತದಾರರವೇಂದರ ಮೂಲಕವಾಗಿ ಕೇಳ ಕಾಲ ಕ್ರಮಿಸಬೇಕಾಗಿತ್ತು. ರಾತ್ರಿಯಾದುದರಿ ದ ಕತ್ತಲೆಯ ಭೃತರತೆಯು ಅಲ್ಲಿ ಹೆಚ್ಚಿಗೆ ರುವ್ವದೇ ಮು ವೀರಪ್ಪನು ಬಗೆ ದನು. ಆದರೆ ನಿಷಸ್ಥಿತಿಯಾತಿರಲಿಲ್ಲ. ಇಂದು ಕಣ್ಣರ ರಾತ್ರಿಯ ಸಿತ್ಯನಿಂಬಾಸನಾಂಶನವಾದುದರಿಂದ ಕತ್ತಲೆಯು ವಾರಬಲ್ಯವು ಹಗಲುಂದಾತ್ರಿಗಳೆರಡರಲ್ಲಿಯೂ ಏಕಪ್ರಕಾರ ವಾಗಿತ್ತು. ನಿಶಾದೇವಿಯು ವಸ್ತುಗಳ ಅಕಾರ, ಬಣ್ಣ ಮೊದಲಾದ ಭಿನ್ನಭಾವಗಳನ್ನೇ ಸಿಬಿಟ್ಟಿದ್ದಳು. ಅಲ್ಲಿ ವ್ಯಾಪಿಸಿದ ಮುಗ್ಗೆಂಥವು ಅಲ್ಲಿಯ ಅಸಹ್ಯತೆಗೆ ಕಳಿಸವನ್ನು ತ್ವರಿತತ್ತು. ರಾತ್ರಿಯನ್ನೇ ಪ್ರತಿಸುವ ಶಾರಣಿಗಳೂ ಸಹ ಇಂತಹ ರಾತ್ರಿಯನ್ನೇ ಒಂದೂ ಪ್ರತಿಸುವೇ ಮು ವೀರಪ್ಪನು ಬೆದರಿದನು.

ಮುಂದವರು ಮೆಟ್ಟೆಲುಗಳನ್ನೇ ರಿ ಮೇಲೆ ಬಂದರು. ಅಲ್ಲಿಂದು ಕೋಣಿಯಂತಹ ಹಳೆಯ ತರದ ಮನೆಯೊಂದಿತ್ತು. ನರರಕ್ಕುಸಿಯು ಅಮೋದು ಬಗೆಯ ಕೇರಕನ್ನು ಹಾಕಲು ಮೊಡ್ಡ ಕಬ್ಬಿಣಿದ ಬಾಗಲು ತೆರೆಯಿತು. ವೀರಪ್ಪನು ಸೂತ್ರದ ಗೊಂಬಿಯತೆ ಯಾಂತ್ರಿಕ ರೀತಿಯಲ್ಲಿ ಅವಳನ್ನೇ ಹಿಂಬಾಲಿಸಿದನು.

ಮನೆಯ ಒಳಂಗಳದಲ್ಲಿ ಧಪ್ಪ ಪುಷ್ಪ ನೊಬ್ಬನು ನಿಂತಿದ್ದನು. ಅವನ ಮೈಮೇಲೆ ಅಂಗಿಯಿರಲಿಲ್ಲ. ತಲೆಯ ಮೇಲೆ ಗಮಟು ಟೊಪಿಗೆಯಿತ್ತು. ಉಬ್ಬಿದ ಕೇವು ಹಲ್ಲು

ಗಡೆದಲೂ ಕಲ್ಲಿದ್ದಲಿಯಾತದ ಸುವರ್ಣದಿಂದಲೂ ಇವನು ಬಹುಕುಸ್ತಿ ಹರನಾಗಿದ್ದನು. ಕ್ಷಮೆ ರವನ್ನು ಮಾಡಿಸಿ ಕೊಳ್ಳುವುದು ತಂತ್ರ ಕುಲಸಂಪ್ರದಾಯದಲ್ಲಿದ್ದೇತೆ ಕಂಡು ಬರಲಿಲ್ಲ.

ಇವನೇ ಆ ಪುನ್ಯಾದ ಮಾಲಿಕನು. ಇನ್ನಾಗಿದ್ದವನು ದೀಸರಾದರೂ, ಮಾನವರ ತಲೆಬುರುಚೆಗೋನ್ನೇ? ಇಭರಣ ವಾಗಿರಿಬಿಕೆಳೆದು ಕುಡಿತ್ವಾವ ಮತ್ತು ತಿನ್ನುಣ್ಣುವ ಕಾಯ್ದಾಗಳಿಂದ ಇವನೇ ಉಪಯೋಗಿಸುವ ಒಮ್ಮೆಯೂಕರಾಕಾರವ್ಯಾಪಕಾಲಿಕರ ಸಂಪನ್ಮೂಲಿಕೆಯಾಗಿದ್ದುವುದು ಸ್ವರೂಪ ಪುಜ್ಞವನಾದ ಇವನನ್ನು ಲುಂಬ ಕಾಪಾಲಿಕನೇಡೇ ಕರೆಯುತ್ತಿದ್ದರು. ಇದರಿಂದವನಿಗೂನೇ ದಂಪತ್ತಿಸುತ್ತಿತ್ತು.

ಇವನ ಕಾಯ್ದಾಗಳಿಂದ ಮಗಳು ಸ್ವಾಯಂಕರಣಿದ್ದಾರು, ಇವಳಿಗೆ ಇಲ್ಲಾ ವರ್ಣಗಳು. ಇಲ್ಲ, ಮುಲಿ, ನರಿ, ತೊರ್ಕಿ, ಯಾವುಗಳೇ ಎದ್ದು ಕಾಣುವ ಗುಣಗಳಿಂದ ಇವಳಿನಾನ್ವಯಿಸಿದ್ದವು. ಅಸ್ತ್ರವ್ಯಾಸದ ವಾದ ತಾಮ್ರಚೇಃರಾಖಿಯು ಬಹು ಯಾರಾಡುತ್ತಿರಲು ಪಲ್ಲಿಪಿತ ಶ್ವೇದೆಯೂದ ಪರಿದುಬರುವ ಪ್ರಾಣಿಯಾತವಳಿಸಿದ್ದಾರು. ಕಾರ್ಯಾಂಬಿಕುಂತು ಇಂಳಿ ಇಂಕಿತ ಮತ್ತು ಇನ್ನುಧ್ವರ್ಕ ನಾಮವೈ.

ಅಲ್ಲಿಯ ಗಂಡವರ ನುಖಿದಲ್ಲಿ ಕ್ರಾಯ್, ಸಾಘರ್, ಮೋಸವೇ ಮೋಹಲಾದ ದುಗುಂಣಗಳೂ, ಹೆಂಗಸರ ಮೋರ್ಯಯಲ್ಲಿ ನಾಜಿಕೆಗೆ ಡಿತನವೂ ಜಂಪತ್ವವೂ ಎದ್ದು ಕಾಣುತ್ತಿದ್ದವು. ಪುರಷರಿಂದ ದ್ರವ್ಯವನ್ನೇ ಲೆಂಬಕೊಳ್ಳಲು ಯುವತಿಯರು ಕಾಮಭಾವವನ್ನು ಸೂಚಿಸುತ್ತಿದ್ದರು. ಇನ್ನು ಕೆಲವರು ಇಣಿಗಳನ್ನು ಟ್ರೈಕ್ ಕೊಳ್ಳುತ್ತಿರು ಬ್ರೈಗಳ ಸುರಿಮಳಿಯನ್ನು

ಸುರಿಸುತ್ತೆ ಲೂ ಗಡಿಸಿಗಿಂತ ಧಿಕರೆನಿಃದರು. ದೆಲಪೆಡಿಗಳಲ್ಲಿ ಸ್ತ್ರೀ ಪುರುಷ ಇಂತಿಭೇದವಿಲ್ಲದಂತೆ ಇನ್ನೇಕರು ಭಂಗಿ, ಸೆರಿ, ಅಷ್ಟ ಮೊದಲಾದುವುಗೆ ನೇಮನೆಯಿಂದ ಮತ್ತು ರಾಗಿ ಬಿದಿ ದ್ವರು. ಅಂತೂ ಒಟ್ಟಿನಲ್ಲಿ ನಾರಕ ವಿಕಾಸುಲ ಖಟ್ಟುವೀ ಅಲ್ಲಿ ಮನೆಮಾಡಿತ್ತು.

ಕಾಪಾಲಿಕಣ ಇವರಿಬ್ಬ ರಹ್ನೆಲ್ಲಿಗೆ ಬರಮಾಡಿ ಬಾಗಿಲ ನ್ನೆಲ್ಲಿ ಇವರನೆಲ್ಲಿದೂ ಜಿಕ್ಕೆ ಕೊಳ್ಳಿಗೆ ಕರಿಮೆಂತು ಸು. ಇಲ್ಲಿ ಲ್ಲಿಯೂ ಜೀಡನ ಒಲ್ಲಿಯು ಹಬ್ಬಿತ್ತು; ಬಾವಲಿ, ಗುಂಗಾಡಿ, ಕೊಳ್ಳೆ ಮೊದಲಾದುವುಗಳು ವಿವರಿತವಾಗಿದ್ದವು. ಮೂಲೆ ಯಳ್ಳಿಂದು ಮೇಣಬತ್ತಿಯು ಮಿಳಿಗುಟ್ಟುತ್ತಿತ್ತು.

ಇನ್ನು ನಾತಿಗೆ ಮೊದಲಾಯಿತು:

“ ಈನೆನ್ನಾಣಿ, ಈ ದಿನದ ಪರ್ವತನಾನಸೇನು? ನಿನೀರ್ಯಾ ಡನೆ ಬಂದ ಈ ಪ್ರಾಣಿ ಯಾವುದು? ”

“ ಆ ಕಾಗದಪತ್ರ ಮತ್ತು ದುಂಡಿಗಳ ನಿಜಾರವಿನ್ನೂ ಮುಗಿದಿಲ್ಲ. ”

“ ಏಕೆ, ಇನ್ನೂ ಮುಗಿದಿಲ್ಲಬೇ? ”

“ ಇದಕ್ಕುತ್ತರವು—ಮುಗಿದಿಲ್ಲ; ಮುಗಿದಿದೆ. ರಾಯ ರನ್ನಿನಿಂದು ನೋಡಬೇಕಂತೆ. ಸ್ವಷ್ಟವಾಗಿ ಹೇಳಬೇಕೆಂದರೆ ಇದರಲ್ಲಿನೋ ಮೊಂದಿರುವಂತಿದೆ; ಆದುದರಿಂದ ನಾವೇ ಇವನನ್ನು ಮೊದಲು ಹಾತನಾಡಿಸುವುದೊಳ್ಳಿಯದು. ”

“ ಓಹೋ, ನನಗೂ ಸ್ವಲ್ಪ ಏನೋ ಹೊಳೆದಂತಾಲಿತು! ” ಎನ್ನುತ್ತಾ ಅವನಾ ದಿಂಪವನ್ನುತ್ತಿ ವೀರಪ್ಪನ ಮೊರೆಯ ಮುಂದದನ್ನು ಹಿಡಿದು, “ ಆವನೀಗ

ದುರಾತ್ಮೇಚನೆಯಿಂದಿಲ್ಲಿಗೆ ಬಂದಿದ್ದರೆ ಅವನೆ ಮುಖದಲ್ಲಿ ದನ್ನು ಕಂಡುಕೊಳ್ಳುವೆನು. ಸಂತರ ಅವನನ್ನಿಲ್ಲದಂತೆ ಮಾಡುವುದು ನಮಗೊಂದು ಸಿನಿಷ್ಟದ ಕೆಲಸ” ಎಂದನು.

ವೀರಪ್ಪನ ರಕ್ತದಲ್ಲಿ ಶೈತ್ಯಪ್ರವಾಹಪ್ರೋಂದು ಹರಿದಃತಾಗಳು ತಲೆಯು ಗಿರ್ಜೆದಿತು. ಅದರೂ ದೇವರ ಮೇಲೆ ಭಾರವನ್ನಿಟ್ಟು ಹೇಗೋ ತರಹಣಸಿಕೊಂಡು ಎಂಗುಂದ ದಂತಿದ್ದನು. ಕಾವಾಲಿಕನು ತನ್ನ ಪರಿಕ್ರೋಸಂತರ “ಇದರಲ್ಲಿನ್ನೇನೂ ಇಲ್ಲ; ಇಂಥಾ ಮದ್ದ್ರಾವವಿಲಾಸದಿಂದ ನಾನೇ ಮೇಂಸಹೋಗಿರಬೇಕು” ಎಂದುಕೂರಿ ದಿನ ವಣ್ಣತ್ತ ಇಟ್ಟಬಿಟ್ಟನು.

ವೀರಪ್ಪನು ಇವರಲ್ಲಿ ಸಂಬಿಕೆಯನ್ನು ಮಂಟ್ಟಿಸಲು ಧೈಯರ್ವಾಗಿ ಮಾತನಾಡಲು ವಕ್ರಮಿಸಿದನು—

“ಇನ್ನು ಒಂದ ಕಾರ್ಯವನ್ನು ಹೇಳುವೆನು. ನೀವಾಗಲಿ ನಿಮ್ಮತರ ಸಹಾಯಕರಾಗಲಿ ನನ್ನ ಕಾರ್ಯದಲ್ಲಿ ಸಹಕರಿಸಲೊಪ್ಪದಿದ್ದರೆ ಎಲ್ಲವನ್ನೂ ಗುಪ್ತವಾಗಿಡಲಿಕ್ಕೇಂಬೇಕು; ಮತ್ತು ನಾನು ಹೇಳಿದುದು ತಪ್ಪೇಂದು ನನ್ನ ತಲೆಗೇ ಕಟ್ಟಿಲಿಕ್ಕಾಗಿದು. ಇದನ್ನು ನೀವು ಒಷ್ಟುವಿರಬೇ? ”

“ಏನು, ಇತಹ ಕರಾರುಗಳನ್ನು ನಾಡಲಿಕ್ಕೆ ಇದು ನಿಂತು ವ್ಯವಹಾರ ಸ್ಥಳವಲ್ಲ. ವಿಶ್ವಾಸಫಾತಕರೆಡಿಗೆ ತಣ್ಣಿಗಿನ ಬಚೀಯನ್ನು ಚುಚ್ಚಿಬಿಡುವುದೇ ನಮ್ಮ ಅತಿಧಿಸತ್ತಾರ. ಇದನ್ನು ತಿಳಿದುಕೊಂಡೇ ಹೇಳತಕ್ಕುದನ್ನು ಹೇಳಬಿಡಿರಿ. ”

“ಒಳ್ಳಿಯದು, ನಾನೊಬ್ಬಿ ವ್ಯವಹಾರ ಸ್ಥಳ ಪ್ರಯಾಣಿಕ—”

“ ದುರಗಿಂಟಣಿಯಲ್ಲಿಯ ಶೇಷಯ್ಯೆತಪ್ಪಿ ಮತ್ತು ಸುಬ್ರಾಯಶಿಟ್ಟರಲ್ಲಿ ನೀವಿರುವಿರಿ. ನಿಮ್ಮ ಹೆಸರು ವಿರಪ್ಪ. ಇನ್ನು ಮುಖ್ಯ ವಿಷಯವನ್ನು ಸುರಿರಿ. ”

“ ಎಂತಹ ವಿಚಿತ್ರ! ಇಲ್ಲಿ ನೇರಿಡಿ, ಆ ದಿನ ಸುಲಿಗೆ ಯಾದುದು ಸರಿಯಷ್ಟೇ. ನಮ್ಮ ಯಂತರಾನನು ನನ್ನಲ್ಲಿ ಬಹು ಸಂಕಾಯವಟ್ಟು ನನ್ನ ಲೆಕ್ಕವನ್ನೆಲ್ಲಾ ಪರಿಕ್ಷೇಸಬೇಕೆನ್ನುತ್ತಾನೆ. ನಾನುದನ್ನೀಗ ಒಮ್ಮೆನ ಸ್ಥಿತಿಯಲ್ಲಿಲ್ಲ. ಇನ್ನೇರಡು ಸಾವಿರ ರೂಪಾಯಿಗಳು ದೊರೆತರೆ ನಾನು ಪಾರಾಗುವೆನು. ಇಲ್ಲಿದಿದ್ದರೆ ನಾನು ನಾಡಿದ್ದು ಸರೀಯಾಳಾಗಿರಬೇಕಾಗುವುದು. ವಿಶ್ವಾಸಫೂತಕನಾಗಿ ಬಂದಿಯಾಗುವ ಬದಲು ದರೋಡೆಯವನಾಗಿ ಕೈವರಕನಾಗುವುದು ನನ್ನ ಮನಸ್ಸಿಗೆ ಬರುತ್ತದೆ. ದರೋಡೆಯವನು ತಲೆತಪ್ಪಿಸಿ ಕೊಳ್ಳಬಹುದೇಬ ನಂಬಿಕೆಯಿದೆ—”

“ ಭಲೆ, ಗಂಡಸಿನಂತೆ ನುಡಿಯುತ್ತಿರುವೆ! ಅವರ ದ್ರವ್ಯವನ್ನು ಪಹರಿಸಿ ಅವರಿಗೇ ಕೊಡಬೇಕೆನ್ನು ವೆಯಲ್ಲವೇ? ನಿನಗಂತೂ ಅಲ್ಲಿ ಎಲ್ಲ ಭಾಗಗಳೂ ಪರಿಚಿತವಾದುವು. ಅಹುದೆನ್ನು ವಿಯೋ? ಸಂತೋಷ. ”

“ ಅವರಲ್ಲಿ ಎಂಟು ಹತ್ತು ಲಕ್ಷಕ್ಕೆ ಕಡಿಮೆಯಿರುವುದಿಲ್ಲ. ಪ್ರತಾಪರುದ್ರನು ನನಗೆ ಸಹಾಯಕನಾದರೆ ಒಯವು ಸಿಕ್ಕಾಗೇ ಆಲ್ಲವೇ? ”

ಕಾಪಾಲಿಕನಿಷ್ಟುದಂತೆ ನರರಕ್ಕುಸಿಯು ವಿರಪುನನ್ನು ಪ್ರತಾಪರುದ್ರನ ಸಂದರ್ಶನಕ್ಕೇಂದು ಮೇಣಬತ್ತಿಯ ಬೆಳಕೆ ನಲ್ಲಿ ಮೆಲ್ಲಿನೆ ಕರಿದೊಯ್ದಳುಳು. ಕಾಪಾಲಿಕನು ಪುನಃ ಹೊರಬಾಗಿಲ ಬಳಿಗೆ ಹೋಗಿ ನಿಂತನು.

ಆವರತೆ ಇಕ್ಕೆಬ್ರಾಹಿದ ತೀಪ್ಪಿದ ಮೆಟ್ಟಿಲುಗಳನ್ನೇ ರೆಲೂ ದಂ
ಭಿಸಿದರು. ಕಾಷಾಲಿಕನ್ನಂತರ ಬೋಣವನೀಂತು ಆದನ್ನೇ ರ
ಬಳಿನೀಂದು ವಿರೆಕ್ಕಿನು ಆಕ್ಕೆಯ ಪಟ್ಟಿದ್ದು. ಮುಂದವರೆ
ಮೊದಲು ಸ್ಥಾರಿಗೆ ಬಂದರು. ಆದಕ್ಕೆರಡು ಬಾಗಿಲುಗಳ
ದ್ವಾರು. ಅವುಗಳಲ್ಲಿಂದರ ಮುಖ್ಯಾಂತರವಾಗಿ ಬೇರೊಂದು
ಮೆಟ್ಟಿಲುಗಳನ್ನೇ ಇಂದ ಎಡನೇಯ ಅಂತಸ್ತುನ್ನು ಸೇರಿದರು.
ಅಲ್ಲಿಲ್ಲಿಂದ ಬಾಗಿಲುಗಳ ರಲಿಭ್ರಾಂತಿದಂದ ಪ್ರತಾಪರುದ್ದರ
ನಿಲ್ಲಿಯೇ ಇರುವನೀಂದು ವಿರೆಕ್ಕಿನು ಚಕ್ಕಿತನೇ ತ್ರಣಾಗಿ
ಸುತ್ತುಲ್ಲಂಬ ನೀಡುಡಲಾರಂಭಿಸಿದನು.

ವಿರಕ್ಕಿನ ತರ್ಕವ ತಪ್ಪಾಗಿತ್ತು!

ನರರಕ್ಕಿಸಿಯು ದಿವಾಪಾನ್ಯಾನನ ಕೈಯಲ್ಲಿತ್ತು ಒಂದು
ಮೂರು ಲೆಂಬಲ್ಲಿ ರಾಶಿಯಾಗಿ ಬಿದ್ದು ಹುಲ್ಲಿನ್ನು ಉಗುಬಗೆ
ಯಿಂದ ತೆಗೆದೊಗೆದು ಇಲ್ಲಿದ್ದ ಸೆಲಬಾಗಿಲನ್ನು ತೆರೆದು
ಮುಂದಡಿಯಿಟ್ಟಿಕು. ವಿರಕ್ಕಿನು ಮರುಂತಾತಿಲ್ಲದೆ ಆವ
ಳನ್ನು ಹೀಂಬಾಲಿಸಿದನು. ತನ್ನ ವಿಶ್ವಾಸಫಾತಕತನವನ್ನು
ಅವಣು ಆನುಮಾನಿಸಿದ್ದು ದರಿಂದ ತನಗೇನಾದರೂ ಕೆಡು
ಕುಂಟೂದರೆ ಆ ಸಿನಾಯಿಗಳ ಸಹಾಯವನ್ನು ಪಡೆಯುವು
ದೆಂತು? ಬಹು ಎಚ್ಚೆರದಿಂದ ಬಂದ ತನಗೆ ಕಂಗಡಿಸಿರುವ
ತು ಸ್ಥಳವು ಅವರಿಗೆ ತಿಳಿಯುವುದೆಂತು?—ಎಂಬ ವಿಚಾರ
ಗಳು ಅವನ ಸಾನಸ್ಸನ್ನು ಮುಸುಕಿದುವು. ಆದರೂ ಅವನು
ಆಗಿನ ಪರಿಸ್ಥಿತಿಯ ಆರಿವನ್ನು ತಮ್ಮಕೊಂಡು ಧ್ವಯ
ವುಳ್ಳವನಾದನು.

ಬಹು ದೊಡ್ಡ ಏಣಿಯಿಂದವರು ಕೆಳಗಿಳಿದೊಡನೆಯೇ
ನರರಕ್ಕಿಸಿಯು ಪ್ರತಿಧ್ವನಿಯಾಗುವಂತೆ ಬಾಗಿಲೊಂದು

ನೇತ್ತಿದ್ದು ತೆರೆದಳು. ಕೇಲ ನಿಮಿಷಗಳಲ್ಲಿಯೇ ವೀರಪ್ಪನು ಪ್ರತಾಪರುದ್ರನ ಮುಂದೆ ಹೋಗಿ ನೀಡತನು.

ಪ್ರತಾಪರುದ್ರನಿಗೆ ಸುಮಾರು ೪೦ ವರ್ಷ ವಯಸ್ಸು. ಬಹು ಎತ್ತರನೂ ಬಲಶಾಲಿಯೂ ಆದವನು ಚಿಕ್ಕದಾದರೂ ಚೆಂದವಾದ ಕೋಣೆಯಲ್ಲಿ ದಿಂಬನ್ನೊಂದಿಗೆ ಕುಳಿತ್ತಿದ್ದನು. ಜೀವದಾಶೆಯನ್ನು ಪೂರ್ಣವಾಗುಳಿದ ಅತಿತಾಮಸನ ಸೈಶಾಚಿಕ ದುಷ್ಪಕಳೆಯು ಆವನ ಮೋರಿಯಲ್ಲಿ ಕುಕ್ಕತ್ತಿತ್ತು. ಗಲ್ಲಿಗೊಸೆಯೂ ತಲೆಯ ಕೂದಲೂ ಬಹುಭರಣಾಗಿಯೂ ಕಪ್ಪಾಗಿಯೂ ಒಡೆಗಟ್ಟಿಯೂ ಇದ್ದವು. ಅವನು ಬಟ್ಟಿಯನ್ನು ಧರಿಸುವುದರಲ್ಲಿಷ್ಟು ಲಕ್ಷ್ಯವಿಟ್ಟಿರಲಿಲ್ಲವೆಂದು ಧರ್ಷಿಸಿ ಹೊಳೆಯುತ್ತಿತ್ತು.

“ ವೀರಪ್ಪನೊಳಗೆ ಬಂದೊಡನೆಯೇ ಅವನು ಎದ್ದು ಕುಳಿತ್ತು “ ಓಹೋ, ನೀವು ನನಗಪರಿಚಿತರಲ್ಲ. ನಿಮ್ಮ ಮುಖವನ್ನೂ ದಿನ ಸ್ವಲ್ಪಮಟ್ಟಿಗೆ ಸೋಡಿದ್ದೆ. ನಿಮ್ಮ ಕಾಗದ ಪತ್ರಗಳು ಸರಿಯಾಗಿರುವವಷ್ಟೇ ” ಎಂದು ಸುಡಿದನು.

“ ಅವು ಸರಿಯಾಗೇವೆ. ಇಗೋ ಹಣವಿಲ್ಲದೆ ” ಎಂದ ವಳು ಹಣವನ್ನು ಸುರುವಿ “ ಇವನಾವುದೋ ಕಾರ್ಯಕ್ರಾಗಿಲ್ಲಿಗೆ ಬಂದಿದ್ದಾನೆ. ನಾನೂ ಕಾಪಾಲಿಕನೂ ಇವನ ನ್ನಿಲ್ಲಿಗೆ ಕರಿತರಬಹುದೆಂದು ನಿಶ್ಚಯಿಸಿದ್ದೇವೆ. ಇವನು ತನ್ನ ಕಾರ್ಯವನ್ನು ವನಿಗರುಹಿರುವನು ” ಎಂದಳು.

ಪ್ರತಾಪರುದ್ರನಾವ ಕಾರ್ಯವೇನ್ನು ಲು ವೀರಸ್ವನೆಲ್ಲ ವನ್ನೂ ಸ್ವಾರಸ್ಯಮಯವಾಗಿರುವಂತೆ ನಿವರಿಸಿದನು.

ಈ ವಿವಯದಲ್ಲಿ ನರಸಕ್ಕಿಸಿಯ ಅಭಿಪ್ರಾಯವನ್ನು ವನು ಕೇಳಲು ಆವಳಿದೆಲ್ಲವೂ ಸರಳವ್ಯವಹಾರವೆಂದು ತನ್ನ ಅಭಿ

ಪೂರ್ಯವಾದರೂ ತಾವಿಬ್ಬಿರೂ ಆ ಹುನೆಗೆ ಬರುವ ಮೊದಲು ಕೆಲವು ಸಂಶಯಾಸ್ಪದವಾದ ಸಂಗತಿಗಳಿಧ್ಯಾಪೇದೂ, ತಮ್ಮ ಪದ್ಧತಿಯು ತಪರಿಚಿತರನ್ನು ಕರೀತರುವಾಗ ದಾರಿಯಲ್ಲಿ ದೆಡೆಯಲ್ಲಿ ನಿಲ್ಲಿಲು ಒಬ್ಬೊಬ್ಬರಾಗಿ ಯಾರೋ ರಾಧುಹೋದ ರೆಂದೂ, ಕತ್ತಲಾದುದರಿಂದ ಶಕ್ಯತೆಯು ಮರಿಯಾಯಿತೆಂದೂ, ಅವರೆಲ್ಲರೂ ಈ ಮಾರ್ಗದ ಕಡೆಗೆ ತಿಪ್ಪಿದುದರಿಂದ ಸಂಶಯವಿರುತ್ತಿಸಿತ್ತೇಂದೂ, ಆದರೂ ಹಿರಪ್ಪನ ವರ್ತನದಿಂದ ಅವುಗಳು ವ್ಯಧವಾದ ಹೆಡರಿಕೆಗಳೆಂದಿಗ ತನ್ನ ಭಾವನೆಯೆಂದೂ ಹೇಳಿದಳು.

ಈ ಅವಧಿಯಲ್ಲಿ ಪ್ರತಾಪರುದ್ರನು—ಶಂಕಿತನಾಗಲ್ಲಿ ದಿದ್ದರೂ—ಸಣ್ಟ್ ದಿಟ್ಟ್ಯಾಯಿಂದಿನನನ್ನೇಂದೂ ಸೋಂದುತ್ತಿದ್ದನು. ಕೊನೆಗಿವನಲ್ಲಾವ ಬದಲಾವಣೆಯೂ ಕಾಣಿರಲು ಅವನು ಸಂತುಷ್ಟನಾದನು.

ಅಲ್ಲಿ ರಾತ್ರಿಯಲ್ಲಿಷ್ಟು ಒನಗೆಂದುಸರೆಂದೂ, ಕಾವಲು ಗಾರರಲ್ಲಿಂತಹ ಆಯುಧಗಳಿರುವವೆಂದೂ, ಪ್ರತಾಪ ರುದ್ರನು ವಿವರವಾಗಿ ವಿಚಾರಿಸುತ್ತಿರಲ್ಲಿ ವೀರಪ್ಪನು ಬಹು ಕುಶಲತೆಯೆಂದ ಸ್ವಾರಕ್ಷೆಮಯವಾಗಿ ಉತ್ತರವಿತ್ತನು. ಈ ಕಾರ್ಯವು ಬಹು ಬಯಂಕರವಾದುದರಿಂದ ಬಹು ಚಾಗೃತೆಯಿಂದಿರಬೇಕೆಂದು ವೀರಪ್ಪನು ಸೂಚಿಸಲು ಅದು ವೀರಪ್ಪನಂಥವರಿಗೆ ಹುಲಿಯಾದರೂ ತಮ್ಮಂಥವರಿಗೆ ಇಲಿಗಂತಲೂ ಕಡೆಯೆಂದು ನರರಕ್ಷಿಸಿಯೆನ್ನಲು ಪ್ರತಾಪರುದ್ರನು ಅವಳನ್ನು ಸಹಕರಿಸಿ ಸಿಡಿಲ್ಲಿಗೆಯನ್ನು ನಕ್ಕಿನು.

ರಾತ್ರಿಯ ಹನ್ನೆರಡರ ಹೇಳಿಗೆ ತಾವಿಂಥಲ್ಲಿಯೇ ಬಂದಿರಬೇಕೆಂದೂ, ವೀರಪ್ಪನು ಭಿಕ್ಷುಕ ಸಂಘದವರಂತೆ ಹೊಲಸಾದ

ಹರಕರಿವೆಯನ್ನು ಧರಿಸಿ ಬರಬೇಕೆಂದೂ ಇಬ್ಬರೂ ನಿಶ್ಚಯಿಸಿದರು.

ವೀರಪ್ಪನತ್ತು ಹೆಚ್ಚೆಯಿಟ್ಟೊಡನೆಯೇ ಪ್ರತಾಪರುದ್ರನು ಪಿಸುವಾತಿನಲ್ಲಿ “ ಅವನೆತ್ತು ಹೊಂಗುವನೆಂಬುದನ್ನು ನಮ್ಮು ಲ್ಲೋಬ್ಬರು ಸೋಡುತ್ತಿರಿ ” ಎಂದು ನರರಕ್ಷಸಿಗೊರೆಯಲು, ಅವಳು ತನ್ನ ಪ್ರಯನ ಮಾತಿಗನುಮತಿಸಿ ಮೇಣಬತ್ತಿಯನ್ನು ತೆಗೆದುಕೊಂಡು ವೀರಪ್ಪನೊಡನೆ ನಡೆದಳು.

ಇವನಿನ್ನೂ ಆ ಮನೆಯಿಂದ ಹೊರಹೊರಟು ದಾರಿಗುಲ್ಲಿ ಆರೆಂಳು ಮಾರು ದೂರ ಹೋಗುವಷ್ಟರಲ್ಲಿ ಭಿಕ್ಷುಕ ಸಂಘದವ ಸೊಬ್ಬಣು ಇವನನ್ನೇ ಒಹು ಜಾಗ್ರತೆಯಿಂದನುಸರಿಸಿ ಮನೆ ಗಳ ನೆರ್ಹಳಿನಲ್ಲಿ ಕಾಣದಂತೆ ನಡೆದು ಬರಲಾರಂಭಿಸಿದನು.

ಇದರಿವಿಲ್ಲದೆ ವೀರಪ್ಪನು ವೀರಭದ್ರನೂ ಆವನ ಆನು ಯಾಯಿಗಳೂ ತನ್ನನ್ನು ಗಂಡಾಂತರಕ್ಷೇಂದುಮಾಡಿ ಬಾರದಿದ್ದು ದೇಂಳ್ಳಿಯದಲ್ಲವೆಂದು ಮನದಲ್ಲಿ ಮರುಗುತ್ತಾ ಸೃಜಾನ ಮಾರ್ಗದಿಂದತ್ತ ತಿರುಗಲು ಹಿಂದೆ ತಾನೂ ನರರಕ್ಷಸಿಯೂ ಆಡಗಿದ್ದ ಗೂಥಭಾಗದಿಃದೊಬ್ಬನು ಹೊರಬಿದ್ದು ಪಿಸುನುಡಿಯಲ್ಲಿ “ ನೀನು ವೀರಪ್ಪನಲ್ಲವೋ ? ” ಎಂದು ಪ್ರಶ್ನಿಸಲು ಇವನು “ ಅಹುದು ” ಎಂದನು. ಆಗಾ ಪುರುಷನು ವೀರಭದ್ರನು ಕೆಲವರನ್ನುಲ್ಲಿಗೆ ಕಳುಹಿರುವನೆಂದೂ, ಒಂದೊಂದು ಸಂದುಕಟ್ಟಿನಲ್ಲಿಂದೊಬ್ಬಿಬ್ಬಿರುವರೆಂದೂ, ಚೌಡಿಗಲ್ಲಿಯಲ್ಲಿಯ ಕಚೇರಿಯಲ್ಲಿ ಅವನನ್ನು ನಾಳೆ ನೊಂಡತಕ್ಕದೆಂದೂ, ಪ್ರತಾಪರುದ್ರನ ಅವತಾರವನ್ನು ಮುಗಿಸುವ ಕಾರ್ಯವಲ್ಲಿ ಚಚೆಂಬಲಾಗುವುದೆಂದೂ ಸ್ಪೂಲ್ಪದರಲ್ಲಿ ಹೇಳಲು ವೀರಪ್ಪನು ಮರುದಿನ ಪ್ರತಾಪರುದ್ರನು ತಮ್ಮ ಬಲೆಯಲ್ಲಿ ಬೀಳುವಂತೆ

ತಾನು ಮಾಡಿರುವೆನೇಂದು ನುಡಿದೊಡನೆಯೇ ಅವನು ವಿಃರಪ್ಪನು ಹೋಗಬೇಕಾದ ಮಾರ್ಗವನ್ನರು ಮಾಯವಾದನು.

ಈ ಸಂಭಾಷಣೆಯನ್ನು ವಿಃರಪ್ಪನನ್ನು ನುಡಿಸಿದವನು ಆಶ್ವರಶಃ ಲಕ್ಷ್ಯವಿಟ್ಟು ಕೇಳಿದನು. ಮುಂದ್ಯೆಡು ಸಿಮಿಷಗಳಲ್ಲಿ ಲಿಪ್ತಾ ಭಿಕ್ಷುಕಸಃಫಾದಲ್ಲಿದಕ್ಕೆ ಸಂಬಧಿಸಿದವರಿಗೆಲ್ಲಾ ಯಥಾಸ್ಥಿತವಾಗಿ ತಿಳಿದುಬಿಟ್ಟು!

ದಿಗ್ಭುಮೆ

ಮೃಧ್ಯರಾತ್ರಿಗಿನ್ನೂ ಇಪ್ಪತ್ತು ಸಿಮಿಷಗಳೆಂದ್ದು ಪ್ರ.
ವಿಃರಪ್ಪನು ಹಜಾಮನನೆಂಬುಳ್ಳನನ್ನು ಎಚ್ಚಿಸಿ ಒಪ್ಪತ್ತಿನ ಮಾತಿಗಿ ಅವನರಿವೆಗಳನ್ನು ಎರವಾಗಿ ಕೊಡಬೇಕೇಂದನು. ಆವನು ಇತಿ ಇಶ್ವರ್ಯಪಟ್ಟು ಚೇಕಾಡುದನ್ನೂ ರೀಸಿಕ್ಕೆಳ್ಳಿರೆನ್ನಲು ವಿಃರಪ್ಪನು ಮಾಸಿದ ಹರಕರಿವೆಗಳಿಂದ ಇಲಂಕೃತನಾಗಿ, ಶನ್ನ ರೂಪುಗಳಿಂದ ಇದ್ದೀಂಬುದಿಗ್ಗೆಂದ ಕೈಕಾಲುಮೋರಿಗಳನ್ನು ಜ್ಞಾನೆಂದು ಕೊಡನು.

ಸಂಕೇತಸ್ಥಾನವನನ್ನು ವನು ಸೇರಿದಾಗ ಸರಿರಾತ್ರಿಯಾಗಿತ್ತು. ಮೌದಲೇ ಗೊತ್ತುಮಾಡಲ್ಪಟ್ಟಂತೆ ಪ್ರತಾಪರುದ್ರಸ್ತಾದ್ದನು. ಮಾತಾಡುತ್ತಾ ಅವರೊಂದು ಇಕ್ಕಟ್ಟಿನ ಸ್ಥಳಕ್ಕೆ ಬರಲು, ಮಗ್ಗುಲಲ್ಲಿಂದು ಬಂಡಿಯಿದ್ದ ದರಿಂದ ವಿಃರಪ್ಪನು ಪ್ರತಾಪರುದ್ರನನ್ನು ಮುಂದಡಿಯಿಡ್ದೇಳಿ ತಾನು ಅವನನ್ನು ನುಸರಿಸಿದನು. ಬಲಗಡೆ ಗಾಡಿಯೂ ಎಡಗಡೆ ಗೋಡೆಯೂ ಇದ್ದು

ಆ ಅತಿ ಇಕ್ಕೆಬ್ಬುದ ಸ್ಥಳದಲ್ಲಿ ಪ್ರತಾಪರುದ್ರನು ಒಮ್ಮೆಂದು ಹೇಳಿ ಹೀಗಿದೆಯಾಗಿ ರಘುಸದಿಂದ ನಡೆವಿಗೆ ಕೈಹಾಕಿ ಅವನ ಸ್ನೇತ್ತಿ ಗಾಡಿಯಲ್ಲಿಗೆದನು. ಒಳಗಿನೆರಡು ವ್ಯಕ್ತಿಗಳು ವೀರಪ್ಪನ ಬಾಯಿಯಲ್ಲಿ ಬಟ್ಟಿಯನ್ನು ತುರುಕಿ, ಕೈಕಾಲು ಕಣ್ಣಾಗೇನ್ನು ಕಟ್ಟಿಬಿಟ್ಟವು. ಪ್ರತಾಪರುದ್ರನೂ ಹಾರಿ ಕುತನು; ಗಾಡಿಯ ವೇಗವಾಗಿ ಹೋಗಬಿಟ್ಟಿತು.

ಕೆಲಕಾಲಾನಂತರ ಪ್ರತಾಪರುದ್ರನಾಜ್ಞಿಗನುಸಾರವಾಗಿ ಸರಪರಕ್ಕುಸಿಯು ವಿಃರಪ್ಪನ ಬಾಯಿಯಲ್ಲಿದ್ದ ಅರಿವೆಯ ಚಂಡನ್ನು ತೀಗಿದಳು. ಒಂದು ವಿಧ ದಳಲ್ಲಿದ್ದರೂ ಮತ್ತೊಂದು ವಿಧದಲ್ಲಿ ಅವನಿಗೆಷ್ಟೋ ಹಗುರಾಯಿತು. ಪ್ರತಾಪರುದ್ರನು “ಎಲೆಂಂ ಅಜ್ಞಪ್ಪಾ, ನಿನ್ನನ್ನು ಕೈಲ್ಲು ವುದು ನಮ್ಮ ಉದ್ದೇಶವಲ್ಲ. ನೀನು ಗದ್ದಲವನ್ನೀಗ ಮಾಡುವುದು ಹಾಗಿರಲಿ—ಒಂದು ವೇಳೆ ಗಟ್ಟಿಯಾಗಿ ಮಾತನಾಡಿದರೆ, ಇಗೊಂ ನೋಡು! ನಿನ್ನ ಪಾರಿಷಬ್ಜಿಯುವುದಿಲ್ಲ. ನಿನ್ನ ವರ್ತನದಿಂದಲೇ ನಿನ್ನ ಸ್ಥಿರಿಯಂತಾಯಿತು. ನಿನ್ನ ಕ್ರಿಯೆಗೇಗಿವು ಪ್ರತಿಕ್ರಿಯೆಗಳು; ಒಂದುದನ್ನನುಭವಿಸು” ಎನ್ನಲು, ವಿಃರಪ್ಪನು “ಹಾಗಾದರೆ ನನ್ನ ಕೊಲೆಯಾಗುವುದೇ?” ಎಂದನು.

“ನಾವಂಥಾ ಮೂರ್ಖರಲ್ಲ. ನಿನ್ನ ಹೆಣವು ಸತ್ತಿಮ್ಮೆಯವು ಬೆಲೆಬಾಳುವುದಿಲ್ಲ. ನಾವು ನಿನ್ನನ್ನಿರಗಿಷಟ್ಟಿರಿ ನೀನು ಹೇಗಾದರೂ ಮಾಡಿ ಐದುಸಾವಿರ ರೂಪಾಯಿಗಳನ್ನು ನಮಗಿತ್ತು ಬಂಧಮುಕ್ತನಾಗುವ ಸಂಭವವಿದೆ” ಎಂದು ತ್ತರಬರಲು ವಿಃರಪ್ಪನು ಕೈಕಾಲುಗೆಟ್ಟಿನು. “ಆಯ್ದೋಂದು ಸಾವಿರವೇ?” ಎಂಬ ಉದ್ದಾರಗಳು ನಿಶಾದೇವಿಯ ಮೌನ

ಸಾಮಾಜಿಕವನ್ನು ಮುರಿದುಬಿಡಲು, “ಬಾಯಿ ಮುಚ್ಚು. ನಿನ್ನತಲೆಪರಟಿಯು ಕಳಚೀತು” ಎಂದು ಕಾಪಾಲಿಕನು ಪಿಸ್ತೂಲನ್ನೇತ್ತಿದನು.

ಈ ಭಯಂಕರ ಶತ್ರುಗಳ ಗೋಜಿಗೆ ತಾನು ಹೊಂದುದು ಬೆಕ್ಕಿ ನ ಹುನಿಗೆ ಇಲಿಯು ಕನ್ನವನಿಕ್ಕಿದಂತಾಯಿತೆಂದು ವೀರಪ್ಪನು ಬಹು ಹೆಳಹಳಿಸಿದನು. ಅದರೂ ಹೊಟ್ಟಿಯಲ್ಲಿದ್ದ ಸಿಟ್ಟು ರಟ್ಟಿಯಲ್ಲಿಲ್ಲದಂತೆ ಇವನ ಸ್ಥಿರಾಗಿತ್ತು.

“ಫದೇ ಸಾವಿರನೇ? ” ಎಂದಷ್ಟು ರಲ್ಲಿ ಸರರಕ್ಕಿಂತು ನಿರಾಶಾಜನಕ ಧ್ವನಿಯನ್ನೇಳಿದಳು.

ಬಂಡಿಯು ತನ್ನ ಕಟಕಟ ಧ್ವನಿಯನ್ನೆಲ್ಲಿಂತೂ ಪ್ರತಿ ಧ್ವನಿಗೊಳಿಸುತ್ತಾ ವೇಗವಾಗಿ ಓಡುತ್ತಿತ್ತು.

ಮುಂದೊಂದು ಮನೆಯ ಮುಂದದು ಬಾದು ನಿಲ್ಲಲು, ಸರ ರಕ್ಕಿಂತು ಬಾಗಿಲನ್ನು ತೆಗಿಸಿದಳು. ಎಲ್ಲರೂ ವೀರಪ್ಪನನ್ನು ಮನೆಯಲ್ಲಿನ ಒಂದು ಓಣಿಯಲ್ಲಿ ಬಹುದೂರದ ವರಿಗೂ ಕೊಂಡೊಯ್ದನಂತರ ವೀರಪ್ಪನು ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನಿಂದು ಹೊಂಗಬೇಕಾಯಿತು. ಅದರಂತೆ ದಲ್ಲಿ ನರರಕ್ಕಿಂತು ಬೀಗ ಸರವಳಿಗಳನ್ನು ತೆಗಿದೊಗೆದು ನೆಲಮಾಡಿಯ ಕಬ್ಬಿಣದ ಬಾಗಿಲುಗಳನ್ನು ತೆರಿದಳು. ಕೂಡಲೇ “ಕರುಣಾಳುಗಳೇ, ಈ ನರಕದಿಂದೆನ್ನ ಸ್ವಾಭಾವಿಕ ಬಿಡಿಸುವಿರಾ? ” ಎಂಬ ಆತ್ಮನಾದವು ಅಂತಹ ಅವೇಳೆಯಲ್ಲಿ ಬಹುಭಯಾನಕವಾಗುವಂತೆ ಭೂಗಭ್ರದಿಂದ ಬಂದಿತು.

“ನಮ್ಮ ಕರಾರುಗಳನ್ನು ನೀನೊಪ್ಪದ ಹೊರತು ಇದಾಗದು. ನಾವಿಗ ನಿನಗೊಬ್ಬ ಸಂಗಡಿಗನನ್ನು ಕರಿತಂದಿದ್ದೇನೆ; ಇದಕ್ಕಾಗಿಯಾದರೂ ನೀನು ನಮಗೆ ಕೃತಜ್ಞನಾ

ಗಿರಬೇಕು” ಎಂದು ಪ್ರತಾಪರುದ್ರನೇಡನು.

“ನೀಂಚರೆ, ನಿಮ್ಮ ಸಾರ್ವಜಾಗಲಿ!” ಎಂದು ಕಳವಳಿಗೊಂಡು ಒಹು ಕೇಂದ್ರಿಕರಿಂದ ಕೋಷದಿಂದವನು ಶಪಿಸಿ ಸುಕ್ಕನಾಡನು.

ಇಷ್ಟಪಲ್ಲಿ ಕಾಣಾಲಿಕನು ವೀರಪ್ಪನನ್ನು ಆ ನೇಲವನೇ ಅಂತಾಳಕ್ಕೆ ಸ್ಥಾಕಿಬಿಟ್ಟನು; ದ್ವಾರವು ಮಾರಬ್ಬಸದಿಂದ ಒಡನೆಯೇ ಮುಚ್ಚಲ್ಪಟ್ಟತು. ಸರಪಳಿಗಳನ್ನು ಸರಿಸಿದ ರಾಗೂ ಚಿಲಕ ಕೀಲಿಗೆನ್ನು ಹಾಕಿದ ಶಬ್ದವು ಕೆಳಗಿನವರಿಗೆ ಕೇಳಬಂದುದ್ದಾದೆ, ಕ್ರಮೇಣ ಒಬ್ಬಿಬ್ಬಿರಾಗಿ ಮೇಲಕ್ಕೆ ರೀ ಹೋದ ಹೆಚ್ಚಿಗೆ ಸಹ್ಯಾಜವೂ ಅಷ್ಟವ್ಯವಾಗಿ ಕೇಳಿಸಿದುವು.

ಎಲ್ಲೆಲ್ಲಿಯೂ ನಿಶ್ಚಯ ತೆಯಾಗುವವರೆಗೂ ವೀರಪ್ಪನು ಇಚಲನಾಗಿ ಉಸಿರಾಡದೆ ಮೈಮರಿತು ನಿಂತಲ್ಲಿಯೇ ನಿಂತು ಬಿಟ್ಟಿದ್ದನು. ಸಂತರ ತನ್ನ ಕಣ್ಣಿಗೆ ಕಟ್ಟಿದುದನ್ನು ಕಿತ್ತಿತ್ತಿಗೆದು—ಅಲ್ಲಿ ನಿತ್ಯ ಇವುವಾಸ್ಯೇಯಿದ್ದುದರಿಂದ ನಯನೇಂದ್ರಿಯವು ವ್ಯಧವೇದಿನಿಸಲು—ತನ್ನ ಹೀನಸ್ಥಿತಿಗಾಗಿ ಮನ ನೋಂದು ತೀತವೇರಿದ ನೇಲದ ಮೇಲೆಲ್ಲಿಯೋ ಕುಳಿತು ಸುತ್ತು, ಲು ಕೈಯಾಡಿಸತ್ತೊಡಗಲು ಮೊದಲಿದ್ದ ಬಂದಿಯು ಮೊದಲು ಮಾತನಾಡಲುಪಕ್ರಮಿಸಿದನು.

“ಅಯ್ಯೇ ದುರ್ದೈವಿಯೇ, ನೀನಾರು? ಈ ಗವಿಯ ಕೌರಯ್ಯಕ್ಕೆ ನನ್ನಂತೆಯೇ ನೀನೂ ಈಡಾದುದೆಂತು?”

“ಅಹುದು. ನಾನತ್ಯಂತ ದುರ್ದೈವಿಯೆಂಬುದು ನಿಜ.”

ವೀರಪ್ಪನು ಇಷ್ಟಪಲ್ಲಿ ದುಃಖಾಶ್ಚಯಗಳಿಂದ ಹುಚ್ಚಿ ನಾಗಿದ್ದನು. ಆ ವ್ಯಕ್ತಿಯ ಧ್ವನಿಯು ತನಗಪರಂಚಿತವಲ್ಲ ವೆಂದು ಅವನ ಭಾವನೆಯಾಗಲು ಅವನು ಮತ್ತು ಭಾರ್ಯಂತ

ನಾದನು.

“ ಆದರೂ ನೀನು ನನ್ನಪ್ಪ ದುರ್ದೈವಿಯಲ್ಲ, ಆವರಿಚಿ ತನೇ! ಏನೆನ್ನೆಲ್ಲ!! ನನ್ನಂಥಾ ಸಚ್ಚಿನಿಗೆ ಅಗಬಾರದು ದೆಲ್ಲಾ ಆಗಿಕೊಂಡುದನ್ನೀಮ್ಮೆ ನೆನಸಿಕೊಂಡರೆ ಹುಟ್ಟು ಹಿಡಿದಂತಾಗುತ್ತದೆ—ಫಿನ ಹುಟ್ಟು.”

“ ದುರ್ದೈವಿಯೇ, ಮಹಿಸಬೇಡ. ‘ದೃವಿ ವಿಚಿತ್ರಗತಿ’ ಎಂಬುದು ಸುಳ್ಳಿಲ್ಲ, ಆಕ್ಸಿಕವಾಗಿ ದುರ್ದೈವಿಗಳಿಬ್ಬರೂ ಒಂದೆಡೆಯಲ್ಲಿ ಸೇರಿರುವುದರಿಂದ ನಾವು ಮೊದಲು ಪರಿಚಯವನ್ನು ಮಾಡಿಕೊಳ್ಳೋಣ. ನಾನು ವೀರಪ್ಪನೇಂಬು ವನು; ವ್ಯವಹಾರಸ್ಥಾನದ ಶೀವಯ್ಯಶಿಟ್ಟು ಮತ್ತು ಸುಭಾರಮ್ ಶಿಟ್ಟು ಇವರಲ್ಲಿ ಕೆಲಸಕ್ಕಿದ್ದೇನೇ—ಆಫಾ ಇದ್ದೆ.”

ಹಳೆಯೆ ಸೆರಿಯಾಳು ನಡುವೇ ಬಾಯಿಹಾಕಿ ಹೇಳಿದನು.
“ ನನ್ನ ವಿಖಾರವನ್ನೀಗ ಕೇಳು. ನನ್ನ ಹೇಸರು ಮೃತ್ಯುಂಜಯನೆಂದು—”

ಈ ಹೇಸರನ್ನು ಕೇಳಿದೊಡನೆಯೇ ವೀರಪ್ಪನು ನಿಜವಾಗಿಯೂ ನೆಲಕ್ಕುರುಳಿದನು. ಅವನತ್ತೆ ಏನೂ ತಿಳಿಯದೆ ಸುಮೃದ್ಧನಾಗಲು ವೀರಪ್ಪನು ಅಲ್ಲಿದ್ದ ಅತಿ ಕತ್ತಲೆಯನ್ನು ಭೇದಿಸಿ ಆ ವ್ಯಕ್ತಿಯನ್ನು ಸೋಡಲೆಂದು ಕಣ್ಣುಗಳನ್ನು ರಳಿಸಿದನು. ಪಾತ್ರೀಯಲ್ಲಿ ತುಂಬಿಕೊಳ್ಳಲು ಸಾಧ್ಯವಾಗುವವ್ಯಾಪ್ತಿಭೂವಾದ ಬೆಳದಿಂಗಳು ನಮ್ಮೆ ಕವಿಗಳ ಕಾವ್ಯದಲ್ಲಿ ಬಿದ್ದ ರುವಂತೆ ಉಂಡಿಯನ್ನು ಕಟ್ಟುವಮ್ಮೆ ದಟ್ಟವಾದ ಕಗ್ಗತ್ತಲೆಯು ಈ ನೆಲವನೆಯಲ್ಲಿ ನೆಲಿಸಿತ್ತು. ವೀರಪ್ಪನು ಅತ್ಯಾಶ್ಚಯದಿಂದಲೂ ಭಯದಿಂದಲೂ “ ಮೃತ್ಯುಂಜಯ! ” ಎಂದುಜ್ಞರಿಸಲು ತನ್ನ ಹೇಸರನ್ನು ಕೇಳಿದುದರಿಂದ ಇಂಥರ್ಡ

ಭಯಂಕರ ಪರಿಣಾಮವಾದುದನ್ನು ರಿತು ಅವನು ಬೆಳ್ಳಬಿದ್ದು,
“ ವೀರಪ್ಪಾ, ನಾನು ಆ ವ್ಯಕ್ತಿಯೇ ಹೊದು. ನನ್ನ ದುರ
ದೃಷ್ಟಿಗಳೆಲ್ಲವೂ ನಿಸಗೆ ತೀರುವ ಸಂಭವವುಂಟೇ? ”
ಎಂದು ಪ್ರಶ್ನಿಸಿದನು.

ವೀರಪ್ಪನು ಮೋಹಾಂಚಿತನಾಗಿ ಕೇಳಿದನು. “ ದುರ
ದೃಷ್ಟಿಗಳೇ!! ”

ಮೃತ್ಯುಂಜಯನು ವಿಷಾದಿತನಾಗಿ ನುಡಿದನು:

“ ಅಹುದು. ಅನುಷ್ಠಾನ ದುರದೃಷ್ಟಿಗಳು. ನಿನ್ನ
ಮೋರೆಯು ನನಗೆ ಕಾಳಿದಿದ್ದರೂ ಸಹ, ನಿನು ಕೊತುಕ
ದಲ್ಲಿ ಅಥವಾ ಭಾರ್ಯಾತಿಭಾವನೆಯಲ್ಲಿ ತೊಳಳುತ್ತಿರುವುದನ್ನು
ನಿನ್ನಮನಸ್ಸಿನಿಲ್ಲಿತಿಯಂದಲೂ ಧ್ವನಿಯಂದಲೂ ನಾನು ತಕ್ಷಿಸ
ಬಲ್ಲಿನು. ವೀರಪ್ಪಾ, ನಾನು ಸೀರಗೊಡ್ಡಿ ಬೇಡಿಕೊಳ್ಳುತ್ತೇನೆ,
ನನ್ನ ಪ್ರಶ್ನೆಗುತ್ತರಕೊಡು. ನನ್ನ ವಿಷಯವಾಗಿ ನಿನಗೇನು
ಗೊತ್ತಿದೆ? ನಮ್ಮ ಗಾರುಮಂದಲ್ಲಿಯ ಭಯಂಕರ ಘಟನೆಗಳ
ನಿಷಯವಾಗಿ ಪ್ರವಂಚಕ್ಕೇನು ತಿಳಿದಿದೆ? ಆ ಅತಿದುರುಳ
ನಾದ ದುರ್ಜಯನೂ ಸಿಂಚನಾದ ನಾಗಶೈಟ್ಟಿಯೂ ಏನಾ
ಂದರು? ”

ವೀರಪ್ಪನು ಅವನ ಮಾತನ್ನು ಅಲ್ಲಿಯೇ ನಿಲ್ಲಿಸಿದನು:

“ ಹಾಗಾದರೆ ನನ್ನನ್ನು ವಿಸ್ತೃಯಗೊಳಿಸಲೇ ಬೇಕೇದು
ನಿನ್ನ ಇಚ್ಛೆಯೋ? ನಿನ್ನ ಪ್ರಶ್ನೆಗಳಿಗೆ ಉತ್ತರಕೊಡುವ
ಪೂರ್ವದಲ್ಲಿ ಇದೊಂದು ಮಾತನ್ನು ಹೇಳಬಿಡುತ್ತೇನೆ.
ಲಕ್ಷ್ಯವಿಟ್ಟು ಕೇಳು. ಈ ದುಃಖವಾದ ಬಂದಿನಾಸವು
ನಿನ್ನ ದೇಸೆಯಿಂದಲೇ ನನಗುಂಟಾಯಿತು. ”

ಮೃತ್ಯುಂಜಯನು ಬೆಳ್ಳಬಿದ್ದನು:

“ ಏನು ನನ್ನ ದೇಶೀಯುದ್ಧಲೇ !!! ”

ವಿರಘನು ಸ್ಪೂಲ್ಪ ಸಿಟ್ಟಿನಿಂದ ಅಧಿಕಾರಿಯುತ್ತ ವಾದ ವಾಳಿಯಲ್ಲಿ ಹೇಳಿದನು.

“ ಅಹುದು, ನಿನ್ನ ದೇಶೀಯುದ್ಧ. ನಿನ್ನ ಕಾರ್ಯದಲ್ಲಿ ನಾನು ಕೈಯಾಕವಿದ್ದರೆ ಆ ದರ್ಶಿಂಜಕರ್ಮಣ ನನಗೆ ಗಂಟ್ಯಾಭಿಭೂತಿರಲಿಲ್ಲ; ಈ ಸೀರಿಸುನೇ ವಾಸಕ್ಕೂ ಆಷ್ಟದ ವಿರುತ್ತಿರಲಿಲ್ಲ. ಇದಕ್ಕೆಲ್ಲಾ ಮೊನ್ನೆಯ ರಾತ್ರಿ ನಿನ್ನನ್ನು ನಾನು ಇಂದ್ರಭವನದಲ್ಲಿ ಕಂಡುದೂ, ಪ್ರೇರಿಂಜರೀಡನೆ ಕುದುರೆಯು ಗಾಡಿಯಲ್ಲಿ ಕುಳಿತು ನಿನ್ನನ್ನು ಬೆನ್ನಿಟ್ಟಿದ್ದರೂ, ನಿನು ನನಗೆ ಹೆಚರಿ ದುರ್ಗದ ಮಾರ್ಗದಲ್ಲಿ ತಲೆತಪ್ಪಿಸಿ ಕೊಂಡು ಓಡಿಹೋಂದೂ—”

“ ಎಲೋ ನಿಂಜರೆ, ನನ್ನನ್ನು ನೆಲಿಗಾಣದ ನೋವಿನ ಜಲಧಿಯಲ್ಲಿ ಮುಖ್ಯಾಗಿಸಲೆಂದೇ ಹುಣ್ಣಿನೆಬ್ಬಿನನ್ನು ಸಾಗಿಗನೆಂದಿಲ್ಲಿಗೆ ತಿಟ್ಟಿರುವಿರಾ !! ಅಯ್ಯೇ ಪಾತಾಳವೇ, ನಿನ್ನ ಕಾರ್ಯಕ್ಕೆ ಇಂತು ಕಳಿಸವನ್ನಿಷ್ಟ್ಯಾಟ್ಯಾಕೊಂಡೆಯಾ ? ” ಎದು ಮೃತ್ಯುಜಯನು ವಿರಘನ ಪಚನಗಳೀಲ್ಲವೂ ಕರತಲಾಮಲಕವಾಗಿರಲು ಲಂತಿಂತವಾದರೂ ನಟನೆಯಿಲ್ಲದೆ ಏನೂ ಸಂಶಯವಿಲ್ಲದವನಾಗಿ ಹಿಗೆ ಹೇಳಿ ಹಾಕಿಯನ್ನು ಬಡಿದುಕೊಂಡನು.

ವಿರಘನು ಮುಂದಡಿಯಾಟ್ಯಾ ನಿಧಾನವಾಗಿ ಸುಡಿದನು:

“ಮೃತ್ಯುಂಜಯ, ಸ್ಪೂಲ್ಪ ತಾಳು. ನಾವಿಬ್ಬಿರೂ ಹೇಗೋ ತಪ್ಪು ಕಲ್ಪನೆಯ ಬಲೆಯಲ್ಲಿ ಬಿದ್ದಿದ್ದೇನೆ. ಸ್ಪೂಲ್ಪ ಸಮಾಧಾನವುಳ್ಳವರಾದರೆ ಸತ್ಯಶೈಯು ಸ್ವಷ್ಟವಾಗುವುದು. ನನ್ನ ಮಾಲಕರು ನನ್ನನ್ನು ನರಕವಿನುತ್ತ ನನ್ನಾಗಿ ಶಿಫ್ರ

ದಲ್ಲಿಯೇ ಮಾಡದಿದ್ದರೆ ನನಗೆ ಇನ್ನು ಹುಂದಿ ಬಹುಶಃ ಹುಚ್ಚುಹಿಡಿಯಬಹುದಾದರೂ, ನಾನಿಗೆ ಸತ್ಯವಾಗಿ ಹೇಳುತ್ತೇನೆ; ನೀನಿದನ್ನು ಧೈಯವಾಗಿ ಸಂಬಿ—ನಾನು ಹುಚ್ಚನಲ್ಲ. ”

ಮೃತ್ಯುಂಜಯನು ವೀರಪ್ಪನ ಮಾತನ್ನು ಸಬಲಾರದ ಸ್ಥಿರತ್ವದ್ವಾರೆ ಅವನನ್ನು ಒರಿಹಚ್ಚಿಸೋಡಲೇಂದು ಕೇಳಿ ದನು:

“ ಮೊನ್ನೆಯ ರಾತ್ರಿ ಇದ್ದಬಂಧನದಲ್ಲಿ ನಿಂನು ನನ್ನನ್ನು ಸೋಡಿದೆನೇಂದು ಹೇಳಲಿಲ್ಲವೇ? ”

ವೀರಪ್ಪನು ಉತ್ತರಕೊಟ್ಟಿನು: “ ಹೌದೇ ಹೌದು. ಇದಲ್ಲದೆ ಬಹುಮಾನಪೂರ್ವಕವಾಗಿ ಮಾತಾಡಿಸಿದೆನು. ನೀನು ಉತ್ತರವನನ್ನು ಸಹ ಕೊಡಿದೆ ಬಹು ಸೋಚಿಸಿದ ಇತ್ತುತ್ತಿರುಗಳೊಂದೆ. ”

ಮೃತ್ಯುಂಜಯನೇಂದನು: “ ಇದರಲ್ಲಿನೋ ವಿಚಿತ್ರತಮೆ ಭಾರಂತಿಯಿದೆ. ಏಕೆಂದರೆ ನನ್ನ ಇಡೀ ಜೀವನದಲ್ಲಿ ಸಾನು ಆ ಸ್ಥಳಕ್ಕೆ ಹೋಗಿಲ್ಲ; ಇದಲ್ಲದೆ ನಿಂನು ಹೇಳುವ ರಾತ್ರಿ ಸಾನು ಈ ನರಕದಲ್ಲಿಯೇ ಕೊಳ್ಳಿಯುತ್ತಿದ್ದೆ. ”

ಅಚ್ಚಿರಿಯಿನ್ನಡಿಸಲು ವೀರಪ್ಪನೇಂದನು: “ಹಾಗಾದರೆ ನೀನು ಮೃತ್ಯುಂಜಯನೇ? ”

ಮೃತ್ಯುಂಜಯನು ನಡಗುವ ಧ್ವನಿಯಲ್ಲಿ ಸುಡಿದನು: “ ಆಹುದೆಂದು ನಾನಾಗಲೇ ಭರವಸಿಯನ್ನು ಕೊಡಲಿಲ್ಲವೇ? ವೀರಪ್ಪಾ, ಇನ್ನೊಮ್ಮೆ ಕೇಳು. ಆ ದುದ್ದೀರ್ಯಾದ—ಆತ್ಮಂತ ಸೋವಿಗಿಂಡಾದ—ಮೃತ್ಯುಂಜಯನೇ ನಾನು! ”

ವಿರಪ್ಪನು ಕೇಳಿದನು: “ನಿಃಸಿಲ್ಲಿಗೆದು ಬಂದೆ? ನಾವು ವಾರ ತಿಥಿಗಳನ್ನೇ ಓಮತ್ತಾ ಹೊಂದರೆ ಎಲ್ಲವೂ ಸರಿ ಹೋಗಬಹುದು. ವಿಚಯಪುರದ ಕ್ರಾರ್ಯವು ಸೋಮು ವಾರ ಎಂದರೆ ಪುಷ್ಟಿ ಬಹುಃ ಪಂಚನಿಯು ರಾತ್ರಿಯಲ್ಲಿ ಫೆಟ್ಟಿಸಿತ್ತು.”

ಪ್ರತ್ಯುಂಜಯನೀಂದನು: “ ಆ ಭಯಂಕರ ಕೃತ್ಯಗಳು ನಡೆದ ಮರ್ಹ್ಯಾಣದಲ್ಲಿಯೇ ನನ್ನ ಬಾಯಿಯಲ್ಲಿ ಬಟ್ಟಿಯನ್ನು ತುರುಕಿ, ಚಿಂಲಪ್ಪೇಂದರಲ್ಲಿ ನನ್ನನ್ನು ಹಾಕಿ ಬಿಗಿದು, ಕುದುರೆಯ ಗಾಡಿಯಂದಿಲ್ಲಿಗೆ ನನ್ನನ್ನಿವರು ಕರಿತೆದರು. ನಾನಿಃ ಸರಕದಲ್ಲಿ ಹೊಗಿಸಲ್ಪಟ್ಟಬ್ಬಾಗ ಷಷ್ಟಿಯ ಬೆಳಗಿನ ಅರುಗಂಟಿಯಾಗಿರಬಹುದೆ ತಕ್ಷಿಸಿರುವೆನು.” ..

ವಿರಪ್ಪನಾಶ್ವರ್ಯಾಚಕಿತನಾಗಿ ನುಡಿದನು: “ನಿಃನೇನೇ ಹೇಳು, ಮರುದಿನ ಮಂಗಳವಾರ ಎಂದರೆ ಷಷ್ಟಿಯ ಸಾಯಂ ಕಾಲ ನಾನು ನಿನ್ನನ್ನು ನಿಸ್ಪಂಶಯವಾಗಿ ದೇವರಾಳೆಗೂ ಇಂದ್ರಭವನದಲ್ಲಿ ಸಂದರ್ಶಿಸಿರುವೆನು. ಇಲ್ಲ! ಸಾನೆಷ್ಟ್ವಾ ತಪ್ಪಿಲ್ಲ!! ಮಾಗಳವಾರದ ದಿನವೇ ರಾತ್ರಿ ಎಂಟು ಗಂಟೆಯ ಹೊತ್ತಿಗೆ ದುರ್ಗದ ಮಾರ್ಗದಲ್ಲಿ ನಾನು ನಿನ್ನನ್ನು ಜೀನ್ನಿಟ್ಟು ದುದು—ಬುಧವಾರದ ರಾತ್ರಿ ನಾನಿದ್ದುದು ಭಿಕ್ಷುಕಸಂಘದಲ್ಲಿ—ತುಗಾಗಲೇ ರಾತ್ರಿ ಎರಡು ಗಂಟೆಯಾಗಿದ್ದರೂ ನಮಗಳಿಗೆ ಭಾರ್ಯಾತಿಯುದಿಸಲವಕಾಶವನ್ನಿಂದೆಂತೆ ಗುರುವಾರ ರಾತ್ರಿಯೇ—”

ಮೃತ್ಯುಂಜಯನು ಉತ್ತರಿತನಾದನು: “ನಾನು ಇನ್ನೀಮೈ ಒತ್ತಿಹೇಳುತ್ತೇನೇ; ಇಂದ್ರಭವನದಲ್ಲಿ ನನ್ನನ್ನು ಸೋಂಡಿದೆನೇದು ನಿಃನು ಕನವರಿಸುವ ಆ ನೇಳಿಯ ಹೊತ್ತಿಗೆ

నానివర ఆతిధియాగి నేరళలారంభిసి ఎష్టేష్టీ తాను గణాగిద్దువు. ఈగ హేళు, నానేందు సీను భుమిసిద ఆ ష్టేక్తియన్న దుగ్గాద మాగ్గాద వరిగు సీనేఁకే బెన్నుట్టుహోఁడే ? ”

వీరప్పను వివరిసిదను: “ సిబ్బస్సు సుడియువు దాదరే, సస్నే కాయ్ఫవస్సు మరితు ఈ ముజ్జుటిచల్లి క్షైయాకలు సనగొందు ఆమిషవిత్తు. సిన్నెన్ను ఓడిదు కోట్టువరిగి బమునూనవు దొరియువుదెందు సనగు తిలియబందిత్తు. ”

మృత్యుంజయను ఉద్విగ్ని చిత్తనాగి “ ఇయ్యేఁ పాసియే ! హాస్యదిండిస్నేస్సు కోల్లువేయా ? సొంద హృదయవన్నింతు ఇరియువేయా ? ” ఎందు తడవరిసి వీరప్పనేడిగే సరిదుబరలారంభిసిదను.

వీరప్పను సేలమాఁగేయ ఒఁదు మూలీయ కడి గోఁడి “ ఓఁహోఁ, ఇదేఁసు ? మృత్యుంజయా, దూర నీఁతు సుడి !! సిన్నెన్ను లేఖిచ్చిగ్గచ్చి సలేఁడు నానేఁతు నుడియలిల్ల—నాను హేళిద ప్రతి ఆక్షరపూ సత్యీ ” ఎందు చిఁరిదను. భయానకవాద ప్రతిధ్వనియిఁద వీరప్పను భంయభాఁతనాదరూ సేలమాఁగేయ హోర భాగదల్లి సద్గున మరియుని నుసిదు హోఁగువంతిరలిల్ల.

ఎనోఁ హోళిదఁతాగలు మృత్యుంజయను: “సత్యీ!!! ఓఁహోఁ, సనగిఁగ సత్యవు తిలియలారంభిసితు. ఆ పాషండిగలు—ఆ దుఱయసూ సంగతిట్టుయిలు—నన్ను హేసరిగేఁ కళఁక తందిరబముదు. ఒఁదు వేళి నన్ను

ಮೇಲೆ ಅಂತಹ ಕಾರ್ಯಗಳ ಅವಾದವನ್ನು ಹೊರಿಸಬಹುದು— ವೀರಪ್ಪಾ, ಈ ಕಲ್ಪನೆಯಿಂದ ನನಗೆ ಹುಚ್ಚು ಹಿಡಿಯುತ್ತಿದೆ. ನಿನು ನನ್ನ ಕೋಪವನ್ನು ದಯವಾಡಿ ಕ್ಷಮಿಸು. ಒಬ್ಬರ ಅಧ್ಯಾತ್ಮನೆನ್ನಿಬ್ಬರು ಈಗ ಗ್ರಹಿಸೋಣ. ”

ವೀರಪ್ಪನು ಸಮೃತಿಯನ್ನು ಸೂಚಿಸಿ “ನನಗೂ ಅದೇ ಬೇಕಾಗಿದೆ. ಆದರೆ ಈಗ ನಾನು ಎಷ್ಟು ಭಯಾಭಾರಂತ ಮನ ಸ್ವಾನಾಗಿರುವೆನೇದರೆ ನನ್ನ ವಿಜಾರತರಂಗಗಳನ್ನು ವಿಂಗಡಿಸಲು ನನಗೇನೂ ತೋಚುವಂತಿಲ್ಲ.”

ಮೃತ್ಯುಂಬಯನು ಹೇಳಿದನು: “ಹಾಗಾದರೆ ಪ್ರಶ್ನಿಸುವ ಕಾರ್ಯವು ನನಗಿರಲಿ. ಎಲ್ಲವನ್ನೂ ಕರತೆಲಾಸುಲಕಷಣಾಗಿ ಸುವ್ಯಾದು ನನ್ನ ಕೆಲಸ. ಈಗ ಉತ್ತರ ಕೊಡು. ನನ್ನನ್ನು ಹಿಡಿದುಕೊಟ್ಟಿರಿಗೆ ಬಹುಮಾನವನ್ನೀಯುವುದರ ಮಂಫಿವೇನು ? ”

ವೀರಪ್ಪನು ಹಿಂದೆಯಾಂದೆ ಸೋಂಡುತ್ತಾ: “ಹಾಗಾದರೆ ಹೇಳಿಬಿಡಲೋ ? ” ಎನ್ನಲು ಮೃತ್ಯುಂಬಯನ್ನು ಬೋರಿಸಿಂದ: “ಹೂ, ಹೇಳು. ನನ್ನ ವಿರುದ್ಧವಾಗಿ ಏನು ಕೇಡು ನುಡಿದರೂ ಇದನ್ನು ಕೇಳಿಕೊಳ್ಳುವಷ್ಟು ಸಹಸೆಯು ನನ್ನ ಲ್ಲಿದೆ ” ಎಂದನು.

“ನೀನು ಹುಹಾಪರಾಧಿಯೇಂದು ತಿಳಿಯಬಂದಿದೆ” ಎಂದೆನ್ನಲು ಮೃತ್ಯುಂಬಯನು ಸಾವಧಾನವಾಗಿ “ಆ ಅಪರಾಧವಾವುದು ? ” ಎಂದು ಕೇಳಿದನು.

ವೀರಪ್ಪನು ಉತ್ತರಿಸಿದನು: “ಅಪರಾಧಗಳಾವುವು? ಎಂದು ಕೇಳು. ಏಕೆಂದರೆ ನೀನು ಮಾಡಿದುದು ಒಂದೇ ಅಪರಾಧವಲ್ಲ—ಮೋಸಮಾಡಿದೆ, ಮನೆ ಸುಟ್ಟಿ, ಘೋಬರಿ

(ಕಳ್ಳು ಕೈಬರೆಹೆ) ಮಾಡಿದೆ, ಕೊನೆಗೆ ಅಗ್ನಿಸಾಷ್ಟಯಾಗಿ ಕೈವಿಡಿದ ಹೆಂಡತಿಯನ್ನೇ ಕೊಂಡುಬಿಟ್ಟೇ. ”

“ಮಹಾಖಣಂಡಿಗಳು !! ಭಯಂಕರ ಫಾತುಕರು !! ” ಎಂ ಹೊ ದ ರಿ ಮೃತ್ಯುಂಬಯಿಸು ದುಃಖಾತಿರೀಕರಿಂದ ಮೂಕನಾದನು. ಅವನು ಶತ ಶಸ್ತರಮುಕ್ತನಾಗಿ ಮರು ಕ್ಷಣದಲ್ಲಿಯೇ ಕೆಳಗುರುಳಿ ಕೈಗಳಿರಡಿಂದಲೂ ಹಣೆಯನ್ನು ಬಿಟುಕೊಳ್ಳಲಾರಂಭಿಸಿಮದನ್ನು ವೀರಪ್ಪನು ಕೇಳಿದನು.

ಸಂತರ ಬಹು ಕಾಲದವರೆಗೂ ಆ ಕಗ್ಗೆ ವಿಯಲ್ಲಿ ಗೋರಿಯಲ್ಲಿನ ಮೂಸವು ಮನೆಮಾಡಿತು.

ಚಿತ್ರಮಯ ಚರಿತ್ರೆ

ಈ ಭೇಕರ ಹೊನವನ್ನು ಮೃತ್ಯುಂಬಯಿಸೇ ಭಂಗಗೊಳಿಣಿಸಿದನು. ಅಂತಹಿಕರಣವು ಅತ್ಯಂತ ಕರೆಗಿದವರಿಗೆಸಾಮಾಧಾವಿಕವಾದ ಅಸ್ವಾಭಾವಿಕ ಗಾಂಧೂರ್ಯವೂ, ಮಾಂದ್ರಾವೂ ಇವನ ಹಾತಿನಲ್ಲಿದ್ದವು.

“ನನ್ನ ಜೊಸ ಬಂಧುವೇ, ವಿಷಾದಮಯವಾದ ನನ್ನ ವೆಟ್ಟ ವಿಷಯಗಳನ್ನು ಕೇಳಿ. ಸೀನು ವಿಷಾದಿನು. ಅನುತಾಪ ಪುಳ್ಳುಪರ ಅನುತಾಪದಿಂದ ದುಃಖಿಗಳ ದುಃಖವ ಕೆಲಮಟ್ಟಿಗೆ ಕಡಿಮೆಯಾಗುವುದೆಂದು ಕೇಳಿದ್ದೇನೆ. ಸಾಯಂವ ನೋವಿ ಸಲ್ಲಿರುವವರ ನೋವು “ಅಯ್ಯೋ, ಪಾಪ” ಎಂಬ ಅನುತಾಪಸ್ವರದಿಂದ ಅದೆಷ್ಟ್ವೇ ಶಾಂತವಾಗುವುದು. ಈ ನಿಷ್ಟ

ರುಣಿಯಾದ ಧರಣಿಯು, ಕವಿಗಳಿಗೆ ದೇವಿಯಾಗಿದ್ದ ಈ ಧಾತ್ರಿಯು, ನನ್ನ ಪಾಲಿಗೆ ಅಸುರಳಾಗಿ ನನ್ನನ್ನು ರಿಸಿದೆ. ಎಲ್ಲ ವಿವರವನ್ನೂ ಕೇಳಿ ನೀನು ಹೀಕಾದ ಅಭಿಪ್ರಾಯವನ್ನು ನನ್ನ ವಿವಯದಲ್ಲಿ ತಾಟು. ಈ ಶತ್ರುಗಳು ಕೆಲ ಕರಾರುಗಳಿಗೆ ಪ್ರಬೋಧಿಸಿದ್ದು ಬಹು ಸೀಡಿಸುತ್ತಿದ್ದರೂ ಮೊದಲಿನಿಂದಲೂ ನಾನು ಧಿಕ್ಕರಿಸುತ್ತಿದ್ದೇನು—ಇನ್ನಂತೂ ಅವುಗಳನ್ನೂ ಪ್ರಾಪ್ತಿ ಇಲ್ಲ. ಇದರಲ್ಲಿ ಅವರ ಉದ್ದೇಶನೇರಬಹುದೇ ಬುದು ನನಗಿಗೆ ಕೆಲಮಟ್ಟಿಗೆ ಹೊಳೆದಿದೆ. ಒಂದು ವೇಳೆ ನೀನೆಂದಾದರೂ ಒಂಥಿವಿಮೋಽಚನೀಯನ್ನು ಹೊಂದಿದರೆ, ವೀರಪ್ಪಾ ನನಗೆ ವಚನಕೊಡು. ನೀನು ನನ್ನನ್ನು ಕೃಬಿಡು ವುದಿಲ್ಲವಷ್ಟೇ—ಅಂಥಳಾದ ಸ್ಯಾಯದೇವತೆಯ ಮುಂದೆ ಸತ್ಯವನ್ನು ಸಾಫ್ತಿಸಿ ನನಗೆ ಸ್ಯಾಯವು ಸಿಕ್ಕುವಂತೆ ಮಾಡು ವೇಯಲ್ಲವೇ ? ”

“ಮಾಡಿಯೇ ಮಾಡುವೇನು. ಇದು ನನ್ನ ವಚನ” ಎಂದ ವನು ಭರವಸೆಯನ್ನೀಯಲು ಮ್ಯಾತ್ರ್ಯಂಬಯನು ಸಂತುಷ್ಟಿ ನಾದಂತೆ ತೋರಿತು.

“ನನಗಿಗ ಇಂ ವರ್ಷಗಳು. ಮೊನ್ನೆ ಮೊನ್ನೆಯವರಿಗೆ ನಾನೂ ದುಃಖವೂ ತೀರ ಅಪರಿಚಿತರಾಗಿದ್ದೇವು. ನನ್ನ ಗಂತೆಯ ವಯಸ್ಸಿನಲ್ಲಿ ತಾಯಿಯೂ ಗಳ ರಲ್ಲಿ ತಂದೆಯೂ ತೀರಿ ಕೊಂಡು ದು ದಿಟ್ಟಿವಾದರೂ ಇವು ಪ್ರಕೃತಿಸಿದ್ಧವಾದ ಒನ್ನ ಸಾಮಾನ್ಯವಾದ ದುಃಖಗಳಾದುದರಿಂದ ಪ್ರಾಪ್ತಂ ಜಿ ಕೆ ದುಃಖಗಳ ಮಾಲಿಕೆಯಲ್ಲಿ ಇವುಗಳನ್ನೂ ಸೇರಿಸಲಾಗದು. ನಾನು ಇಂ ನೆಯ ವಯಸ್ಸಿಗೇರಿದಾಗ ಅಂಧಂ ರೂ.ಗಳ ಆ ಸ್ತ್ರೀಯ ಮಾಲಕನಾಗಿ ಚಂತಾರಹಿತ ಜೀವನದಲ್ಲಿದ್ದೇನು.

ದೇಂಬಾಟನ್ನೀರ್ ದ್ವೀಪದಿಂದ ನಾನು ನನ್ನ ಮಿತ್ರರೊಡನೆ
ಹೊಧಿಡಂತಾಗ ನಂಬಿಗಳ್ನು ನೊಬ್ಜು ನನ್ನ ಆಸ್ತಿಯನು
ನೊಂಡಿಕೊಳ್ಳುತ್ತಿರಲು ನೇಮಿಸಿದೆನು. ನಿಸರ್ದೇಶದ್ವಾರಾ ಸತೀಯೈ
ನಿತ್ಯಯಾವತಿಯಾಗಿರುವ ಕನಾಟಿಕದಲ್ಲಿಯೇ ಹಲವು
ಪ್ರದೇಶಗಳನ್ನು ಸುಧರಿಸಿದೆನು. ಅಗಾಧವಾದ ಇಲ್ಲಿಯ
ತೀಲ್ಮಿಜಾಕುಯರ್ದಾನ್ನು ಹೊಚ್ಚಿದೆನು. ದರುವರುಹಣ್ಣೂ ತಿರು
ಗಾಡುವ ಹುಜ್ಕೆ ತಪ್ಪಿಗೇರಲು ಸರ್ಕಲ ದೇರಗಳನ್ನು
ಸುತ್ತಿ ಇಲ್ಲಿಯಮ್ಮೆ ರಮ್ಮೆವಲ್ಲಿದ ಪುರವನಗಳನ್ನು ನೋಡಿ
ನೊಂಡಿ ಬೆಂತತ್ತು ಸಂಚಾರಕ್ರಂಪಣನ್ನು ನಿಲ್ಲಿಸಿದೆನು.
ಒಮ್ಮೆದಿನಗಳವೇಲೆ ನಾನು ಬರುವಾಗ ನಮ್ಮೆವನ ವ್ಯವ
ಸಾಯಂಚಾರಣದ ಫಲವಾಗಿ ಕೃಷಿಕಾರ್ಯವು ಉತ್ತಮೋತ್ತಮ
ಮಾರಾಗಿ ನಾಗಿತ್ತು. ಬೆಳಿದ ಹೊಲದ ಬದಿಯಲ್ಲಿ ಒಕ್ಕೂಟಿ
ಗರೂ, ಅಂತರ ಯೆಂಡಿರುಮಾಕ್ಕಳೂ ಗುಂಪುಗುಂಪಾಗಿ ನನ್ನನ್ನು
ಬರಬಾಡಿಕೊಂಡರು. ಅದರಿಂದ ನನ್ನ ಆನಂದವಿನ್ನು
ಸಿತು. ಓರ್ಹೋ! ಇದೇನು ತಿರುಕನ ಕನೆಸು!! ನಿಮಗಿನ್ನು
ಬೇಳಾರವಾಡಿತು. ಸುಕ್ಕಿಪ್ಪವಾಗಿಸುರುವೆನು. ”

ಅವನು ಹೊಂಕಿಲ ಸುಸ್ಯಾನಾದನು. ವೀರಪ್ಪನಿಗೆ ಬಿಕ್ಕಿ
ಆಳುವ ದ್ವಾರಿಯು ಕೇಳಿಸಿತು. ಪುನಃ ಮೃತ್ಯುಂಜಯನು
ಮಾತನಾಡಲು ಹಕ್ಕನಿಸಿದನು:

“సనిష్టత్తాచ పరుషగళాదాగ సంజవాగి లగ్గుద
ఆభిలాషేయు ఆంకురిసితు. అదృష్టవశదింద ఆప్ర
తిస్యాయునతింయోబ్బళ పరిచయవాయితు. క్రమేణ
పరిచయవ స్నేహవాగియూ, స్నేహవ ప్రేమ
వాగియూ వ్యాధింగతవాగలు నాను అతి మైనురితు

ಅವಳ ದಾಸಾನುದಾಸನಾದೆನು. ಅವಳ ಮಾತನ್ನು ಕೇಳಿ
ಮೈಮರೀಯತ್ತಿದ್ದೇನು; ಅವಳಂಗಚಲನದಿಂದ ಇಗ್ರಮಿಸುತ್ತಿ
ದ್ದೇನು; ಕಣ್ಣೊಟಿದಿಂದ ಕಿಳವ್ವಕುಸುತ್ತಿದ್ದೇನು. ಹದಿನೇಂಟು
ವರುಷದ ಏರುಂಜವ್ವನದ ಅತ್ಯಾತ್ಮಕ ಮನಃಸ್ಥಿತಿಯು ಆಗ
ನನಗಿತ್ತು. ಇದನ್ನು ಅವಳ ಒಬ್ಬಳೇ ಬಂಧುವಾದ ಅವಳ
ಮಾತಿಯಿರುತ್ತ ತನ್ನ ಮಗಳ ಸುಭವಿಷ್ಯಕಲ್ಪನೆಯಿಂದ
ಸಂತುಷ್ಟಿಂಳಿದ್ದಳು. ನನ್ನ ಪ್ರೇಮಕ್ಕಿಂತಲೂ ಸೂರ್ಯಾಡಿ
ಯಾದ ಪ್ರೇಮವನ್ನು ಸರಸೆಯು ಆಗಾಗ್ಗೆ ಪ್ರಕಟಿಸುತ್ತಿ
ದ್ದಳು. ಇಲ್ಲಾವಂಧಿಯಲ್ಲಿಯೇ ಸಮ್ಮಾನಿವಾಹವಾದನಂತರ
ಎಲ್ಲರೂ ವಿಚಯಪುರಕ್ಕೆ ಮೂರು ಮೈಲು ದೂರದಲ್ಲಿರುವ
ನಮ್ಮೀ ನಿವಾಸಕ್ಕೆ ಒಂದೆವು. “ಬಚ್ಚನ್ನು ಮನಸೆಯಾಗಿ
ವೆಚ್ಚಿಕ್ಕೆ ರೊಕ್ಕಾಗಿ ಇಚ್ಚಿಗೇ ಬರುವ ಸತಿಯಿರಲು
ಸಗ್ಗಕ್ಕೆ ಕಿಚ್ಚು ಹಚ್ಚಿಂದ ಸರಬರಾಜ್ಞ” ಎಂಬಂತೆ ನಾವು
ಸೌಖ್ಯದ ಶಿಖರವನ್ನೇ ರಿಂದಿದ್ದೇವು. ಹೀಗೆ ಕೆಲ ವರುಷಗಳು
ಕಳಿದರೂ ನಮಗೆ ಸಂತಾನಲಾಭವು ದೂರೆಯಲ್ಲಿ.
ಆದರೂ ಸರಸೆಯ ಸರಸವರ್ತನದಿಂದ ನನಗಾದು ವಿರಸವನ್ನಿ
ಸಲಿಲ್ಲ. ಮುಂದೆ ಸಮ್ಮತಿಯು ಸ್ವಗರಸ್ಥಾಪಕ. ನನ್ನ ರ
ಸಿಗಾದ ಶೋಕವನ್ನು ಹೋಗಲಾಡಿಸಲು ಅಂತಹಿಡನೆ
ನಾನು ಕೆಲದಿನಗಳ ಮಟ್ಟಿಗೆ ಉರು ಬಿಟ್ಟು ಹೋಗಬೇಕಾ
ಯಿತು.”

ಮೃತ್ಯುಂಬಯನು ಪುನಃ ಸ್ವಲ್ಪ ಸುಂದರಿನಾಗಿ, ಒಮ್ಮೆ
ಉಸಿಗರಿದು ತನ್ನ ಮಾತನ್ನು ಮುಂದರಿಸಿದನು:

“ಕೆಲ ವಾರಗಳನಂತರ ನಾವು ಹಿಂದಿರಿಗಿ ಬಂದ ಮೇಲೆ
ಯಾವನ ಜ್ಞಾಪಕಮಾತ್ರದಿಂದ ನನ್ನಲ್ಲಿ ಸೇಡುರೋಪಗಳ

ಅತಿರೇಕವಾಗಿ ನಾನು ಮೈಮರೀಯವಂತಾಗುವುದೋ ಆ ಹೊಲೆಯನ ಪರಿಚಯವು ನನಗಾಯಿತು. ಆ ಎಳ್ಳ-ಎಂ ವರ್ಷಗಳ ವಿಲಾಸೀ ತರುಣನು ನಮ್ಮ ಮನೆಗೆ ಮೇಲಿಂದಮೇಲೆ ಬರುವ ಪರಿಪಾಠವಿಟ್ಟಿದ್ದನು. ಈ ದುರ್ಭಯನಲ್ಲಿ ಒಂದು ಆಕರ್ಷಕ ಶಕ್ತಿಯಿದ್ದವರಿಂದ ನಾನು ಹೇಗೋ ಅವನಲ್ಲಿ ಪೂರ್ವ ವಿಶ್ವಾಸವುಳ್ಳವನಾದಿನು. ವಯಸ್ಸಿನಿಂದ ಹೆಚ್ಚು ಹಿರಿಯನಾದ ನಾಗಶಿಟ್ಟಿಯು ನಮ್ಮೆಲ್ಲಿ ಹಿರಿಯರ ಮೈತ್ರಿಯನ್ನು ಸಂಪಾದಿಸಿದ್ದನಾದುವರಿಂದ ನಾನೂ ಅವನನ್ನು ನಮ್ಮವರಲ್ಲಿಬ್ಬಿನೆಂದು ಎಣಿಸಿದ್ದೇನು. ಇಂಥವರಿಬ್ಬಿರೂ ಪಾಲುಗಾರರಾಗಿ ಒಡ ರೈತರ ಕಾಮಧೇನುವಾಗುವಂತಹ ಬ್ಯಾಂಕನ್ನು ತೆಗೆಯುವುದಾಗಿಯೂ, ದುಡ್ಡಿನಡಜಣಿಯ ನುಂಬಲಕ ಕಾಳುಕಡಿಗಳನ್ನು ಇಯೋಗ್ಯವಾದ ಕೀಳು ಬೆಲೆಗಿತ್ತು ಕಷ್ಟವಡುವ ಒಕ್ಕಲಿಗರಿಗೆ ಉದಾರವಾದ ಸಾಲವನೆಣ್ಣಿದಗಿಸುವುದಾಗಿಯೂ, ನನಗೆ ತಿಳಿದುಬರಲು ನನಗತ್ಯಾನಂದವೂ ಅವರಲ್ಲಿ ಅಭಿನೂನವೂ ಉಂಟಾದ್ದು. ಅವರನೇಕ ವೇಳೆ ನುಂಬಲಧನವು ಸಾಲುವಂತಿಲ್ಲವೆಂದು ಸೂಚಿಸಲು ಇವರ ಮಹತ್ವಾಯಿವು ಇಂತಹದೋಂದು ಚಿಕ್ಕ ಆಡಜಣಿಯಿಂದ ಕೈಗೂಡಿದಂತಾಗದಂತೆ ನಾನು ಮಾಡುವುದಾಗಿ ಭರವಸೆಯಿತ್ತೇನು. ಇದರಲ್ಲಿ ನಾನು ಪಾಲುಗಾರನಾದುದು ಲಾಭದ ಆಶೀರ್ಯಂದಲ್ಲಿವೇ ಅಲ್ಲ-ಏಕೆಂದರೆ ಸನ್ನುಲಿ ಸ್ವಾಧ್ಯಾಪರತೆಯುಂಟಾಗದಷ್ಟು ಇಶ್ವರ್ಯವು ಸೆಲೆಸಿತ್ತು. ಆದರೆ ಆ ಅತಿಪಾತ್ರವರ್ಗಕ್ಕೆ ಉಪಕಾರಿಯಾಗುವ ಉದ್ದೇಶದಿಂದ. ಇದರಿಂದ ನಮ್ಮ ಮೈತ್ರಿಯ-ಅದರಲ್ಲಿಯೂ ದುರ್ಭಯನ ಸ್ವೀಕರಣೆ ಹೆಚ್ಚು ಬೇರೂರಿತು. ಅವನು ಒಂದು ದಿನವಾದರೂ ನಮ್ಮ

ಲೀಗಿ ಬಂದು ಹೋಗದಿರುತ್ತಿರಲಿಲ್ಲ. ನಾನು ಇವರಲ್ಲಿಬ್ಬ ಪಾಲುಗಾರನಾದ ಕೆಲ ಕಾಲಾನಃತರ ಬೇರೂರಿನಲ್ಲಿದ್ದ ನಮ್ಮ ಬಂಧುವೊಬ್ಬನಿಗೆ ಬೇಸೆಯಾಗಲು ನಾನ್ನಲೀಗಿ ಹೋಗಬೇಕಾಗ್ಯಿತು. ಸರಸೆಗಾಗ ದೇಹಾಲಸ್ಯವಿದ್ದು ದರಿಂದ ಅವಕು ನನ್ನನ್ನು ಇನುಸರಿಸಲಿಲ್ಲ. ಇಂದು ನಾಳೆಯೆನ್ನುತ್ತಾ ಕೆಲವಾರಗಳು ಕಳೆದಮೇಲೆ-ಮುಂದೆರಡು ತಿಂಗಳಮೇಲೆ-ನಾನು ಹಿಂದಿರುಗಲು ಅವಕೆಷ್ಟ್ವಾಗೇ ತೋಷಾರ್ಥಿತಾದಳೆಂದು ನನಗಂದು ತೋರಿದರೂ ಅದು ರಾಕ್ಷಸಿಗೆ ಸಂಪನ್ಮೇಲಿಸಿದಿಂಗ ಮನವರಿಕೆಯಾಗಿದೆ. ಅಯ್ಯೋ ನಾನೆಂಥಾ ಮಾರ್ಚಿಸು? ಅದೆಂಥಾ ಕುರುಡನು? ಏಕೆಂದರೆ, ನಾನಿಲ್ಲದಿರುವಾಗ ದುಜರ್ಯನು ಎದಿನೆತೆ ದಿನದಿನವೂ ಬಂದು ನನ್ನ ಬರುವಿಕೆಯನ್ನು ವಿಚಾರಿಸಿ ಸರಸೆಯ ಕುಶಲವಾತ್ಮೆಯನ್ನು ಕೇಳುತ್ತಿದ್ದು ನೆಂದು ಹಾಸಿತು ಅವನನ್ನು ಆ ದಿನ ಕೊಂಡಾಡಿದನು. ಆಗ ನನ್ನ ಭಾರತ್ವವಿನಂತಿದ್ದ ಅವನು ಮನಗೆ ಬಂದರೇನೂ ಎನಿಸುತ್ತಿರಲಿಲ್ಲ. ಇತ್ತುಂಟಿಗೆ ಸರಸೆಯು ವಸ್ತುಲಂಕಾರಗಳಲ್ಲಿ ಅತಿವ್ಯರ್ಥಾಪಣತ್ವದ್ವಾದು ಸರಿಯಲ್ಲವೆಂದು ನನಗೆ ತೋರಿದರೂ ಅವಳಲ್ಲಿನ ಅತಿ ಅನುರಾಗವು ನನಗದನ್ನು ಅನ್ನಗೊಡಲಿಲ್ಲ. ನಮ್ಮಬ್ರಾಹ್ಮಕು ಅತ್ಯುತ್ತಮ ರಿತಿಯಿಂದ ವ್ಯಾದಿ ಹೊಂದುತ್ತಿರುವುದೆಂದು ದುಃ ಯ ಸೂ ನಾಗ ಶೈಟ್ಯಯೂ ಆಗಾಗ ಹೇಳುತ್ತಿದ್ದರು. ಅವರ ಮಾತಿನಲ್ಲಿ ಪೂರ್ಣ ನಂಬಿಗಿಯುಳ್ಳ, ಹಾಗೂ ಅಲ್ಲಿಯ ವ್ಯವಹಾರದಲ್ಲಿ ಕೈಹಾಕಾದ, ನಾನು ಎಲ್ಲವನ್ನೂ ನಂಬಿದೆನು. ಅವರ ದುಂದು ಗಾರಿಕೆಯಿಂದ ಅವರ ಮಾತು ಸತ್ಯವೆಂಬಂತೆ ನನಗೆ ತೋರಿತು. ಅದರೆ ಮುಂದೊಂದು ದಾವಾಗ್ನಿಯೆದ್ದಿತು. ”

ಪುನಃ ಮೃತ್ಯುಂಬಯನು ಸ್ವಲ್ಪ ತಡೆದನು. ಮುಂದಿನ ಕಢಯೀಂದ ಇಂದ ಮೇಲಿನ ಭಯಂಕರ ಅವರಾಧಗಳು ಅವರಿಬ್ಬರ ಮೇಲೆ ತಿರುಗಬಹುದೇನೇಂದು ಅತಿ ಉತ್ಸಂತಿತನಾಗಿ ವೀರಪ್ಪನು ಉಸಿರಾಡೆದಂತಿದ್ದನು.

ಮೃತ್ಯುಂಬಯನು ಮಾತನಾಡಲು ಪಕ್ರಮಿಸಿದನು.

“ ಪ್ರಜಯವಾದುದು ಹೊಂದ ಸೂರ್ಯವಾರ. ಲೇಂಶಾಶ ವಾದರೂ ಸೂಚನೆಯಿಲ್ಲದೆ ಪ್ರಶಾಂತತೆಯ ಗ್ರಂಥವನ್ನು ನಿಭೀಂದಿಸಿ ಬರುವ ಬಿರುಗಾಳಿಯು ಅದೆಮ್ಮೆ ಭುಕ್ಕರವಾದುದು !! ಆ ದಿನ ಬೆಳಗಿನಲ್ಲಿ ನಾನು ಉದ್ಯಾನದಕ್ಕಾಡ್ದು ವಾಗ ಸರಸೆಯು ಅವಸರದಿಂದ ಬಂದು ನನ್ನ ಸ್ತೋತ್ರಮೈ ಚುಂಬಿಸಿ ಸೇರಿಮನೆಯ ನಾಗವೇಣಿಗಿರುವಾಂತಾ ಪತ್ತಲವು ತನಗೂ ಬೇಕೆಂದೂ ಅದು ವಿಷಯಪೂರದಲ್ಲಿ ದೂರಿಯುವುದೆಂದು ದೂರಿಯನು ತಿಳಿಸಿರುವನೆಂದೂ ಹೇಳಲು, ಖಂಡಿಸಿದೂ ಅಷ್ಟು ಸುಂದರಭಾಗಿ ಕಂಡುಬರದ ಸರಸೆಗ ಧೀಸೊಗಿ ನಾಸೊಡನೆಯೇ ವಿಷಯಪೂರಕ್ಕೆಂದು ಹೊರಬೆನು. ಕುಹಕರಾದ ಕೋಣಾಲೆಯರೇ, ನೀವು ಅತ್ಯಂತ ಕಪಟಿಗಳಾದಾಗ ಪ್ರೇಮಾಮೃತವನ್ನು ಉತ್ಸೇರಿಸಬಲ್ಲಿರಲ್ಲವೇ!! ಎಂದೂ ಇಲ್ಲದ ಸೌಂದರ್ಯವಂದು ನಿಮ್ಮಲಿರುವ ದಲ್ಲಿವೇ?”

ಹೃದಯವನ್ನಿರಿಯುವ ದುಃಖಾತೀಕರೇಕದಿಂದವನು ಕೈಗಳ ಸ್ವಿತ್ತಿ ಹಿಸುಕಿ ಹಲ್ಲಿಕಟ್ಟಿದುದು ವೀರಪ್ಪನಿಗೆ ಕೇಳಿಸಿತು.

“ ಸಂಶಯರಹಿತನಾದ ನಾನು ಸರಸೆಯ ಅಪ್ರೇಕ್ಷೆಯ ನ್ನೀಡೇರಿಸಲು ನನ್ನ ಸೇವಕನೊಡನೆ ವಿಷಯಪೂರಕ್ಕೆ ನಡೆದಿನು. ಅಲ್ಲಿ ನಮ್ಮ ಬ್ಯಾಂಕಿಗೆ ಹೋಗಿ ಹೊಸ ಚಕ್ಕಾಗಳ

ಕುಸ್ತಿಕ್ವೋಂದನ್ನು ತೆಗೆದುಕೊಂಡು ಅಲ್ಲಿದ್ದ ದುಷ್ರಯು
ನೀಡನೆ ಮಾತನಾಡುವಾಗ ನಾಗಶಿಟ್ಟಿಯು ಹಿಂದಿನ ರಾತ್ರಿ
ಯಲ್ಲಿಯೇ ಒಂದು ಅವಸರದ ಕೆಲಸದ ನಿಮಿತ್ತವಾಗಿ
ವಿಜಯನಗರಕ್ಕೆ ಹೋಗಿರುವನೇಂದು ತಿಳಿಯಬಂದಿತು. ಅವನ್ನು ಕಂಡೊಡನೆಯೇ ಅವನು ಅತಿಸಫ್ರಗಾಗಿರುವಂತೆಯೂ
ಭಾರ್ಚಿಯುಕ್ತನಾದಂತೆಯೂ ಹೊಳೆಯಿತು. ಇದು ವಿವರಿಂತಾದ ಒಷ್ಣಂಕಿನ ಕೆಲಸದ ಪ್ರಾಣಾಮವೆಂದು ತಕ್ಷಿಸಿ
ನಾನು ಹೊರಟುಹೋದೆನು. ಅಂಗಡಿಯಲ್ಲಿ ಬಹು ಚಿಲ್ಲಿ
ಬಾಳುವ ಪತ್ತಲಪ್ಪೇಂದನ್ನು ತೆಗೆದುಕೊಂಡು ನಾನ್ನು ಬ್ಯಾಂಕಿನ
ಮೇಲೊಂದು ಚಕ್ಕನ್ನು ಬರೆದುಕೊಟ್ಟಿನೆತರ ನಮ್ಮು
ಳನ್ನು ಕಾದಿರಹೇಳಿದಲ್ಲಿಗೇದೂ ಚೂರಂಡುವಷ್ಟುರಲ್ಲಿ ಚಿನ್ನದ
ಗಡಿಯಾರದ ಸರಪಣಿಯು ಹರಿದಿತು. ಅದು ಬಹುದಿನ
ಗಳಿಂದಲೂ ನನ್ನಲ್ಲಿದ್ದ ಪನ್ನಸಾಗೆ ಬಂದ ಗಡಿಯಾರವಾ
ದುದರಿಂದ ಹೊಸದೊಂದನ್ನು ಕೊಂಡುಕೊಳ್ಳಲು ಸಮಾಪ
ದಲ್ಲಿದ್ದೀರು ಚಿನಿವಾಲರ ಅಂಗಡಿಗೆ ಹೋದೆನು. ಸಾಧಾ
ರಣವಾಗಿ ನಾನ್ನು ಗುರುತಿನಂಗಡಿಯವರಿಗೆಲ್ಲಾ ದಿನದಿನವೂ
ಹಣವನ್ನು ಹೊತ್ತುಕೊಂಡು ಹೋಗಿ ಕೊಡುವ ಬದಲು
ಚಕ್ಕಗಳನ್ನೇ ಕೊಡುವ ಪರಿಪಾಠವಿದ್ದು ದರಿಂದ ಅವನಿಗೂ
ಒಂದು ಚಕ್ಕೇ ಹೊರಿಯಿತು. ಈ ಸಲ ಅವನೇಕೋ ಹಿಂದೆ
ಮುಂದೆ ಸೋಡಿದರೂ ತನ್ನ ಮನೋಂಗತವನ್ನು ನಾನ್ನುಮುಂದೆ
ಪ್ರಕಾಶಪಡಿಸಲು ಅವನು ಬೆದರಿದನು. ನಾನು ಬಹು
ಪ್ರಯತ್ನಪಟ್ಟಿಮೇಲೆ—ಹತ್ತುಸಾವಿರ ಸಾರೆ ಕ್ಷಮಾಪಕೆ
ಯನ್ನು ಕೇಳಿ—ಕ್ಷಮಾಪಕೆಯವನ್ನು ತಮ್ಮಂಥವರಮುಂದೆ
ಹೇಳಿ ದೇನೆಂದು ತಪ್ಪಬಿಷಾಯವನ್ನು ತಾಳಬೇಡಿರೆಂದು

ಬೇಡಿ-ಬಾಯು-ಸಾಹೇಬರಂಥಾ ಗಿರಾಕಿಯನ್ನು ಕಳಕೊಳ್ಳುವ
ದುಭಾಗಗ್ರಹ ತನಗುಂಟುಗಡೆ ತೆನ್ನೊಂದಿಕೆಂಬು ಬೇಕೆಂದು
ಪ್ರಾರ್ಥಿಸಿ—ತಾನೀಗ ಹೊರಗೆ ಕೊಡತಕ್ಕುದು ವಿವರಿತ
ವಾಗಿರುವುದರಿಂದ ಈ ಮೂರು ಪಷ್ಟಗಳಿಂದಬಳಿ ಸಡಿದು
ಬಂದ ಬಾಕಿಯನ್ನು ಹೃಷಿಕಾಗಿ ಕೊಟ್ಟಿರುತ್ತಾನು ಅತಿಮಿಶ್ರಿ
ಯಾಗಿರುತ್ತಿಸೆಂದು ಆವಾನು ಅಂಗಲಾಜಿದನು. ನನಗತ್ಯಾ
ಶ್ರಯ ವಾಯುತ್ವ! ಮುಚ್ಚಿದಿಲಿತು!! ತನಗೇನು ಬೇಕಾ
ದರೂ ಸಫ್ರುಂದಲೇ ಆವಾ ತರಿಸಿಕೊಳ್ಳುತ್ತಿರುವಾಗ, ಇದು
ಹೇಗೆ ಸಾಧ್ಯ!!! ಆದೂ ಎತ್ತಮ ಬಾಕಿ—೧೦೦೦೦ ರೂ.ಗಳು!!
ನಾನು ಆತ್ಮಬಲದಿಂದ ನನ್ನ ಭಾವನೆಗಳನ್ನು ಒತ್ತೊಂತೆ
ಸರಸೆಯು ಸೆನ್ನುನ್ನು ಸೋಂಗಿಂಧಿಂಬಿದಳಿಂಬಿದು ಇತರಿಗೆ
ತೀರ್ಣಯುವಾತಿದ್ದುನು. ಲೆಕ್ಕಿವನ್ನು ನೋಡಿನೋಡಿದಂತೆ
ಆವಾ ಮೊ ಮೊ ರೂ. ಗಳೆಂದು ನನಗೆ ತೋರಿಸಿದುವುಗಳ
ಬೀಳಿತ್ತು ೧೦೦-೧೦೧ ರೂ. ಗಳಾಗಿತ್ತು !! ಇದರಂತೆಯೇ
ಎಲ್ಲ ಬಡವೆಗಳಿಂದು. ಆದರೂ ನಾನು ಹೇಗೋತಡಿದು
ಕೊಂಡು ಸಾಲವೆಲ್ಲಪೂ ತೀರುವಂತೆ ಚಕ್ಕನ್ನು ಬರಕೊಟ್ಟಿಟು
ಅಲ್ಲಿಂದಿದ್ದೆನು. ಪೇಟಿಯಲ್ಲಿ ಪತ್ತಲದವನು ಸಂಧಿಸಿದನು
ಆವನ ಕವ್ವಾದ ಮುಖವನ್ನು ನೋಂದಿದೊಡನೆಯೇ
ನಾನೇಕೆಂಬ ಬೆದರಿದೆನು. ನನ್ನ ಚಕ್ಕು ಬ್ಯಾಂಕಿನಲ್ಲಿ
ಅವಾನಿತವಾಯಿತೆಂದು ಆವನು ಒಮ್ಮೆಂದೊಮ್ಮೆ ನುಡಿದೊ
ಡನೆ ನನ್ನ ದಯೆಡಿದು ನಾಲಿಗೆಯೊಗಿತು. ಬ್ಯಾಂಕಿನವರ
ದೇನೋಂ ತಪ್ಪಿನ ಫಲವಿದೆಂದೂ ನಾನು ಬರುವವರಿಗೂ ಶಂಗ
ಡಯಲ್ಲಿ ದಾರಿಯನ್ನು ಕಾಯುತ್ತಿರಬೇಕೆಂದೂ ಅವನಿಗರುಹಿ
ನಾನಲ್ಲಿಗೆ ಹೋದೆನು. ಅಲ್ಲಿ ದುಷ್ಟಯನಿರಲಿಲ್ಲ. ಇನ್ನುತ್ತ

ರರು ಬ್ರಾಹ್ಮಣನ ಶಕ್ತಿಗಾಲವಾರಂಭಿಸಿ ಒಮ್ಮೆದಿನಗಳಾದುವೇ
ನ್ನುಲುಲೆಕ್ಕುಪತ್ರಗಳಲ್ಲಿ ನಾನು ಪ್ರಸಿದ್ಧನಲ್ಲಿದ್ದವುಂದು ಅಶ್ವದ್ವ
ಪುಸ್ತಕಗಳನ್ನು ತಿರುವಿನೀಡುತ್ತಾರೆಂಬುಂಟು. ಕೂಟಿನ್ನು
ಕೊನೆಯಲ್ಲಿದ್ದಾಳಿಯಾಗಿರುವುದು ನಿಷಿಂಹು ತೋರಿಬರು
ನನ್ನುದೆಯೋಡಿದು, ತಿಂತಿರು ಒಮ್ಮೆ ಕಳಿತ್ತಿರುವುನು. ಒಯಕ
ಹೊತ್ತಿನವರೆಗೂ ಧಾರಿಯನ್ನು ನೋಡಿವರೂ ದುರ್ಯಾಯನು
ಬರಲಿಲ್ಲ. ಆಗಾಗಲೇ ಸಾಮಾಜಿಕ ಪದು ಗಂಟೆಯಾದುವ
ರಿಂದ ನಾನಲ್ಲಿಂದ ಹೊರಬಿಂದ್ದುನು. ಸರಸೀಯು ಸಾಮಾಜಿ
ಯಿಂದ ನೋಯಿಸಲ್ಪಟ್ಟಿ ನಂಗಿ ಮನೆಗೆ ಹೋಗುವ ಮನ
ಸ್ವಾಗದಿರಲು ಅಲ್ಲನದೊಂದು ಉಂಟಿದ ಮನಸ್ಸುನ್ನು ಪ್ರಸ್ತೇ
ಶಿಸಿ ನನ್ನಪಾಲಿಗೆ ರುಚಿಕರಪಲ್ಲಿದ್ದಿವನ್ನು ಸುಗಿ. ಯಾವೇ
ರದು ತಾಸುಗಳವರಿಗೆ ಏಕರ್ಮಿನಿಕೊಳ್ಳುತ್ತಿರಲು ಈಂತ್ಯು
ಹೊಡಿಯಿತು. ”

ಪುನಃ ನಿಶ್ಚಯವಾಯಿತು. ವಿರಕ್ಕನು ಕೌತುಕಾಪ್ರವರ್ಣ
ಗಳಿಂದ ಕುಗಿಂಧಿದ್ದರೂ ‘ಚ’ಕುರವನ್ನು ಸಹ ಸುಂಡಯಿಸಂತಿ
ದ್ದನು.

“ವಿರಕ್ಕ, ನನ್ನಲ್ಲಿ ತಡೆದುಕೊಳ್ಳುವ ರಸ್ತೆ ರೀತಿ—
ನನ್ನ ಆ ಪಾಲುಗಾರರ ಮೊಸದ ಇರಿಯುವಿಕೆಯನ್ನು ಸಹಿ
ಸುವ ತಕ್ಷಿಯು ನನ್ನಲ್ಲಿತ್ತು. ನನ್ನ ಪತ್ತಿಯ ವಿಷಯ
ದಲ್ಲಿನ ಎದೆಯೋಡಿಯಿಸುವ ಶೋಧವಾಗಿವ್ವರೆ ಇನ್ನೇಂಬಿ
ವನ್ನು ತಡೆದುಕೊಳ್ಳಬಲ್ಲವನಾಗಿದ್ದ !! ಅವಳ ಸಡಕೆಯಲ್ಲಿನ
ಸಾವಿರಾರು ಜಿಕ್ಕು ಪ್ರಸಂಗಗಳು ಬಂದಾನೊಂದು ಸಂಪರ್ಯಾ
ಭಾಸದಿಂದ ನನ್ನ ಮುಂದೆ ಬಂದು ನಿಂತುವು. ಆ ಸಂಶಯವು
ಬಲವತ್ತುರವಾಗಿ ವಿರಾಡ್ವಿಪವನ್ನು ಥರಿಸಿ ನನ್ನ ಪತ್ತಿಯು

ಅವಿಧೀಯಕ್ಕಿಂದು ಸುಸಗಳಣಿಸಿತು. ಅನ್ನಿಚೆ ದುರ್ಭಾಯನು ಈ ಸರ್ವಿಷಣಿಯ ಮುಂದನು!! ಅಂತೇ?, ಸನ್ನು ಕುಸುಮಪ್ರಯಾಪಣಿಪಲ್ಲಿ ಜ್ಯಾಲಾಂತಿರ್ಯಾಪಿಂದು ಧರಿಲ್ಲಿಂದ ದಿದ್ದತ್ತು!!! ಸಂಸ್ಕಾರ ಸ್ಥಿರತೆಯು ಉಳಿಯಂತಹ ತಾಗಲು ಕೂಡಲ್ಲಿ? ಗೋಧೀಯರಾದ್ದು. ಇದೆಂದ ಹಣ್ಣು ಮಾಲುಗಾರಿದ ಫೋನ್ ಇತ್ತೆಯು ಅಂದಾಗಿ ಸಂಸ್ಕಾರಿಸಿದ್ದೇವನ್ನು ಹೇಳುತ್ತಿರುತ್ತು. ಕುಸ್ಕಾರ ಲೆಂಟ್ ಕೆಲ್ಲಿಸಿಯಾಲ್ಲಿ ನಾಗರೀಕಿಟ್ಟಿದ್ದು ದುರ್ಭಾಯನ ಮಾಡುವುದೇ ತಾಂತ್ರಿಕ ಸಂಸ್ಕಾರ ಹಣ್ಣು ಪೂರ್ವಾರ್ಥಿ ಮಾಡುವುದನ್ನು ತಾನು ಪೂರ್ವಾರ್ಥಿ ಕ್ಷೇತ್ರದಲ್ಲಿ ಬರಿಮಗ್ರಹಣ್ಣು ರಾತ್ರಿರವಳಿಲ್ಲಿಯಾದ ಅನುಮಾಪಿಸಲಿಲ್ಲಿ ಪೆಂಬು ಇತ್ತು. ತಮ್ಮ ಹಾಯಾಷ್ಯಾರ್ಥಾರಕ್ರಿಯೆಯನ್ನು ಹಣ್ಣುಗೆ ಪುಂಡು ಸಗರದಲ್ಲಿ ಒಮ್ಮೆಗಿರಿಸಿರುವಾಗಿನ್ನೇ ಮಾಡು ಮಾರ್ಪಿಸುವುದ ಪ್ರಾಣಿತ್ವದ ರಖು ದುರ್ಭಾಯನು ಒಮ್ಮೆ ದ್ವಿತೀಯನಾದನು. ಹಣ್ಣು ನೀತಿಲ್ಲಿಯೇ ಕಲ್ಲಾಗಿಬಿಟ್ಟಿನು. ಹಣ್ಣು ಹಿಂದೆಯವರಕ್ಕೆ ಹೊಮೆದು ಗೊಳಿತ್ತಿದ್ದರೂ ತಾನು ಈ ಹಂಡಾರ್ಪಣ್ಣು ಸಹಿತು ಮನೆಗೆತು ಹೇಳಿದನೇಂದೂ, ಸುಂದರಿಯಾದ ಸುರಸ್ಯ ಕಾಟಿವನು ಭಾಗ್ಯಿಕು ದಿವಾಂಯಾದ ಸುದ್ದಿಯನ್ನು ಇತ್ತು ತಿಳಿಸಿದನೇಂದೂ, ತಾನೂ ನಾಗರೀಕಿಟ್ಟಿಯಾದ ತಮ್ಮ ಸುರಕ್ಷಿತತೆಯನ್ನು ತಾ ಸಾರ್ಥಕೆಲ್ಲಿಂದಿರವೆನೇದೂ, ಅವಳು ಸ್ವಲ್ಪ ಉನುಮಾಪಿಸಿದರೂ ಕೊನೆಯಲ್ಲಿ ಅದನ್ನೊಳಿಸಿದುವಳಿಂದು ಮಾರ್ಪಾರಕ್ಕಾಸಂಾದ ದುರ್ಭಾಯನುಸುಂದರನು. ಆ ಪೂರ್ವಾಂಶದೇಂದು ಹನಗೆ ಗೊತ್ತಾಗಿದ್ದರೂ ನಾಗ ಶೀಟ್ಪ್ರಯು ಪಿಂಚಿನಾಗರದಲ್ಲಿಯೇ? ಎಂಬ ವ್ಯವಸ್ಥೆಯನ್ನು

ನಾಡಿದುವನೇಂದು ತಿಳಿಯಿತು. ವಾತಕೆಗಳು! ಅವರು ಸನ್ನು ಸ್ನೇಹಿತಿಯಾಡಬೇಕೆ. ದಿದ್ದು ಹೀಗೆ? ಸನ್ನು ರಕ್ತ ನಾಳಿಗಳಲ್ಲಿ ಕಾದ ಕಬ್ಬಿಣಿದ ರಸವು ಹರಿದೆ ತಾಯಿತು. ಈ ಕೆಲಸವನ್ನು ಕೈಗೂಡಿಸಲು ವಿಜಯನಗರದಲ್ಲಿನ ಕೃತಾಪಾಪಾದ್ವನೇಂಬುವನು ವಿಪರೀತವಾಗಿ ಉಂಟಿವನ್ನು ತೆಗೆದುಕೊಂಡು ಒಷ್ಟಿಕೊಂಡ ಸಂತೇ! ಬೀಂಧೂ ಮೇಲ್ಮೈಯಿಂಬಾಣಿಗಳ ಕ್ರಾಂತಾರದಲ್ಲಿವನ್ನು ಎನ್ನು ದಕ್ಕಿಯಿಂದ ಸಡಿಮುಕೋಂಡನೇಂಬು ಚೂತಿವನ್ನು ಕೊಂಡಾಡಿದ್ದು!! ನಾನೇತು ದಿಷ್ಟು ಕಾಲಿಕ್ಕಾರಿಗೂ ಇಲ್ಲಾಗಾಡದೆ ಉಸಿರಾಡದೆ ಪಕಾಗುಟ್ಟಿದ್ದಿಂದ ಸಿಂತಿದ್ದಿನೇ ನಾನರಿಯಿ. ಕೊನೆಯಲ್ಲಿ ಆ ಸರಸೀಯ ಹಿಂಯುಸು.. ದುಷ್ಪಾದುಭಯನು—ಆತಿ ಹಿಂಭಾಸುಳಿಯಲ್ಲಿ, ಕ್ರಾಂತಾರದ ಪಾತಿನಲ್ಲಿ, ಹೊಳೆಂಪದಗಳ ಸುಡಿಯಲ್ಲಿ ಸನ್ನ ಪತ್ತಿಯ ವಿಷಯವನ್ನಾಡುತ್ತಿರಲು ಸನ್ನನ್ನು ಲಾಘಾರಸದಲ್ಲಿದ್ದಂತಾಗಲು, ಆ ನೀಂಜರಿಬ್ಬ ರಸ್ತೆಯಲ್ಲಿ ದೆಯಬೇಕೆಂದು ಸಿಂಧಿದ್ದೆನ್ನು. ಆದರೆ ಸ್ತುತಿದಷ್ಟಿದೆತಾಗಿ ಕೆಳಕ್ಕುರುಕ್ಕಿದ್ದೆನು.”

“ಮೃತ್ಯುಂಬಯನು ಪ್ರಸಕ ಸುಡಿಹೀನನಾರಾಸನು. ತಡಿಯಲಾರದೆ ದುರಿತೋಂದ್ದಾರಗಳು ದೈರಬಿದ್ದುವು. “ಪರಮಾತ್ಮಾ, ಸನ್ನನ್ನು ಹೇಳಿರಗಟ್ಟಿ! ನಾನು ಆ ಪಾಷಂಡಿಗಳನ್ನು ಬೇಟೆಯಾಡಿ ಸಮ್ಮಾನೋಲಿಸಬಂಧುಗಳ ಕ್ರಿಂತ ಮಾಡದೆ ಬಿಡುವುದಿಲ್ಲ.”

“ಮೃತ್ಯುಂಬಯರಾಯರೀ ನೀವು ವೆಶಿದಲು ಮುಂದರಿಸಿರಿ, ನಾನು ಕೊತುಕಾತಿರೀಕರಿಸಿದ ಸಾಯಂತ್ರಿದ್ದೇನೇ” ಎಂದು ವೀರಪ್ಪನೇಂದರಿಂದನು.

“ಮುಂದಿನದು ಭಯಂಕರ ಶಭಿ. ನಾನು ಮುಂದಧರ್ಮ

ತಾಸಿನ ಮೇಲೆ ಮೇಲಕ್ಕೆದ್ದಾಗ ಹುಗ್ಗುಲಿನ ಕೊಳ್ಳಿ
ಯಿಂದಾವ ಧ್ವನಿಯೂ ಕೇಂಬರಲಿಲ್ಲ. ಇವರೆಷ್ಟುಹೋಗಿ
ದ್ದರು. ನಾನು ಮನೆಗೆ ಹೋಗಿ ಪತ್ತಿಯೇಲಿನ ಸೇಡನ್ನು
ಶೀರಿಸಿಕೊಳ್ಳುತ್ತಕ್ಕುದೊ? ಇವಳಿಕರಾಧಿಯಾದರೂ ಅದಾ
ಗದು-ನನ್ನ ಕಣ್ಣಿಗೆ ಯಾವಾಗಲೂ ಕಟ್ಟಿದ ಆ ಸುಂದರ
ರೂಪವು ಅದಕ್ಕಾಪ್ಪದಕೊಡುವಂತಹುದಿಲ್ಲ. ಅದರೆ ಅವ
ಣಿನ್ನು ಕ್ಷಮಿಸುವುದು ನನಗೆ ಇಸಾಧ್ಯವಾದುದಾಗಿತ್ತು. ಆ
ನೀಚರು-ಅವರಿಗೇನು ವಾಡತಕ್ಕುಮ? ಇದು ಸುಲಭವಾದ
ಕೆಲಸ. ನಾನೇ ಇಲ್ಲಿಯ ಹ್ಯಾಜಿಟ್ಟುಂಟಿನಾದುದರಿಂದ
ಅವರನ್ನು ಬಿಡಿತರಿಸಬಹುದು. ಹಾರುದಿನ ಮುಂಜಾವಿನಲ್ಲಿ
ರೀಗೆಯೇ ಹಾಡತಕ್ಕುದೇದು ನಿಧಿರಿಸಿದೆ. ನನಗಾಗ ದೇಹ
ತಾಪವೂ ಮನೋವಾಗ್ಯಕಾಲವೂ ಸುರೀಯನ್ನು ಮಿರಿದ್ದುವು.
ಯಾವ ಕಾರ್ಯವನ್ನು ಕೈಕೊಳ್ಳುವುದಕ್ಕು ಚೈತನ್ಯವಿರ
ಲಿಲ್ಲ.

“ನಾನು ಮನೆಯನ್ನು ಸೇರಿದಾಗ ಸರಿಳಾತ್ರಿಯಾಗಿತ್ತು.
ಬಾಗಿಲನ್ನು ತೀರಿದ ಸೇವಕನು ಈಗೆರಡು ಗಂಟೆಗಳಿಂದಲೂ
ದುಃಖಯರಾಯರು ನಿಷ್ಟು ದಾರಿಯನ್ನೇ ಕಾಯುತ್ತಿರುವ
ರೀಂದನು. ನನ್ನಾಳ್ಳಿಂದು ವಿಚಿತ್ರಶಾಂತಿಯುಂಟಾಗಿತ್ತು;
ಆದೇಕೋ ನಾನರಿಂದೆ. ಬಿರುಗಾಳಿಯು ಬರುವ ಪೂರ್ವ
ದಲ್ಲಿ ವಾಯುಮಂಡಲದಲ್ಲಿರುವ ಮಾರಾಂತಿ ಅದಾಗಿರ
ಬಹುದು! ನಾನೆಲ್ಲವನ್ನೂ ಹೇಳುವ ಮೊದಲು ಆ ನೀಚೆ
ಪಾಲುಗಾರನೇನು ಹೇಳುವನ್ನೋ ಸೋಂಡೋಣವೇಂದು ನಿಶ್ಚ
ಯಿಸಿದೆ. ದುಃಖಯನು ಸರಸೀಯು ಬಿಡಿಸುತ್ತಿದ್ದ ಫಲಾ
ಫಾರವನ್ನು ತಿನ್ನುತ್ತಿದ್ದನು. ನಾನಲ್ಲಿಯೇ ಬಟ್ಟಿಗಳನ್ನು

ತೆಗೆಯುತ್ತಾ ಕುಳಿತುಕೊಡೆನು. ಸರಸೆಯು ವಿಬಯಪುರದಿಂದ ಬರುವುದಿಪ್ಪೇ ಕೆತಡವಾಯಿತೀದು ಕೇಳಿದಳು. ಅವಳ ನುಡಿಯಲ್ಲಿ ಹೆಡರಿಕೆಯಂದುಂಟಾದ ನಡುಕವಿದ್ದಿತು. ನಾನು ಮಾತಾಡಲಿಲ್ಲ. ನಾಲಿಗೆಯು ಇಂಗುಳಿಕ್ಕುಂಟಿಕೊಂಡಿತ್ತು. ದುರ್ಭಯನು ಬಿಂಯ ಸಿ ರೆಯಿಂ ದಲಾ ಕೃತ ಖಗಿದ್ದ ಸಿಶಯು ಬಹು ಮೆಹಿಹೆಕಳಾಗಿರುವಷೇಂದೂ ತಾನು ಅತಿ ಮಹತ್ವದ ವಿಷಯಗಳನ್ನು ಹೇಳಬಿಕುಗ್ಗಿರುವರಿಂದ ಮಾನಿಸ ತೋರಿಸಿದ್ದಿನ ಒಳಗೆ ಬರಬಿಕೆಂದೂ ಬಿನ್ನಾಯಿಸಿದನು. ಅವನೆಂದು ಬಲೆಯನ್ನೂ ಡ್ರೂನ—ಅಥವಾ ನಾಗರಿಕ್ಯಿಯ ಕೂಸುಂಡಿಗನು ಸಾರವಾಗಿ ನಷ್ಟಸ್ತ್ರೀಯ್ಯಾವ—ಕಳ್ಳನೆಯು ಚೆಕ್ಕುನೇ ಹೊಳೆಂಬಲು ನಷ್ಟಾಲ್ಲಿನೇಕ ವಿದ್ಯುತ್ತಪ್ಪವಾಹಗಳು ಹರಿದಂತಾದ್ದುವು. ನಾನು ಕೂಡಲೇ ಚಟ್ಟುನೇ ಎದ್ದುನಿಂತು ದುರ್ಭಯ ಸರಸೆಯರ ಮೇಲೆ ಕುರರವಾಗ್ಗಿಂಗಳ ಸುರಿ ಮಳೆಯನ್ನು ಸುರಿಸಿಬಿಟ್ಟಿನು. ನಾನೆಂದುದೆಚೆನೇದು ನನಗಿಂಗ ಗೊತ್ತಿಲ್ಲ. ಬಿರುಗಾರಿಯ ಮಾರಾರಭಸದಿಂದ ನಾನು ಚಿನ್ನವಾಲನ ವಿಚಾರಪನ್ನೂ—ಚೆಕ್ಕು ಅಂತಾನಿತವಾದುದನ್ನೂ—ಬಾಂಕಿನ ಪ್ರಸ್ತುಕಗಳನ್ನೂ ಪರಿಶೈಸಿ ಸೋಡಿಮುದನ್ನೂ—ಉಂಟದ ಮನೆಯಲ್ಲಿಯ ಸಂಭಾವಕೆಯನ್ನೂ ನಾನು ಕೇಳಿದುದನ್ನೂ—ಹೇಳಿರುವ ಸಂಭಾವನಿದೆ. ದುರ್ಭಯನು ಮತಿಗಿಟ್ಟು ಕುಟತ್ತಿಯೇ ಕುಳಿತುಬಿಟ್ಟಿನು. ನನ್ನ ರಮೆಣಿಯ ನನ್ನ ಪಾದದ ಮೇಲೆ ಉರುಳಾಡಿ ನಾನೆಂದುದೆಳ್ಳವನ್ನೂ ತನ್ನ ತನ್ನ ಮೆಂಸಿಕೊಂಡು ಹೇಗಾದರೂ ಮಾಡಿ ಕ್ಷಮಿಸಿರೆಂದು ಗೋಕಾಡತೆಂಡಿಗಿದಳು. ನೋಟಿನು ಭಯಂಕರವಾಗಿತ್ತು. ಅವಳ ಧ್ವನಿಯನ್ನೂ

ನನ್ನಲ್ಲಿ ಪ್ರತಿಧ್ವನಿಸುತ್ತಿದೆ. ಅಲ್ಲಿದ್ದೂ ಒಡೆ ದಿನವಾರಲು, ವಿಷರಿತವಾಗಿ ಉರಿಯುವ ಬಲೀಯ ಉರಿಯೇ ಬೆಳಕನ್ನು ತ್ವಿತ್ತು. ಸೇಡುಹೇಡೆದು ಸಾಯುತ್ತಿದ್ದ ನಾನು ಎಲ್ಲರ ಸೇಡನ್ನಿಂದ ಅವಕ್ಕಿಲ್ಲಿಯೇ ಕೇಂದ್ರಿಕರಿಸಿ ಅವಕ್ಕನ್ನಿಂದ್ದೂ ಬಿಡಲು ಕತ್ತಿಯೇದಿರಿದ ಎಳೆಬಾಳೆಯು ಸಾಸಿಯೇತೆ ಅವಕ್ಕು ಕೆಳಗುರುಂದಳು. ಮುರುಕ್ಕಣವಲ್ಲಿಯೇ ಹುಚ್ಚುಹಿಡಿದ ಮಹಾವ್ಯಾಘರದೇತೆ ಅವಕ್ಕು ಜಿಗಿನು, ಚೂರಿಯೇದನ್ನುತ್ತಿ ಅಳವಾಗಿ ಎದೆಯೇಕಕ್ಕೊಂತಿತ್ತಿಕೊಡಲು. ನಾನೂ ಅವನೂ ಮುಂದರಿದವು. ಬಿಸಿರಕ್ಕುವು ಬೆಂಟು ತಂಗಾಯಿಂದ ತಣ್ಣಾಗಾದ ನನ್ನಪೈಕೆರಿಗೆ ಬೆಕೆಯನ್ನಿತ್ತಿತ್ತು. ಅಯ್ಯೋ ಅವಕ್ಕು ಸತ್ತುಕು! ಅವಳನರಾಧಾಗಳೆಲ್ಲವೂ ಮಾರಿತು ಹೊಗಲು ಅವಕ ಹೈಮವ್ಯಾಪ್ತ ನನ್ನನ್ನು ಪರ್ವತಾತ್ಮಾಪಕ್ಕೆ ಕೂಡಲೇ ಈಡುಮಾಡಿತ್ತು!! ”

ಅವನು ಹೃದಯಪ್ರೇಡೆಯುವಂತೆ ಗೋಳಿಟ್ಟಿನು. ಮಹಾ ಕಗ್ಗತ್ತು ಲೆಯಲ್ಲಿದ್ದ ವೀರಪ್ಪನು ಮರುಗಿದನು. ಆ ವಿಶಾಲ ವಾದ ಭಾಗಭಾಗಿದಲ್ಲಿ ಕೈಯಾಡಿಸುತ್ತ, ವೀರಪ್ಪನು ಮೃತ್ಯಂ ಬಯನ ಬಳಗೆ ಬಂದು ಅವನನ್ನು ಸಮಾಧಾನದಿಸಿದ ನಂತರ ಮಾತಿಗಾರಂಭಪಾಯಿತು.

“ ಅವಳ ಜೀವವನ್ನು ಹಿಂದಕ್ಕೆಳಿತೆಂದರಿಗೆ ಸಕಲ ಲೈಕ್‌ಗಳನ್ನಾದರೂ ಅಸೀಸಿಬಿಡಲು ನಾನು ಸಿದ್ಧಾಗಿದ್ದೆ. ಸರಸೆಯು ನನ್ನ ಚರಣ ಸೀಮೆಯಲ್ಲಿ ಉರುಳಿಬಿಡುವುದನ್ನು ಕಂಡು ನನ್ನಲ್ಲಿಷ್ಟುರವುಂಟಾದೊಡನೆ ಮಹಾಭಯಪೂರ್ವದೊರಿತು. ಅಲ್ಲಿಂದು ವೇళೆ ಯಾರಾದರೂ ಇದ್ದರೆ ನನ್ನನ್ನೇ ಕೊಲೆಷಾತಕೆಯಿನ್ನು ಖುಮುದಾಗಿತ್ತೀಂಬ ವಿಭಾರ

ಬರಲು ನಾನು ಕಡುನಡುಗಿದೆನು. ಕೂಡಲೇ ಮೈಯಲ್ಲಿ ಭೂತೆಸಂಚಾರವಾದವನುತ್ತೇ ಕಿಟಕಿಯಿಂದ ಹೊರನೇಗೆದು ನಮ್ಮೆ ಉದ್ಯಾನದಾಳೆ ಗೊತ್ತುಗುರಿಯಿಲ್ಲದೆ ಬಹುದೂರ ಓಡಿದೆನು. ಹಿಂದೆನೈ ತಿರುಗಿನೇರಿಡಿದಾಗ—ಆದೇಕೆಂದರಿಯೆನು—ನಮ್ಮೆ ಈ ಕಿಟಕಿಯಿಂದ ಅಗ್ನಿದೇವನು ಕೋಪಾಗ್ನಿಯಿಂದ ಹೊರನುಗ್ಗೆ ತ್ವಿದ್ವಾನು. ಮನೆಯಿಂದೋಡಿ ಹೋದ ಮಹಾವೇಗದಿಂದ ನಾನು ಚೀಕೆಯಿಂದಿಗೆ ತಿರುಗಿ ಓಡಿ ಬಂದೆನು. ಮಾವಿನ ತೋಸಿನ ಕಡೆಯಿಂದ ಮೂರು ನಾಲ್ಕು ಒನ್ನರು ನನ್ನನ್ನು ಬೆಸ್ತೆ ಕಿಟ್ಟಿ ಬಂದು ದಾರಿಯಲ್ಲಿಯೇ ಸುತ್ತು ಗಟ್ಟಿ, ಬಾಯಿಯಲ್ಲಿ ಬಟ್ಟಿಯನ್ನು ತುರುಕಿ, ಜೀಲವೊಂದರ ರಲ್ಲಿ ನನ್ನನ್ನೇಕೂ ಗೆದನೆಂತರ ಆದರ ಬಾಯಿಯನ್ನು ಕಿಟ್ಟಿ ಅದನ್ನು ಎತ್ತಿ ಕೋಡೆಯ್ಯು ಗಾಡಿಯೋಂದರಲ್ಲಿ ಟೆಂಪ್ ನೇಯೇ ಅದು ವೇಗವಾಗಿ ಹೋಗಬಿಟ್ಟಿತು. ಭಯಭಾರಂತರಾಗಿ ಮನೆಯ ಸುತ್ತುಲೂ ಸುತ್ತುತ್ತಿದ್ದ ಆ ನನ್ನ ಸೇವಕ ಸೇವಿಕೆಯರಿಗೆ ಈ ಮಹಾಕೃಂತಿಯು ಗೊತ್ತಾಗಲೇ ಇಲ್ಲ !! ಗಾಡಿಯ ವಿಷಯನಗರದ ಮಾರ್ಗವಾಗಿ ಒಂದೇ ಸಂಸೇ ಓಡುತ್ತಿತ್ತು. ದಾರಿಯಲ್ಲಿರಡು ಕಡೆಗಳಲ್ಲಿ ಕುದುರಿಗಳನ್ನು ಬದಲಿಸಿಕೊಂಡು ಆದು ಬೆಳೆಗುಮುಂಜಾವಿನ ಏಮಗಂಟಿಗೆ ನಿದಿ=ಪ್ರಾ ಸಾಫನವನ್ನು ಸೇರಿತು. ನಸಗೇನೂ ತಿಳಿಯಬಾರದೆಂದು ಕಣ್ಣು ಕಟ್ಟಿ ಬಿಟ್ಟಿದ್ದರೂ ನೀಚರೆಳ್ಳರ ಮುಖ್ಯ ಸ್ಥಾನ ಮಾತನಿಂದ ಆ ಗಾಡಿಯನ್ನು ಉದ್ದೇಶಪೂರ್ವಕವಾಗಿ ಸುತ್ತು ಸುತ್ತುದ ಹಾದಿಯಲ್ಲಿ ಹೊಡಿದೆಮಕೊಂಡು ಹೋಗು ಶ್ರೀದ್ವಾದು ನನಗೆ ತಿಳಿದುಬಂದಿತು. ನಾನಾಗಲೇ ನಿನಗೂರೆ ದಂತಿ ಈ ನೇಲವನೆಯೊಳಕ್ಕೆ ಅಟ್ಟಲ್ಪಟ್ಟಾಗ ಬೆಳಗಿನ ಆರು

ಗಂಟಿಯಾಗಿರಬಹುದು. ಅಲ್ಲಿಂದಿಲ್ಲಿಯವರೆಗೂ ಹೇಗೆಯಿಲ್ಲ ರಾತ್ರಿಗಳ ಭೇದವಿಲ್ಲದ ಈ ನರಕಪಲ್ಲಿ ಕಾಲವನ್ನು ರಿಯುವುದು ಕರಿಣಾವಾಪದೂ ವೇಳಿಗೆ ಸರಿಯಾಗಿ ಬರುವ ಕಳಿಕೆ ನಿಂದ ಕಾಲಗಣಸೆಯನ್ನು ಮಾಡುತ್ತಿರುವೆನು. ಕೆಡಕುಮಾಡುದಿರುವ ಸನ್ನು ನ್ನಿಂದು ವರು ಕೆಷ್ಟೆ ದ್ವೀಡುಮಾಡಿರುವುದೂ, ಉಪಕಾರಮಾಡಿದವರು ಸನಗೆ ಅಪಕಾರವನ್ನು ಸಗಿಂಧುವೂ, ಬಹುಭಯಂಕರ ಯಾತನೆಯೇನಿಸಿ, ಒಬೆಷ್ಟು ಒಟ್ಟಿಗನಾಗಿ ಕತ್ತಲೆಯಲ್ಲ ನಾನು ಕೊಳ್ಳಿಯುತ್ತಿರುವಾಗ ನೀನು ಬಂದುದು ಸನ್ನು ಸೌಭಾಗ್ಯನೇ ಸರಿ. ಈ ಹೊಲೆಯರೆನ್ನು ಘಡೇನು? ಯಾವುದೂ ಕಾಗದಪೂರ್ವದನ್ನು ನಾನು ಕಣ್ಣಿತ್ತು ಸಹ ಸೋಂಡದೇ ಸಂಪರ್ಮಾಡಬೇಕಂತೆ; ಇದಲ್ಲದೆ ನಾನು ದೇಶತ್ವಾಗಿ ಮಾಡಿ ತಂಡವಾನ ದ್ವಿತೀಯವನ್ನು ಸೇರಬೇಕಂತೆ-ಇದಕ್ಕಾಗಿ ಯೋಂಗ್ರೋಹಣವನ್ನು ಸಂಭಾವನೆಯಾಗಿ ಇವರು ಕೊಡುವ ರಂತೆ. ಈ ಕರಾರಿಗೂಪ್ರಿಯದರೆ ಸನಗೆ ಬಿಡುಗಡೆಯು ಮೊರೆ ವುದಂತೆ— ಸನಗಾರಾರವನ್ನು ಕ್ಷುವಾಗ ಪ್ರತಿಸ್ಥಿತವೂ ಒಪ್ಪಿಕ್ಕೊಳ್ಳಿಂದು ಈ ಶತರಂಗಗಳನ್ನೇ ಎಂಬುದಿದುವರು. ಅನ್ನವನ್ನಿಂತು ಪರಸನ್ನು ಸನಗೆ ಸಂಬಂಧಿಸಿದ ವಿಷಯದಲ್ಲಿ ಮ್ಹಾಂತಿರ ಮಾಡಿದುದು ನಾಗಶಿಷ್ಟೆಯ ಮೇಲೆಯೇ ಬರುವುದು—ಅಲ್ಲಿಯ ವ್ಯವಹಾರದಲ್ಲಿ ನಿಂವು ಕ್ಷೇಹಾಕುತ್ತಿದ್ದಿಲ್ಲ

“—ನಿಮ್ಮನಿರಪರಾಧಿತ್ವವನ್ನು ಸಾಫಿಸುವುದು ಸುಲಭವಾಗುವುದು. ಏಕೆಂದರೆ ಸರಕಾರದ ಕಾಗದಪತ್ರಗಳಲ್ಲಿ ಮೊಂತಿರ ಮಾಡಿದುದು ನಾಗಶಿಷ್ಟೆಯ ಮೇಲೆಯೇ ಬರುವುದು—ಅಲ್ಲಿಯ ವ್ಯವಹಾರದಲ್ಲಿ ನಿಂವು ಕ್ಷೇಹಾಕುತ್ತಿದ್ದಿಲ್ಲ

ವೇಂಬುದಕ್ಕೆ ಶ್ರೀರಾಮೇಗೋಪ—ನಿಷ್ಪತ್ತಿನಿಷ್ಪತ್ತಿ ತಃದಿರಿಸಿರು ವುದೇ ಬಹು ಸಂಕಲುಕ್ಕೆಡೆಯನ್ನೀರುವುದು” ಎಂದು ವಿರಕ್ಷ್ಯಾನೆನ್ನಲು, ಹ್ಯಾತ್ಯೇಚಯನು “ನಿರಣ್ಯ, ಅದು ಹಾಗಿರಲಿ. ನಂತರ ಮನ್ಯಮ ವಿಷಯವಿನ್ನೀರುಗೊತ್ತಿದೆ? ” ಎಂದು ಕೇಳಿದನು.

ಇತರವಾಸಿನಷ್ಟಕ್ಕೆದಲ್ಲಿ ಹಂಸೆಯ ಬೆಂಬಿಯು ಬೇಗನೆ ತಿರಿಸಲ್ಪಟ್ಟಿಪ್ಪಿತ್ತೆಂದೂ ತಿರಿಸಿದೇನೂ ಇಸಾಫಾತವಾಗಲಿಲ್ಲ ವೆಂದು, ಜಾಲಿಯನರ ಪರಿಧಿಯ ಪರಿನಿಂತೆ ಇದು ಚಬ್ಬಿರ ಲಿಲ್ಲವೆಂದೂ, ಆ ಶರೀರನನ್ನು ಸಿನ್ನೀಯು ಉನ ಸ್ವಿಂದ್ರರು ಹಂರಿ ಪ್ರೀತಿಯಿಂದದೂ ವಿರಪ್ಪಿನು ವಿಷಾಡಿಲು, ಹ್ಯಾತ್ಯೇಂ ಒಂಟನು ಸ್ವಲ್ಪ ಸಂತುಕ್ಯಾಸಾಗಿ “ರಾಗಾದರೀ ಅದು ತತ್ತ್ವಹತ್ಯವಹುದೆಂದೂ ಕೊಳಿತೆಯಲ್ಲಿಕೆ ಮೂರಿದ್ದವಾಗುವ ಸಂಭಾವನಿದೆ!! ” ಎಂದನು.

ಪಾರ್ವತಿಯ ಮಹಲಿನಲ್ಲಿ

ಪಾರ್ವತಿಯ ಪರಿಚಯವಿಲ್ಲದ ಪುರುಷರು—ವಿಲಾಸಿ ಪುರುಷರು—ವಿಜಯನಗರದಲ್ಲಿರಲಿಲ್ಲ.

ಇವಳಿ ದೊಡ್ಡ ಮನೆಯು ಹನುಮನಗಲ್ಲಿಯಲ್ಲಿತ್ತು ಚಾವಡಿ ಚೌಕಿಯಲ್ಲಿಯ ಮನೆಗಳ ಸಾಲೋಂದರ ಹೀಂಭಾಗವೂ ಇಲ್ಲಿರುವ ಸಾಲಿನ ಹೀಂಭಾಗವೂ ರೈಂದಿದ್ದನು. ಇನಳಿಂದು ಮನೆಯನ್ನು ತನ್ನ ಕೆಲಸಕ್ಕಾಗಿ ಚಾವಡಿ ಶಿಂಣಿಯಲ್ಲಿ ಬಾಡಿಗೆಗೆ ತೆಗೆದುಕೊಂಡಿದ್ದಳು. ಇದರಿಂದ

ಇವಳ ಮನೆಯನ್ನು ಎರಡೂ ದಾರಿಗಳಿಂದ ಬಂದು ಪ್ರವೇ
ಶಿಸಲವಕಾಶವಿತ್ತು.

ಇವಳು ನಾಲ್ಕುತ್ತು ಪಯಸ್ಸಿನವಳಾದರೂ ಚಲ್ಪುಕೆಯ
ಕುರುಹುಗಳಿನ್ನು ಮಿನುಗುತ್ತಿದ್ದವು. ನಿಜಸ್ಥಿತಿಯಲ್ಲಿ
ವರುಷಗಳೇರಿದಂತೆ ಇವಳ ಮನೋವಿಕಾರಗಳೂ ಇನ್ನುಡಿ
ಯಾಗೇರುತ್ತಿದ್ದವು.

ಸೀರೆ ಕುಪ್ಪಸಗಳಿಗೆ ಕಸೂತಿಯನ್ನು ಹಾಕುವ, ಅವು
ಗಳನ್ನು ಒರತಾರಿಯಿಂದಲಂಕರಿಸುವ ವಿಧ್ಯೆಯು ಇವಳನ್ನೇ ಶ್ರೀ
ಅಶ್ರಯಿಸಿತ್ತು. ಇದರಿಂದಿವಳು ಸುಪ್ರಸಿದ್ಧ ಸುಂದರಿಯರ
ಸ್ನೇಹ ಭರಣಸಗಳನ್ನು ಸಂಪಾದಿಸಿದ್ದಾರು.

ಆದರೂ ಇವ ವರಿದ್ರಳಿಲ್ಲ; ಮೇಂಜಿಗಾಗಿ ಕೆಲಸಕ್ಕುಂಟಿ
ಕೊಂಡವಳು. ೧೦ತರದಿಂದ ಉಟ್ಟೊಂದಿನ ಶಾಂತಿಯಾಗಿ
ಬಯಸಿ ಬರುತ್ತಿದ್ದ ವರಿಗೆ ಅನುಕೂಲಿಸುವಂತೆ ಕೆಲಸದವರ
ನ್ನಿಟ್ಟುಕೊಂಡು ಇವಳು ಮಡಿಸುತ್ತಿದ್ದರೂ ಉಟ್ಟಿದ್ದ
ಮನೆಯ ಮಾಲಕಳಿಂದು ಭಾವಿಸತಕ್ಕುದಲ್ಲ.

ಇವಕ್ಕಿಲ್ಲ ವಾಸಿಸಲಾರಂಫಿಸಿ ಇಂ ವರ್ಣಗಳಾಗಿರಬಹುದು.
ಇದಕ್ಕೂ ಮೇದಲಿನ ಇವಳ ಇತಿಹಾಸವನ್ನು ಬಲ್ಲವರಿಲ್ಲ!
ಹಿಗಿರುವುದು ಇವಳಿಂಬ್ಬಳೇ. ಪತಿಯ ಯಾತ್ರಾಧಿಯಾಗಿ
ಹೊಂದವನ್ನು ಹೊಂಗಿಯೇ ಬಿಟ್ಟಿರುವನಂತೆ!

ಗಡಿಯಾರದಲ್ಲಿ ಸಾಯಂಕಾಲದ ಆರುಗಂಟಿಯಾದೊಡ್ಡ
ನೆಯೇ ಮಾರಶರಾವತಾರಳಾದ ತಾರೆಯು ಕುದುರೆಯು
ಬಂಡಿಯಿಂದ ಬಂದಿಳಿದಳು. ಹನುಮನಗಲ್ಲಿಗೇ ಉಲ್ಲಾಸ
ವನ್ನಿತ್ತ ನಲ್ಲಿಯನ್ನೆಂಬು ಲಗೆ ವಾರ್ಥಿಯು ಬರಮಾಡ
ಕೊಳ್ಳಲು ಭಯವಿಹ್ವಲಾದ ವನಿತೆಯು ಧೈಯಗೇಂಡು

ಅದಿಯೆಟ್ಟು.

ಆವಳೊಳಗೆ ಬಂದ್ರೇಡನೆಯೇ ಫೋಮರಾಯನು ಸ್ಪೆಗ್ತಿ
ಸಿದನು. ಹಾಕೆತೆಯು ಕೊಟೆಯ ಬಾಗಿಲನ್ನಿಷ್ಟು ಸ್ಥಾಪಿ
ಸ್ಥಾಪಿತಿಯಿಂದ ದುರುಪ್ಯಮೈಯೇ ದಳ್ಳು.

గడయారదల్ల ఒంబక్కు జిర్ణిదాగ ఏ ప్రతిదు
బందరేడు సేరే కన్నదుడటు పావ్తెకించు లగుఱగి
యిం దేద్దుచేశాడు.

ಶಿವಪ್ರಸಾದನು ಮಹಾಧ್ವನಿಕನಾದ ಒಬ್ಬೆಂಟಿಗನು.
ಇವುತ್ತ್ವಾದು ಇವುತ್ತ್ವಾದು ವರ್ಯಾನ ಈ ಸಂದರ್ಭದಲ್ಲಿ
ಇನು ಉಗ್ನವೇಬೆ ಹೆಸರಾದ್ದು ಕೇಳುವ ಈನೆ ಇದೆ ಅಥ ಭಾಯಂ
ಕರ ಶತ್ಯವೇದ ಜೀವರುತ್ತಿದ್ದನು. ದರೆ ಒಬ್ಬೆಂಟ್ತೊಂದು
ನೆಚ್ಚಿಕೊಂಡಿರುವುದು ಇವನಿಗೆ ಸಹಿತ... ನಿಮಿತ್ತಾತಿಗಿತ್ತು.
ಸ್ತ್ರೀಪಕ್ಷವಾತಿಯಾದ ಇನು ಇತರ ವಿವರಗಳಲ್ಲಿ ದಾಖಿ
ದು ದುಗಾರನ್ನಿ. ಇವನಂಥಾ ಮಹಾತ್ಮರಿಗೆ ಬೀಕಾದ
ವಾರ್ತಾತಿಂದನ್ನು—ಈನುಕೂಲೆಯಾದ ವಾರ್ತಾತಿಂದನ್ನು—
ಇವನೂ ಆಶ್ರಯಸಿದ್ದನು. ಆವೇಳಲ್ಲಿ ಕೆಲಸತ್ತ್ವದು-ಯಾವ
ಕೆಲಸವೋ?—ಬಿಡು ಸೇರಿರುವ ಹತ್ತು ಹನ್ನೆರಡು ರಘುಣಿ
ಮಣಿಗಳಲ್ಲಿ ಮುಕ್ಕಾಲು ವಾಲು ಬನರು ಹಗಲಿಸಲ್ಲಾಗ
ದಿದ್ದರೆ ರಾತ್ರಿಯಲ್ಲಾದರೂ—ಇವನ ಸೇವೆಯನ್ನೇ?
ಮಾಡಬೇಕಾಗುತ್ತಿತ್ತು.

“ పావ్ తియు ఒండెండనేయీ ఆవసు మేలక్కొద్దు
ఆవళు కుళికొడనేయీ తానూ ఈళతుకొండు,
“బాయి, ఇల్ల నోండి. ఒందు కేలసద సలువాగి
ఎందినేంతే సలహేయన్న కేళలు నాన్నిందు బందిరు

ವೆನು. ಸೋದಯೋವಾಸನಾಕಾಲ್ಯಾಪಲ್ಲಿ ಸಂಪೂರ್ಣವಾಗಿ ಶಿಶ್ಯ ಅಹಂಕಾರವನ್ನೇ ನೀಬಿದು ಇತ್ತುನು ಇಗೇ ಇಲ್ಲಿದ್ದಾಗೆನೇ. ದಿನದಿನವೂ ಒಂದೇ ತರದ ಕಾಕ್ಷಿಸ್ತುವೇನ್ನು ಹಿಡಿಸಿ ಪಾಪ ಪರಿಹರು ಅವನಾಗಿದೆ. ಶಿಶ್ಯ ಅಭಿಭಾರಿಯಾಗೇನೇ ದರೆ ಕಳಿಪ ಹೆಚ್ಚುವರುಹಾಗೇಂದೂ ಇಲ್ಲಿಯೇ ಇಲ್ಲಿ ಇನ್ನೀ ಇಲ್ಲಿಯೇ ಅಗಲಿ ಶಿಶ್ಯ ಹೃದಯವನ್ನು ಕ್ಷಿಣಿಸಿ. ಎನ್ನವನ್ನು ಖಾರುಳಿಗೊಂಡುವ ರಾಜೀವೀಜ್ಯಾಳ ಸಂದರ್ಭವಿನಿನ್ನು ಆಗಳ್ಳ ” ಎಂದನು.

“ಇತ್ತರವಾನಸಾಹೆಂಬರಲ್ಲಿ ಕಡಾಗಿ ಕಾಣಕರ್ತೃಂಟಾಗ ಲಿಕ್ಕಿಲ್ಲ!! ” ಎಂದು ಅವಳಿಂದಉ.

“ಕಷ್ಟಕರನೇ! ಅಹುದು ಯಾಗೆಯೇ ಸಂ. ಈ ದಿನ ಹೇತುಗೂ ಸೀವ, ಅತಿ ಉಳಾಳ್ಳ ಸದಿಂದಿರುವೇತಿದೆ. ಇನ್ನಿಂತು ಸುಧಿಯು ನಿಡನ್ನು ಮನಸ್ಸಿರಿ. ಸಿದುಗಿಫ್ರತ್ತೇಂದು ವರ್ಣಗಳಾಗಿವೆಯೇದು ಹೇಳಿದರೆ (ತಿಂಪ್ರಸಾದಾಸಿಗೆ ಅವಳಿಗೆ ರಾಳ್ಳಿತ್ತು ವರುಷವೇಂಬುದು ಗೊತ್ತಿತ್ತು) ಅದು ಇಂದಿನೇದು ಒದುರಾಗಿ ಯಾಡು ನೀಬಲಿಕ್ಕಿಲ್ಲ. ಪಕೇಂದರೆ ಸಿಮ್ಮಿ ಕಾರುವು ಕಾಂಚನದಂತೆ ಕಾಂತಿಯಕ್ಕೂ ವಾಗಿದೆ; ಡೆಲ್ಲಿಗಳ ಮುತ್ತುಗಳನ್ನೇ ಕೆಗೆಯ್ಯು ನಗುತ್ತಿನೆ; ನಿಮ್ಮ ನೇತ್ರಗಳಿಂದ ನಮ್ಮನ್ನು ಪರವಶಗೊಂಡು—”

“ರಾಯರೇ, ಇದು ಸಾಧ್ಯವೇ? ರುಚಿಯನ್ನು ಬದಲಿ ಸಲು ನೀವು ನನ್ನನ್ನೇ ಪ್ರಿತಿಸುತ್ತಿರಬಹುದೇ? ”

“ನಾನೀ ವಿಷಯದಲ್ಲಿ ನಿಜವಾಗಿಯೂ ದಿಂಝಿ ವಿಚಾರದಲ್ಲಿದ್ದೇನೆ. ಚಲ್ಪಿಕೆಯೇ ಒಂದು ಪಾದಾಕ್ಷರವಾಗಿರುವ ದರಿಂದ ಚರಣಗಳಿನ್ನು ಅಂದವಾಗಿರಬಹುದು. ನೀನೇನ್ನು

ಪ್ರಯೆ. ಗಂಗಾಚರಣನೇಡು ನನ್ನನ್ನು ಕೆಲವರು ಕರೆಯುವುದಿಲ್ಲವೇ? ಓಹೋ ಇದೇನು? ನಿಮ್ಮ ಮುಖದಲ್ಲಿ ಭಯಂಕರತೆಯು ಮೈದೋರಿದೆ. ನಿಮ್ಮನ್ನು ಅಸಂತುಸ್ತರನ್ನಾಗಿಸುವುದು ನನ್ನನ್ನು ವಿರಿದ ಮಾತಾಗಿರುವದೇಂಬುದು ನಿಮಗೆ ಗೊತ್ತಿದೆ. ನಿಮ್ಮ ಪತಿಗಳ ನೇನಪನ್ನು ಅಕಸ್ಮಾತ್ತಾಗಿ ತಂದುಕೊಟ್ಟು ಮನನೀಯಿಸಿದುದಕ್ಕಾಗಿ—ನನ್ನ ಅಚಾತ್ಯರೂಕ್ಕಾಗಿ—”

“ಶಿವಪ್ರಸಾದರೇ, ಹೋಗಲಿ ಬಿಡಿ. ಸಮೃದ್ಧಿ ನಿಂತಿರುವ ಆತ್ಮಂತ ಸಲಿಗೆಯು ಬೇಕಾದಂತೆ ಸುಡಿಯಲು ನಿಮಗಾಸ್ವದವೀಯತ್ತಿದೆ. ಈಗ ವಿಷಯವನ್ನು ಬದಲಿಸೋಣ. ಕಳೆದ ಹತ್ತು ವರುಷಗಳಿಂದಲೂ ನಿಮ್ಮನ್ನು ಸಂಪೂರ್ಣವಾಗಿ ಮೈಮರೀಯಿಸುವ ರಂಭಿಯೊಬ್ಬಳು ಸಿಕ್ಕಲಿಲ್ಲವೇದು ನಿಂದಿಸ್ತು ಲಿಲ್ಲವೇನು? ಅಂಥವಳೊಬ್ಬಳಿದ್ದಾಗೇ. ನಿಮ್ಮನೀತಿಂದು ಸಾಹಸದಲ್ಲಿ ದೂಡುವ ಯೋಂಗ್ಯಯುಕ್ತ ಯೋಂದನ್ನು ಚಿಂತಿಸುತ್ತಿದ್ದೇನೆ.”

“ಓಹೋ, ಹೋಗೆಯೋ!! ಅದೇನು ಹೇಳಿರಿ—ವಿವರವನ್ನು ರಿಯಲು ಬಹುಹಾತೆರಿಯುತ್ತಿರುವೆನು.”

“ಸ್ವಲ್ಪ ತಾಳಿ. ಎಲ್ಲವೂ ತಾನಾಗಿಯೇ ತಿಳಿದುಬರುವುದು. ನನ್ನ ಗುರುತಿನ ವಿಲಾಸಿ ಸದ್ಗೃಹಸ್ಥನೀಯನು ಕಾನನಾಂತರದಲ್ಲಿ ಎರಡು ಭೂಮಣಿಗೇ ಭೂಮಣಿವೇನಿಸುವ ಹೂಗಳಿರುವುದನ್ನು ಕಂಡುಹಿಡಿದಿರುವನು.”

“ಒಂದೇ ಗೊಂಚಲಿನಲ್ಲಿರುವ ಎರಡು ಕುಸುನುಗಳವೇ?”

“ಅಹುದು, ಅವರ ಸೌಂದರ್ಯವು ಅರಮನೀಯನ್ನು

ಲಂಕರಿಸಿರುವ ಆನಘ್ಯೋರತುಸಗಳ ಕಾಂತಿಯನ್ನು ಕುಚೇಷ್ಟೆ ಮಾಡುವಂತಹುದು. ಆವರಲ್ಲಿಂಬ್ಬಳಿನ್ನು ನಾನು ನೋಡಿ ದ್ವೀನೇ—ಸತ್ಯವನ್ನು ಸುರಬಿಕೆಂದರೆ ಈ ಹೇಳಿಯಲ್ಲಿ ಆವಳಿಯೇ ಇರುವಳು—”

“ನನ್ನೀಡ ಈ ರಾತ್ರಿಯೋದರಲ್ಲಿಯೇ ಸಾವಿರಾರು ರೂಪಾಯಿಗಳನ್ನೇ ಲೆಯಬೇಕೆಂದು ನಿಮ್ಮ ಸಿಕ್ಕ್ಯಾಯ್ಕೇಂಬೇ? ”

“ಭೇಂ, ಹಾಗಲ್ಲ. ಕಿರಿಯಳ ಕೆಲಸವಾಗಿಹೇಗಿದೆ ನಾವಿಲ್ಲಿ ಮಾತನಾಡುತ್ತಿರುವಾಗಲೇ? ಅಂಥು ಮನ್ಯಾಫನ ಶಾಲೆಯಲ್ಲಿ ಆ ತಿಳಿ ಈ ಈ ಕಲಿಯುತ್ತಿರುವಳು. ಹಿರಿಯರು ನಿನ್ನ ವಳಾಗುವಳು. ”

“ಹಾಗಾದರೆ ಈವಳೂ ಮೋಹಕಳಿಂಬೇ? ”

“ನಾನಿನ್ನೂ ಆವಳನ್ನು ನೋಡಿಲ್ಲ. ಇದರೂ ಕೇಳಿ ತಿಳಿ ದಿದ್ದೀನೇ. ಪರುವದಲ್ಲಿ ಹಿರಿಯಳಾದವಳು ರೂಪದಲ್ಲಿಯೂ ಕಿರಿಯಳಲ್ಲಿವಂಡೆ. ನಿಜಸ್ಥಿತಿಯಂತಿದ್ದರೆ ನಿಮ್ಮ ಇಟ್ಟಿಯು ಕೆಲಕಾಲದವರೆಗೂ ಒಂದೇ ಎಸ್ತುವಿನಲ್ಲಿ ನೇಲಸಿರಬಹುದು. ”

“ನೀನು ನನ್ನನ್ನು ಮರುಹೊಳಿಸಿರುವಿ! ಯಾವಾಗ ಮತ್ತು ಎಲ್ಲಿ ಈ ನಾರೀಮಣಿಯನ್ನು ನಾನು ನೋಡಬಹುದು? ”

“ಸ್ವಲ್ಪ ವಿವರಿಸುವೇನು. ದೊಡ್ಡ ಮನೆತನದ ಮರ್ಮಾದಸ್ಥ ಸದ್ಗೃಹಸ್ಥನ ಮ್ಯಾಳವರು. ಆವನೀಗ ಬಹು ಬಡವ ನಾಗಿದ್ದಾನೆ. ಉರಿನಿಂದಿನ್ನೂ ಒಂದಿಲ್ಲ. ಕಿರಿಯಳಾದ ತಾರೆಯು ಈಗಳೇ ಒಬ್ಬನ ವಶಳಾಗಿದ್ದಾಳೆ—ಹಿರಿಯಳಾದ ಲೀಲೆಯು ನಿನ್ನ ವಳಾಗಬಹುದು. ತಾರೆಯು ತನ್ನ ಪ್ರಿಯನು ತನ್ನನ್ನು ಲಗ್ನವಾಗುವನೆಂದು ನಂಭಿರುವಳು, ಅಧಿ ಅನ

ಸ. ಥಾ ಕಾರ್ಯವನ್ನೇ ಸರುವದನಲ್ಲವೆಂದು ನನಗೆ ಗೊತ್ತಿದೆ. ಹೋಂದ ರಾತ್ರಿಯಲ್ಲಿ ಆವನು ತನ್ನ ಪ್ರೇಮವನ್ನು ಪ್ರಕಟಿಸಿದನು—ಈ ರಾತ್ರಿಯಾಲ್ಲವೇ ಇಲ್ಲಿಗೆ ಬಂದಿರುವಳು. ಲೀಲೆಯ ಪರಿಸ್ಥಿತಿಯಾ ಹೀಗೆಯೇ ಆಗಬಹುದು. ಇಂತಹ ಕಾರ್ಯವನ್ನು ವಿಜಯವನ್ನು ನೀನಲ್ಲಿದೆ ಇನ್ನಾರು ಹೇಳಿಂದುವರು: ”

“ ಕಾರ್ಯವಾಂಧಮಣಿಯ ಸುತ್ತಿನಿಂದ ಉತ್ಸಾಹವನ್ನು ಉಪಯೋಗಿಸಿ—”

“ ಹಾ ತಡೆ, ನಾನು ಹೇಳುವುದಿನ್ನು ಮುಗಿದಿಲ್ಲ. ಅದೇ ನೇಂದರೆ ಒಂದು ಉಪಾಯ. ಹೋಗಾದರೂ ಕೊಟೆಯನ್ನೀಳ ಹೊಕ್ಕರೆ ಇಯವು ಸಿದ್ಧ. ನಿಮಗೆ ವಸಿತಾನೇಷವು ಬಂದು ಒಫ್ಪುವುದೇ ದು ನನ್ನ ಆಫ್ ಪ್ರಾಯ. ”

“ ನನಗಾ ಯುಕ್ತಿಯು ಆಫ್ ಪ್ರಾಯಿತು, ಅತಿ ಸುರಸ ವಿಷಯವಾದು! ಹರೆಯದ ರೂಪೆ—ಒಂದಂದಣಿಯಲ್ಲಿ ತಾಯಿಯನ್ನು ಕಾಣಿದುತ್ತಾದವರು—ನುಸ್ತಿಯು ದಾರಿಯು ಗೊತ್ತಿಲ್ಲ. ಹೊತ್ತುಷುಳುಗ ತುಸು ಹೊತ್ತಾಗಿಡೆ—ದಿಕ್ಕುತೋಚದ ಮನಸಿಸ್ತಿ—ರಾತ್ರಿಯಲ್ಲಿರಲು ಸ್ಥಳಕೊಡಿರೆಂದು ಅಂಗ. ಲಾಚಿಕೊಳ್ಳುವಳು—”

“ ವಹವ್ವಾ! ನನ್ನ ಆಫ್ ಪ್ರಾಯವನ್ನು ಬಹು ಚನ್ನಾಗಿ ಗೃಹಿಸಿದ್ದೀರಿ. ನಿಮ್ಮ ಕಾತುಕವು ಕೆಲಮಟ್ಟಿಗೇಗ ಕಡಿಮೆ ಯಾಗಿರುವುದರಿಂದ ಮೋಹಿನಿಯರ ವಿಷಯದಲ್ಲಿ ಎರಡು ನುಡಿ ನುಡಿಯುವೆನು. ನಾನಾಗಲೇ ಹೇಳಿರುವಂತೆಯೇ ಬಹು ಉದಾರಿಯಾದ ಮಹಿಳೆಯನ್ನೆಬ್ಬುನು ಕಿರಿಯಳಾದ ತಾರೆ ದುನ್ನು ವರಪಡಿಸಿಕೊಂಡಿದ್ದಾನೆ. ಅವಳ ತಂಡೆಯು

ಉಂಗಿ ಬಂದಮೇಲೆ ಅವಳನ್ನು ಮನೆಯಲ್ಲಿ ಸದರ್ಶಿಸಲು ಬಲವಾದ ಕಾರಣಗಳು ಅಡ್ಡ ಬರುವುದರಿಂದ ತನಗೆ ತೃಪ್ತಿಯಿನಿಸುವವರಿಗೂ ಅವಳನ್ನಿಲ್ಲಿಯೇ ಸ್ವಾಗತಿಸುವ ಅಧಿಲಾಷ್ಯಯು ಅವಸ್ಥಿಗೆ. ತಾರೀಗಾವರೋ ಅಕ್ಕನನ್ನು ತಪ್ಪಿಸಿ ಬಹಳ ಹೇಳಿಯವರಿಗೂ ಬಾದಿಲ್ಲಿರುವುದು ಕಾಣತಮ ವಾಗಿದೆ. ತಾರೀಯ ಪ್ರೇಮಸಾಹಸಕ್ಕೆ ಅವಳ ಸಹಾಯವು ದೊರಿಯಬೇಕಾದರೆ ಲೀಲೆಯನ್ನು ಬೇರೆಂದು ಪ್ರೇಮ ಲೀಲೆಯಲ್ಲಿ ತೈಡಿಸಬೇಕು. ಇದರಿಂದ ಅಕ್ಕತಂಗಿಯರ ಗುಟ್ಟು ಗುಳಿತರವಾಗಿಬಿಡುಪುಡ್ಲಿದೆ ಅವರಬ್ಜರಿ ಸೇರಿ ತಂದೆಯ ಕಣ್ಣಿನಲ್ಲಿ ಮಣ್ಣು ನ್ನೆರಚಬಲ್ಲವರಾಗುವರು.”

“ಅತ್ಯುತ್ತಮ ವಿಚಾರವಿದು!!”

“ತಾರೀಯ ನಲ್ಲಿನು ತನ್ನ ಕಾಯವು ಗುಳಿತರವಾಗಿರುವಂತೆ ಮಾಡಬಿ ಇದವರ್ಕಿನೇಂದು ಸೂಚಿಸಿದನು. ಅವನು ಬಹು ದೊಡ್ಡವನು; ಶೀಘ್ರದಲ್ಲಿಯೇ ವಿವಾಹಿತನಾಗುವ ವನು. ಇವಕ್ಕೂ ಹೆಚ್ಚಿಗೆ ಏನೂ ಹೇಳಲಾಗುವುದಿಲ್ಲ; ಏಕೆಂದರೆ ಸಿಮಗೆ ಗೂತ್ತಿರುವಂತೆ ಸದ್ಗೃಹಕ್ಕಾರಲ್ಲಿ ಪರಷ್ಪರರ ಸಂಭಾಧವಾಗಿ ನಾನೇನೂ ಹೇಳಿಯೋಗುವುದಿಲ್ಲ. ‘ಗೌರವ ಮತ್ತು ಗುಟ್ಟು’—ಇವೇ ನನ್ನ ಲಕ್ಷ್ಯಗಳು.”

“ಹಾಗಿರುವುದನ್ನು ರಿತೇ ನಾನಿಲ್ಲಿಗೆ ಬರುತ್ತಿರುವುದು. ಇತರರ ವಿಚಾರವಾಗಿ ನಾನೇನೂ ಕೇಳಿದಿರುವುದು ನನ್ನ ಹೆಚ್ಚಿಳವಲ್ಲವೇ? ಲೀಲೆಯು ನನ್ನ ವಳಾದರಿ ಸರಿ; ತಾರೀಯ ನಲ್ಲಿನಾರಾದರೇನು? ನನ್ನ ಮನಸ್ಸಿಗೆ ಸಂಪೂರ್ಣವಾಗಿ ಬಿಡಿರುವ ಈ ನಟನೆಯನ್ನೇಂದು ನಟಿಸಲಿ?”

“ಬಹುಶಃ ನಾಳೆಯ ಸಂಚೀಯಲ್ಲಿ. ನಾಳಿನ ಬೆಳಗಿನಲ್ಲಿ

ಯಾವುದನ್ನೂ ನಾನು ನಿಶ್ಚಯಾಗಿ ತಿಳಿಸಬೇಕೆಂದಿದ್ದೇನೇ.”

* * * *

ಪಾರ್ವತಿಯ ಮಹಡಿನಿಂದ ತಾರೀಯು ಹೊರಬಿದ್ದುಗೆ ಹತ್ತರ ಮೇಲಾಗಿತ್ತು. ಆಪಣಿಡನೆ ಭಿಮರಾಯನು ಹೊರಬರಲಿಲ್ಲ; ತಾರೀಯೆಬ್ಬಳೇ ಪುನ್ಯೆಯ ಮಾರ್ಗವನ್ನನು ಸರಿಸಿದಳು. ಒಬ್ಬ ರೀಡನೇಂಬ್ಬರು ಹೊರಬಿದ್ದರೆ ಮಹಡಿನ ‘ಮರಾರ್ಥಿ’ಗೆ ಘಾಗರುವುದೇಂದು ಫೇಮರಾಯನು ಸಾಂಚಿಸಿದನು. ಈ ಸಂಧಿಯಲ್ಲಿ ತಂದೆಯು ಉಂಗಿ ಬಂದಿರ ದಿದ್ದರೆ ಮರುಡಿನ ಮುಚ್ಚುಂಟೆಯ ಮುಂದೆ ತಾನಿಲ್ಲಿಗೇ ಬಂದು ವುದಾಗಿಯೂ ಆಪನೀಂದು ವೇಳೆ ಬಂದುಬಿಟ್ಟರೆ ಫೇಮರಾಯನು ಕೆಂಟ್ಟಿ ವಿಳಾಸಕ್ಕೆ ಕಾಗದವನ್ನು ಬರೆಯುವುದಾಗಿಯೂ ವಚನವಿತ್ತು ತಾರೀಯು ತೆರಳಿದಳು.

ತಾನಿಷ್ಟು ರೇತಿತ್ತಿನತನೆಕ ಹೊರಗೇಕೆ ಹೋಗಿದ್ದಿನೆಂದು ತಾರೀಯು ತಮ್ಮಕ್ಕನಿಗೇನು ತಿಳಿಯಹೇಳಿದಳೋ ದೇವರೇ ಬಳ್ಳ!! ಅದರಿಷ್ಟು ಮಾತ್ರ ನಿಜ; ಲೀಲಿಗೇನೂ ಸಂಶಯ ವ್ಯಂಖಾಗಲಿಲ್ಲ. ತಾರೀಯ ಹಾತಿನಲ್ಲಿಯ ನಡುಕವೂ ಕಾರಣವಿರಹಿತ ಮುಂದಸಿತವೂ ಮೇಲಿಂದಮೇಲೆ ಬಣ್ಣ ವೇರಿ ಮಾಯವಾಗುವ ಕದಸಿನಲ್ಲಿಯ ಕೇವೂ ತನುವಿನಲ್ಲಿಯ ನಸು ಶರಕ್ತತೆಯೂ ಏನೂ ಅರಿಯದ ಲೀಲಿಗೆ ಅರಿಯಲಾಗಲಿಲ್ಲ.



ರಜನೀ ರಾಜ್ಯದಲ್ಲಿ

ಮಾತನಾಡಿ ದಣಿನ ಪೃಶ್ಯಂಬಯನು ಕೆಲಕಾಲ ಮಲಗಿಕೊಂಡನು. ದಿಕ್ಕು ತೋರದಂತಿದ್ದ ವೀರಪ್ಪನೂ ನಸುನಿದ್ದೆಯಲ್ಲಿದ್ದನು. ಇವರನ್ನಿಟ್ಟು ನೇಲಮನೆಯ ನೇಲಕ್ಕೆ ತಂಪೇರಿದ್ದ ದರಂದ ಇವರು ಹುಲ್ಲನ್ನೇ ಹಾಸಿಕೊಂಡು ಮಲಗಬೇಕಾಗಿತ್ತು. ಒಂದು ಸೆಲ ಕೊಟ್ಟು ಹುಲ್ಲನ್ನು ಹೊರತೆಗೆದು ಅದನ್ನು ಬದಲಿಸುವ ಪರಿಪಾಠವನ್ನು ಭಿಕ್ಕುಕ ಸಂಘದವರು ಇಟ್ಟಿರಲಿಲ್ಲ.

ಒಮ್ಮೆ ತಿರುಗಣಿಯು ತಿರುಗಿದಂತಾಗಿ, ಭಾರವಾದ ಬಾಗಿಲು ಕೆರೆಯಲ್ಲಿಟ್ಟುನಂತರ ಮಿಣಿಮಿಣಿಯಾದ—ಆತಿ ಮನುಕಾದ—ಇರಣಗಳು ಸೆರಿಮನೆಯನ್ನು ಒಂದು ಸೇರಿ ದುವು. ಆದು ಒಂದಿಗೇಬ್ಬಿರು ಪರಸ್ಪರರ ಮೋರಿಯನ್ನು ಕಂಡುಕೊಳ್ಳುವವನ್ನು ಸ್ವಷ್ಟವಾಗಿರದೆ, ಬಾಗಿಲ ಬಳಿಯಲ್ಲಿ ಮನುಖ್ಯಕೃತಿಯೇಂದು ಒಂದು ನಿಃತಿರುವುದೇಂದು ಗ್ರಹಿಸುವಷ್ಟರ ಮಟ್ಟಗೆ ಮಾತ್ರವಿತ್ತು.

ಆ ಕೊಬ್ಬಿದ ಶರೀರವು ಕರ್ಕರನುಡಿಯಲ್ಲಿ ಸುಡಿಯಿತು:

“ ಪೃಶ್ಯಂಬಯಾ, ಹೇಗಿರುವೆ? ಹೊಸಬನು ನಿನ್ನ ಮನಸ್ಸಿಗೆ ಬರುವಂತಿರುವನವ್ಯೇ? ”

“ ಇದಕ್ಕೇನು ಹೇಳಲಿ? ನನ್ನ ಮನಸ್ಸಿಗವನು ಬರುವ ನೀಂದೊಡನೆಯೇ ನಿಃವು ಅವನನ್ನು ಬೇರೆಡಿಗೊಯ್ಯಿತ್ತೀರಿ; ನನಗೆ ಏಕಾಂತವಾಸವೇ ಹಿತವೆನಿಸುವುದೇಂದರೆ ನನ್ನನ್ನು ನೀರೆಯಿಸಲು ನಿಃವು ಅವನನ್ನಿಲ್ಲಿಯೇ ಇಡುವಿರಿ. ”

“ ಅದಿರಬಹುದು, ಆದರೂ ಅವನನ್ನು ಇಲ್ಲಿಟ್ಟಿರುವುದರ

ಕಾರೆಣವನ್ನೀರಿಯಲು ನೀನು ಕುತೂಹಲಿಯಾಗಿರಬಹುದು, ಹಾಗಾದರೆ ಮೃತ್ಯುಂಜಯಾ, ಕೇಳು. ಹೊರ ಪ್ರಪಂಚದಲ್ಲಿ, ಮುಖ್ಯವಾಗಿ ವಿಷಯಪೂರದಲ್ಲಿ, ನಿನ್ನ ಮಾನವು ಮೂರು ಕಾಸಾಗಿರುವುದನ್ನು ನೀನರಿಯಲೇದೇ ಸಾವು ಹೀಗೆ ಮಾಡಿದೆನ್ನ ಒಂದು ವೇಳೆ ಸಾನೇ ಇವೆಲ್ಲವನ್ನೂ ವಿವರಿಸಿದ್ದರೆ, ನಮ್ಮ ಕರಾರುಗಳಿಗೆ ನಿನ್ನ ನೀಂಬ್ರಾಪ ಉದ್ದೇಶ ದಿಂದ ನಿಜಸ್ಥಿತಿಯನ್ನು ಕತ್ತಲೆಗಿಂತಲೂ ಕವಾಗಿ ಮಾಡುತ್ತಿದ್ದೇವೇದು ನಿಜವಾಗಿಯೂ ನಿನ್ನ ಭಾವನೆಯಾಗುತ್ತಿತ್ತು. ಏರಪ್ಪನು ನಡೆದುದೆಲ್ಲವನ್ನೂ ತಿಳಿದಿರುವುದರಿಂದೂ, ನಿನ್ನ ವಿಷಯದಲ್ಲಿ ಒಂಗಳ ಅಧಿಪಾರಿಯವನ್ನು ಆವನು ಬಲ್ಲವನಾದುದರಿಂದೂ, ಆವನು ನಿನಗೆಲ್ಲವನ್ನೂ ಇದು ವರಿಗೊ ಹೇಳಿದಿರಲಾರೆನು. ಸರಿಯಲ್ಲವೇ? ”

“ ಆಹುದು ನನ್ನ ಸಂಗಡಿಗನು ನನ್ನನ್ನು ಗೋಳಾಡಿಸಲಿಂದು ನಿನ್ನನ್ನಿಂಟ್ವಾ ಕೊಂಡಂಡಾರು ರೆಚ್ಚು ನೀಡಿರೇದು ನನ್ನ ಭಾವನೆಯಾಗುವಂತೆ ವಿಷಯವನ್ನು ವಿವರಿಸಿರುವನು. ಈ ಕ್ರಾಯದಿಂದ ನನ್ನನ್ನು ಬಿಡಿಸಲು ನಿಂಗೆವಳ್ಳು ದಯಬರುವುದಿಲ್ಲವೇ? ಆ ವೈರಿಗಳು ನನ್ನನ್ನಿಂಟ್ವಾದ್ದರಿಂದ ಕೂಗಿ ನಿಮಗೆ ಬಹುಮಾನವನ್ನು ಸಲ್ಲಿಸಬಹುದು—ನನ್ನನ್ನು ಬಿಡುಗಡೆಮಾಡಿದರೆ ಸಾನು ಆದಕ್ಕೂ ಹೆಚ್ಚಿನ ಬಹುಮಾನವನ್ನಿಲ್ಲೇಯುವೆನು. ನನ್ನ ಮತ್ತು ರೀಂಥವರೆಂಬುದು ನನಗೆ ಗೊತ್ತಿಲ್ಲ!! ಸಾನೋಂದು ಪತ್ರವನ್ನು ಕೊಟ್ಟಿರೆ ನನ್ನ ಸ್ವಾತಂಸ್ಯದ ಬೆಲೆಯಾಗಿ ಅಂಂಂ ರುಪಾಯಿಗಳು ನಿನಗೆ ದೊರೆಯುವುವು. ”

“ ಇಗೆಂಬೇ ಇನ್ನು ಇಂತಹ ಹುಣ್ಣಿಟ್ಟವು ನನ್ನೀಂಬ್ರಾಪನೇ

ಬೇಡೆ! ಲಂಚದಾಸೆಯು ನನಗಿಲ್ಲ. ಬಿಡುಗಡೆಯನ್ನು ಹೊಂದುವ ದಾರಿಯೆಂದರೆ ಕಾಗದಪ್ರೋಂದರೆ ಕಣ್ಣಾಮುಚ್ಚಿ ಸಹಿವಾಡುವುದು.”

“ಹಾಗಾದರೆ ನಾನು ಸಹಿ ಮಾಡುವುದೇ ಇಲ್ಲ!”

“ನಿನ್ನಂತೆಯೇ ಆಗಲಿ. ಇಂದಿನ ಮಾತು ಇನ್ನು ಕೆಲ ದಿನಗಳ ಮುಂದುಳಿಯುವುದಿಲ್ಲ. ವೀರಪ್ಪಾ, ಎಚ್ಚರವಾಗಿ ದೆಯೋ?”

“ಹುಲ್ಲಿನ ಹಾಸಿಗೆಯು ಪೂರ್ವಾನಿದ್ರೆಯ ನಾಥನವಲ್ಲ ನಿನಗೇನು ಬೇಕಾಗಿದೆ?”

“ಇಂದಾಗುವುದನ್ನು ಮುಂದಕ್ಕಿಡುವುದು ವಿಹಿತವಲ್ಲ. ನಿನ್ನ ಸ್ವಾತಂತ್ರ್ಯದ ಬೆಲೆಯು ಏಡುಸಾವಿರಿಸಾತ್ತು. ನಿಮ್ಮ ವರ್ತಕ ಧಣಿಗೇಗೂಂದು ಪತ್ರವನ್ನು ಬರೆಯುವೆಯೋ? ಇದೂ ಬಹಳವೆನ್ನುವೆಯೋ? ನೀನವರನ್ನು ಕೇಳಿ ಸೋಡು ವುದರಿಂದ ಹಾಸಿಯಿಲ್ಲ, ಅಥವಾ ಬೇರೀ ಮಿತ್ರರನ್ನು—”

“ಆಧವರಾರು ಇಲ್ಲ. ನನ್ನ ಜೀವನವಿರುವ ವರಿಗೂ ನಾನಿಲ್ಲಿ ಕೊಳೆಯುವುದಿಲ್ಲ; ಇದು ಮಾತ್ರ ಸತ್ಯ. ಶೇಷಯ್ಯ ಶೈಟ್ಟರು ನನ್ನನ್ನೀ ತೊಂದರೆಗೇಡುಮಾಡಿದರು.—ಆವರಿಗ ನನ್ನನ್ನು ರಕ್ಷಿಸಲೇಬೇಕು.”

“ಓಹೋ! ಮುದಿ ಶೇಷಯ್ಯನು ಇದಕ್ಕೆಲಾಲ್ಲ ಕಾರ ಣಸೋ!!”

“ನಾನೇ ಹಾಗೆಂದಿರುವುದರಿಂದ ಹಾಗಲ್ಲವೆಂದು ಹೇಳಿ ಫಲವಿಲ್ಲ. ನನಗೆ ಲೇಖನ ಸಾಮಗ್ರಿಗಳನ್ನೊಂದಿಸಿದರೆ ಅವರಿಗೆಂಮೈ ಒಕ್ಕಣಿಸಿ ನೋಡುವೆನು. ಇದರಿಂದೇನೂ ತೊಂದರೆಯಂತೂ ಇಲ್ಲ.”

“ ಬರೆಯುವ ಪರಿಸ್ಥಿತಿಯು ಇಲ್ಲಿಲ್ಲ. ನನ್ನೊಡನೆ ಬಾ. ಕೆಲವು ಕಾಲದನಂತರ ನಿನ್ನನ್ನಿಲ್ಲಿಗೇ ಕರೆತರುವೆನು. ನೀನಿದನ್ನು ನಂಬು. ”

ವೀರಪ್ಪನು ಸೆಲವನೆಯಿಂದ ಹೊರಬಿದ್ದೋಡನೆಯೇ ಮೊದಲಿನಂತೆ ಬಾಗಿಲು ಭದ್ರಪಾಡಲ್ಪಟ್ಟತು. ಮುಂದವರು ಕಲ್ಲಿನ ಮೆಟ್ಟೆಲುಗಳನ್ನೇ ರಿ ಹೀಂಭಾಗದ ಕೊಳಕು ಕೋಣೆಯನ್ನು ಸೇರಿದರು. ವೀರಪ್ಪನು ಅಲ್ಲಿದ್ದ ಸಣ್ಣ ಕಿಡಕೆಯಲ್ಲಿಣಿಕೆ ನೋಡಿದರೂ ಇದು ನಿಷಯನಗರವೆಂಬ ಯೋಗ್ಯಗುರುತುಗಳಾವುವೂ ಕಂಡುಬರಲಿಲ್ಲ; ಆಫ್ವಾ ಈ ಮನೆಯಿರುವ ಸ್ಥಳವನ್ನು ಗೊತ್ತುಪಡಿಸಲು ಸಹಾಯಕವಾಗುವಂತಹ ಗುಡಿಗುಂಡಾರ, ಗಿಡಗಳೇ ಮೆದಲಾದುವು ಗೋಚರಿಸಲಿಲ್ಲ.

ವೀರಪ್ಪನು ಬರೆಯುವುದಕ್ಕೂನುವಾದ್ದೇಡನೆಯೇ ಆನೀಚನು ನಿಧಾನವಾಗಿ ಈ ಕೆಳಗಿನಃತೆ ಹೇಳಿ ಬರೆಸಿದನು:
“ ಪ್ರಿಯ ಧಣಿಗಳೇ,

“ನಾನಾರನ್ನು ಹಿಡಿಯಬೇಕೆಂದಿದ್ದೇನೋಂ ಅವರೇ ನನ್ನ ನ್ನೀಗ ಹಿಡಿದಿದ್ದಾರೆ. ಸೆಲವಾಳಿಗೆಯ ಸೆರಿಮನೆಯಲ್ಲಿ ನಾನಿದ್ದೇನೇ; ಇದೆಲ್ಲಿರುವುದೆಂಬ ಕಲ್ಪನೆಯು ಕನಸಿನಲ್ಲಿಯೂ ನನಗೆ ಬರುವಂತಿಲ್ಲ. ನನ್ನ ಬಿಡುಗಡೆಯ ಬೆಲೆಯು ಏದು ಸಾವಿರವಂತೆ; ಅದನ್ನು ಸಲ್ಲಿಸುವ ವರಿಗೂ ನನ್ನನ್ನಿಂದರು ಬಿಡುವುದಿಲ್ಲವಂತೆ. ಅವರಳೊಬ್ಬನ ಹೇಳಿಕೆಯಂತೆ ನಾನೀಗ ಬರೆಯುತ್ತಿದ್ದೇನೇ. ನಾನೀಗ ತಮ್ಮಲ್ಲಿ ಬೇಡಿಕೊಳ್ಳುವುದೇನೆಂದರೆ ತಾವು ದಯವಿಟ್ಟು ಏದುಸಾವಿರ ನಗದು ರೂಪಾಯಿಗಳ ಜೀಲವೊಂದನ್ನು ಕಟ್ಟಿ, ನರರಕ್ಷಿಸಿಯು ನನ್ನನ್ನು

ಸಂದರ್ಶಿಸಿದ ಸೇತುವೆಯ ಸಂದಿಯಲ್ಲಿದುವ ಕೃಪೆಮಾಡೆ ಬೇಕು. ಆ ಹಣವನ್ನು ಇತರರು ಮುಟ್ಟೆಲೆಗೊಂಡು ಸಾಧ್ಯ ವಿಲ್ಲ. ಮುಂದೆ ಆರು ತಾಸಿನೊಳಗಾಗಿಯೇ ನನಗೆ ಬಿಡು ಗಡೆಯುಂಟಾಗುವುದು. ಕೂಡಲೇ ಕೃತಜ್ಞತೆಯನ್ನು ವ್ಯಕ್ತ ಪಡಿಸಲು ನಾನು ತಮ್ಮಲ್ಲಿಗೆ ಓಡಿಬಂತೆನು. ನೀವಾರೂ ನನ್ನಿರವನ್ನು ಕಂಡುಹಿಡಿದು, ಬಿಡಿಸಲು ಯತ್ತಿಸಬೇಡಿ; ಇದಕ್ಕೆ ಮೇಲಿನ ಪ್ರಾರ್ಥನೆಗೆ ಕೆವಿಗೊಡುವುದೊಂದೇ ದಾರಿಯು.

“ಇತಿ, ನಿಮ್ಮ ಸೇವಕನಾದ,

“ ವೀರಪ್ಪ. ”

ಕಳ್ಳನು ವೀರಪ್ಪನ ಭೂಜದ ಮೇಲಿಂದಿಣಿಕೆ ನೋಡಿ ತಾನೆಂದುದು ಏನೂ ಹೆಚ್ಚುಕಡಿಮೆಯಿಲ್ಲಧಂತೆ ಬರೆದಿರುವುದೆಂದು ಮನಗಂಡು, “ಇದು ಒಹುತಃ ಪರಿಣಾಮಕಾರಿಯಾಗಬಹುದು. ಕಳ್ಳರಲ್ಲಿಯೂ ಸಂಭಾವಿತ ಗುಣವಿರುವುದರಿಂದ, ವೀರಪ್ಪ ಇಲ್ಲಿ ಕೇಳು, ಹಣವು ದೊರೆಯಿಸುತ್ತಿದ್ದು ಕೂಡಲೇ ಸಿನಗೆ ಸಾಪ್ತತಂತ್ರ್ಯವು ದೊರೆಯುವುದು ” ಎನ್ನಲು ವೀರಪ್ಪನು ನಿಟ್ಟಿಸಿರಿಟ್ಟು “ ಪತ್ರವು ಪರಿಣಾಮಕಾರಿಯಾಗುವಂತಿದೆ ” ಎಂದನು.

ಇಷ್ಟರಲ್ಲಿ ಸಮೀಕ್ಷಾದಲ್ಲಿದ್ದ ಪೆಟ್ಟಿಗೆಯೊಂದರ ಮೇಲೆ ತುಕ್ಕಾಹಿಡಿದ ಬಹುದೊಡ್ಡ ಅರವಿದ್ದುದನ್ನು ವೀರಪ್ಪನು ಕಂಡನು. ಕೂಡಲೇ ಅವನ ಮನಸ್ಸಿನಲ್ಲಿ ವಿಚಾರತರಂಗಗಳು ಉಕ್ಕೇರಿದುವು. ಇದಕ್ಕೂ ಬಹು ಭಯಂಕರವಾದ ಕಾರಾಗ್ಯಹದಿಂದ ಇದಕ್ಕುಂತಲೂ ಅತಿ ಕೇಳಾದ ಆಯುಧದ ಸಹಾಯದಿಂದ ಬಂದಿಗಳು ಬಿಡುಗಡೆಯನ್ನು ಫಡೆದ ಪರಿ

ಯನ್ನು ಅವನು ನೇನಿದನು.

“ನಿನೇನೂ ಅಂತಹ ದುರುಳನಂತಿಲ್ಲ. ನಿರಾತೆಂಕ ವಾಗಿ ಕೆಲಸವಾಗುವಂತೆ ನಿನು ಸಡಿಮುಕೊಂಡಿರುವೆ. ಇದಕ್ಕಾಗಿ ನಿನಗೇನಾದರೂ ಕೊಡಬೇಕು” ಎಂದು ಹೇಳಿ ಆ ಮನುಷ್ಯನು ಮೇಲಕ್ಕೆದ್ದು ಮಣ್ಣಿನಿಂದ ಮುಚ್ಚಿಹೋಗಿದ್ದ ಬಾಗಿಲುಮಾಡದ ಬಾಗಿಲನ್ನು ತೆರಿದು, ಕೆಲವು ತಿನಿಸು ಗಳನ್ನು ತಂದು ಆವ್ನಿಗಿತ್ತು, ಪುನಃ ವೀರಪ್ಪನನ್ನು ನೇಲ ವನೆಯೊಳಕ್ಕೆ ಹೊಗಿಸಿ, ಮೊದಲಿನೇತೆಂಬೇ ಬಾಗಿಲನ್ನು ಭದ್ರಪಾಡಿ ಹೊರಟುಹೋದನು.

ಕೆಲಕಾಲದವರೆಗೆ ಇಬ್ಬರೂ ತಂದುದನ್ನು ಹೊನವಾಗಿ ತಿನ್ನಲಾರಂಭಿಸಿದರು. ಹಸಿವಡಿಗಿದ ವುರುಕ್ಕಣದಲ್ಲಿಯೇ ಮಾತಿನ ಮಲ್ಲನಾಡ ವೀರಪ್ಪನು ಮೃತ್ಯಂಜಯನೊಡನೆ ಹಾತನಾಡತೆಡಿಗಿದನು.

“ಮೃತ್ಯಂಜಯರಾಯರೇ, ನಿಂದೆನ್ನು ವುದೇ ನು? ಇಲ್ಲಿಂದ ತಪ್ಪಿಸಿಕೊಂಡು ಹೋಗುವುದು ಅಸಾಧ್ಯವೋ?”

“ತಪ್ಪಿಸಿಕೊಂಡು!! ಇಲ್ಲಿಂದ!!! ”

“ಹುಳಿ, ಇಲ್ಲಿಯ ಗೋಡೆಗಳಿಗೂ ಕಿವಿಯಿದೆ. ಮಧ್ಯದಲ್ಲಿ ಹಾತನಾಡದೆ ಲಕ್ಷ್ಯವಿಟ್ಟು ಕೇಳಿ. ನಾನು ಶೈವಯ್ಯ ಶೈಟ್ಟಿರಿಗೆ ಪತ್ರಬರೆದಿದ್ದರೂ ಅವರೊಂದು ಕಾಸನ್ನು ಸಹ ಕೊಡುವುದಿಲ್ಲವೆಂಬುದನ್ನು ಬಲ್ಲಿ. ಒಂದು ವೇಳೆ ಕೊಟ್ಟಿರೂ ಅವರು ಪೂರ್ವವಿಚಾರಮಾಡದೆ ಕಾರ್ಯವನ್ನೇ ಸಗುವವರಲ್ಲ ಹಾದುದರಿಂದ, ಇನ್ನೂ ಉತ್ತಮ ತಡವಾಗುವುದು. ಇಷ್ಟ ರಲ್ಲಿ ನನಗೆ ಇಲ್ಲಿಯ ಶ್ರೀಕೃಷ್ಣಿಂದ ಸಂಧಿವಾತವುಂಟಾಗಬಹುದು; ಅಥವಾ ನುನೋವ್ಯಾಕುಲದಿಂದ ಹುಂಟ್ಟು ಹಿಡಿಯ

ಬಹುದು. ಆದುದರಿಂದ ವಿಶ್ವಪ್ರಯತ್ನವನ್ನು ಹೊಡಿ
ನಾನಿಲ್ಲಿಂದ ಓಡಿಹೋಗಬೇಕೆಂದು ನಿಶ್ಚಯಿಸಿದ್ದೇನೆ. ”

“ಆದರೆ ಆದು ಹೇಗೆ ಸಾಧ್ಯ? ಇಲ್ಲಿಯ ಗೋಡೆಬಾಗಿಲು
ಗಳು ಕಲ್ಲುಕಟ್ಟಿ ಉಗೇಗಂತಲೂ ಕರ್ಕರವಾಗಿವೆ. ನಮ್ಮ
ಲ್ಲಾದರೋ ಹೊಳೆಸೂಜಿಗಳು ಸಹ ಇಲ್ಲ. ”

“ಹೊಳೆಸೂಜಿಗಳು ನಮಗೆ ನಿರುಪಯುಕ್ತವಾದುದರಿಂದ
ಆವುಗಳಿರದಿದ್ದರೇನೂ ಬಾಧಕವಿಲ್ಲ. ನಾನೊಂದು ಅರವನ್ನು
ಮುಚ್ಚಿ ತೆಂದಿದ್ದೇನೆ. ಇಗೇಕೂ, ಕೈಸವರಿ ನೇರಿಡಿ. ”

“ಆದರೆ ಚಿಲಕ, ಸರಪಣಿ, ಕೇಲಿಗಳು ಬಾಗಿಲಿನ ಹೊರ
ಭಾಗದಲ್ಲಿನೆ. ಅರದಿಂದ ನಾವು ಖಜಿ ದೊಡನೆಯೇ ಹೊರ
ಭಾಗದಲ್ಲಿ ಬಹು ಸದ್ಯಾಗುವುದು. ಇದಕ್ಕೇನು ಹೇಳುವೆ? ”

“ಬಾಗಿಲಿನ ಹತ್ತಿರ ನಮಗಾವ ಕಾರ್ಯವೂ ಇಲ್ಲ.
ನಾನು ಮೇಲೆ ಹೋದಾಗ ಬಹು ಜಾಗರಿಕನಾಗಿದ್ದೆ. ಈ
ನೆಲನೂಳಿಗಿಯು ಈ ಮೇಲಾಳ್ಳಿಗಿರ ಮನೆಯವ್ಯೇ ವಿಸ್ತೃತ
ವಾಗಿರುವುದೆಂಬುದನ್ನು ಪರಿಹ್ನಿಸಿ ತಕ್ರಿಸಿರುವೆನು. ಒಂದು
ವೇళೆ ಮಗ್ಗುಲಲ್ಲಿ ಬೇರೊಂದು ನೆಲವನೆಯಿದ್ದರೆ ಆದು
ಇನ್ನೊಂದು ಮನೆಗೆ ಸೇರಿರಬೇಕು. ನಾವೀಗ ಒರಿಗಿರುವ
ಗೋಡೆಯನ್ನೊಂದು ಡೆಮು ಅದನ್ನು ಪ್ರವೇಶಿಸಿದರೆ, ಆ ಮನೆ
ಯವರು ನಮಗೆ ವಿರೋಧಿಗಳಾಗಿರದ ಸಂಘವನಿದೆ. ಅಂತಹ
ಪ್ರಯತ್ನವು ಕೈಕೊಳ್ಳುತಕ್ಕಂತಹುದು. ”

“ಹಾಗಾದರೆ ಆಪದ್ಯಂಥುವೇ, ಈಗಲೇ ಕೊರೆಯುವ
ಕಾರ್ಯವನ್ನು ಕೈಕೊಳ್ಳುತ್ತಾನೆ. ಅನ್ನವನ್ನು ಕ್ಷಮಿಸಿದ್ದೆನು
ದೀಪವಿಲ್ಲದೆ ಇಲ್ಲಿಗೆ ಬರುವುದೇಗ ನಮಗೆ ಹಿತವಾಲಿತು. ”

ಒಬ್ಬರನ್ಹಂತರ ಮತ್ತೊಂಬ್ಬರು ಪಾಳಿಯ ಮೇಲೆ ಕೊರೆಯು

ಲಾರಂಭಿಸಿದರು. ಮಧ್ಯಾನ್ತ್ರ ಸುಮಾರು ಎರಡು ಫೋಟಿಯ ಹೊತ್ತಿನಲ್ಲಿ ವೀರಪ್ಪನು ಗೋಡೆಯಿಂದ ವೋದಲಕಲ್ಲನ್ನು ಹೊರತೆಗಿದನು. ಅದು ಉಂಟಕ್ಕೆ ತರುವ ಸಮಯವಾದುದ ರಿಂದ ಕೆಲಕಾಲ ಅವರು ಕೆಲಸವನ್ನು ನಿಲ್ಲಿಸಿದರು.

ಒಂದು ಕಲ್ಲನ್ನು ಹೊರತೆಗಿದನಂತರ ಮುಂದಿನ ಕೆಲಸವು ಸುಗಮವಾಯಿತು. ಸುಮಾರು ಸಂಬೆಯ ಏಳು ಫೋಟಿಯ ಹೊತ್ತಿಗೆ—ಇದುಮೃತ್ಯುಂಜಯನಾಂಧಾಬ—ಗೋಡೆಯ ಹೊರಭಾಗದ ಪ್ರದೇಶವು ಪೂಳಾಗಿರುವುದೆಂದು ಬಾರಿಸಿ ತಿಳಿದುಕೊಳ್ಳುವಷ್ಟು ಮಟ್ಟಿಗೆ ಅಗೆಯುವ ಕಾರ್ಯವು ಯಶಸ್ವಿಯಾಯಿತು. ಇನ್ನೊಂದು ನೆಲವನೆಯಿದೆಯಿಂಬ ಕಲ್ಪನೆಯಿಂದ ಈ ದುದ್ದೈವಿಗಳ ಹುರುಪು ದ್ವಿಗುಣಿತವಾಯಿತು.

ಉಂಟವಾದನಂತರ ಇಬ್ಬರೂ ಪಾಕಯ ಮೇಲೆ ನಾಲ್ಕು ತಾಸುಗಳವರಿಗೆ ಕೈನೋವನ್ನು ಲೆಕ್ಕಿಸದೆ ಬಿಟ್ಟುಬಿಡದೆ ಅಗೆದೇ ಅಗೆದರು. ಪ್ರಯತ್ನಕ್ಕೆ ತಕ್ಕ ಪ್ರತಿಫಲವು ದೊರೆಯಿತು. ಕೊರೆಯುವ ಕಾರ್ಯವು ಕೊನೆಗಂಡಿತು. ವೀರಪ್ಪನು ಮೊದಲು ಕಿಂಡಿಯಲ್ಲಿ ಕೈಹಾಕಿ ತಮ್ಮ ತರ್ಕವು ಸರಿಯೆಂದು ಮನಗಂಡು, ಒಂದೆರಡು ಕಲ್ಲುಗಳನ್ನು ರುಳಿಸಿ ದೊಡ್ಡನೆಯೇ ಕಿಂಡಿಯು ನುಸಿದುಹೋಗುವಮ್ಮೆ ದೇಡ್ಡಿದ್ದಾಯಿತು.

ಇಲ್ಲಿಯವರೆಗೂ ಪೃತ್ಯುಂಜಯನು ಇಲ್ಲಿಂದ ತಪ್ಪಿಸಿ ಕೊಳ್ಳುವುದೆಂಬುದು ಸಂಭವದ ಮೇರಿಯೊಳಗಿನ ಮಾತ್ಲಾ ವೆಂದು ನಂಬಿದ್ದನು. ನೀರಿನಲ್ಲಿ ಮುಳುಗುವ ನಿರೂಪಿಯವ ಸ್ನೇಹಿತನು ಕೈಗೆ ಸಿಕ್ಕು ಹುಲ್ಲನ್ನೇ ಆಧಾರವೆಂದು ಬಗೆಯುವ

ಒಗೆಯು ಇವನ್ನದಾಗಿತ್ತು. ಈಗ ವೀರಪ್ಪನು ನುಸುಳಿಬಾರೆ ಸ್ನೇಹ, ದಂಡೆಯ ಮೇಲೆ ಸ್ಕೃತಿಬಂದಿದ್ದ ನಂತರ ಸಮಯ ದಲ್ಲಿ ಕೈಚಾಚಿ ಸಹಾಯಮಾಡಿದ್ದನ್ನಿರತವನಂತೆ ಮೃತ್ಯುಂ ಒಯನ ಮನೋಸ್ಥಿತಿಯಾಯಿತು.

ಮಗ್ನಲಿನ ಸೆಲವನೆಯನ್ನು ಸೇರಿದೊಡನೆಯೇ ಕ್ಷೇಣ ಕಾಲವಿಭ್ರಂಶ ಉಸಿರನ್ನೆ ಲೆದುಕೊಳ್ಳಲು ಹೊನವಾಗಿ ನೀಂತರು. ಈ ಸಲವೂ ವೀರಪ್ಪನೇ ಚಟುವಟಿಕೆಯನ್ನು ತೋರಿಸಿದನು. ಸೆಲವನೆಯ ಬಾಗಿಲು ತೆರೆದಿರುವುದೆಂಬ ಮಾತು ಕಿವಿಯಲ್ಲಿ ಬಿಡ್ಡುಡನೆಯೇ ಮೃತ್ಯುಂಬಯನಿಗೆ ಸ್ವರ್ಗವು ಸಿಕ್ಕುತ್ತಾಯಿತು. ಮರುಕ್ಷೇಣದಲ್ಲಿಯೇ ತಾವು ಹೊರಬಿದ್ದೆಡೆನೆ ತಮ್ಮ ಪೈರಿಗಳಲ್ಲಿಬೆಬ್ಬರ ಕಣ್ಣಿಗೆ ಬೀಳ ಬಹುದೆಂಬ ಭಯಾನಕ ಕಲ್ಪನೆಯು ಹೊಳೆಯಲು ಇಬ್ಬರೂ ಭ್ರಂಶಚಿತ್ತರಾದರೂ ಕೊನೆಯಲ್ಲಿ ಗತ್ಯಂತರವಿಲ್ಲದೆ ಸಾಮು ಅಥವಾ ದಂಡದಿಂದ ಪಿರೋಧಿಗಳನ್ನೇ ಮರಿಸಬೇಕೆಂದು ನಿಶ್ಚಯಿಸಿಕೊಂಡರು.

ವೀರಪ್ಪನು ಸಾಧ್ಯವಾದಷ್ಟು ಹಗುರಾಗಿ, ನಿಶ್ಚಯಿಂಬಿ ಬಹು ಎಚ್ಚರದಿಂದ ಸೆಲವನೆಯ ಬಾಗಿಲನ್ನು ತೆರೆದನು. ಎಮಂಭಾಗದಲ್ಲಿಂದು ಅಟ್ಟಿದ ಮೆಟ್ಟಿಲು ಕೈಗೆ ಸಿಕ್ಕಲು ಆವನು ಆದನ್ನೇ ಏರಿಕೊಂಡನು; ಮೃತ್ಯುಂಬಯನು ಆವನನ್ನು ಹಿಂಬಾಲಿಸಿದನು.

ಇಷ್ಟಾದರೂ ಎಲ್ಲೆಲ್ಲಿಯೂ ಕತ್ತಲೆಯೂ ಮೌನವೂ ಮನೆ ಮಾಡಿದ್ದವು!!

ಅವರು ಮಹಡಿಗೇರಿ ಬಂದನಂತರ ಆ ದೊಡ್ಡ ಮನೆಯ ಅದಾವುದೋ ಒಂದು ಭಾಗದಿಂದ ದೀಪದ ಒಂದೆರಡು

ಕೆರಣಗಳು ಹೊರಹೊರಟಿಬಂದುವು. ಇದರಿಂದ ಆ ವ್ಯಕ್ತಿಗಳು ಪರಸ್ಪರರನ್ನು ಕಂಡುಕೊಳ್ಳಲಾಗದಿದ್ದರೂ ಮುಂದೆಲ್ಲಿ ಹೋಗಬೇಕೆನ್ನುವ ಅವರ ಕಲ್ಪನೆಯು ಕುಳಿಸದಂತಾಯಿತು. ಅವರು ಬಹು ನಿಧಾನವಾಗಿ ನಡೆಯುತ್ತಾ ಸುಕೂರುಹತ್ತು ಮಾರು ಡೂರವನ್ನು ಹತ್ತು ನಿಮಿಷಗಳಲ್ಲಿ ಕ್ರಮಿಸಿ ಮನೆಯ ಮಾಭಾಗವನ್ನು ಸೇರಿದರು.

ಬಾಗಿಲಿಗೆ ಬಿಂಗವು ಬಿದ್ದಿದ್ದರೂ ಆದರಲ್ಲಿಯೇ ಕೇಲಿಯುಕ್ಕೆಯಿತ್ತು. ಅಂತಹ ಅಪರಾತ್ರಿಯಲ್ಲಿವ್ಯು ಸದ್ಗಾಗದಂತೆ ಬಾಗಿಲನ್ನು ತೆರೆಯುವುದು ಸಾಮಾನ್ಯವಾದ ಮಾತ್ರಲ್ಲ. ಇದಲ್ಲದೆ ಒಂದು ಕುದಲೆಳೆಯವ್ಯು ಸರಿಸಿದರೂ ಸಹ ಆ ಬಾಗಿಲು ಭಯಂಕರ ಗಚ್ಚನೆಯನ್ನು ಮಾಡಬಿಡುತ್ತಿತ್ತು. ಸುಕೂರು ಈ ನಿಮಿಷಗಳನ್ನು ವ್ಯಧಿಮಾಡಿದ ಮೇಲೆ ಈ ಮಹಾಕಾರ್ಯವು ಕ್ಯೇಗೂಡಿತು!!

ತಾನೂ ತನ್ನ ಆಸುಪೂರ್ಯಾಯಿಯೂ ಕೂಡಿ ಹೊರಬಿದ್ದರೆ ಅಲ್ಲಲ್ಲಿ ಅಡಗಿರುವ ಆ ಕಳ್ಳರ ಗುಂಪಿನಪರು ಸಂಶಯ ಪಡಬಹುದೆಂದು ವೀರಪ್ಪನಿಗಿಗೆ ಹೋಕೆಯಿತು. ಆದರೆ ಬಹು ಪ್ರತಿಧ್ವನಿಸುವ ಆ ಸ್ಥಳದಲ್ಲಿ, ಅಂತಹ ಪ್ರಶಾಂತ ನಿಶಯಲ್ಲಿ ಪಿಸುವಾತಿನಲ್ಲಿದನ್ನು ನುಡಿಯಲು ಸಹ ವೀರಪ್ಪನಿಗೆ ಎದೆಯಾಗಲಿಲ್ಲ. ಒಂದು ವೇಳೆ ಏನೂ ಹೇಳಿದೆ ತಾನು ಮಾತ್ರ ಹೊರಬಿದ್ದರೆ, ಮೃತ್ಯುಂಜಯನು ದೂರದೃಷ್ಟಿಯಿಳ್ಳವನಾಗಿ ಕೆಲಕಾಲ ತಡೆದು ನಿಲ್ಲದೆ ಹೊರಬರಬಹುದು. ಆದುದರಿಂದ ಅವನೊಂದು ಹಂಚಿಕೆಯನ್ನು ಕಲ್ಪಿಸಿದನು.

ಖಾರಿಲನ್ನು ತೆರೆದೊಡನೆಯೇ ಮೃತ್ಯುಂಜಯನನ್ನು ವೀರ

ಪ್ರಸು ಮೆಲ್ಲನೆ ಮುಂದೆ ದೊಡಿದನು. ಅವನು ಆದರಂತೆಯೇ ಮೆಲ್ಲಗೆ ಹೋರಗೆ ಬರಲು, ಬಾಗಿಲು ಪುನಃ ಮುಚ್ಚಲ್ಪಟ್ಟಿತು.

ಕೂಡಲೇ ಭಯಭಾರತನಾದ ವಿರಪ್ಪನಿಗೆ ನಿರ್ಜನ ಗವಿಯಾತಿರುವ ಮಹಡಿಯಿಂದ ಕೊರಗುವ ದನಿಯು ಬಾದು ಕೇಳಿತು. ಆವನು ಹೆದರಿಕೆಯಿಂದೊಂದಿಹೋಗದೆ ಲಕ್ಷ್ಯವಿಟ್ಟು ಕೇಳಿದನು. ಏನೇಕೇ ಆಸಫಾತದಿಂದ ಮನೆಯಲ್ಲಿದ್ದ ಮೆಯಿಲಿನಂತಲ್ಲದೆ, ಶಾರೀರಿಕ ಆಘವಾ ಮಾನಸಿಕ ಬಲು ನೋವಿನಿಂದ ಆದು ಒನ್ನಿಸಿದಂತೆ ತೋರಿತು. ಆ ದನಿಯು ಪುನಃ ಪುನಃ ಕೇಳಿಬಂದು ಮುದುವಾರಿದಿತು. ಪರಿಶೇಧಕ ಮತಿಯಾದ ವಿರಪ್ಪನು ತನ್ನ ಕೌಶಲಕವನ್ನಿಂಗಿಸಲು ನಿದಾನವಾಗಿ ಈ ಸಲವ್ರಾ ಮೇಲಕ್ಕೇರಿ ಹೋದಮೋದಂತೆ ಆ ದನಿಯು ಹೆಚ್ಚು ಸ್ವಪ್ಪವಾಯಿತು. “ಇದು ಅಯೋ ಭಿಕರ-ಬಹು ಭಯಂಕರ!—ಕೈಬಿಡಬಹುದೇ-ಸಾಯಲೀಂದು ತೋರಿಯಬೇಕೇ—ಸಾಯುವಾಗ ನಾನೊಬ್ಬನೇ—ಆಪ್ಪಾ, ಆಯೋ, ಒಬ್ಬನೇ,—ದಿಕ್ಕುಲ್ಲದೆ- ಗುಟ್ಟುಕುನೀರು-ಬಂವೇ ಗುಟ್ಟುಕು-ದೇವರೀ, ದೇವರೀ”—ಎಂಬ ಶಬ್ದಗಳು ಕೇಳಿಸಲು ತಾನೀಗ ಗಂಡಾಂತರಕ್ಕೇಡಾಗುವ ಸಂಭವವಿಲ್ಲವೆಂದು ಮನ ಗಂಡು ವಿರಪ್ಪನು ದೀಪವು ಮಿಳುಗುಟ್ಟುತ್ತಿದ್ದ ಕೋಣೆಯ ಬಳಿಗೆ ಬಂದು ನಿದಾನವಾಗಿ ಬಾಗಿಲನ್ನು ತೆರೆದನು.

ಅದೆಂತಹ ದೃಶ್ಯವನು!! ವಿರಪ್ಪನ ಮೈ ಜುಮ್ಮುದಿತು!!

ಬಂದು ಹೋಲನು ಹಾಸಿಗೆಯ ಮೇಲೆ ಹೊಣದಂತೆ ನಿಸ್ತೇಷ ನಾದ ಮುದುಕನೊಬ್ಬನು ಬಿದ್ದಿದ್ದನು. ಚರ್ಚಾದಿಂದ ಮುಚ್ಚಲ್ಪಟ್ಟ ಅವನ ಅಸ್ಥಿಪಂಜರದ ಭೀಕರತೆಗೆ ಬಲು ಬೆಳಿದ ಗಡ್ಡೆಮೇಸಿಗಳು ಹೆಚ್ಚು ಭಯಂಕರ ಸ್ವರೂಪವನ್ನಿ

ತ್ತುವು. ಹೊರಳುವ ತಲೆಯ ಕೆಳಗೆ ಸೊರಗಿದ ಕ್ಷೇತ್ರೀಯಂ ದಿತ್ತು; ಇನ್ನೊಂದು ಸೋಽಪನ್ಸು ಸಹಿಸಲಾರದೆ ಹೊದಿಕೆಯನ್ನು ಹಿಚುಕುತ್ತಿತ್ತು.

ಕೋಣೆಯಲ್ಲಿ ಭೂಷಣಪ್ರಾಯವಾದ ಸಾಮಾನುಗಳಿಲ್ಲ ವಿರಲಿಲ್ಲ; ಆದರೆ ಎಲ್ಲಿಲ್ಲಯೂ ಶೈದಾಸಿಂಹ್ಯಭಾವವು ಮೈ ದೋರಿತ್ತು. ಮೇಂಟು ಕುಚೆಗಳ ಮೇಲೆ ಬಹು ದೂರಿತ್ತು; ಕವಾಟು ತೆರೆದಿತ್ತು; ನೆಲದಮೇಲೆ ನಾಣ್ಯಗಳು ಬಿದ್ದಿದ್ದವು; ಒಮ್ಮಿಂದಾನೆಯು ಬಹು ಮಡಿಚಿತ್ತು.

ವೀರಪ್ಪನು ಮಂದಪ್ರಕಾಶವ್ಯಾಖ್ಯಾ ದೀಪವನ್ನೆತ್ತಿಬುಡಿದು ಮುಂದೆ ಬಂದೊಡನೆ ಆ ರೋಗಿಯ ಮುಖದಲ್ಲಿ ಅಂತಹ ಅವಸ್ಥೆಯಲ್ಲಿಯೂ ಕಿರುನಗೆಯು ಬರಲು ಯಶ್ವಿಸಿತು. ಆ ದುರ್ದೈವಿಗೆ ನೀರನ್ನು ಕುಡಿಸುವುದು ವೀರಪ್ಪನ ಮೊದಲ ಕೆಲಸವೇನಿಸಲು, ಬಟ್ಟಲಿನಲ್ಲಿದನ್ನು ಸುರುವಿ, ಅವನನ್ನೆತ್ತಿ ಕೆಲರಿಸಿ, ಸ್ವಲ್ಪಸ್ವಲ್ಪವಾಗಿ ನೀರನ್ನು ಕುಡಿಸಿದನು. ಬಟ್ಟಲು ಬರಿದಾಯಿತು; ರೋಗಿಯು ಹಾಸಿಗೆಯ ಮೇಲುರುಳಿ ಕೊಂಡೆನು. ಆವನ ದೃಷ್ಟಿಯೇ ಕೃತಭ್ರಂತಿಯನ್ನು ವ್ಯಕ್ತಿಗೊಳಿಸಿತು. ವೀರಪ್ಪನೆಂದನು:—

“ ಸಜ್ಜನನೇ, ಇನ್ನೇನು ಬೇಕಾದರೂ ಹೇಳು. ನಿನಗೆ ಅತ್ಯಂತ ಒಡ್ಡಾದಂತಿದೆ—ಆದರೆ ಇಲ್ಲಾರೂ ಇದ್ದಂತಿಲ್ಲ—”

“ ಅಹುದು—ಅಹುದು—ನಾನಿಂಗ ಬಹೆಂಟಿಗ. ಅಯ್ಯೋ ಕೃತಫ್ಝೂಳೇ, ನೀನೆಲ್ಲಿ? ನಿನ್ನ ಸ್ವಂತ ತಂದೆಯನ್ನು— ಸುಂದರಿ, ಸುಂದರಿ,—ಇಷ್ಟ ಹೊತ್ತು—”

“ ನಿನಗೆ ಹಸಿವೆಯೋ? ತಿನ್ನಲಿಕ್ಕೇನು ಕೊಡಲಿ? ”

“ ಅಯ್ಯೋ, ಅಪ್ಪಾ, ನನಗೆ ಹಸಿವೆಯಲ್ಲ—ನನ್ನ ಅಂತ್ಯಕಾಲವಿದು. ”

“ ಹಾಗಾದರೆ ನಾನೀಗೆ ಓಡಿಹೋಗಿ ವೈದ್ಯನೊಬ್ಬನನ್ನು ಕರೆತರು—”

“ ಬೇಡ ಬೇಡ, ದಯವಾಡಿ ನಿಲ್ಲು. ಬದುಕುವ ಅಶೀ ಯಿಸ್ತಿಲ್ಲ; ಮನುಷಸಹಾಯವು ನನಗೆ ಸಾಕಾಗುವಂತಿಲ್ಲ. ನಾನು--ತೀರಿಕೆಲಂಡ ಮೇಲೆ... ಇಗೋಂ ಹೆಚ್ಚು ಹೇಳಲಾರೆ. ಧ್ವನಿಯು ನನ್ನನ್ನು ಕೊರೆಯುತ್ತಿದೆ; ಕಣ್ಣು ಮಂದವನಿಸುತ್ತಿದೆ. ಅಯ್ಕೇ ಇತ್ತೆ ಬಾ. ದಿಪವನ್ನೇಕೆ ಆರಿಸಿದೆ? ”

“ ಇಗೋಂ ನಾನಿಲ್ಲಿಯೇ ಹತ್ತಿರದಲ್ಲಿದ್ದೇನೇ; ದೀಪವಾರಿಲ್ಲ. ನೀನು ಹೇಳು. ನನ್ನಲ್ಲಿ ನಂಬಿಕೆಯಿಟ್ಟು ಹೇಳಬೇಕೆಂದಿರುವುದೆಲ್ಲವನ್ನೂ ಹೇಳಬಿಡು. ನಾನು ಬಗ್ಗೆ ಲೋ, ಇಗೋಂ ಬಗ್ಗೆ ದ್ದೀನೇ. ”

“ ಇನ್ನೂ ಬಗ್ಗೆ. ನನ್ನ ಕಿಸಿಯಲ್ಲಿಯ ಪುಸ್ತಕ—ಹಾ ಹೂ, ಸುಂದರಿಗೆ ಹೇಳು—ಸತ್ತೆ, ಅಯ್ಕೇ ಸತ್ತೆ-ದೇವರೇ, ಖಳಿಸು—ಕ್ಕೊಮ್ಮೆ—ಮನೋರಮೆ—ಸುಂದರಿ—”

ಅವರಿಚಿತನು ಪರಲೋಕವನ್ನು ಸೇರಿದನು !

ವೀರಪ್ಪನು ಕಡುನಡುಗಿದನು. ತನ್ನ ಕಣ್ಣಿ ದುರಿಗಿನ ಅಂತಕನ ಕೋಲಾಟಲವೂ ಸಃದಭ್ರವಶದಿಂದ ತಾನಿಲ್ಲಿಗೆ ಬಂದಿರುವ ಭಯಂಕರ ಸ್ಥಿತಿಯೂ ಅವನನ್ನು ಕಂಗಡಿಸಿ ಬಲು ತೊಳಿಸಿದುವು. ಕೆಲವು ತಾಸುಗಳ ನಂತರ ಅವನು ಚೇತರಿಸಿಕೊಂಡೆದ್ದು ಗೋಡಿಗೆ ಹಾಕಿದ್ದ ಅಂಗಿಯಲ್ಲಿಯ ಪುಸ್ತಕವನ್ನು ತೆಗೆದುಕೊಂಡು ಯಾರೋ ಬೆನ್ನುಟ್ಟು ಬಂದಿರುವರೆಂಬಂತೆ ದಿಕ್ಕುತೋಚದೆ ಧಡಧಡನೆ ಮೆಟ್ಟುಲುಗಳನಿಂದು ಓಡಿಹೋದನು. ಆಗ ಬೇಳಗುವಾಂಜಾವಿನ ಎರಡು ಗಂಟೆಯಾಗಿತ್ತು.

ಕೌಶಲ್ಯಕಮಂತು ಕಾಗದಗಳು

ವೀರಪ್ಪನು ಇಂದ್ರಭವನವನ್ನು ಸೇರುವ ಸಮಯದಲ್ಲಿ ಮಹಾನಗರದ ಸಹಸ್ರಾರ್ಥಿ ಗಡಿಯಾರಗಳು ಬೆಳಗು ಮುಂಜಾವಿನ ಏದು ಗಂಟೆಯಾಯಿತೆಂದು ಏಕ ಕಾಲದಲ್ಲಿ ಗಜರ್‌ಗಿಂಡುವು. ಅತಿ ಆಯಾಸದಿಂದ ಒಂಟು ಬಳಲಿದ ಆವನ ಆವಯವಗಳು ತಾವೇತಾವಾಗಿ ವಿರಮಿಸಿ ಕೊಳ್ಳಲು ಯತ್ನಿಸಿದರೂ, ವೀರಪ್ಪನ ಇಚ್ಛಾಶಕ್ತಿಯು ಆವು ಗಳ ಸ್ವೇಚ್ಛಾಕಾರ್ಯಕ್ಕೆ ಎಡಿಗೊಡಲಿಲ್ಲ. ವಿಚಿತ್ರತಮಾದಿತ್ಯ ಯಲ್ಲಿ ಪುಟ್ಟು ಪುಸ್ತಕವೋಂದು ಹಸ್ತಗತವಾಗಿರಲು ಆದನ್ನು ಪರಿಸ್ಥಿಸಲು ಆವನು ಉತ್ಸಂಗಿತನಾಗಿದ್ದನು.

ಉದು ಆತ್ಮಂತಹಳಿಯ ಲಡ್ಡು ಪುಸ್ತಕವಾಗಿತ್ತು. ಆದರೆ ಮೇಲೆ ಕಲೆಗಳು ಬಿದ್ದಿದ್ದ ವಲ್ಲದೆ ಕೆಲವು ಹಾಳೆಗಳ ತುದಿಗಳು ಮಡಚಿಯೂ ಹರಿದೂ ಹೊಗಿದ್ದಿವು. ಜೀರ್ಣವಾದ ಮೇಲಿನ ರಟ್ಟಿನ ಬಣ್ಣ ವು ತಿಳಿಯಲಸಾಧ್ಯವಾಗಿತ್ತು. ಆದನ್ನು ಶೈರಿದಿಟ್ಟುಕೊಂಡು, ಆದರಲ್ಲಿಯ ಸ್ವಷ್ಣಾಕೃತವುಳ್ಳ ಪ್ರತಿ ಕಾಗದವನ್ನೂ ವೀರಪ್ಪನು ಪರಿಸ್ಥಿಸತ್ತೊಡಗಿದನು.

ಮೊದಲಿನದೊಂದು ಮೃದುವಾದ ಚಿಂಲವಾಗಿತ್ತು. ವೀರಪ್ಪನು ನಿದಾನವಾಗಿ ಆ ಕಾಗದದ ಚಿಂಲದಿಂದ ಕಪ್ಪಾದ ಸುವಾರು ಎರಡು ಮೊಳ್ಳೆ ಉದ್ದುವಾದ, ರೇತಿಮೆಯ ಎಳೆಗಿಂತಲೂ ಮೃದುವಾದ ಕೂದಲುಗಳ ಗೊಂಚಲನ್ನು ಹೊರತೆಗೆದನು. ಅವನಿಗೆ ಮತಿವಿರಿದ ವಿಸ್ತೃಯವಾಯಿತು. ಆದನ್ನು ಮಡಿಸಿಟ್ಟು ಕಾಗದದ ಮೇಲೆ “ನೇನಿಸಿಗಾಗಿ ಮನೋರಮೆಯ ಕೂದಲೆಳಿಗಳು— ಪ್ರೇಮಪಾತ್ರನ ಸನ್ನಿಧಿಗೆ—

ರೆಜಿಟ್, ಗಾನೀಯ ತಿಂಗಳು ” ಎಂದು ಬರೆದಿತ್ತು.

ಅಚ್ಚರಿಯಿಂದವನು ಬೆಚ್ಚಿಬಿದ್ದನು. ಅವನಿಗೇನೋಂ ಹೊಳೆದೆತಾಯಿತು. ಇಂದ್ರಭವನವೆಂಬ ಭೋಜನಾಲ ಯದಲ್ಲಿ ನಾವು ವೀರಪ್ಪನ ಪರಿಚಯವನ್ನು ಮಾಡಿಕೊಟ್ಟಾಗ ಮನೋರಮೆಯ ಸುದ್ದಿಯನ್ನು ಅವನೆತ್ತಿದುದು ನಮ್ಮ ವಾಚಕರ ಸ್ತುತಿಪಥದಲ್ಲಿರಬಹುದು. ಹೊದಲೇ ಕುತ್ತಣ ಹಲಿಯಾದ ಇವನು ಈಗ ಕಂಗಿಡೆವನ್ನು ಉತ್ಸಂಲಿತನಾಗಿ ಉಂದ ಕಾಗದಗಳನ್ನು ಚಚ್ಚಿಸಿ ತಿಳಿಯಲಾರಂಭಿಸಿದನು. ಅವುಗಳಲ್ಲಿಂದು ಮಸರಾದ ಬರೆವಣಿಗಿಯುಳ್ಳ ಅರ್ಥ ಪತ್ರವಿತ್ತು. ಇನ್ನುಧ್ವವು ಇನ್ನು ಮಾಡಿದ ರೂಪಿಕ್ಕುಲಿಲ್ಲ. ಅದರಲ್ಲಿನ ಒಕ್ಕಣಿಯು ಇಂತಿತ್ತು:—

“ ನಾನು ಈ ಮೂಲಕ ಮುಖ್ಯವಾಗಿ ಇದ ಎನಿಂದುವರ್ಕ ಕವಾಗಿ ತೀಂಂತೆ ಪಡಿಸುವು ಪುತ್ರನಾದ ಕೃಷ್ಣರಾಯನು ಸವಾರಂತ ಕೆಣ್ಣುವುದೇನೇಂದರೆ ಇಂದಿನಿಂದ ಮನೋಃ ಪಿರಿತಿಸುವೆನೋ ಈಷ್ಟೇ ನನ್ನಲ್ಲಿ ಆ ವ—ಆಷಳನ್ನು ನುಹಾರಾಡಿರು ಹಾಡಿದೊಡನೆಯೇ, ಹಾಗಾಗದಿದ್ದ ಯೇ ನಿಸ್ಸೆತಯವಾಗಿ ಇವಳನ್ನು ಪ ಕವಾಗಿ ವಾಗ್ಧಾನವಿತ್ತು ಇದನ್ನು ಒ ಕೆಳಗೆ ಸಹಿ ಮಾಡಿದ ಮುಹಾನುಭಾವ

“ ಸಾಕ್ಷಿ

“ ಪದ್ಮನಾಭರಾಯ.

ಇವನಿಗಾದ ಆಶಾಭಂಗವೂ ವಿಷಾದವೂ ನಣಿಸಾತೀತ

ವಾಗಿತ್ತು. ಒಂದು ವೇಳೆ ಪತ್ರದ ಇನ್ನೊಂದು ಭಾಗವೂ ಸಿಕ್ಕಿದ್ದರೆ ವಿಜಯನಗರದ ರಾಜಗೃಹದ ಒಂದು ರಹಸ್ಯ ಸೈಲ್ಲಿಂಟನವಾಗುತ್ತಿದ್ದಿಂದೆ ಅಂತಹ ತೀರಿದನು. ಮೃತ್ಯು ಜಯನ ತಂಡೆಯಾದ ಮತ್ತು ಈಗ ಪರಲೋಕವಾಸಿಯಾದ ಪದ್ಮನಾಭರಾಯನು ಇದಕ್ಕೆ ಸಾಕ್ಷಿಯಾಗಿರುವುದರಿಂದ ಮೃತ್ಯಂಚಯನ ಒನ್ನದೆ ಗೂಡಕ್ಕೆ ಸಂಬಂಧಿಸಿದ ಹಳೆಯ ಕೇಳಿಕೆಯ ಮಾತುಗಳಿಗೆ ಬೆಂಬಲವಿಲ್ಲದಿಲ್ಲಿಂದು ವಿರಘನು ಭಾವಿಸಿದನು. ಅಂತೂ ಮನೋರಮೆಯ ಮನೆತನಕ್ಕೆ ಸಂಬಂಧಿಸಿದ — ಶಾಸವೇಳಿಗೆ ಕಾರಿಯಲ್ಲದಿದ್ದರೂ — ಸ್ವಾರಸ್ಯ ಮಯವಾದ ಮಹತ್ವದ ದಾಖಲೆಯು ಅನ್ನಿಗೆ ದೊರಿತಿಂಬುದು ಹಾತ್ರ ದಿಟ್ಟವು. ಈ ಪುಟ್ಟು ಪುಟ್ಟ ಕವನ್ನು ಕೊಟ್ಟು ಆ ವೃದ್ಧನಾರೆಂದು ವಿರಘನು ಆಶ್ಚರ್ಯ ಪಡಲಾರಂಭಿಸಿದನು.

ವಿರಘನು ಅದನ್ನು ಲಿಗೇ ಬಿಟ್ಟು ಕೊಟ್ಟು ಈ ಒಗಟವನ್ನು ಒಡೆಚುವಂತಹ ಇತರ ಪತ್ರಗಳಿರುವುವೇನೇಂದು ಹುಡುಕಿ ತೋಡಿಗಿದನು. ಮತ್ತೊಂದು ಅತಿ ಜೀಣವಾದ ಆದರೂ ಸ್ವಫ್ಟವಾದ ಆಕ್ಷರಗಳು ಚಿಕ್ಕದೊಂದು ಓಲೆಯ ಒಕ್ಕ ಜೀಯ ಹೀಗಿತ್ತು:—

೬—೨—೧೩೫೯

“ ಪಿಯ ರಾಬಪುತ್ರರಿಗೆ,

“ನಿಮ್ಮ ರಾಜಪುತ್ರತ್ವವನ್ನು ಪ್ರಕಟಿಸಿದಿರುವ ಕಾಗದವು ಕೈಸೇರಿತು. ಸನಗಾಶ್ಚಯವಾಗಿದೆ— ಗಾಬರಿಯಾಗಿದೆ— ಎಚ್ಚರದಪ್ಪಿದೆ. ಕಲ್ಪನೆಯು ಕುಂಠಿಸಿರಲು, ಬುದ್ಧಿಯು ಬುದ್ಧಿಹೀನವಾಗಿರಲು, ಯಾಂತ್ರಿಕ

ರೀತಿಯಲ್ಲಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಇದೇಕೆ? ಸಿನ್ನ ದಿವ್ಯಪ್ರೇಮವೇದನ್ನು ಇದು ಸಕ್ರಿಯ ಪ್ರಾಣತ ವಾಗಿರುವುದೇಕೆ?

“ಸಿಮ್ಮೆಟ್ರಾಕ್ಟಾಡ,
“ಮಾ—ಮೆ”

ಇದರ ಸುತ್ತು ಮುಕ್ಕೊಂಡು ಪತ್ರದ ಬರೆವಣಿಗೆಯು ಚೆಲುವುಂಟೆಬ್ಬಿಳಿದೇದು ನೊಂಡಿದೊಡನೆಯೇ ಹೀರಕ್ಕಾಗಿ ತಣ್ಣಿ. ಓದಿದನ್ತತರ ಸ್ವಿಭಿನ್ನತಿಯನ್ನು ಯಾಗೆಯೇ ಇತ್ತು. ಎರಡನೆಯೇ ಕಾಗದಕ್ಕಾಗಿ ಆವಾಸಕ್ಕಾಗಿ ತನಗಿರುವ ನಂಬಿಗಿಯನ್ನು ವಳು ಶ್ವರಕ್ಕಾಗಿ ಉದ್ದೇಶಿಸಿ, ಗೋತ್ತುದ ಕ್ಷಾಖಕ್ಕೆ ತಾಣು ಬರುವುದಾಗಿ ಘರಕಾಸೆಯನ್ನು ಕ್ಷೇತ್ರಕ್ಕೆ ದೂರು. ಪಾನೆಲ್ಲಿರಿಸೆಯ ಈ ಕ್ಷೇತ್ರ ಇನ ಪತ್ರಪ್ರಾಂತು ನಂತರ ದೂರಿಯಿತು:—

“ಸಿನ್ನ ಬಿರಯ ರಾಜಕುಮಾರರೇ—ಸಿನ್ನ ಪರಮ ಪೃಷ್ಟಿಯಾದ ಪತ್ರಿಗಳೇ— ಈ ಪತ್ರದಿಂದ ಸಿನ್ನಾಗಾಗಿ ನೀ ವಾಗಿರುವುದು. ನಾನೀಗ ತಾಯಿತನವನ್ನು ಮನ ಸ್ಥಿತಿಯಲ್ಲಿದ್ದೇನೆ; ಸಮಾಖ್ಯಾತಿ ರಳಿಗಾಧಿಪ್ರೇಮದ ಗುರುತ್ವಿಂದನ್ನು ಪಡೆದು ಶೀಘ್ರದಲ್ಲಿಯೇ ಸ್ವಾಂಗರ್ವಿಸುತ್ತೇನೆ. ಯಾವುದೇ ಯಿಂಗ ಸಿನ್ನ ಬಳಿಗ್ಗಿರುವುದು ಬಹು ಖಿತಾವದಾಗಿದೆ. ಅಂತಿಮ ಬಹು ಆಗ್ರಹಿಸಿದ್ದು ಮಾಡುತ್ತಿರುವುದರಿಂದ ಈ ದಿನ ವಿಜಯಪುರದ ಸಮೀಕಾರ್ಥಿಯಾಗಿ ಆವರ ಗಾರಿಗೆ ಯೇಂಗ ದಿರಲಾರಿಸು. ಸ್ವಾವ ಪಟ್ಟಣಕ್ಕೆ ಒಂದಿರುಗುವ ಹೆಚ್ಚಿಗೆ, ಸಿನ್ನ ಸೂಚನೆಯಂತೆ ನಾನೆಲ್ಲಿಗೆ ಬಂದಿರುವೆನು. ಆದರೂ ಈ ಪತ್ರವನ್ನು ಕೊನೆಗಾಳಿಸುವ ಮೌದಲು ಸಿಮ್ಮೆಟ್ರಿಜಿ ಪತ್ರಗಳನ್ನು—ಮುಖ್ಯವಾಗಿ ಬೀದಿನವೆರಡನ್ನೂ—ಪ್ರತಿದಿನವೂ ಮುದ್ದಿಡುವೆನೆಂದು ಹೇಳಿದಿರಲಾರಿಸು.

೨೫-೮-೧೯೫೫

“ಇತಿ, ಸಿಮ್ಮೆ ಪತ್ತಿ ಯೋದ,
“ಮನೋರಮೆ”

ಮೃತ್ಯುಂಬಯನ ತಾಯೆಯ ಹೆಸರನ್ನಾಂದಿ ಹಿರಪ್ಪನು ಚಕ್ಕಿತನಾದನು. ಇದಲ್ಲದೆ ಈ ಪತ್ರದಿಃದ ಹೀನೋರಹೀ ಕೃಷ್ಣರಾಯರ ವಿವಾಹವಾದುದು ಸತ್ಯವೇದಾಯಿತು. ಇದು ಬಹುಶಃ ೯-೧೯೫೫ ಮತ್ತು ೨೫-೮-೧೯೫೫ ಇವುಗಳ ಮಧ್ಯಕಾಲದಲ್ಲಿ ಒರ್ಗಿಸಿಕೊಂಡು ಇವನು ತಕ್ಷಿಸಿದನು. ಮುಂದೊಂದು ಪತ್ರವಿತ್ತು:—

೨೮-೮-೧೯೫೫

“ ದುಃಖಾತಿರೇಕದಿಂದ ಹುಟ್ಟಕಾಗಿರುವನು, ಸ್ಮಾರಕಿ ರುವನು, ಕಂಗಿಟ್ಟಿರುವನು. ವಿಷಯವು ಸಂಪರ್ಕಕ್ಕೆ ಬಂದಾಗ ರಾತ್ರಿ ಹನ್ನೀಡು ಹೊಡಿಯಿತು. ದೊಂದರೇ, ಸನ್ನಿಗತಿಯು ಇಷ್ಟು ಕ್ಷಿಂಕಾಗಬೇಕೇ? !! ಸಿಂಹ ಸನ್ನಿನ್ನು ಸ್ತುತಿಸಲಿಲ್ಲ—ಎಂದೆಂದೂ ಇಲ್ಲ, ಸರಗಿಗೆ ತಿಳಿಯುತ್ತಿದೆ. ಯಾಗಾದರೆ ಇಂಥಹ ಕ್ಷಿಂಕ ಬೇವುಡೆಯೇ ಕಾಯಿತು? ಗಂಭೀರಿಯಾದ ಸಿನ್ನ ಕತ್ತಿಯಲ್ಲಿ ಸಿನಗೇ ಕರುಣೆಯಿಲ್ಲವೇ? ಸನ್ನಿತಲೆಯು ಶಾದಿದೆ, ಕಣ್ಣ ಮಸಕಾಗಿದೆ, ಉನ್ನ ಬದ್ದು ಬೇಕೆಂಬುದು ತಿಳಿಯಲ್ಲಿದ್ದು! ಇನ್ನಾದರೂ, ಪಕ್ಷಿಯೇ, ಪತ್ರಬರೆ—ಉಹಂಕಾರಾಗೆ ಸಿಮ್ಮೆನ್ನೀಗೆ ಈರೆಡು ಪುರಿಯೇ? ಒನೆವಿಲ್ಲ; ಆದರೂ ಸಿನಗೆ ಬೇಗನೆ ಬರೆಯಿರಿ!”

ಇದಕ್ಕೆ ಸಹಿಯಿರಲಿಲ್ಲ. ಮನೋರಮೆಯೇ ದು ಸಿನ ಮಾಡಿದ ಇತರ ಪತ್ರಗಳಲ್ಲಿಯ ಅಷ್ಟರವೇ? ಇಲ್ಲತ್ತು. ೯-೮-೧೯೫೫ರ ಸುಮಾರಿನಲ್ಲಿಯೇ ಇವಳು ಪ್ರಸಿದ್ಧವಾಗಿ ಸ್ಥಿತಿ

ಯಲ್ಲಿರಬೇಕು; ಅದರ ಮೇಲೆ ವಿಚಯಕ್ಕರದ ತಂಡಿಯ ಮುದ್ರೆ
ಯಿದ್ದು ದರಿದ ಅವಳು ಪದ್ಮಸಾಭರಾಯರ ಮನೀಯಿದ
ಪತ್ರವನ್ನು ಬರೆದಿರಬೇಕು;—ಎಂದು ವೀರಪ್ಪನು ತಿಂದನ್ನು.
ಪ್ರಾತ್ಯುಷಜಯನ ಒನ್ನಡದ ಗೂಡೆಕ್ಕೆ ಇದು ನಾಃ ಬಂಡಿ ಸಿದಂತಿ
ರವುದರಿಂದ, ಈ ಪತ್ರವು ತನಗೆ ಉಂಟಾಗಿರುವುದು
ದೀರುತ್ತದೆ ಇಂಥನು ಜಿತಿಸಿದನು. ಆ ಸರ್ವಾದ್ವಾಣಿ ಸ್ವಾಧೀನ
ಮುದುಕನಾದು? ಅವನನ್ನು ತಯ ಸ್ಥಿತಿಯಲ್ಲಿ ತೋರಿದ
ಸುಂದರಿಯೇ ಬುಕ್ಕಾರು? ---ಎಂಬ ಪ್ರಶ್ನೆಗೆ ಯಾಗೆಯೇ
ಉಳಿದುಬಿಟ್ಟು ದರಿಂದ ಆವಾಗಳ ಸ್ವಾಷಿಕರಣವನ್ನು ಕಂಡು
ಕೊಳ್ಳಬೇಕೆಂದು ವೀರಪ್ಪನು ಇತರಕ್ಕೂ ಕೂರವುಳ್ಳ ಪತ್ರ
ಗಳನ್ನೂ ಒದಲಾರಂಭಿಸಿದನು.

ఇన్నోచు పత్రపు హనీలోరమేగి సంబంధిసురలిప్పి.
ఆదర వికాసపు భక్తుకసఃఫోద పనః తనేందిత్తు.
ఆదూ విషయక్కుపై-ద బ.దంతిత్తు. స్ప్రెల్పు మేస
తేందు తోఁలువ కాగవమ్మాందరాల్లి పత్రచమ్మాంబ్బునే
ఒక్కణియుత్తు. ఆచేనేఁ వరీ—

“ ८२-२-८२६४

“ కరుమగళన్న ఒప్పిద్దేవే. ۱۰۰۰۱ రూపాయిగళ
బ్యాంక్ న చెక్కు ఇల్లదే. ఆదుతెలపిడ్డు క్షేమానొ—
యవరిగే పత్రవన్న బరియిరి. నావు వేడలు మూరు
లక్ష్మివస్త్రు, ముందే ఆదుతింగళల్లి ఆరు లక్ష్మివస్త్రు
తేగిమాకెడళ్లునేవు. శీఎన్ నా దూరాధు గాట్టుతే ఏంప్ర
వాద హిట్టిగయల్లిట్టు గుప్తరింతియించ జాస్టిస్ డస్కార్కెర
ఇన్న ఉద ۱۰۰۰۰ రూ. గటు సల్లిసల్పుడువువు.”

ಜತನದಿಂದ ಬರೆದ ಸಹಿಯಲ್ಲಿದ ಪತ್ರಪಟು! ಮೃತ್ಯುಂ ಬಯನು ಹೇಳಿದ ಶೈಕ್ಷಿಕ ನಾಣ್ಯದ ವ್ಯವಹಾರಕ್ಕಿಂದು ಸಂಭಂಧಿಸಿದುದೇದು ಪುರಕ್ಕಾನು ತಿಳಿದನು. ಪಕ್ಷೆಂದರೆ ಅದಕ್ಕೆ ವಿಚಯಪೂರ್ವದ ಮುದ್ರೆಯಿತ್ತು. ಎಂ—ಎಂಬುದು ನಾಗಕೆಟ್ಟಿಯ ನಾಮುದ ಸುಕೆತರೂಪವು. ಹುಂಡಿನ ಸುಂದರಿಯೆಬ್ಬಳಿಂದ ಬರೆಯಲ್ಪಟ್ಟಿ ಪತ್ರಪಟ ಬಿಗಿತ್ತು. ಏರಪ್ಪಸಿಗೆ ಜಾರ್ಜ್ ನೂ ಅಥವಾಗಲ್ಲಿ.

“ ಎ— ಎ— ಎ— ಎ— ”

“ನಾಳಿನ ಪತ್ರದಲ್ಲಿ ನರಗಳೂ ಕೊಡಲ್ಪುಡುತ್ತಿನೇ. ರಾಸಾಯನಿಕ ದ್ರವ್ಯದಿಂದ ಎಂದಿನಂತೆ ಅದನ್ನು ಉಚ್ಚಾ ಚೀಕು. ನಾನು — ರನ್ನು ನಾಳಿ ನೋಡುತ್ತೀನೆ.”

ಇನ್ನೊಂದು ಪತ್ರಗಳು ಮಾತ್ರ ಉಳಿದುವು. ಒಂದುತ್ತೀ ಮಡಿಕೆದ ಬಿಳಿಯ ಕಾಗದವಾಗಿತ್ತು. ಅದನ್ನು ಇವನೆಷ್ಟು ತಿರುಗಿಸಿ ನೇರ್ತಿದರೂ ಏನಾಂದರೂ ಬರೆಪ ಗುರುತು ಅಣ್ಣಾ ಮಾತ್ರವಾದರೂ ಕಡುಬರಲಿಲ್ಲ. ಇನ್ನೊಂದರ ಮೇಲೆ ನಡುಗುವ ಕೈಯಿಂದ ಈ ಕೆಳಗಿನ ತೆ ದಾಸುಕಾಗಿ ಬರೆಯಲ್ಪಟ್ಟಿತ್ತು.

“ನೆಲವನೆಯ ಬಲಗಡೆಯ ಮೂರಿನ ಹುಳಿಯಲ್ಲಿಯ ಕಲ್ಲಿನ ಕೆಳಗೆ ನೇರ್ತಿಡು. ಮುಂದರೀ, ಅದನ್ನು ಚಾಣತನದಿಂದ ಉಪಯೋಗಿಸು; ಎದರೆ ಸಿನ್ನು ಉದ್ದಾರವಾಗಿವುದು, ಇಲ್ಲಿದಿದ್ದರೆ ಅಥವಾಪತನೆ.”

ಏರಪ್ಪನು ಸಿಟ್ಟಿಸಿರಿಟ್ಟು, ಎಲ್ಲಾವನ್ನೂ ಸರಿಪಡಿಸಿಟ್ಟು ಕೊಂಡು, ಪ್ರತಾಪರುದ್ರ-ಮನೋರಮೆ-ಮೃತ್ಯುಂಜಯ-ಮರಹೋನ್ನು ಖಿಸಾದ ಮುದುಕ-ಇವರೆಲ್ಲಿರ ವಿಚಾರಗಳು

ಮುಂದೆ ನೀಡಿಕ್ಕೆಲು ನಿಷ್ಠಾರವಾಗುತ್ತ ಮೈಲೆ ಮರೆತು ಮಲಗಿ
ದಾಖಲೆ.

ಆನಿಗೆ ಎಚ್ಚುರಾವಾಗ ಸುವಾರು ಹತ್ತು ಗಟ್ಟಿ
ಯಾಗಿಕ್ಕು. ತೀತಹೆರಿದ ನೀಲಕಾಸಯಾಳಿನ್ನದ್ದು ಅವನಿಗೆ ಸಂಧಿ
ವಾಕವು ಗಂಟ್ಯಾಂತು ದರಿದ ಅವಸಿಗೆ ಸೇರಿಲಕ್ಷ್ಯಾಂತಲು ಒರ
ಲಿಳಿ. ಪ್ರೇಮಿಕ್ಕಾದುತ್ತಾರನೆ ಆವಶ್ಯಕವಾಯಿತು. ಇತಕೆ
ನಿಷ್ಪತ್ತಿಯಾಗಿ ತಾನು ಇಂದ್ರಾಧರಸದಲ್ಲಿರುತ್ತಿಂದೆ, ಭಿಕ್ಷುಕ
ಮಂಫಿಕ್ಕೆ ಹಣವನ್ನಿನ್ನಿಲ್ಲ ಸಲ್ಲಿಸದಿದ್ದರೆ ಸನ್ನಿಹಿತ ಕಳುಹಿಸ
ಲಾಗವೇದೂ ಅವನು ತಃಷ್ಣಾಡೆಯಾಗಿ ಹೇಳಿಕ್ಕಿಸಿದನು.

ವಿಶಾಸಿಯಾದ ರಾಜಪುತ್ರನು

ಇತ್ತು ವೀರಷ್ಟನಿಂತು ಮೇಲಕ್ಕೆ ಉರದ ಸ್ಥಿತಿಯಲ್ಲಿ
ದಾಗ ಇತ್ತು ರಾಜಪುತ್ರನು ಹಾನಿಕೆರಿಯಂದೇ ಉರಂಭಿಸಿ
ದ್ದನು.

ಅವನ ಸುದರಶಯಾಗಾರದ ಸೌಂದರ್ಯವನ್ನು
ಕಲ್ಪಿಸಿಕೊಳ್ಳುವ ಭಾರವನ್ನು ಇನ್ನು ಚತುರ ವಾಚಕೆಗೇ
ಬಿಟ್ಟುಕೊಟ್ಟು, ಅದರ ಇನ್ನೊಂದು ಬಾಗಿಲಿನಿಂದ ಗುಷ್ಠ
ಗೇತೋಪಾನವನ್ನೇ ರಿಬಹುಡಾಗಿತ್ತೇಂದೂ ಮತ್ತೊಂದರ
ಮುಖಾಂತರವಾಗಿ ಇಂಜಿನಗ್ರಹವನ್ನು ಗೇರಬಹುಡಾಗಿ
ತ್ತೀಂದೂ ಹೇಳಿ ಸುಖ್ಯವಿವಯವನ್ನು ಮುಂದರಿಸುವೇನು.

ಕೆಲಕಾಲದ ಮೇಲಿ ಗುಷ್ಠದಾವ್ಯವ ತೆರೆಯಲ್ಪಟ್ಟಿತು.
ಮುಂದ್ದೀಂದು ನಿಮಿಷಗಳಲ್ಲಿ ಅರವಿಂದನು ಮೆಳ್ಳಿಸೇ ನಡೆ

ತೆಂದನು. ಆವನು ಬಾಗಿಲನ್ನು ಮುಚ್ಚಲಿಲ್ಲ. ಇವನೆನ್ನು ಸರಿಸಿದ ವ್ಯಕ್ತಿಯೊಂದು ಗಳಿಗೆ ರವಾಗಿ ಭಳಸೇರಿತು.

ಗಿಡ್ಡನೂ ಪುಟ್ಟಕಾಯನೂ ಆದ ಅರವಿಂದನಿಗೆ ಸುಮಾರು ಇಂ ಎಷ್ಟಗಳು. ಅಚ್ಚನೀಲಿಯ ಕಣ್ಣುಗಳೂ, ಮೋರೆಯಲ್ಲಿದ್ದ ಒಂದೆರಡು ಮೈಲಿಯ ಕಳೆಗಳೂ, ಕೇವು ಗಲ್ಲಿಯ ಮಿನೆಯೂ ಎದ್ದು ಕಾಣುವಂತಿದ್ದವು. ಇಂನು ರಾಜಪುತ್ರನ ವಿಶ್ವಾಸವಾತ್ಮನಾಗಿದ್ದನಿಂದಿದೆ ತನ್ನ ನಡೆಸುಡಿ ಗಳಿಂದ ಒನ್ನಾನುರಾಗಕ್ಕೂ ವಾತ್ಮನಾಗಿದ್ದನು. ಅನೇಕ ತಂತ್ರಗಳಲ್ಲಿ ಹಾಯಾಡಿ ತನ್ನನ್ನು ವಾರುವಾಡಿದ ಇವನೆನ್ನು ರಾಜಪುತ್ರನು ತನ್ನ ಬಳಗ್ಗೆಯೇದು ಭಾವಿ ಸಿದ್ದನು. ಅರವಿಂದನು ಮೊದಲ ಸ್ಥಾನವನ್ನು ಮಹಿಳೆ ಯಂರಿಗೂ ಎರಡನೆಯದನ್ನು ನಾಕಣಾಸ್ತುಕ್ಕೂ ಮೂರನೆಯ ದನ್ನು ಆವಹಾನ್ಯಕ್ಕೂ ಕೆಡಟ್ಟಿರುವುದು ಸಕಲರಿಗೂ ತಿಳಿದ ಮಾತಾಗಿದ್ದರೂ ಯಾರೇನೂ ಎನ್ನುತ್ತಿರಲಿಲ್ಲ. ಏಕೆಂದರೆ ರಾಜಾನುಗ್ರಹವೇ ಐ ರಕ್ಷಣೆಯು, ಇಯಿಗೆ ವಿಜುಧಾನ್ಯ ನಾಡರೂ ಒಡವಬೇಕಾಗುತ್ತದು. ಇಂಥವನೆನ್ನು ರಾಜಪುತ್ರನು ಸರಿಸಬಾನೆಂದು ಪರಿಭಾವಿಸಿದ್ದನು. ಈಗ ಮೂರು ವರ್ಷಗಳ ಹಿಂದೆ ಈಸ್ತಿಯಲ್ಲಿ ಗೆದ್ದ ಈ ಬಡವನೆನ್ನು ರಾಜಪುತ್ರನು ಮಿತ್ರನೇ ದಂಗಿಕರಿಸಿ ಇಟ್ಟುಕೊಂಡನು. ಇವನೆಂದೂ ರಾಜಪುತ್ರನಿಂದ ದುಡ್ಡಿನ ಸಹಾಯವನ್ನು ತಾನಾಗಿ ಬೇಡಿ ಪಡೆದವನಿಲ್ಲ. ತನಗೆ ಬೇಕಾದವ್ಯಾನ್ನು ಜಿಜು ಗಾರಿಕೆಯಿಂದ ಗಳಿಸಿಕೊಂಡು ನೆಮ್ಮೆದಿಯಾಗಿದ್ದನು. ಹಿಂದಿನ ಇವನೆ ಇತಿಹಾಸವೇನೂ ನಮಗೆ ತಿಳಿದುಬಂದಿಲ್ಲ. ಇವಿಂಥನು ಮನೆಗೆ ಬರುವುದು ಅನೇಕ ಮನಿಶನಸ್ಥ

ಸಹ್ಯಾರ್ಥಕರ್ತೃಗೆ ಸರಿಬರದ್ದಿರೂ ಅವನು ಕೆಟ್ಟಿರುವನೇಂದು ದಾಸ್ಯ ಸಾಮ್ಲಿಂಗ್ಯಾ ಕೇಳಿ.

ರಾಗಾದರೆ ಇತರ ಸಭ್ಯನನ್ನ ಸಂಗಾತಿ ಯಾರು?

ಈ ಕಥಾಪರವ, ಹಾರುವಣಿಕುವುದಕ್ಕಿಂತಲೂ ಇಂದ್ರ ವರ್ವ-
ಗಳ ಪ್ರಾರ್ಥನೆಯಲ್ಲಿ ಯಾವುದ್ದೀರ್ಘವಾಗಿ ಒಂದು ಗುಡಿಸಲಿನಲ್ಲಿ ರುಕ್ತಿ-
ಣಿಯು ಅವಕರಿಸಿದೆನು. ಇವನು ಮೊದ್ದುವಳಾದಂತೆ ಇವಳಿ
ಸೋಂದಯ್ಯ-ಪೂರ್ಣ ನಡೆಸುಡಿತುಂಟ್ಯಾಯ ಪುರುಷಕನವೂ
ನಿಂತಿಯು ಅಧಿಕವತನವೂ ಜನಪಡಿತವಾಗತ್ತೆಂದುಂದಿದ್ದು.
ದರ್ಶಾಂದೆಯಿಂದಾದ ತಿಫ್ಫಾಲ್ನಿಂದ ಒಲಿಸಲ್ಪಟ್ಟಿದ್ದು ಕೆಲವು
ಕಾಲದವರೆಗೆ ಇವನ್ನೆಂದು ಸಂಸಾರವನ್ನು ಹಾಂಡಿದಳು;
ಬಹುಚಕುರುಕು ಮತಿಯುಳ್ಳ ಇವನು ಸ್ವಯಂಶಿಕ್ಷಕಳಾಗಿ
ಓದುಬರಿಹಗಳನ್ನು ಕಲಿತು, ಅದರ ಬಲದಿಂದ ತಮ್ಮ ಆಷ್ಟು
ನಂತಿದ್ದ ಭಗವಂತರಾಯನೇಂಬ ಅತಿಕಾಮಿ ರೋಕ್ಕಸ್ಥನೆ
ಆಧಾರಿಸಿಯಾದ್ದು. ಅವಣಾಗ “ಯಾವುದಕ್ಕಾಗು ಆದ್ದಿ
ಯಿಲ್ಲ”ವೇಂಬಂತಹ ರಮಣಿಯರದೊಂದು ಸ್ವಿನ್ಯಾನನ್ನೇ ಶಿ
ಕಟ್ಟಿಕೊಂಡು ಯಾವಕರಿಂದ ಪರೋಪಕಾರಿಯೇಂಬ ಬಿರು
ದಾಸ್ಯ ದೊರಕಿಸಿದಳು; ಚಿತ್ರಕಲೆಯಲ್ಲಿ ಇವಳಂತೆಯೇ
ಅರವಿಂದನೂ ಪ್ರವಿಳಾನಾದುದರಿಂದ ಪರಸ್ಪರ ರಳಿ
ಮೈತ್ರಿಯು ಮೊಳೆಯಿತು.

ಈ ಯಾಸ್ತಿಣಿಯೇ ಅರವಿಂದನ್ನು ಸುಸರಿಸಿದ ಪುರುಷನು. ಇವ
ಂಗೇಂಪಿದಷ್ಟು ಗಂಡುಡಿಗೆಯು ಇನ್ನಾರಿಗೂ ಒಪ್ಪಲಿಕ್ಕಿಲ್ಲ.
ಸ್ವಲ್ಪ ಸ್ಥಾಲಕಾಯಳೂ ಎತ್ತರಳೂ ಆದ ಇವಳಿ ಮೊಗೆದಲ್ಲಿ
ಪುರುಷಕಳಿಯಿದ್ದರೂ ಎದ್ದುಕಾಣಿವ ಅವಳಿದೆಯು ಹೆಲವು
ಸಲ ಹದಗಿಸಿಬಿಡುತ್ತಿತ್ತು. ಪುರುಷವೇನವನ್ನು ನುಳ್ಳು

ಒಂದು ಹೌದೆನ್ನು ನಂತೆ ಇವಳಿ ಸಬ್ಬಿಕುವಕ್ಕು ಪ್ರಪಿಣಿಯಾಗಿದ್ದಳು.

ಆರವಿಂದನು ಗುಸ್ತಿದ್ವಾರವನ್ನಿಂತ್ರಿದೊಡನೆಯಿಂದು ಬಹುನಂಗಲರಿಭ್ರಂತಿಲು ಹೊಡಲೀ ಶೇರಿದೆಂದ್ದು ರಾಜಪುತ್ರನು “ಆದ್ದರಿಂದಾ ! ಈ ಪಿತಾಚಿಯಾರು ? ” ಎಂದು ಅಭಿಪ್ರಾಯಿಸಿಕೊಂಡಿದ್ದಾನು. ಇದಕ್ಕೂ ವನ್ನು “ಸಾಮಾನ್ಯ, ಇವಳು ಅಕ್ಷರೀಯು” ಎಂದನು. ರಾಜಪುತ್ರನಿಗೆ ಮಿತಿಮೂರಿ ಉನ್ನಾದಾರಾಗಿಲು ಸೇವಕನಿಗೆ ಫಲಾರಾರವನ್ನೆಲ್ಲಿರಿಗೂ ತಂದುಕೊಡಲು ಅಭಿಪ್ರಾಯಿಸಿದನು.

ಆ ಅವಧಿಯಲ್ಲಿ ತಾನು ರುಕ್ಷಿಣಿಯನ್ನು ಅಗಲಿಮುಕ್ಕಿಸಿಕೊಂಡಿಗೆ ಹೆಡಿಗುವುದು ಇಸ್ತಾಪ್ಯಲಕ್ಷ್ಯಾಂಶವೇದೂ ಇವನ್ನಿಂದಿಬರುವುದನ್ನು ಆದ್ದರಿಂದನು ಹೊಡಲೀ ತನಗೆ ತಿಳಿದಿದ್ದುದು ಅವನ ತನ್ನಿಂದೂ ರಾಜಪುತ್ರನಿನ್ನಲು, ತನ್ನನ್ನು ಪುರುಷಮಿತ್ರರಥೀಲ್ಲಿಬ್ಬನಂತೆ ಭಾಷಿಸಬೇಕೆಂದು ಇವನು ಚೇಂಡಿಕೊಳ್ಳಲು ಆದಕ್ಕರಿಂದು ಒಷ್ಣದಿರಲಿಲ್ಲ.

ಅವಳಿಗೆ ಬಂದುದು ಹೊಡಲಿನ ಸಲಾದುದರಿಂದ ಆರವಿಂದನು ಕೋಣಿಯ ಪ್ರೇಭವವನ್ನು ದಂತಿಸಿ ಶಿಳಿಸಿದನಂತರ ರಾಜಪುತ್ರನು ಸಾನದ ಸುನೀಯ ಸಾಃದಯವನ್ನು ಸೋಂಡಬಹುದೆನ್ನಲು, ದುಕ್ಕಿಣಿಯು ಅವನೊಡನೆ ಒಳಿಕೊಕ್ಕಿಳು. ಅವನು ಕೂಡಲೇ ಬಾಗಿಲನ್ನಿತ್ತುಲು ತಾನದನ್ನು ಸೋಂಡದವರ್ಜಂತಿದ್ದುಳು.

ಈಸಲ ಅವನಿಗಿಂತಲೂ ಹೆಚ್ಚು ಮನೋಹರವಾಗಿ ಇವಳೀ ಅದನ್ನು ಪಟ್ಟಿಸಿಕೊಡಿದೆಂಬು. ತಾನು ಕೇಳಿದ ತುಕ್ಕಿರ್ಣ ಸುಲಭನರ ಜನಾನಾದ ಸಾಃದಯವನ್ನಿಂದು

హాక్షిషోదునంతిరుపుచేందు కొత్తిన కొలికియల్లి ఇవళేస్తులు, “నన్నున్ను సుల్తానసిగె కోలిసిద వేఱి నిఃసాహాగిఁఁ కాయితు ? ” ఎదవను నడుగుచ పిసు వాతినల్లి కేళేలు, “నీవేఁ తిళిచుదఫ్సు హేళిపుచుదు. పట్టడ అడ్డియిబ్బ ” ఎదళు, “ హగాదరి నిఃను ఒందు తాసిస్తారిగూ సుల్తానస రాణి ” ఎన్నుత్తు అపటస్తు బుర్రిభిచును. “ సత్తున్న పురుషమిత్రస్తిబ్బనేఁచు భావి సిది చు బేడి, నాను పురుషసేఁ తిళిదిరలు నిఃపు సన్నుల్లి స్త్రీభావసేయస్తు ముఖ్యమట్టిఁరి ” ఎదవ లీఁచలు.

*

*

*

*

ఇక్కె అపవిందను రాజపుత్రన ఆసనద వేఱి కుఁడు కేళుఁడు యావచ్చోఁ ఒఁడు వుపక్కుద చాగడద కట్టిన్ను యుడుకి సోఁడలారఁభిసిదను. గుష్టపత్ర గళన్నిఁడువ బేరిఁ స్క్షిభిరద్దిఁద ఎల్లవు ఇల్లయే సిక్కువువేఁదవన భావసేయాగిచ్చరు— రాజపుత్రనేల్లి బదువసోఁ ఎఁదు ఆగాగ్గి విశ్చైలజిక్కునాగి ఆఁదు ఎల్లిడెయల్లియువ సోఁడుత్తు జాగ్రతేయిఁద యుడుకు త్తిదరు— బేకాద పత్రగటు సిక్కులిభు. ఇంతకే సంద భుఁదల్లి సహజవాగిరువంతి కేళట్టికేళసేగొఁదు కాగ దద చేఁలవు డేరియితు; ఆదన్ను సోఁడిడొడసేయే ఇవనిగానందవాయితు.

రాజపుత్రనూ రుష్టిష్టియు బందనంతర ఘలాజా రక్కురంభవాయితు.

ವೊತ್ತಿನ ಹೇಳಿವೊತ್ತು ಬರಲು ಆರವಿಂದಿನು “ನಿಂವು ನಿನ್ನ ಸಾಯಂಕಾಲದ ಸುಪೂರು ಆರು ಗಂಟೆಯಿಂದ ರಾತ್ರಿ ಯಂತೆ ಗಂಟೆಯಾಗಿಗೂ ಎಲ್ಲಿಯೋ ದಯಾಪೂರಿಸಿದ್ದಿರಿ” ಎನ್ನುಲು, ರಾಜಕೃತ್ರನು ಸ್ವಲ್ಪ ಚೊಡ್ಡ ದಸಿಯಲ್ಲಿ, “ಆಮುಖ, ಈ ದಿನವೂ ಆ ಸಾಮಾಜಿಕ ಸಾಂಸ್ಕೃತಿಕವುದಿಲ್ಲ. ನೀನು ಬರಬೇಡ” ಎಂದನು. “ಈಗಾದರೆ ಹಗಲಿನಲ್ಲಿಯೋ ರಾತ್ರಿಯಾಟಿವನ್ನು ಮುಗಿಸಲು ನಾನು ಬರುವುದಿಲ್ಲ—” ಎನ್ನುವುದಕ್ಕೆಂಜಿಗಾಗಿ, “ಆರವಿಂದಾ, ಮಧ್ಯರಾತ್ರಿಯ ಹೆಚ್ಚಿಗೆಬಾ. ನಾನಿನ್ನರೇ ಸೂತನಾಡುತ್ತಾ ಹೇಳಿಜಾವಣ್ಣನ್ನು ಸ್ವಿಂಕರಿಸೋಣ, ನೀನು ಒಂದೇಬಿಡು. ಏಕೆಂದರೆ ನಾನೋಂದು ಮಹತ್ವದ ವಿಷಯದಲ್ಲಿ ಸಿನ್ನ ಸಹಾಯನ್ನು ಪಡೆಯಬೇಕೆಂದಿರುವೇನು” ಎಂದೂ ರಾಜಕೃತ್ರನು ಸಿರಿದನು.

ಶಿವಪ್ರಸಾದಳು

ಸಾಯಂಕಾಲ ಸುಪೂರು ಏಳು ಗಂಟೆಯಾಗಿತ್ತು. ಕೇಳಿತೆಯಲ್ಲಿ ಲಿಲೆಯು ವಿಷಯನ್ನು ಸುಧಿಸುವುದರಲ್ಲಿ ತನ್ನಯ ಖಾಗಿದ್ದಳು. ಅಲ್ಲಿನಾನ್ನರೂ ಇರಲಿಲ್ಲ—ಆಲ್ಲಿ ಕೆ? ಇಡೀ ಮನೆಯಲ್ಲಿಯೂ ಇನ್ನಾನ್ನರೂ ಇರಲಿಲ್ಲ. ಏಕೆಂದರೆ ಕೇಲಸದ ವಳು ಮನೆಗೆ ಹೋಗಿ ಬಹೆಳ ಹೊತ್ತಾಗಿತ್ತು; ತಾರೆಯು ಓದು ಗೌಟಿಗೆ ಹೋರಬಿದ್ದಿದ್ದಳು.

ತಾರೆಯು ತಾನೆರಡು ದಿನಗಳಿಂದಲೂ ಹಲವು ತಾನು ಗಳ ವರಿಗೆ ಹೋರಿಗೆ ಹೋಗುತ್ತಿರುವುದರ ಕಾರಣವನ್ನು

ವನೆಂದು ಹೇಳಿದಳ್ಳಿಗೇ ಸಮಗೇಗ ಗೊತ್ತಿಲ್ಲ. ಇವ್ಯತ್ಯಾ
ಮಾತ್ರ ನಿಜ— ಲೀಲಿಗೆಲ್ಲವೂ ಸಮರ್ಪಕವೆಂದುತ್ತೀರಿತು;
ತಂಗಿಯ ತಃತ್ವದ ವಾಸನೆಯಾದರೂ ಬರಲಿಲ್ಲ.

ಹೀಂದೆ ಹೇಳಿದಂತೆ ಲೀಲೆಯು ಸಂಗೀತದಲ್ಲಿ ಮೈನ್ನಾಲೆ
ತಿದ್ದಳ್ಳು. ಹಾಡುವುದರಿಂದಾದ ಸುಖಶಾಸನದ ಮೊದಲೇ
ಕೆಂಪಾದ ಗಲ್ಲಿಗಳು ಮತ್ತೊಂದು ಕೇವಾದುವು. ಇವಳೆ ಉಲ್ಲಿನ
ಗಾಳಿಯೊಡನೆ ಮುಡಿದ ಹೂಗೆ ಪರಿಷಾಳವು ಬೆರಿದು,
ಇಂಚರದಿಂದ ಕಣಾನೇದವೂ ಸುರಕ್ಷಾಪದಿಂದ ನೇತ್ತಾರು
ಸಂದರ್ಶಾ ಅಗುತ್ತಿರುವಾಗ ಶ್ವರಾಫ್ರಾಸ್ತೇಂದ್ರಿಯಗಳಷಣ್ಯ
ಪರಂಶಗೋಳಿಸುತ್ತಿದ್ದಿತು. ಕ್ಷಮಾಸಪ್ರಾಪ್ತಿಂದು ಅವಳೆ
ತಲೆಯ ಮೇಲೆ ಹೆಡೆಯಿಟ್ಟು ಕಟ್ಟಪ್ರದೇಶದವರಿಗೂ ಇಂ
ಬಿದ್ದಿತ್ತು. ಅವಳು ಹೆಚ್ಚು ಹೆಚ್ಚು ತನ್ನಯಿಳಾಗಿ ಯಾಡಿ
ದೆತೆ ಅದು ಹೆಡೆಯನ್ನು ಹೆಚ್ಚು ಹೆಚ್ಚು ಆಡಿಸುತ್ತಿತ್ತು.
ಕಮಲವೇ ಬಿಂದು ನೆಲೆಸಿರುವುದೇಂದ ಸುಮನೆಂತೆರವಾದ
ಹಸ್ತಪಾದಗಳೂ, ಅವ್ಯತವೇ ಘೋಭಿತಪಾದದರಿಂದು
ಟಾದ ಅವಯವಗಳೂ, ಅಸ್ತ್ರಾವ್ಯವ್ಸ್ತಾಪಾದ ವಸನದಲ್ಲಿ ಅಧರ
ಪಾಥ ಪ್ರಕಾಶಿಸಿದ್ದವು. ಇವಳೆ ಇಂದನಿಯೂ ವಿಂಕೆಯ
ಪ್ರಾದುನಾದವೂ ಗಂಗೆಯಮುನೆಯರಿತಿ ಸೇರಿಯೋದುವು.
ವಾರ್ಷಿಗಳ ತಿರೀಕಾರಣಿಕವೆಂದು ಸರಸ್ಯತಿರು ಅಂಸಿಕೆಂದಿ
ರುವ ವಿಂಕೆಯ ಸ್ವರದಿಂದ ವನಿತೆಯರ ದನಿಗೆ ಕಳೆಯೇರು
ವುದೋ ಕಾವ್ಯಾದಿಕಲೆಗಳ ಶ್ರಾಗಾರಮಾರ್ಗಕ್ಕೆಂದಿ ಸಿಕ್ಕು
ದಂತಹ ನಮ್ಮ ಕೋನುಲೆಯರು ಹಾಡುವಾಗ ಅವರು ದನಿ
ಯಿಂದ ವಿಂಣಾನಾದಕ್ಕೇ ಕಳೆಯೇರುವುದೋ ಎಂಬುದು
ಸುಲಭಸಾಧ್ಯವಾಗಿ ತಿಳಿಯತಕ್ಕ ಮಾತ್ರಲ್ಲವಾದರೂ, ಹಾದು

ವಾಗ ಸುಮಿತ್ರೀಯರು ಹೇಜ್ಯು ಹೊಚೆಕರಂಗಾಂಧೀಂದೂ ಅವರ ದಸಿಯು ಗುರುತಿತೆಲು ಅನಾಧ್ಯಾ ವಾಗುವಷ್ಟು ಇಂಥಾಗುವುದೇಂದೂ ಕಂಡುಬಂದಿರುವ್ಯಾ.

ಇಂತಹ ಸುಂದರ ಲಿಲೀಯ ವಿರುದ್ಧ ಹಾಗಿ— ಸರಳ ಮತ್ತು ಶಾತಾದ ಹೋಂಟಿನಿಂದು ವಿರುದ್ಧ ಹಾಗಿ— ಹಾರಕ ತಂತ್ರಫ್ರೇಂಡು ಇಗಲ್ಲೋ ರಬಿಕ್ಲೆಟ್ರಿಕ್ಲ್ಯೂ.

ಯಾದುವ್ಯಾದಷ್ಟುಲ್ಲಿಗೆ? ಇಟ್ಟು ಲಿಲೀಯು ಸುಂಲೀದ್ದು. ಹೈರಬಾಗಿಲಾನ್ನವ್ಯಾರೀಂ ಬಿಷ್ಟ್ಯೂಬಿಡನೆ ಬಡಿಯುತ್ತಿದ್ದರು. ಉಂಟಿನಿಂದ ತಂಡೆಯು ಬಂದಸ್ತಿ ದು ತಂಡೆ ಬಂದು ಹ್ಯಾತ ಖಾದ್ಯಾ.

ಲಿಲೀಯು ಒಗಿಲಷ್ಟು ತೀರಿದ್ದೆಡನೆಯೇ ನಿರಾಕರಣಾದಳು. ಆಲ್ಲಿ ತಂಡೆಯೆರಲಿಲ್ಲ. ಯುತ್ತಿಂತಿಂಬ ಇ ದಿಂಡ್ರಕ್ಸ್ಪರಿಂಡ, “ಆವ್ಯಾ, ಸ್ಪೃತ್ಯಾ ಹೇಳತ್ತು ಸಷ್ಟುನ್ನು ಇಲ್ಲಿ ನಿಲ್ಲಿಗೆಡು, ದುಷ್ಪರ ಘ್ರಷ್ಟ್ಯಿಗೆ ಬೀಳಬಾರದೆ ದು ಓಡಿಬಂದಿದ್ದೇನೆ” ಎಂದು ಚಿಡಿಕೊಡಬು. ಕರುಣಾಳುವಾದ ಲಿಲೀಯು ಕೂಡತೇ ಆವಳನ್ನು ಒಳಗೆ ಬರಗೊಂಟ್ಯುಳು. ಆವಳು ಬಹು ದೊಡ್ಡ ಮನೆತನದವರಳಿಂತಿದ್ದುಳು. ಮಾತಿನಿಂದ ಆವಳು ದಾಷ್ಟ್ಯಾದ ಸ್ಪೃಭಾವದವರಳಿಂದೂ ಸಭ್ಯಳಿಂದೂ ಗೊತ್ತು ಯಿತು. ಸೋಂದರ್ಯಾದಲ್ಲಿ ಇಬ್ಬಂದೂ ಸರಿಜೋಂಡಿಯಾಗಿದ್ದರು.

ಶಿವಪ್ರಸಾದನು ಇಷ್ಟ್ಯು ಮೃದು, ಸುಂದರ, ಜಾಣಳಾದ ಮೋಹಿನಿಯನ್ನು ಯಾವ ಅರಂಬನೆಯಲ್ಲಿಯೂ ಕಾಣಲಿಲ್ಲ ವೆಂದುಕೊಂಡನು. ವಾರ್ತಿಯ ತಂತ್ರವನ್ನು ಮೆಚ್ಚಿ ಮನದಲ್ಲಿಯೇ ಆವಳ ಉಪಕಾರವನ್ನು ಸ್ತೋರಿಸಿದನು.

ಇನ್ನು ಸೇಭಾವಣಿಗಾರಂಭವಾಯಿತು.

“ ಸೀಮ್ಮೆ ತೊಂಡಿದ ಕರುಕೆಗಾಗಿ ನಾನಿಲ್ಲಿ ದಾಸಿಯಾಗಿ ಮಡಿದರೂ ನಿಮ್ಮುಪಕಾರವು ತೀರುತ್ತವಿಲ್ಲ. ನನ್ನ ಅಳುವ ಧ್ವನಿಯನ್ನು ಕೇಂದ್ರ ಕಳವಳಿಸಬೇಕಿ, ಅಯ್ಯೆ? ನಿಮ್ಮ ತಾಯಿಯ ಸ್ಥಿರಿಯೆಂದು ನಾಂ ಹೇಳಿ? ಅ ಕಳ್ಳುರು-ದುಷ್ಟರು.”

“ ಸಮಿ? ನಾಸಬಿ? ನಾವಾತಿನವಾಗಿ ಹೇಳು, ನಿಮ್ಮ ತಾಯಿಯನ್ನು ನಾನು ಮುಡುಕಿಸುತ್ತೇನೆ—ಅಥವಾ ನಾನೇ?—”

“ ಬೆಂದ, ಬಾಯಿ, ಬೆಂದ. ರಾತ್ರಿಯಾಗುತ್ತಿದೆ. ನಾನಿ ಒಂದು ಬರುವಾಗ ದುಷ್ಟರು ನೀಲೆ ಬಿಂದುರು. ನಾನು ಹೆಚರಿ ಓಡಿದೆ. ಕೊನ್ನಿಗೆ ಕಂಗಟ್ಟಿ. ಮನೆಯ ದಾರಿಯ ನ್ನರಿಯೆ. ಸೀಮ್ಮೆ ದಯವಾಡಿದರಿ. ಹಿಮ್ಮು ಹೇಸರು?”

“ ಲೀಲಾ, ನಿಮ್ಮತೆ ದಯೆ ಉರಿಸಲ್ಲಿಲ್ಲ. ಅವನಿಧ್ದರೆ? -ಸ್ತ್ರಿಯೆ, ಇನ್ನಾರು ಇಲ್ಲಿ ಇಲ್ಲವಲ್ಲ!! ನಿನ್ನ ಹೇಸರೇನು? ”

“ ನನ್ನ ಹೇಸರು ಪರಿಹಾರ್ತಾ.”

“ ಅದೆಷ್ಟು ಸುಂದರವಾದ ಹೇಸರು!! ಅದೆಷ್ಟು ಪನಯವ್ಯಾಪ್ತಾಗಿಗೆ!! ”

“ ಲೀಲಾ, ನಿನ್ನ ಹೇಸರು ಜೆನ್ನಾಗಿದೆ. ನೀನೆಂಬಿಂದೇ ಇರುವುದರಿಂದ ನಾನು ಬಂದು— ”

“—ಅಹುದು, ಅನುಕೂಲವಾಯಿತು. ನೀನಿಲ್ಲಿಯೇ ಇರು. ನಿಮ್ಮ ತಾಯಿಯು ಇಂದಿಲ್ಲ ನಾಳಿಯಾದರೂ ಈ ಕೇರಿಯಲ್ಲಿಯ ಪ್ರತಿ ಮನೆಯಲ್ಲಿಯೂ ತನ್ನ ಹಂಗಳನ್ನು ವಿಚಾರಿಸುವಳು. ನೀನು ಸಿಕ್ಕಾನಿ. ಇದಲ್ಲದೆ ನೀನೇಂದಂತೆ ದುಷ್ಟರು ದಾರಿಯಲ್ಲಿರುವರು. ನಿಮ್ಮ ತಂಗಿಯು ಬಂದ ಮೇಲೆ ನೀನು ಮನೆಗೆ ಹೋಗಲೇ ಬೇಕೆಂದರೆ ಇಬ್ಬರು ಬಂದು ಈನುವೆವೆ.”

“ಬೇಡ ಬೇಡ, ಮನೆಯು ಬಹುಮತವಿದೆ. ನನಗಂತೂ ಎಲ್ಲೆಲ್ಲಿ ತಿಪ್ಪಿಕೊಂಗಬೇಕೆಂಬುದು ಗೊತ್ತಿಲ್ಲ. ನಾನಿಲ್ಲಿಯೇ ಇರುತ್ತೇನೆ. ಇಲ್ಲಿಯಾದರೂ ಫೋಂಬನಾಲಯವಿದ್ದ ಹೇಳು—”

“ಆದೇಕೆ? ಇಗೋ ಇವುಗಳನ್ನು ಲ್ಲಾ ತಿಂಬು. ಸಮ್ಮತಂಗಿಯು ಹನೆನ್ನುಂದು ಗಂಟೆಯ ವರಿಗೂ ಬರುವುದಿಲ್ಲ. ನಿದ್ರೆಯು ಒಂದರೆ ಈ ಯಾಸಿಕೆಯಿದೆ. ಅದು ತಮೆಯುದು. ಅವನಿಃದು ಬಹುಶಿಂ ಬರಲಿಕ್ಕಿಲ್ಲ.”

ಶಿವಪ್ರಸಾದನು ತನ್ನ ಕಾಯ್ದಕ್ಕೆ ದ್ವೀಪಸಹಾಯವಿದೆ ಯೇಂದೂಕೊಂಡನು.

“ಇತಹ ಕರುಣೆ, ಇತಹ ಘೂತದಯಿ—”

“ಪರಿಮಳಾ, ವರ್ಣಸೆಯು ಬೇಡ, ಈಗಾಗಲೇ ಹೊತ್ತಾಯಿತು. ನಾನು ನಿನ್ನನ್ನು ಪ್ರಿತಿಸುವಷ್ಟೇ ನಿಃನಾನನ್ನು ಪ್ರಿತಿಸುತ್ತಿರುವೆಯೇಬುದನ್ನು ಬಲ್ಲೆ.”

ಇಬ್ಬರೂ ಮಾತಿನಲ್ಲಿ ಮೂರು ತಾಸನ್ನು ಕಳೆದುಬಿಟ್ಟರು. ಒಬ್ಬಳ್ಳಿ ಸೋಟದಲ್ಲಿಯೂ ಭಾವದಲ್ಲಿಯೂ ಸ್ವರ್ಥದಲ್ಲಿಯೂ ಒಂದು ಉದ್ದೇಶವಿತ್ತು. ಇನ್ನೊಬ್ಬಳಲ್ಲಿ ಬರಿಯ ಸರಳತೆಯಿತ್ತು.

ಹತ್ತು ಗಂಟೆಯಾಗಿಕೊಂಬಿತು. ಲೀಲೆಯೂ ಪರಿಮಳೆಯೂ ಮಾತನಾಡುತ್ತಾ ಉಂಟಿ ಮಾಡುವುದರಲ್ಲಿ ಹನೆನ್ನುಂದು ಗಂಟೆಯೂ ಹೊಡಿಯಿತು. ತಾರೆಯಿನನ್ನು ಬಾರದಿದ್ದುದರಿಂದ ಲೀಲೆಯು ಅತಿ ಉತ್ತಂತಿತೆಯಾದಳು. ಶಿವಪ್ರಸಾದನಿಗೆ ಮಾತ್ರ ಅವಳು ಬೀಳಗಾಗುವ ಸರೀಗೂ ಬರುವದೇ ಇಲ್ಲವೆಂಬುದು ಸಿಕ್ಕಿತವಾಗಿ ತಿಳಿದಿತ್ತು. ಇನ್ನು

ಲೀಲೆಯನ್ನು ತಳುವಡಿ ಶಯಾಗಾರಕೆಣಿಯುವ ಉದ್ದೇಶದಿಂದ ಅವನು ತೊಕಡಿಸುವುದನ್ನು ನಟಿಸತ್ತೇಡಿದನು. ತಾರೆಯು ಬರುವ ವರಿಗೂ ತಾನು ಎಚ್ಚರದಿಂದಿರುವುದಾಗಿಯೂ ಪರಿಮಳಿಯನ್ನು ಕೋಣೆಯಲ್ಲಿ ಮಲಗಿಸುವುದಾಗಿಯೂ ಲೀಲೆಯು ಹೇಳಿ ಮೇಲಕ್ಕೆಳ್ಳಲು, ಶಿವಪ್ರಸಾದನು ತಾನು ತೊಕಡಿಡಿಮುದಕ್ಕಾಗಿ ಆಳ್ಳ ಕ್ಷಮಾಪಣೆಯನ್ನು ಬೇಡಿ, ಆವಳಿದ್ವಲ್ಲಿಯೇ ತಾನಿರುವುದು ಹೆಚ್ಚು ಅನಂದಕರವನಿಸುವುದೇದನು.

ಆಧ್ಯಾತ್ಮಿಕಾಯಿತು— ತಾರೆಯೆನಿಣ್ಣಿ ಬರಲ್ಪಿಟ್ಟಿ—
 “ ತಾರೆಯು ಹನ್ನೆಂದುಹೇಳಿಗಾಗಿ ಬರುವನೇಂದು ಹೇಳಿದ್ದಂತೆ. ಏಕೊಂಡಿಗೆ ಬರಲ್ಪಿಟ್ಟವಲ್ಲಾ!! ” ಎಂದು ಲೀಲೆಯೆನ್ನಲು, ಪರಿಮಳಿಯು “ ಅವಳು ಸಿವಾದಹಪ್ಪಿಚೆ ಸಿಂತಿರಬಹುದು ” ಎಂದ್ದಂತೆ.

ಆದಕ್ಕೆ ಲೀಲೆಯು, “ ಯಾಗಿಯೇ ಕಾಣುತ್ತು ಚೇ. ಸಿನ್ನೆಡೇವಕಗುಡಿಗೆಂದು ಹೊಗುವಾಗ ದಾರಿಯಲ್ಲಿಡಿಂದು ಎತ್ತಿನಂಂಡಿಯು ಉರುಳಿ ಬಿಡ್ಡಿ, ಆದರಲ್ಲಿದ್ದ ಪ್ರಧಾರಮಣಿಯೂ ಬ್ರಿಂಗಿ ಬಹು ಸೋಧಾಯಿತೆಂತೆ. ಆಳ್ಳನ್ನು ಆಲ್ಲಿಯೇ ಇದ್ದನ್ನುನ ತಂಗಿಯು ಕೈಗೊಟ್ಟಬ್ಬಿಸಿದ್ದಂತೆ. ಆವಳೆ ಎನ್ನೆಯೂ ಸಮಿಃಪದಲ್ಲಿದ್ದು ದರಿಂದ ಆಲ್ಲಿಗೊಯ್ದು ಬಿಡಲು, ಮನೆಯಲ್ಲಿ ತಾನೊಬ್ಬಳೇ ಇರುವುದಾಗಿಯೂ ಸ್ವಲ್ಪ ಜೆತರಿಸಿಕೊಳ್ಳುವ ವರಿಗೂ ತಾರೆಯೂ ಆಲ್ಲಿಯೇ ಇರುವುದರಿಂದ ಉಪಕಾರವಾಗುವುದೇಂದೂ ಆವಳು ಪ್ರಾಣಿಸಲು ತಾರೆಯು ಒಳ್ಳಿಸಲಿಲ್ಲ. ಸಿನ್ನೆ ಸನ್ನ ತಂಗಿಯು ಮನೆಗಿಬ. ಡಾಗ ಹನ್ನಿಂದಾಗಿತ್ತು. ಆಸಹಾಯಳಾದ ಆವಳನ್ನು ಈ ದಿನವೂ ನೋಡಿ

ಕೆಡೆದು ಬರುವುದು ಸುಷಂತೆಯೆಂದೂ ಅಂತೇಂದು ವೇಳಿ ಕೆಲಕಾಲ ತನ್ನನ್ನಲ್ಲಿ ಸಿಲ್ಲಿಸಿಕೊಂಡರೆ ಬರುವುದು ತಡವಾಗುವದೇದ್ದಾಗಿ ತಾರೆಯು ಹೇಳಿ ಹೈರಗೆ ಹೋದಳು. ಈಗಾಗಲೇ ಹನ್ನೆರಡ್ಡುಕಾಲು ಗಂಟೆಯಾಯಿತು” ಎಂದಳು.

ಪರಿಣಿಯೆಂದರೆಂಬು: “ ಪ್ರಿಯ ಲಿಂಲಾ, ಈಗ ಜಿಂತೆಗೆ ಕಾರಣವಿಲ್ಲ. ಏಕಾಕಿಯಾಗಿರುವ ಆ ಪ್ರಾಧ್ಯಾತ್ಮಿಕ ಈಗ ಹೀನ ಸ್ಥಿತಿಯಲ್ಲಿರಬಹುದು. ಸ್ಥಿತ್ಯೆಂದೆಯೇ ಕರುಣಾಳುವಾದ ನಿನ್ನ ತಃಗಿಯು ಅಂತಹ ಸ್ಥಿತಿಯಲ್ಲಿ ಅವಳನ್ನು ತೇರೆಯುವುದು ಉಂಟಿತ್ತಾಗಿವೆದೂ ತಾನು ಬಾರದಿದ್ದುದರ ಕಾರಣವನ್ನು ಸಹೆವಾಗಿ ನೀನು ಖಾಚಿಸಬಹುದೆಂದೂ ಭಾವಿಸಿ ಅಲ್ಲಿಯೇ ನಿಂತಿರುವಳು.”

ಲೀಲೆಯ ಮಾನವರಚಿತ್ಯ: “ ಈಗಾಗಿನೆಂದವಾಯಿತು. ಸ್ವಾಸ್ಥಿತಿಯು ಯಾಗೆಯೇ ಉರಬಿಸು. ಇಮುದು, ಇದು ಸರಿ! ಈಗ ಅಪರಾತ್ಮಿಯಾಗಿರುವುದರಿಂದ ಸಿಂಹನ್ನು ಸಿದ್ದಿಗಿಡಿಸಲಾಗದು. ನಾನೂ ಕೂಡಲಾರೆ.”

ಶಿವಪ್ರಸಾದನು ಹೀಂದೆಯುದೆ ಸೋಡುತ್ತಾ ಕೇಳಿದನು:
“ನಿಮ್ಮ ತಂಗಿಯಿಲ್ಲದಿರುವುದರಿಂದ ನಾನು ರಾತ್ರಿಯಲ್ಲಿ ಸಹ ಅಗಲಿಯಿರುವ ಕಾರಣವಿಲ್ಲ. ಅಲ್ಲವೇ?”

“ಪರಿಮಳಾ, ಈನೂ ಅಡ್ಡಿಯಿಲ್ಲ. ನನ್ನ ಮಗ್ಗು ಉಲ್ಲಂಘಿಸಿಯೆ ಹಾಸಿಗೆಯ ಮೇಲೆ ವಾಲಗಿಬಿಡು. ನಿನ್ನೊಡ ಇಂಟಿದಿಂದ ನನಗೆ ಅತಿ ಹರುಹವಾಗಿದೆ”—ಹೀಗೆ ಸುಡಿದು ಸರಳ ಸ್ವಭಾವದ ಸ.ಶಯವಹಿತ ರಾಂಪೆಯು ಪರಿಮಳಿಯೆಡನೆ ಶಯಾಗಾರವನ್ನು ಸೇರಿದಳು.

ಕಾಮಿಯೂ ಕುಮಾರಿಯೂ

ಲೀಲೆಯು ಬಾಗಿಲಸ್ಸಿಕ್ಕಿದ್ದೇಡನೆಯೇ ಪರಿಮಳೆಯು ಅವಳ ಹೆಗಲಿನ ಮೇಲೆ ಕೈಹಾಕ್ಕಿ, ಹಾಸಿಗೆಯ ಮೇಲೆ ಅವಳ ಮಗ್ಗುಲಲ್ಲಿಯೇ ಕುಳಿತುಕೊಂಡಳು. ಪರಿಮಳೆಯು ಮೋಗದಲ್ಲಿ ಉತ್ಸುಕತೆಯು ಎದ್ದುಕಾಣುತ್ತಿದ್ದರೂ ವಿಚಾರ ತರಂಗಗಳ ಹೊಮ್ಮಾಟಪ್ಪ ಮಿಸುಗದಿರಲಿಲ್ಲ. “ಸ್ತ್ರಿಯ ಸಬ್ಬಿಂ, ಆಪರಿಚಿತಕ್ಕಾಳ್ಳಿಸೇದು ಬೇದಗೇಂಡಿರುವೆಯಾ?” ಎಂದು ಲೀಲೆಯು ಕೇಳಿದೆನು. ಕೂಡಲೇ ಪರಿಮಳೆಯು ಅವಳ ಬಾಯಿಯು ಮೇಲೆ ಕೈಯಿಟ್ಟು, “ಸ್ತ್ರಿಯೆ, ಹಾಗೆನೆ ಬೇಡ. ನಷ್ಟಿಗೆರಿಂದದುಖವಾಗಿದೆ. ಒಂದು ವಿಧದಿಂದ ಸುಖವೇನಿಸುತ್ತಿದೆ. ಒದಗನವ ಗಂಡಾಂತರಗಳೆಲ್ಲಾ ಒಂದು ಲೀಡಿಂದು ರೀತಿಯಲ್ಲಿ ಸಮ್ಮುಂಭತಾಧ್ವನಾಗಿ ಎಂಬ ನುಡಿಯು ಸಂಟಿಯಲ್ಲ. ಏಕೆಂದರೆ ನನಗೆ ನಿನ್ನ ಸ್ನೇಹಲಾಭವಾದುದು ಸಾಧಾರಣ ವಿವರ್ಯವಲ್ಲ. ಈಗ ಆರು ತಾಸುಗಳ ಹೀಂದೆ ಸೂನಾರೋ ನೀನಾರೋ ಆಗಿದ್ದರೂ, ಈಗ ಸಮ್ಮುಲಿ ಧ್ವಂಡವಾದ ಪ್ರೇಮವು ಅಂಕುರಿಸಿದೆ” ಎಂದಳು.

“ಹಾಗಾದರೆ ನಾವಿಬ್ಬಿರೂ ಪ್ರಾಣಸ್ನೇಹಿತರು. ಸಮುದ್ರಯಸ್ವಿನ ಯೋಗ್ಯ ಸಂಗಾತಿಯಿಬ್ಬಿ ಕು ನನಗೆ ಬೇಕಾಗಿದ್ದಳು.”

“ನನ್ನ ಪರಿಸಿ ತಿಯೂ ಹಾಗಿಯೇ ಇತ್ತು. ನಿನ್ನ ವಯಸ್ಸಿಮ್ಮು?”

“ಸುಮಾರು ಇಪ್ಪತ್ತಿರಡು, ನಿನಗೆ?”

“ನೀನೇ ಅಂದಾಜಿನ ಮೇಲೆ ಹೇಳು.”

“ಇಗ ಅಥವಾ ಇಳಿ.”

ಶಿವಪ್ರಸಾದನು ಅವಳ ಸಮಾರಂಬಸ್ತಿನಾವಸ್ತಂಭದನ್ನು
ವ್ಯಕ್ತವಾಗಿಸಿ:

“ಹಾಗಲ್ಲಿ, ನನಗೂ ನಿನ್ನಾಷ್ಟೆ? ಪರುಸ್ತು. ನಾವು
ಆಜನ್ನು ವರಿಗೂ ಈಡಿಕೊಂಡಿದೋಣ! ಸೀನಿದನ್ನು
ಒಷ್ಟುವೆಯಲ್ಲಿವೇ?”

“ಮನಕ್ಕೆ ಕಾರಣಕಾಗಿ.”

ಪರಿಮಳೆಯು ಮೆಲ್ಲಿನೊಮ್ಮೆ ಲೀಲಾಯನ್ನು ಚುಂಬಿ
ದಳು. ಲೀಲಿಗೆ ಇದರಿಂದೇನೂ ಎನಿಸಲಿಲ್ಲ.

ಶಿವಪ್ರಸಾದನು ಮೆಲ್ಲಿನೆ ತನ್ನ ಕಾರ್ಯವನ್ನು ಸಾಧು
ಸುಖ್ಯದಕ್ಕೆ ಇನುಕೂಲವಾದ ಉತ್ತೇಷಿಕ ಸಂಭಾವನೆಯನ್ನು
ಆರಂಭಿಸಿದನು.

“ಲೀಲಾ - ನೀತಿ ಡು. ಇದರಲ್ಲಿ ಹೀಗೂ ರೂಪಾಂತರಿ
ಆದೀಂದು ವಿಚಿತ್ರತಮಾರಿತಿಯಲ್ಲ ಪ್ರತಿ ಪಷಯದಲ್ಲಿಯೂ
ನಾವಿಬ್ಬರೂ ಓದುಗೂಡುತ್ತಿದ್ದೇವೆ. ಹಿಗಿಷ್ಟು ರೂ ಸಹ
ಬರಿಸ್ತಿಗನುಸಾರವಾಗಿ ಒಬ್ಬರಿಗೆ ಹೆಚ್ಚು ಅನುಭಾವಿದೆ;
ಇನ್ನೊಬ್ಬರಿಗೆ ಇಲ್ಲ.”

ತನ್ನ ಸೆರಗನ್ನು ಸರಿಪಡಿಸಿಕೊಳ್ಳಬೇಕಾದಲ್ಲಿದ್ದ ಲೀಲಾಯು
“ಸಿಯೆ, ಪರಿಮಳಾ, ಸಿನ್ನ ಮಾತ್ರ ನನಗಧ್ವಾಗಲಿಲ್ಲ”
ಎಂದಳು.

ಪರಿಮಳೆಯು ನಿಟ್ಟು ಸಿರಿಟ್ಟು ಸುಡಿದಳು: “ತಮ ನನಗೆ
ಸಂಬಂಧಿಸಿದುದು.”

“ನಾನಾಗಲೇ ಕೇಳಿಲಿಲ್ಲವೇ? ಸಿನಗೇಕೋ ವಂನಿ
ಸಾಫ್ತ್ವೆವಿಲ್ಲ. ನಾವಿಬ್ಬರೂ ನಂಬಿಗೆಯ ಸಂಗಾತಿಗಳಾದು

ದರೀಂದ— ಇಮ್ಮೊಂದು ಹೊಳೆ ಮುಜ್ಜಿಡಬೇಕಾದ ಸಂಗತಿ ಯಾಗಿದ್ದರೂ— ಸೀನೇ ನೂ ಮರಿಹಾಡತಕ್ಕ ದ್ವಾಲ್. ”

“ನಿಷ್ಟು ಎುಂದೆ ಹ್ಯಾನ್‌ನೂ ಎುಜ್ಜಿಡೆವುದಿಲ್ಲ. ಶ್ರಯೆ, ಈಂಬು. ನಾನು.... ಶ್ರೀತಿಹಾತ್ಯೆನೇ. ”

“ನಿಷ್ಟು ಈ ಸ್ತುತಿಗೆ ಇದೇ ಕಂರೆನ್ನೇ? ಒಂದು ಹೊಳೆ ನಿಂನೂ ಪ್ರತಿಯಾಗಿ ಹ್ಯಾತ್‌ಮಿಕ್‌ಲ್ಪಿಟ್‌ರಲ್‌ಇಲ್ಲ, ಅಳ್ಳವೇ? ”

“ಘನಗಂಡು ತೇಯದು. ಸನಗೆ, ಲೀಲಾ, ಅರ್ಥಿಂದೆ— ಸ್ಯಾಯವೂ ಇದೆ. ಈಗ ನಿಂನು ಹೋಂ. ನಿಂನು ಶ್ರೀತಿಸುವ ದಾಸು, ಬಲ್ಲಿಯೋ? ”

“ಇಲ್ಲ. ”

“ಹಾಗಾದರೆ ಇತ್ಯಾನುಃದ್ಯೇಽಬ ಸಂಹಾಸನಿಯು ಸೂಲ ಪನ್ನು ಸದ ಸೀನು ನೇರಿಡಿಲ್ಲ; ಇಧನಾ ನಾನು ಹೀಗೆ ಹೇಳಬಹುದು: ಇದು ಹ್ಯಾದಯಕ್ಕೆ ಇತಿಹಿತಕರವಾದುದು, ಭಾವ ಸೆಗೆ ಸ್ವರ್ಗದಂತಹುದು. ”

“ಹಾಗಾದರೆ, ಪರಿಮಣಾ, ಸಿನಗಿದರಿಂದ ದುಃಖವಾಗಿ ರುವದೇಕೆ? ”

“ಈ, ಸ್ತ್ರೀಮನೆಂಬುದು ಸನಗೆ: ಹೇಳಬಿರದಂತಹುದು— ಅದು ಸುಖಮಯವಾದ ದುಃಖ, ಇಧನಾ ದುಃಖಮಯ ವಾದ ಸುಖ. ಇದು ಸ್ವರ್ಗಿಯ ಸುಖದಾತೀಯನ್ನು ಶೈರಿ, ಅದನ್ನು ಕೈವರಿಸಿಕೊಳ್ಳುವುದರಲ್ಲಿ ಭಯವುಂಟಾಗದಂತೆ ಮಾಡಿ, ಧೈರ್ಯವನ್ನಿತ್ತು ಏಲ್ಲರನ್ನೂ ಪ್ರೀತಾಹಿಸುವುದು. ಕಾರ್ಯಸಾಧನೆಯಲ್ಲಿ ಭಯವುಂಟಾದರೂ ಅಭಯ ದಿಂದ ಪ್ರೀತಾಹವು ದೋರಿಯುವದೇ ಹೇರತು ಕಾರ್ಯವನ್ನಲ್ಲಿಗೇ ಬಿಡಿಸುವ ಹೆದರಿಕೆಯುಂಟಾಗುವುದಿಲ್ಲ. ನನಗೆ

ಭಯವೇಟಾಗಿರುವುದರಿಂದ ದುಃಖವಾಗಿದೆಯೇದು ಹೀಗೆ ಉದರೆ, ಭಯದಿಂದು ಟಾಡ ಪ್ರೇರ್ತಾಹದ ಫಲವಾಗಿ ಆಶೀಯು: ಟಾಗಿರುವುದರಿಂದ ನಾನು ಸುಮಿಯಾಗಿರುವೇನೇಂದೇ ತಿಳಿಯಬೇಕು. ಈ ಪ್ರೇಮದ ಫಲವಾಗಿ ಪರಷ್ಪರವಿರುದ್ದುಗಳಾದ ಎರಡೂ ಖಾವಸ್ಥಿಗಳು ನುಕಕಾಲದಲ್ಲಿಂಟಾಗುವುವು.”

“ಆಶ್ಚರ್ಯಂರ್ಥ; ಪರಿಮಳಾ, ಅತ್ಯಾಶ್ಚಯರ್ಥ. ಅದರೂ ಪ್ರೇಮವೇಂಬುದನ್ನು ನಾನು ಪ್ರಣಾಲೀವಾಗಿ ತಿಳಿದುಕೊಳ್ಳಬಲ್ಲಿನೇಬ ನಾಬಿಗೆಯಿದೆ.”

“ಲಿಂಲಾ, ಇನ್ನೇಕ ಹೋಕ್ಕೆ ಸ್ವಿಂದ್ರಯವಾಗಿ ಪರಿಣಿಸುವುದು. ನನ್ನ ವಿವಂತಿದಲ್ಲಿಯೂ ಹಿಂಗೆಯೇ. ನಾನು ಪ್ರೀತಿಸುವ ವಸ್ತುವಿಗೂ ನನಗಡಿ ಬಹು ಸ್ವೀಕರಿಸಿದೆ. ಇನ್ನು ನನ್ನ ಪಾಲಿನ ಸ್ವೀಕರಂತಹ ಪ್ರೇಮವಾಗಿಬಿಟ್ಟಿದೆ.”

“‘ಪ್ರೇಮದಿಂದ ಪ್ರೇಸುವು ಹುಟ್ಟುವುದು’ ಎನ್ನವ ರಲ್ಲವೇ? ಅದು ನಿಬಾದರೆ ನಿನ್ನ ಕೆಳೆಂರಿಕೆಯು ಬೇಗನೇ ಈಡೆಂರಬಹುದು. ನಿನ್ನ ದುಃಖದಿಂದ ನನಗೆ ನೋವಾಗುವುದು. ಅದರೆನು ವಾಡಲಿ? ಪರಿಮಳಾ, ನಾನೀಂದು ನೇಳಿ ಶುದುಷನಾಗಿದ್ದರೆ ನಿನ್ನನ್ನು ಮನಃಶೂವರ್ಕವಾಗಿ ಪ್ರೀತಿಸಿ ತಣಿಸುತ್ತಿದ್ದೇನು—ನಿನ್ನ ಪ್ರೇಮವನ್ನು ಆರಿತ ಮೇಲೆ ಕೇಳುವುದೇನು?”

“ಈ ಅಭಿಪ್ರಾಯಕ್ಕೆ ಕಾರಣವೇನು? ನನ್ನನ್ನು ಇಷ್ಟೇಕೆಳಬ್ಬಿಸುವುದು?”

“ಇದು ಉಬ್ಬಿಸುವುದಲ್ಲ. ಪರಿಮಳಾ, ನೀನು ಬಹು ಸುಂದರಳಾಗಿರುವೆ. ಇತರರ ಮನವನ್ನು ಕೈಂಮಾತ್ರದಲ್ಲಿ ಸೀಳಿದುಬಿಡುವ ಶಕ್ತಿಗಳಿಲ್ಲವೂ ನಿನ್ನಲ್ಲಿವೆ. ಈಗ ನೀಡು,

ಎಲ್ಲರನ್ನೂ ಬಿಟ್ಟು ಆಪರಿಚಿತಾದ ನಿನ್ನನ್ನು ಸಾಮು ಪ್ರಿತಿ ಸುತ್ತಿರುವುದೇಕೆ? ಸ್ವಲ್ಪದರಲ್ಲಿ ಹೇಳಬೇಕೇದರೆ, ನಿನ್ನನ್ನು ನೋಡುವುದೆಂದರೆ ನಿನ್ನನ್ನು ಪ್ರಿತಿಗೆವುದು.”

“ಲಿಂಲಾ, ನಿನ್ನ ವಾಕ್ಯಗಳೆಲ್ಲನೂ ನಿನಗೇ ಆಸ್ತ್ರಯಿಕು ತ್ವಾಗೆ. ಈದು ಪ್ರತ್ಯೇಕವಾಗಿ ಹೇಳಲಾಗೆ. ನಿನ್ನನ್ನು ನೋಡುವುದೆಂದರೆ ನಿಡ್ಡನ್ನು ಪ್ರಿತಿಸಿದಂತೆಯೇ ಸರಿ. ಐನು ಪ್ರಿತಿಸಿದಂತ ಆತ್ಮಕ್ಕೆ ಪೂರ್ವಾಗಲೂ ಹಬ್ಬದಣಿ ವಲ್ಲದೆ ಬೇರಿಲ್ಲ.”

“ನಾವಿಬ್ರಂಧ ಪರಾಕ್ರಾರರನ್ನು ಪ್ರಿತಿಸುತ್ತೇನೇ. ಇದು ಸತ್ಯ.”

“ಪ್ರಿಯೆ, ನಾಮು ನಿಷ್ಠನ್ನು ಪ್ರಿತಿಸುತ್ತೇನೇ—ಇಷ್ಟೇ? ಅಲ್ಲ, ಹೃದಯಾಂತಾಸನದಲ್ಲಿ ಕೂರಿಸಿ ಆಚಿರಸುತ್ತೇನೇ. ಇದು ಸಮ್ಮಾನ ಪೊಂದ ಪರಿಚಯದ, ನಿನ್ನ ಸೌಂದರ್ಯ ಸೌಭಾಗ್ಯಗಳ ಫಲವಲ್ಲ. ಏಕೆಂದರೆ ನಿನೇನೇ ನನಗೆ ಪ್ರೀಮಿಯಾಜನೆಂಬನ್ನೀಯುವಬೇಕು. ಈಗ ನಾವಿಬ್ರಂಧ ಪ್ರೀಮಿಗಳಾಗಿರುವುದರಂದ ಈ ನೆಲದಿಂದೆಬ್ಬ ಯಶ್ಚಾಣಿಯು ಎದ್ದುಬಂದು ಸಮುಖಿರಲ್ಲಿಬ್ಬರನ್ನು ಪುರುಷನನ್ನಾಗಿಸಿದರೆ ನಾನಗೆ ಅದೆನ್ನು ಸಂತೋಷವಾದಿಂಥು!! ಅಲ್ಲವೇ ಲಿಂಲಾ?”

ಅದೇಕ್ಕೂ ಲಿಂಲಿಗೆ ಒಂದು ತೆರಸಾಯಿತ್ತು. “ಪರಿಮಳಾ, ಇದೇಥಾ ವಿಚಿತ್ರಕಲ್ಪನೆಯೇ?”

“ಬೇಡ, ವಿಷಾದಿಸಬೇಡ. ಕಲ್ಪನೆಯ ಮುಗಧಾಳ ವನ್ನು ಜಗ್ಗದೆ ಬೇಕಾದಂತೆ ಓಡಲು ಬಿಡುವವರಿಂದು ಭಾವಿಸು. ಕಲ್ಪನಾಸೌಖ್ಯದಲ್ಲಿ ತೇಲಿ ಸ್ವಗಂಧಾಖ್ಯವನ್ನಿಲ್ಲಿಯೇ ಅನುಭವಿಸುವ ನಿನ್ನ ಮತ್ತುಳನ್ನು ತಡವಬೇಡ.

ಒಂದು ವೇಳೆ ಯಕ್ಕಿಣಿಯೊಬ್ಬಳು ಬಂದು—”

“ತಡೆ, ಪರಿಮಳಾ, ತಡೆ. ನನಗೇಕೋ ಭಯವಾಗು ತ್ವಿದೆ. ಹೂರು ತಿಳಿರುತ್ತಾಗುತ್ತಿದೆ. ಹೂರೆಂ ಸಂಶಯ ದಿಂದ ತಲ್ಲಿಣಿಗಳು ಸಂತಾಗುತ್ತಿದೆ—”

“ಚೆಲುವೇ, ಶಂಕರ ಭೂತಿಯಂದ ಜಿದ್ದರಿಂದ. ಸನ್ನ ಕನವರಿಕೆಯು ಅತ್ಯಾಗಾಗುವದೇ ಹೀದರು ವೆಯಾ? ಒಂದು ವೇಳೆ ಹಾಗಾದರೂ ನಿನಗೆ ದುಃಖವನಿಸ ಬಹುದೇ? ಅಗ ನಿಂಥ ಹೇಳಲಿಲ್ಲವೇ ಪ್ರೇರಾವಣೆಬುದನ್ನು ಅರಿಯಿಸೆಂದು. ಅಗ ನಾನು ಈ ಲೋಕದ ಅತ್ಯಾತ ಶ್ರೀಷ್ಟ ಸೌಂದರ್ಯವೆಬುದು ನಿನಗೆ ಗೊತ್ತಿಲ್ಲಿರ್ಬಂತ್ತು ಲ್ಲಿ ವೇ? ಸಿನು ಸನ್ನ ಸ್ನೇಹಿತಳೀಂದೆ. ಹ್ನೇಹವು ಪ್ರೇರುವಾಗುವುದೆಂದು ನಾನೆಂದೆ. ಒಂದು ವೇಳೆ ಯಕ್ಕಿಣಿಯೊಬ್ಬಳು ಬಂದು ಸನ್ನನ್ನು ಗಂಡಸನ್ನಾಗಿಸಿದರೆ—ನನಗೆ ಅತಿ ಐಪ್ರಯವನಿನ್ನ ತ್ತರೆ—ನಾನು ನಿನ್ನಡಿಯಲ್ಲಿರುಣಾಡಿ ಪ್ರೇರುಭಿಕ್ಷೆಯನ್ನು ನಿಂಡೆಂದರೆ—ಸಿಂಹ ಸನ್ನ ಅರ್ಥಾಗಿರುವಾಗಿ ಸನ್ನ ಜಿವನ ಪನ್ನೆಲ್ಲ ಜಿಂಗಿ ನಿಂಥೂ ಕ್ಷತ್ರಾರ್ಥಕಾಗಿಂದರೆ—ಸನ್ನ ಪ್ರಾಣ ಘ್ರಯೆ, ಅಗ ನಿಂನೇನೆಂದು ಹೇಳುವೇ?”

ನಿದಾನವಾಗಿ ಶಿವಪ್ರಸಾದನು ತನ್ನ ಕಲೆಯನ್ನು ಬೆಳೆ ಬೆಳಿಸಿದಂತೆ, ಲಿಂಗಿಯಲ್ಲಿ ತಲೆದೊರಿದ ಸಂಶಯದ ಬೀಜವು ಮೆಳೆತು, ಕುಡಿಯಿಡೆದು, ಕೊನೆಗೆ ಬೆಳೆದು, ಕೊಟ್ಟು ಕೊನೆಯ ಸೂತನ್ನು ಕೇಳಿದೊಡನೆಯೇ ಅವಳನ್ನು ನೆಲಕ್ಕು ರುಳಿಸಿಬಿಟ್ಟು. ಮೇಲಕ್ಕೇಳಲು ಶಕ್ತಿಯಲ್ಲದ—ನಿಸ್ಸ ಹಾಯಳಾದ ಅವಳು ಮೆಲ್ಲನೇ ಹೂರು ಲೇಯ ಲ್ಲೀ ರಿಗಿ ಕೊಂಡಳು.

ಪರಿಮಳಿಯು ಸಮೀಪಕ್ಕೆ ಬರಲು, ಅವಳು ಸಿಟ್ಟಿಗೆದ್ದ ನಾಗಣೆಯುಂತೆ ಬುಸುಗುಟ್ಟಿ, ರೊಚ್ಚಿಗೆದ್ದ ವ್ಯಾಘರನಂತೆ ಗಜ್‌ಸಿದಳು. “ನಿನ್ನ ಸಿಬಸಿಂಥಿಯು ಪಕೇರೇ ವಾರೆಯಾಗಿರುವುತ್ತಿದೆ. ನೀನಾರು ಹೊದಲು ಹೇಳು. ನೀನಿಲ್ಲಿಗೆ ಒಂಗಿ ಬಂದುದೇಕೆ?” ಎಂದು ತೋರುತ್ತಾನೆ.

ಶಿವಪ್ರಸಾದನು “ಮನಮೋಹಿಸಿ, ಯಕ್ಕಣಿಯು ತನ್ನ ಕಾರ್ಯವನ್ನು ಪೂರ್ಣಿಸಿದಳು!! ನಾನಿಲ್ಲಿ ಪ್ರೇಮಭಕ್ತಿಯನ್ನು ಬೀಡಲು ಬಂಧಿರುವ ಸೇವಕನು” ಎಂದಂತೆ ಹೇಳುತ್ತಾನೆ.

ನಿವಾರಣವಿಲ್ಲದ ಪ್ರೇಮ

ಲ್ರೋಲಿಯು ಚೆಟ್ಟಿ ಬಿಡ್ಡಿರುತ್ತಾನೆ. ಭಯಾನಕ ಭವಷ್ಯದ ಕರಾಳ ಕಲ್ಪನೆಯು ಅವಕಳಿ ಸರಬರಿತನ್ಯೈದಯ ವನ್ನು ಉಟ್ಟಿಸುತ್ತಾಡಿತ್ತು. ಕೂಡಲೇ ಅವಳು ತನ್ನ ಇಂಗಾಂಗಗಳನ್ನು ವಸನದಿಂದ ಮುಚ್ಚಿ ಬಿಟ್ಟಿ, ಮೇಲಕ್ಕೆ ಮ್ಮೆನಿಂತೆನು. ಗಂಡಾತರದಲ್ಲಿರುವ ಪಾವು ಮುಂಗುಲಿಯನ್ನೇ ಎದುರಿಸುವಂತೆ ಧೈರ್ಯದಿಂದಿದ್ದ ಇವಳ ಸ್ಥಿರಾಗಿತ್ತು.

“ನೀನಾರೇ ಆಗಿರು; ಹೊದಲು ಇಲ್ಲಿಂದ ಹೊರಹೊರಡಿ. ಇದು ನನ್ನ ಪ್ರಾಣವನ್ನು ಗಲೇನು ನಿನ್ನನ್ನು ಅಗಲಿಸಾರೀ! ನೀನು ನನ್ನ ನೇತ್ತಿ ದ್ವಿಬಿಡು; ಕೇರೇಮಲ ಸ್ವರ್ಗದಿಂದ ನಃಗಾನಂದವೆನಿಸುವುದು. ‘ಹೊರಹೊರಡು’ ಎಂಬ

“ಅದರೂ ಸ್ವಿಯೆ, ನನ್ನ ಪ್ರಾಣವನ್ನು ಗಲೇನು ನಿನ್ನನ್ನು ಅಗಲಿಸಾರೀ! ನೀನು ನನ್ನ ನೇತ್ತಿ ದ್ವಿಬಿಡು; ಕೇರೇಮಲ ಸ್ವರ್ಗದಿಂದ ನಃಗಾನಂದವೆನಿಸುವುದು. ‘ಹೊರಹೊರಡು’ ಎಂಬ

ಬಿರುಸರದಿಃದ ನನ್ನೆಡೆಯು ಬಿರಿಯಿತು. ದೇವಿ, ಪ್ರಸನ್ನೆ ಇಂಗು. ಇದರಿಂದ ನನಗೆ ಮಾತ್ರ ಹಿತವಾಗುವದೆಂದು ತಿಳಿದಿರುವೇಯೋ?”

“ತಡೆ, ಇನ್ನು ಈ ಸಂಭಾವಣೆಯನ್ನು ಬೆಳೆಸತಕ್ಕುದಲ್ಲ. ಅಯ್ಯೇ ಶ್ರೀವರ್ಚಂಧಾರಿಯಾಗಿ ಬರುವುದೇಂಥಾ ಘಾತುಕ ತನ್ನ!! ಅದೆಂತಹ ಕೌರ್ಯ, ಹೇಂಡಿತನ, ಮೂರ್ಖತನ್ನ!!! ಇಗೇಕೇ ಇದು ನನ್ನಾಚ್ಚೆ, ನೀನು ತೇಲಿಗು.”

“ಪ್ರಿಯೆ, ಲೀಲಾ, ನಿನ್ನ ಪ್ರತಿರಭ್ವಷ್ಟಾ ನನ್ನ ವಾಲಿಗೆ ಗಲ್ಲಿನಂತಿರುವುದಲ್ಲ!! ಅಹುದು, ತಪ್ಪೆಲ್ಲಾ ನನ್ನುದು, ತಪ್ಪು ಮಾಡುವುದು ಮಾನವತನ್; ಕ್ಷಮಿಸುವುದು ದೇವತನ್. ಚೆದುರೆಂದು ನಿನಗಾದು ಗೊತ್ತಿಲ್ಲಿಂದೇ? ನನ್ನನ್ನು ಕ್ಷಮಿಸುವಷ್ಟು ಕರುಣೆಯು ನಿನ್ನಲ್ಲಿ ಒನಿಸಬಾರದೇಂ? ಕೊಮಲಗಾತ್ರಳ ಹೃದಯವು ಕತ್ತಿರೆರವಾಗಿರುವುದು ಟೀ? ಒಂದೆರಡು ಮಾತು ಕೇಳಿ. ನಾನು ನಾಡಾಪೂರ್ವಲ್ಲ. ನಿನ್ನ ಸೌಂದರ್ಯದ ಕೀರ್ತಿಯನ್ನು ರಿತಿ; ನಿನ್ನನ್ನು ತ್ರೈಂಧೇವದಕ್ಕೆಂತಲೂ ಮೊದಲು ನಿನ್ನಲ್ಲಿ ನಾನು ಅಶುರುತ್ತು ನಾಡೆ. ಒಂದು ಮುದ್ದಿಗಾಗಿ ಸಾವಿರ ಗುದ್ದುಗಳನ್ನು ಸಂತೋಷದಿಂದ ತಾಳಬಲ್ಲ. ನಾನಾರೆಂಬುದು ಸಿನಗೆ ಗೊತ್ತಿಲ್ಲ. ನಾನೊಬ್ಬ ಅತಿ ಸುಪ್ರಸಿದ್ಧಿಷ್ಠಿ. ಈನ್ನು ಗಾಂಥರವಿಧಿಯಲ್ಲಿ ವಿವಾಹವಾಗಲೇಳಿಸಿರುವೇನು. ಇಗೇಕೇ ನಿನ್ನ ಶಾಲಿನ ಮೇಲೆ ಬಿಡ್ಡಿದ್ದೇನೇ, ನನ್ನ ಹೃದಯಸಿಂಹಾಸನಾಧಿಕಾರಿಗು. ಎಹೊಮೇ ಸಹಸ್ರ ಸುಂದರಿಯರ ಪರಿಚಿತನಾಗಿದ್ದರೂ ನನ್ನ ಮನವನ್ನು ಈ ಪರಿಯಾಗಿ ಯಾರು ಪರವಶಗೊಳಿಸಿದವರಿಲ್ಲ. ಲೀಲಾ, ಅನುಮತಿಸು, ನಿನಗೊಂದು ಮಹಾಲಾಭವೇದು ಮುಂದೆ ಕಂಡು

ಬಂದಿತು. ”

“ಹಾಗಾದರೆ ನಿಃನಾರು? ನನ್ನನ್ನೀಗಲೂ ಮೋಸದೆ ಬಲೆಯಲ್ಲಿ ಕೆಡವಬೇಡ. ”

“ನಾನು ನಿನಗೆ ಸ್ವಿಯಪರಿಪುಳಿಯಾದರೂ ಹೊರಗಿನವ ರಿಗೆ ಶಿವಪ್ರಸಾದನು.”

ಅವ್ಯಾರಹಿತ್ತಿಲ್ಲಂದು ಕುದುರೆಯ ಬಂಡಿಯು ಬಂದು ಮನೆಯ ಮುಂದೆ ನಿಂತಿತು. ಲೀಲೆಯು ವಿಹ್ವಲೆಯಾಗಿ ಕಚ್ಚಿಕಿಯಿಂದ ಇಣಿಕಿಸಿದ್ದಿದ್ದಾರು.

“ಅಯ್ಯೇ ಪರಮಾತ್ಮಾ ಇದೇನು!! ತಂದೆಯು ಶಾರಿ ನಿಂದ ಬಂದುಬಿಟ್ಟುನು. ತಾರೆಯು ಇಲ್ಲಿಲ್ಲ; ನಾನು—”

“ಲೀಲಾ, ಧೈಯರ್ ದಿಂದಿರು. ಜೀಕೇಕೆ, ನಾನು ಬೇಡಿ ಕೊಳ್ಳುತ್ತೇನೆ—ಕಂಗೆಡಬೇಡ, ಶಾಂತಭಾಗಿರು. ಎಂದರೆ ಎಲ್ಲವೂ ಒಳ್ಳಾಗುವುದು.”

ಈಗ ಲೀಲೆಯು ನಿವಾರಣವಿಲ್ಲದೆ ತನ್ನ ಮಾನವನ್ನು ಇಸುವ ಕಾರ್ಯದಲ್ಲಿ ಶಿವಪ್ರಸಾದನನ್ನೇ ಅವಲಂಬಿಸಬೇಕಾಯಿತು. “ಇದು ಹೇಗೆ ಸಾಧ್ಯ? ಈಗ ನಾನೇನು ಮಾಡೆ ತಕ್ಷುದು?” ಎಂದು ಅತಿಕಾತರಭಾಗಿ ಕೇಳಿದಳು. ಏಕೆಂದರೆ ಹೊರಗೆ ಬಾಗಿಲನ್ನು ಬಡೆಯುವ ಕಾರ್ಯವಿಂಗಿಬತ್ತಿಡಿಂದ ಸಾಗಿತ್ತು. ’

“ಪುನಃಪುನಃ ಹೇಳುತ್ತೀನೆ. ಲೀಲಾ, ಶಾಂತಭಾಗಿರು. ಮತ್ತು ನಾನು ಹೇಳುವುದನ್ನು ಲಕ್ಷ್ಯವಿಟ್ಟು ಕೇಳು.”

“ಆಗಲಿ. ನನ್ನ ಗತಿಯೇನು?”

ತಾನೇ ಗತಿಯಿಂದು ಲೀಲೆಯು ನಂಬಿದುದನ್ನು ರಿತು ಶಿವಪ್ರಸಾದನಿಗೆ ಸಂತೋಷವನ್ನಿಸಿತು. “ನೀನೀಗ ಮಾಡ

ಬೇಕಾದ ಕಾರ್ಯಗಳಿರದು; ನಿಮ್ಮ ತಂಡೆಗೆ ನಿನ್ನಲ್ಲಿ ಸಂಶಯ ವುಂಟಾಗದಂತೆ ಮಾಡುವುದೊಂದು— ನಿನ್ನ ತಂಗಿಯ ರಹಸ್ಯಸ್ಥಿತಿವಾಗದಂತೆ ಮಾಡುವುದೊಂದು.”

“ ಅಯ್ಯೋ, ಇದೇನು ಬಂತು!”

“ ನನ್ನ ಅಭಿಪ್ರಾಯವೇನೇದರೆ ರಾತ್ರಿಯ ಸಮಯದಲ್ಲಿ ಯುವತಿಯರು ಮನೆಯಲ್ಲಿಲ್ಲದರಲು ಹಿರಿಯರಿಗೆ ಸಹಜವಾಗಿ ಸಿಟ್ಟುಬರುವುದು. ಈಗ ನಿಂನು ಹೀಗೆ ಮಾಡತಕ್ಕುದು; ತಾರೆಯು ಇಲ್ಲಿಯೇ ಇರುವಳೆಂದು ನಿಮ್ಮ ತಂಡೆಯ ಭಾವನೆಯಾಗಬೇಕು— ಅವನು ಮಾತ್ರ ಇಲ್ಲಿಗೆ ಬರಬಾರದು. ಇನ್ನು ಹೊರಡು.”

*

*

*

ಎತ್ತರನೂ ಭಾವ್ಯನೂ ಆದ ವೆಂಕಟರಾಯನಿಗೆ ಸುಮಾರು ಇಳ ವರ್ಷಗಳು. ಉಚ್ಛರನೇತ್ರನಾದ ಇನನ ಅವಯವಗಳು ಕಲ್ಲು ಕಬ್ಬಿಣಗಳಿಂದ ಮಾಡಲ್ಪಟ್ಟಿರುವುದರಿಂದ ಕಾಲ ಪುರುಷನ ದುರುಳತನವು ಸಾಗದಿರಲು ಅವನು ಚಿಂತೆಯ ಸಹಾಯವನ್ನು ಪಡೆದನಂತರ ಹುಬ್ಬಿಗಳನ್ನು ಕೆಲಮಟ್ಟಿಗೆ ಸುಕ್ಕುಗಟ್ಟಿವ ಕಾರ್ಯವು ಸಾಧಿಸಿತು.

* ಲೀಲೆಯು ಅಲ್ಲಿದ್ದೊಂದೇ ದಿಂಪವನ್ನು ತೆಗೆದುಕೊಂಡು ಕೆಳಗಳಿಂದಬಂದಳು. ಶಿವಪ್ರಸಾದನು ಶಯ್ಯಾಗಾರದಲ್ಲಿ ಒಂಟಿಯಾಗುಳಿದುಬಿಟ್ಟನು.

ಅತ್ಯವಸರದಿಂದ ಬಾಗಿಲನ್ನು ತೆರೆದೊಡನೆಯೇ ವೆಂಕಟರಾಯನು ಮಗಳ ಸಮೀಪಕ್ಕೆ ಬಂದು, “ ಪ್ರೀತಿಯ ಪುತ್ರ ಇಯೇ, ನಾನು ಸಂತೋಷವಾತೀಯನ್ನು ತಂದಿದ್ದೇನೇ. ಇನ್ನು ಜಾಗ್ರತೆಯಾಗಿ ಇಂತಹ ಅವೇಳೆಯಲ್ಲಿ— ನಾನು

ಹಿಂದಿರುಗಿ ಬರವೆನೆಂದು ನೀವು ಭಾವಿಸಿರಲಿಕ್ಕಿಲ್ಲ” ಎಂದನು.

“ ಅಪ್ಪಾ, ನೀನಿಲ್ಲದಾಗ ನನ್ನನ್ನು ಕಣ್ಣು ಕಟ್ಟಿ ಬಿಟ್ಟೆಂ ತಾಗಿತ್ತು. ನೀನು ಹೇಮದಿಂದ ಬಂದುದನ್ನು ಕಂಡು ಅತ್ಯಾನಂದವಾಗಿದೆ” ಎಂದು ಲಿಲೇಯು ತನ್ನ ಆಂತಹ ಪರಿ ಸ್ಥಿತಿಯನ್ನು ಹೈಳಿಕಾಲ ಮರಿತು ಉತ್ತಾಹದಿಂದ ಸುಡಿದಳು.

ಸೇವಕನು ಸಾಮಾನುಗಳನ್ನು ತಂದಿಡಲು, ವೆಂಕಟರಾಯನು ಗಾಡಿಯವನ ಬಾಡಿಗೆಯನ್ನು ಕೊಟ್ಟು ಲೀಲೆಯೆಡನೆ ನಡುಮನಸೆಗೆ ನಡೆದನು.

ಲೀಲೆಯು ಘಲಾಹಾರವನ್ನಾದರೂ ತೆಗೆದುಕೊಳ್ಳಿಸ್ತು ಲು, ತಾನು ದಾರಿಯು ಸರಿಯಿಲ್ಲದಿದ್ದುದರಿಂದ ಒಹು ಆಯಾಸ ಪಟ್ಟಿರುವುದಾಗಿಯೂ ತನಗೆ ವಿಶ್ವಾಸಿಯು ಆಹಾರಕ್ಕಿಂ ತಲು ಅತ್ಯವಶ್ಯವಾಗಿರುವುದಾಗಿಯೂ ಹೇಳಲು ಲೀಲೆಯು ಹಾಸಿಗೆಯನ್ನು ಹಾಸಲುದ್ದುಕ್ಕೊಡಳು.

ತಾರೆಯೆಲ್ಲಿ ಎಂದು ಅವನು ಕೇಳಲು, ಅವಳು ನಿದ್ದೆಯಲ್ಲಿರು ವಚ್ಚಿದು ಲೀಲೆಯು ಹೇಳಿದಳು. ಅಂತಹ ಆವರಾತ್ರಿಯಲ್ಲಿ ಅವಳನ್ನೇ ಬ್ರಿಸುವ ಅವಶ್ಯವಿಲ್ಲವೆನ್ನು ಪುದರೋಳಗಾಗಿ “ಅಪ್ಪಾ, ಸಂತೋಷದ ಸುದ್ದಿಯೋಂದನ್ನು ಹೇಳುವೆನೆಂದು ನೀನೇ ನ್ನು ಲಿಲ್ಲವೇ ? ” ಎಂದು ಲೀಲೆಯು ಕೇಳಲು ಇನ್ನು ಕೆಲವು ತಾಸುಗಳಲ್ಲಿಯೇ ಬೆಳಗಾಗುವುದರಿಂದ ಎಲ್ಲವನ್ನೂ ಆಗ ವಿವರಿಸುವೆನೆಂದು ವೆಂಕಟರಾಯನು ಹೇಳಿದನು.

ಅವನು ಮಲಗಿಕೊಂಡ ಮರುಹೈಳಿದಲ್ಲಿಯೇ ಭೇಯವಿಹ್ವ ಲಳಿ ಪುಳಕಿತಕಾಯಳೂ ಆದ ಲೀಲೆಯು ತನ್ನ ಶಯಾಗಾರದೆಡಿಗೆ ದೀಪನನ್ನು ತೆಗೆದುಕೊಂಡು ಹೋಡಳು.

ಈ ಗಂಟೆಗಳ ನಿಮಿಷಗಳ ಅವಧಿಯಲ್ಲಿ ಶಿವಪ್ರಸಾದನ ಮನಃಸ್ಥಿತಿಯಲ್ಲಿ ಬಹು ಬದಲಾವಣೆಯಾಗಿತ್ತು. ಲೀಲೆಯು ಕುಟಿಲತೆಯನ್ನು ಕನಸಿನಲ್ಲಿ ಸಹ ಕಾಣದ ಲೀಲೆಯು—ಪರಿ ಮಳೆಯು ಪ್ರಾಣಪ್ರಿಯಾದ ರಾಣಿಯೊಬ್ಬ ಶೇಂದು ನಂಬಿ ಮುಚ್ಚು ಮರೆಯಿಲ್ಲದೆ ಮೇಲಿಂದ ಮೇಲೆ ತನ್ನ ಗಡ ಚೆಲ್ಪಿ ಕೆಂಬೆನ್ನು ಹೇರಸೂಸಿದುದೇ ಇದಕ್ಕೆ ಕಾರಣವಾಗಿತ್ತು. ಅವಳ ಅಂಗಾಂಗಗಳ ಕಡುಸೊಗವನ್ನು ನೆನೆನೆನೆದೆಂತೆಲ್ಲಾ ಶಿವಪ್ರಸಾದನು ಹುಚ್ಚು ಹುಚ್ಚಿಗೆತ್ತಿದನು. ಸರಳ ಸ್ವಭಾವದ ಮುಗ್ಧಗಾಗಿ ಮರುಗುವನು; ತನ್ನ ಜಾತ್ಯಾಗಾಗಿ ನಗುವನು. ಅವನ ಇಂತಹ ಪರಿಸ್ಥಿತಿಯ ಪರಿಣಾಮವಾಗಿ ನವರಸಗಳೂ ಅವನ ವೇಗದಲ್ಲಿ ಮೂಡಿದ್ದವು. ಅವಳು ನಿರ್ವಹಿತವಿಲ್ಲದೆ ತನ್ನ ಬೇಗೇ ಬಂದುಬಿಡುವಳಿಂದೂ ಇಂತಹ ಸಂಧಿಯನ್ನು ಬಿಟ್ಟರೆ ಪುನಃ ಕಾರ್ಯವು ಕೈಗೂಡೆ ದೇಂದೂ ಚೀಂತಿಸಲಾರಂಭಿಸಿದನು.

ಇವನಿಂತಿರುವಾಗ ಲೀಲೆಯು ಬೀದಳು.. ಅವಳಿಗ ಶಾಲಿನಿಂದ ಸಂಪೂರ್ಣವಾಗಿ ಆಚ್ಛಾದಿತಳಾಗಿದ್ದ ರೂ ಕಲ್ಪನಾಶಿಶಿರವನ್ನೇ ರಿದ ಶಿವಪ್ರಸಾದನು ಅವಳನ್ನು ಹುಟ್ಟಿರೂಪದಲ್ಲಿರುವಂತೆಯೇ ಭಾವಿಸಿ ನೋಡಿದನು. ಅವಳು ದೀಪವನ್ನು ದೂರದಲ್ಲಿಟ್ಟು, ಬಾಗಿಲನ್ನು ಮುಚ್ಚಿ, ಇವನ ಸಮೀಪಕ್ಕೆ ಬಂದು ಸುಡಿದಜು:

“ಅಯ್ಯಾ, ಮಾನವನು ಪ್ರಾಣಶೈಷಣ್ಯನು. ಉಪಕಾರವನ್ನು ಮಾಡಿದವರಂಗೆ ಮೊಸಕೆಯಂತೆ ಅಪಕಾರವನ್ನು ಮಾಡಬಾರದು. ನೀನಿಂಗ ಸದ್ಗುಣಾಂಶಾಂಶಿಂಬಿನ ಅತಿಥಿಯಾಗಿರುವೆ. ಅವನ ಮಗಳು ನಿನ್ನ ದಯ, ನಿನ್ನ ಬೈದಾಯ್ಯ

ಇವುಗಳನ್ನೇ ಅವಲಂಬಿಸಿರುವಳು. ಆವಳ ಮಾನವನ್ನು ನೀನು ಉಳಿಸಲೇ ಬೇಕವ್ಯೇ? ”

ಶಿವಪ್ರಸಾದನು ಆವಳ ಮೋಹಿತರೆಯ ಮಾಟವನ್ನು ಮೆಚ್ಚುವುದರಲ್ಲಿ ವೈಮಾರೀತಿದ್ದನು. ಬಹುಶಃ ಆವಳಾದಿದ ಮಾತು ಕೇಳಿರಲಿಕ್ಕಿಲ್ಲ; ಸುಮ್ಮನಿದ್ದನು.

“ನಿರಪರಾಧಿಗಳಾದ ಮೀನುಗಳನ್ನು ಬೆಸ್ತ್ರರು ಬೇಟಿಯಾಡುವತ್ತೆ ಇಬಲೆಪುರ ಸ್ಥಿರಾಗಿದೆ. ಗಂಡಾಂತರ ಕ್ಷೇತ್ರಾದವರು ಮಾಡಬಾರದ ಕೆಲಸವನ್ನು ಮಾಡುವರು. ನಾನು ಆವರಿಚಿತರಾದ ನಿಮ್ಮಲ್ಲಿ ನಂಬಿಗೆಯಿಟ್ಟು, ತಾರೆಯು ಇಲ್ಲಿಯೇ ಇರುವಳಿಂದು ತಂದೆಯನ್ನು ನಂಬಿಸಿದುದು ಎಂತಹ ಆಪರಾಧ! ಆದರೂ ಇದೇ ವೊದಲಿನದು ಹಾಗೂ ಕೆಣಸೆಯದು.”

“ಆದರೆ ಲೀಲಾ, ತಾರೆಯ ವಿಷಯದಲ್ಲಿ ನಿಮ್ಮ ತಂದೆಯು ಸಂಶಯವನ್ನು ತಾಳಿದಂತೆ ಮಾಡಿದುದು ಸಾಮಾನ್ಯವೋ?”

“ತನ್ನ ಮುಗಳ ವಿಷಯದಲ್ಲಿ ಆವನೇಕೆ ಇಲ್ಲದ ಸಂಶಯವನ್ನು ತಾಳುವನು? ತಾರೆಯು ತಾನಿಲ್ಲದುದರ ಕಾರಣವನ್ನು ವಿವರಿಸದಿರುವಳಿಂದು?”

ಶಿವಪ್ರಸಾದನು ಆವಳಲ್ಲಿ ಪ್ರೇಮವೇಬ ವಿದ್ಯಾತ್ಮಂಜಾರವನ್ನು ಒಟ್ಟುಮಾಡುವ ಮೂಲಕವಾಗಿ ತಾನು ವಿಜಯವನ್ನು ಸಂಪಾದಿಸಬೇಕೆಂದು ಬಗೆದನು.

“ಸಿಯಲೀಲಾ, ಹಾಗಲ್ಲ! ತಾರೆಯು ಇಡೀ ರಾತ್ರಿಯ ನ್ನೆಲ್ಲಿಯೋ ಕಳೆಯುವುದರ ಕಾರಣವನ್ನು ಸಮರ್ಪಕವಾಗಿ ಉಸುರಲಾರಳು.”

“ಎಲಾ, ಇದೇನು? ದೇವರೇ ಗತಿ. ನನ್ನ ತಂಗಿಯೇ

ಮಾನಕಾನಿಯಾಗುವಂತೆ ಸುಡಿಯುವ ಧೈಯವು—”

“ ಇಗೇಂ, ನಾನೇನೂ ಬಚ್ಚಿದುವುದಿಲ್ಲ; ಅದರೂ ಕ್ಷಮಿಸು. ಇದರಲ್ಲಿ ನನ್ನ ದುರುದ್ದೇಶವೇನೂ ಇಲ್ಲ. ನಾನು ನಿನ್ನ ಮಿಶ್ರನಂತೆ—ಬಂಧುವಿನಂತೆ—ಪತಿಯಂತೆ ಮನ ಬಿಚ್ಚಿ ಸುಡಿಯುತ್ತೋನೆ. ನೀನು ಸಾವಧಾನದಿಂದ ಕೇಳಿ.”

“ ಹಾಗಾದರೆ ಅದೇನು? ಹೇಳಿ, ನಿಜವನ್ನು ಮಾತ್ರ ಹೇಳಿ.”

“ ತಾರೆಯು ಮೋಹಪಾಠಬದ್ಧಿ ಇಗಿದ್ದಾಗ್ಗಳೇ. ಇದು ನಿಜ, ಸತ್ಯ, ದಿಟ್ಟ.”

“ ತಾರೆಯೇ? ಮೋಹವೇ? ಇದು ಸುಕ್ಕೀ ಸುಳ್ಳು.”

“ ಸರಳಸುಂದರಿಯೇ, ಇದು ಉಚ್ಚಾರಿಯೇ? ಇದ್ದಿಕ್ಕಿದ್ದಂತೆ ನೀನು ಪ್ರೇಮಲಿಂಲೆಯಲ್ಲಿ ಅಡಿಯಿಟ್ಟಿರುವಂತೆ, ಅವಳೂ ಒಂದು ಸಾಹಸದಲ್ಲಿರುವಳು. ಹಾಗೂ ಇಲ್ಲವ ಕಥೆಯೋದನ್ನು ಹೇಳಿ ನಿನ್ನನ್ನು ರಕ್ಷಿಸಿರುವಳು.”

“ ಇದು ನಿಜವಿರಬಹುದೇ!! ಇಲ್ಲ, ಇಲ್ಲ, ನಿಜವಲ್ಲ; ನಿಜವಾಗುವುದೂ ಬೇಡ. ತಾರೆಯು ಯಾವುದನ್ನೂ ನನಗೆ ತಿಳಿಸದಿರುವುದಿಲ್ಲ, ರಕ್ಷಿಸುವುದಂತೂ ಅಷಂಭವ.”

“ ಲಿಂಲಾ, ತಾರೆಯು ಬಂದೊಡನೆ ಈ ರಾತ್ರಿಯಲ್ಲಿ ನಡೆದು ದೆಲ್ಲವನ್ನೂ. ಹೇಳಿಬಿಡು, ಇದರಲ್ಲಿ ಅಭ್ಯಂತರವೇನೂ ಇಲ್ಲ ವಷ್ಟೇ?”

“ ಈಗ ನನಗೆ ಹೊಳೆಯಿತು. ಪ್ರೇಮವಿವಯವನ್ನು ತಾರೆಯು ಮುಚ್ಚಿದುವ ಸಂಭವವಿದೆ. ಪ್ರೇಮವನ್ನು ಪ್ರಕಟಿಸಿಸುವುದು ಎಂತಹ ಸರಳಹೃದಯದವರಿಗೂ ಸಾಧ್ಯ ವಿಲ್ಲ.”

“ನೀನೂ ಹಾಗೆಯೇ. ಅವಳೇಗ ಪ್ರೇಮ ವೇಂಬ ಸಿಚ್ಚುಣಿಕೆಯು ಕೈಗೆ ಸಿಕ್ಕೊಡನೆ ಘೋಮಿಯಿಂದ ಗಗನಕ್ಕೇರಿ ಹೋಗಿರುವಳು. ನಿನಗಾದರೋ ಸ್ವರ್ಗವು ಕಣ್ಣಿಗೆ ಕಾಣುತ್ತಿದೆ ಮಾತ್ರ, ಏಣಿಯನ್ನೇರಿ ಹೋಗಿಬಿಡು.”

“ಬೇಡ, ಇಂತಹ ಮಾತು ಬೇಡ. ನಾನಿಲ್ಲಿಂದ ಹೊರಟಿ.

“ಬೋಕೆ, ನಿಮ್ಮ ತಂದೆಗೆ ಎಚ್ಚುರವಾದಿಕ್ಕು!!”

“ಆಹುದು, ಒಂದು ವೇಳೆ ಆವಳು ಭಾರದಿದ್ದರೆ ಅವನೇ ನೆಂದಾನು? ನಿಮಗೆ ಆವಳ ವಿಚಾರದಲ್ಲಿ ಏನೇಂ ತಿಳಿದಂತಿದೆ. ಇದ್ದುದನ್ನು ಹೇಳಬಿಡಿ. ಎಲ್ಲ ಖಿಧದಿಂದಲೂ ನಾನೀಗ ನಿಮ್ಮನ್ನೇ ನಂಬಿದ್ದೇನೆ.”

“ಆಪ್ಸರೇ, ಇಲ್ಲಿ ಸೋಡು.”

“ಆಯ್ಲೋ, ನನನ್ನು ನೋಯಿಸುವ ನುಡಿಗಳನ್ನು ನುಡಿಯಬೇಡಿರಿ.”

“ಹಾಗಾದರೆ ನೀನು ನನ್ನಲ್ಲಿ ಅನುರಕ್ತಿಗಿಲ್ಲವೋ? ಪ್ರೇಮವೆಂಬ ಬಹುಷಾನವನ್ನಿತ್ತರೆ ನಿಮ್ಮಿಬ್ಬರಲ್ಲಿಯೂ ನಿಮ್ಮ ತಂದೆಗೆ ಸಂಶಯವುಂಟಾಗದಂತೆ ಮಾಡುವೇನು. ನಿಮ್ಮಿಬ್ಬರ ಮಾನವೂ ಉಳಿಯುವುದು.”

“ಹಾಗಾದರೆ ಈಗೇನು ಮಾಡತಕ್ಕುದು?”

“ಮೊದಲು ಶಿವಪ್ರಸಾದನೇಂದೇ ನನ್ನನ್ನು ಕರೆ. ನೀನು ಪ್ರೇಮಿಸುವುದು ಈಗ ಸ್ವಷ್ಟವಾಯಿತು.”

“ಶಿವಪ್ರಸಾದರೇ, ನೀವೀಗ ಹೀಗೆ ಮಾಡತಕ್ಕುದು. ನಿಶ್ಚಯವಾಗಿ, ಬಹು ಜೋಕೆಯಿಂದ ತಾರೆಯಿರುವೆಡಿಗೆ ಹೋಗಿ, ಇದ್ದಕ್ಕಿದ್ದಂತೆ ತಂದೆಯವರು ಬಂದಿರುವು

ದಾಗಿಯೂ, ಅವಳು ತಕ್ಷಣದಲ್ಲಿಯೇ ಹಿಂದಿರುಗಿ ಬರಬೇಕಾಗಿಯೂ, ನಾನು ಅವಳ ಕಾರ್ಯಗಳೆಲ್ಲವನ್ನೂ ಸಂಪೂರ್ಣವಾಗಿ ಗುಪ್ತವಾಗಿಡುವುದಾಗಿಯೂ ತಿಳಿಸಬೇಕು. ನೀವೀ ಕಾರ್ಯವನ್ನು ನಷ್ಟ ದೇಸೆಯಿಂದ ಮಾಡಿಯೇ ಮಾಡುವರಲ್ಲವೇ? ”

“ ದೇವರಾಜೆಗೂ ಮಾಡುತ್ತೀಂನೆ. ನೀನು ನಾತ್ರ ಬಹು ಮಾನವನ್ನೀಯದಿರಲಾಗದು. ಎಲ್ಲ ವಿಧದಿಂದಲೂ ನಿನ್ನ ಕೃಪೆಯನ್ನೇ ನಿರ್ಂಕ್ಷಿಸುತ್ತಿದ್ದೇನೆ. ”

“ ಈಗಾಗಲೇ ಎರಡು ಗಂಟೆಯಾಯಿತು. ನಮ್ಮ ತಂಡೆಯು ಏಳುವುದರೊಳಗಾಗಿ ಈ ಕಾರ್ಯವನ್ನು ಸಾಧಿಸತಕ್ಕುದು. ನೀವು ಇನ್ನೊಮ್ಮೆ ಬರುವಾಗ ನಿಮ್ಮ ಶ್ರೀಮಂತಿಕೆಯ ಪುರುಷ ಪೋಣಾಕಿನಿಂದಲೇ ಬರಬೇಕು. ಒತನೆ. ”

ಈಗ ತಾನು ಕಾಮವಿಕಾರವನ್ನು ವ್ಯಕ್ತಪಡಿಸಿದರೆ ಕಂಗಿಟ್ಟಿ ಲೀಲೆಯು ಕೃಷ್ಣಭಾಗಳೆಂದೂ, ಅವಳು ತಂಡೆಯನ್ನೇ ಬ್ರಿಸಿ ತನ್ನ ಮೋಸವನ್ನು ವಿವರಿಸಿ ತನ್ನ ತಪಸ್ಸೆನ್ನಿಷ್ಟಪ್ಪಕೊಂಡು ಅವನ ಕಾಲಿನ ಮೇಲೆ ಅವಳುರುಳುವ ಸಂಭವವಿದೆಯೆಂದೂ, ಪಾಪಭೀರುವಾದ ಇವಳು ವಚನಭ್ರಂಷ್ಟಿಂದೂ ಶಿವ ಪ್ರಸಾದನು ಭಾವಿಸಿದನು.

“ ನಾನು ಪುನಃ-ಅದಮ್ಮ ಬೇಗನೆ-ಇಲ್ಲಿಗೆ ಬರುವುದು ನಿನಗಿಷ್ಟವಷ್ಟೇ? ”

“ ಅದರಿಂದ ನನಗಾನಂದವಾಗುವುದು. ಅದರೆ ಯಾವ ನೆಪದಿಂದ ನೀವಿಲ್ಲಿಗೆ ಬರುವಿರಿ? ಇದಲ್ಲಿದೆ ನೀವು ಬಂಡಾಗ ನಾವಿಭ್ಯರೂ ಸಂಪೂರ್ಣ ಅಪರಿಚಿತರಂತಿರತಕ್ಕುದೆಂಬು ದನ್ನ ನೀವು ಮರಿಯಲಾಗದು. ”

“ನಿಮ್ಮಪ್ಪನು ಆಚ್ಯುತರಾಯನ ಆಪ್ತನಲ್ಲವೋ? ನಾನು ಅವನಿಂದೊಂದು ಪತ್ರಪನ್ನು ತೆಗೆದುಕೊಂಡು ಬರುವೇನು. ನಾನು ಬಂದುದರ ಕಾರಣವನ್ನು ತಾರೆಗೆ ನಾನೇನೇಂದು ಹೇಳಬೇಕು?”

“ನಾನು ಆವಳಿಗೆ ನಾಳಿ ಹೇಳುವುದೆಲ್ಲವನ್ನೂ ಹೇಳಬೇಕು. ಒಂದು ದುರುದ್ದೀರ್ಪವಿಟ್ಟುಕೊಂಡು ನಿಂವುವೇಷಾಂತರಿಸಿ ನನ್ನಲಿಗೆ ಬಂದಿರೆಂದೂ, ನಾನದನ್ನು ಕಂಡು ಹಿಡಿದು ನಿಮ್ಮಾಂತಹರಿಗೆ ಒಪ್ಪತಕ್ಕ ಸಡತೆಯಿದಲ್ಲವನ್ನೂಲು ನಿಂವು ಕ್ಷಮಾಪನೆಯನ್ನು ಬೇಡಿದಿರೆಂದೂ, ಮಾತಿನ ಭರದಲ್ಲಿ ತಾರೆಯು ಆಡ್ಡಾರಿಯನ್ನು ತುಳೆದುದು ಆಕಸ್ಮಿಕವಾಗಿ ನಿಮಗೆ ಗೆತ್ತಾಯಿತ್ತೆನ್ನೂಲು ಆವಳನ್ನು ಹೇಗಾದರೂ ರಕ್ಷಣಿಸಿರೆಂದು ನಾನು ಪ್ರಾರ್ಥಿಸಿದೆನೇಂದೂ, ನಾನವಳಗೆ ಹೇಳುವೇನು. ನಿಂವು ಮಾತ್ರ ಶಯ್ಯಾಗಾರದಲ್ಲಿದ್ದ ವಿಚಾರವನ್ನೈತ್ತಬಾರದು. ಏಕೆಂದರೆ ಆವಳು ನನ್ನ ವಿಷಯದಲ್ಲಿ ಸಂಶಯಿಸುವ ಸಂಭವವಿದೆ.”

“ಆರ್ಥಾತ್ಯಾದ ಮೇಲೆಯೇ ನಿನ್ನ ತಂದೆಯು ಇಲ್ಲಿಗೆ ಬಂದನೇಂದು ನಾನು ತಿಳಿಸಿದರೆ ಇದುವರೆಗೂ ನಾನೆಲ್ಲಿ ಅಡಗಿಕೊಂಡಿದ್ದನೇಂದು ಆವಳು ಚಕ್ಕಿತಳಾಗಬಹುದು. ಇದಕ್ಕೇನು ಹೇಳುವುದು? ನಾನು ಹೀತಿಲಿನಿಂದ ಬಂದು, ಬಚ್ಚಲಮನೆಯ ಸಮೀಪದಲ್ಲಿರುವಾಗ ನಿಮ್ಮತಂದೆಯು ಮುಂಚೆಯ ಕಡೆಯಿಂದ ಬಂದನೇಂದು ಹೇಳಬಹುದಲ್ಲವೇ?”

“ಈದು ಸರಿ. ತಾರೆಯನ್ನು ಬರಮಾಡುವ ಭಾರವಿಗ ನಿಮ್ಮ ಮೇಲೆಯೇ ಇದೆ. ನಿಂವೆಷ್ಟು ಕ್ಷೇತ್ರ ಗತಿಯಿಂದ ಹೋಗಬಲ್ಲಿರೋ ಅಷ್ಟರಮಟ್ಟಿಗಿನ ಆನಂದವು ನನಗಾಗ

ವುದು. ನಮಸ್ಕಾರ. ”

“ ಲೀಲಾ, ಇಗೋ ಹೊರಟಿ. ನಿನು ನಿಶ್ಚಂತಳಾಗಿರು. ”

ಪರಿಮಳಿಯು ಹೊರಟುಹೋದಳು. ಲೀಲೆಯು ಶಯಾಯ್
ಗಾರದಲ್ಲಿ ಬಂದೊರಗಿಕೊಂಡಳು. ಅವಳ ಕನಸಿನಲ್ಲಿ ತಾರೆಯ
ತಂತ್ರವು ತೋರಿಬರಲು ಕಂಗಿಡುವಳು; ತಂದೆಯೆದ್ದು ತಾರೆ
ಯನ್ನು ಕರೆದೆತಾಗಲು ಕಡುನಡುಗುವಳು.

ಇತಕ ಪರಿಸ್ಥಿತಿಯಲ್ಲಿ ವನಿತಾವೇಷದಿಂದೊಷ್ಟುತ್ತಿದ್ದ
ಶಿವಪ್ರಸಾದನ ಪ್ರಸನ್ನಾದನವು ಅವಳ ಕಣ್ಣಿನ ವಾಂದೆ
ಬಂದು ನಿಲ್ಲಿತ್ತಿತ್ತೀರ್ತಿ?

ಪುನಃಪುನಃ ಬಂದು ನಿಲ್ಲಿತ್ತಿತ್ತೀರ್ತಿ ನಮ್ಮ ಭಾವನೆ.

ಅಪರಿಚಿತಳೋದನೆ ವಿವಾಹ

ಮಧ್ಯಾನ್ನ ನಾಲ್ಕು ಗಂಟೆಯ ಸುಮಾರಿಗೆ ವೀರಪ್ಪ
ನಿಗೆ ಎಚ್ಚರವಾಯಿತು. ಬೆಳಗುಮುಂಜಾವಿನ ಸಂಧಿವಾತವು
ಸೈದ್ದೇವಚಾರದಿಂದ ಹಿಮೈಟಿಪ್ಪತ್ತು. ಇಂದ್ರಭವನದ
ಸೇವಕನೊಬ್ಬನು ಇವನ ಬಳಗೆ ಬಂದು ತೇವಯೈಟಿಪ್ಪರು
ಇವನನ್ನ ನೋಡಲೇಂದು ಬಂದಿದ್ದರೆಂದೂ, ಬಹಳ ಹೊತ್ತಿನ
ವರಿಗೂ ಇವನಿಗೆ ಎಚ್ಚರವಾಗಲಿಲ್ಲವಾದುದರಿಂದ ರೋಗಿ
ಯನ್ನೆಬ್ಬಿಸುವುದು ಒಳ್ಳೆಯದಲ್ಲವೆಂದುಕೊಂಡು ಆ ವರು
ಹಿಂದಿರುಗಿ ಹೋದರೆಂದೂ ತಿಳಿಸಿದನು.

ವೀರಪ್ಪನು ಅತಿ ಉದ್ದಿಗ್ನಿ ಚಿತ್ತನೇಂಬುದನ್ನು ನಮ್ಮ ವಾಚಕ
ರೀಗಾಗಲೇ ಅರಿತಿರುವರು. ಅವನ ಹಸ್ತಗತವಾದ ಕಾಗದ

ವೋಂದರ ಸಹಾಯದಿಂದ ಕೆಲವು ಸಂಗತಿಗಳನ್ನು ಈಗಲೇ ಹುಡುಕಿ ತಿಳಿಯಬೇಕೆಂದು ಇವನು ಬಗೆದನೆಂದರೆ ಯಾರಿಗೂ ವಿಚಿತ್ರವೇನಿಸಲಿಕ್ಕಿಲ್ಲ.

ವೀರಪ್ಪನು ಆ ಕಾಗದದಲ್ಲಿಯ ಪ್ರತಿಶಬ್ದವನ್ನು ವಿಚಾರ ಪ್ರೋಫೆಕ್ಟವಾಗಿ ನಿಧಾನವಾಗಿ ಪುನಃ ಓದಿದನು:

“ನೇಲವನೆಯ ಬಲಗಡೆಯ ದೂರಿನ ಮೂಲೆಯಲ್ಲಿಯ ಕಲ್ಲಿನ ಕೆಳಗೆ ನೋಡು. ಸುಂದರೀ, ಅದನ್ನು ಜಾಣತನ ದಿಂದ ಉಪಯೋಗಿಸು; ಎಂದರೆ ನಿನ್ನ ಉದ್ಘಾರವಾಗುವುದು, ಇಲ್ಲಿದಿದ್ದರೆ ಆಧಿಪತನ.”

ಹೀಂದಿನ ಕ್ರಾರ ರಾತ್ರಿಯಲ್ಲಿ ಸಂದರ್ಶಿಸಿದ ಆ ಸಾಯುವ ಪುಂಡುಕನ ಪತ್ರವಿದೇಂದು ವೀರಪ್ಪನು ತಿಳಿದನು. ಆವಳು ಕೃತಫ್ಝೂಳೀಂದು ಕರಿದ ಸುಂದರಿಯನ್ನು ದೇಹಿಸಿಯೇ ಈ ಪತ್ರವು ಬರೆಯಲ್ಪಟ್ಟಿತ್ತು. ಅದು ಘೋಗತನಿಧಿಯನ್ನಲ್ಲದೆ ಬೇರೆ ಏನನ್ನು ಸೂಚಿಸಬಲ್ಲುದು?

ವೀರಪ್ಪನು ಪುನರ್ದಲ್ಲಿಯೇ ಮಂಡಿಗೆಯನ್ನು ಮಾಡಲಾರಂ ಭಿಸಿದನು. ಆ ಪುಂಡುಕನು ನುಹಾಲೋಧಿಯಾಗಿರಬೇಕು— ಸುಂದರಿಯೊಬ್ಬಳೇ ಅವನ ವಾರಸುದಾರಳಾಗಿರಬೇಕು. ಈ ಪತ್ರದಿಂದ ಸಿದ್ಧವಾಗುವುದೇನೇಡರೆ, ಆವಳಿಗೆ ತಂದೆಯ ಬಳಿಯಲ್ಲಿ ಧನವಿರುವುದೆಂದು ಒಂದು ವೇಳೆ ಗೊತ್ತಿದ್ದರೂ ಸಹ ಅದೆಲ್ಲಿರುವುದೇಂಬುದು ತಿಳಿಯಲಸಾಧ್ಯವು. ಒಂದು ವೇಳೆ ತಾನು ಸುಂದರಿಯರಿಯದಂತೆ ಆದನ್ನು ಕೈವರೆಕಷಣಿ ಕೊಂಡರೆ ಬಹಳ ಚೆನ್ನಾಗಿಯಿತು; ಅದಾಗದಿದ್ದರೆ ಅವಳನ್ನು ಮಂಡುವೆಯಾಗಬೇಕು. ದೇಗಿದ್ದರೂ ಲಾಭವು ಸಿದ್ಧ.

ಇಂತಹ ಸವಿ ಕಲ್ಪನೆಯ ರೀಕ್ಷೆಗಳ ಮೇಲೆ ವಿಹರಿಸು

ತ್ತಿದ್ದ ವೀರಪ್ಪನಿಗೆ ಅರ್ಥಕ್ಕೊಡ ಕಾಲಹರಣವು ಸಹ ಮುಖ್ಯತನವೇನಿಸಿತು. ಆವನು ಮೇಲಕ್ಕೆದ್ದು ಕಾಲುಗಳ ನ್ನೇಳಿದು ನಡೆಯತ್ತೆಡಗಿದನು. ಆ ಕೋಟಿಯಂತಹ ಮನೆಯನ್ನು ವುನ್ನಿ ಕೆಡುಕೊಳ್ಳುವುದು ಸುಲಭಸಾಧ್ಯವಲ್ಲಿ ವೆಂದೂ, ಪ್ರತಾಪರುದ್ರನ ಅನುಯಾಯಿಗಳು ತನ್ನ ನ್ನು ನೋಡಿ ಬಿಡುವ ಸಂಭವವಿದೆಯೆಂದೂ, ವೀರಪ್ಪನು ಕ್ಷೇತ್ರಕಾಲ ಚಿಂತಿಸಿದನು. ಆದರೂ ಆವಾಸ ಘರ್ಷಣೆಯಿಷ್ಟು ತಿಯ ಕಲ್ಪನೆಯ ಮುಂದೆ ನಿಕೃಷ್ಟವರ್ತಮಾನಕಾಲವು ತುಚ್ಛವೇನಿಸಲು, ಬಹಳ ಹುರಿದುಂಬಿ ಹೊರಟುಬಿಟ್ಟಿನು. ಆಗ ಸಾಯಂಕಾಲದ ಆರು ಗಂಟಿಯಾಗಿತ್ತು.

ಅಂತೂ ಷಂತೂ ತಾನು ಗುರುತಿಟ್ಟುಕೊಡು ಬಂದ ಪ್ರತಿಗಿಡ, ಅಂಗಡಿ, ಗ್ರಾಡಿ, ಮನೆ ಮೊದಲಾದುವುಗಳನ್ನು ಹುದುಕುತ್ತಾ ನಿರ್ದಿಷ್ಟಪ್ಪಸ್ಥಾನವನ್ನು ಸೇರಿದನು. ಪ್ರತಾಪ ರುದ್ರನೇ ಮೊದಲಾದವರು ಒಂದು ವೇಳೆ ಗಂಟುಬಿಡ್ಡರೂ, ಸುತ್ತಲಿನ ನಿವಾಸಿಗಳೆಲ್ಲರೂ ಕಳ್ಳಕಾಕರಾಗಿರುವ ಸಂಭವವಿಲ್ಲವಾದುದರಿಂದ ತನಗೆ ಸಹಾಯವು ಸಿಕ್ಕೇ ಸಿಗುವುದೆಂದು ನಂಬಿದನು. ಹುಣಿತೆಂದಿದ್ದ ಆಯುಧಗಳನ್ನು ಆವನು ಮತ್ತೊಮ್ಮೆ ಮುಟ್ಟಿ ನೋಡಿಕೊಂಡನು.

ಆವನು ಬಾಗಿಲನ್ನೇನೋ ದೂಡಿದನು. ಒಂದು ವೇಳೆ ಒಳಗಿನಿಂದಾರು ಬರದಿದ್ದರೆ ಮುಂದೇನು ಮಾಡಬೇಕೆಂಬುದು ಆವನಿಗೇಗ ತಿಳಿಯದಾಯಿತು. ಆಷ್ಟರಲ್ಲಿ ನವತರುಣಿಯೊಬ್ಬಳು ಬಾಗಿಲನ್ನು ಅರ್ಥ ತೆಗೆದಳು. ಆವಳ ಕೈಯ ಲ್ಲೋಂದು ದೀಪವಿತ್ತು. ಧರಿಸಿದ ಬಟ್ಟಿಗಳು ಬಡವರಿಗೆ ತಕ್ಕಂತಿದ್ದವು. ಸಾಧಾರಣ ಸುಂದರಿಯಾದ ಆವಳ ಗಲ್ಲಿ

ಗಳೇಕೋ ರಾಂತಿಹಿಃನವಾಗಿದ್ದವು. ಅವಕು ನಗುವ ಪೂರ್ವ ದಲ್ಲಿಯೇ ಆಲ್ಲಿ ಪಚ್ಚಬಿಳುತ್ತತ್ತು.

ಅವಳು ಕರಿಣ ಮಾತಿನಿಂದ “ನೀನಾರು?” ಎದೆ ಗಜ್ಜಿಸಿದ್ದು.

“ಇಗೇಂ, ನಿಂನು ಸುಃದರಿಯೆನ್ನು ವರ್ಣಾಗಿದ್ದರೆ ತಡೆ ವಿಲ್ಲದೆ ಆದಷ್ಟು ಜಾಗ್ರತ್ತೆಯಾಗಿ ಗುಪ್ತರಿತಿಯಲ್ಲಿ ನಾನೆ ರದು ಮಾತುಗಳನ್ನು ಹೇಳಬೇಕಾಗಿದೆ.”

“ನಾನು ಪುನಃ ಆಚ್ಚು ಮಿಸುತ್ತೇನೆ, ಉತ್ತರಕೆಂಡು. ನೀನಾರು? ನನಗೇನೂ ತಿಳಿಯದು-ತತ್ತುವೋ ಮಿತ್ರನೇಂ?”

“ನಿನ್ನೀಯ ರಾತ್ರಿ ನಿಷ್ಣುತ್ತದೆಯೆಯ ಆವಸಾನ ಕಾಲದಲ್ಲಿ ನಾನಿಲ್ಲಿದ್ದೇನು.”

“ಹಾಗಾದರೆ, ನೀವು ಒಳಗೆ ಬರಬಹುದು.”

ಆವನು ಒಳಗೆ ಬಂಡೆಡನೆಯೇ ಬಾಗಿಲು ಮುಚ್ಚಲ್ಪ ಟ್ರೈಟು.

ಆವರಿಬ್ಬರೂ ಪಡೆಸಾಲೆಯತ್ತೀಂದು ಇಪೆಯ ಮೇಲೆ ಕುಳಿತುಕೊಂಡರು. “ಸಾಮಾನ್ಯ”, ಕ್ವೆಮಿಸಿರಿ. ಮಹಡಿಯ ಮೇಲಿನ ಕುಡಿನ ಕೊಂಡೆಗೆ ಇಂದು ಯಾರನ್ನು ಕರೆ ದೇಯುವುದುತ್ತಿಲ್ಲ. ಶವವಿನ್ನು ಆಲ್ಲಿದೆ; ಅದನ್ನು ಸೇಂಡುವುದು ನನ್ನೀಂದಾಗದು.”

“ಹೀಗೆಯೋ? ನಾನು ಆಕಸ್ಮಿಕವಾಗಿ ನಿನ್ನೀಯ ರಾತ್ರಿ ಇಲ್ಲಿಗೆ ಬಂದಿನು. ಅಟ್ಟಿದ ಮೇಲೆ ನೆರಳುವುದು ಕೆಳಗೆ ಕೇಳಬರಲು ಏನಾದರೂ ಸದಾಯ ಹಾಡಬಹುದೇಂದು ನಾನಲ್ಲಿಗೆ ನಡಿದಿನು. ಓ, ನೀಂನು ಈಂಂದಿರಿಡಬೇಡ.”

“ನಮ್ಮ ತಂದೆಯು ಆಗ ಮರಣಯಾತನೆಯಲ್ಲಿ

ದ್ದನೇ? ಹಾಗಾಗುವುದೆಂಬುದು ಸನಗೆ ಗೊತ್ತಿರಲಿಲ್ಲ; ಗೊತ್ತಿದ್ದರೆ ಅವನೇಂಬ್ಬನನ್ನೇ ಬಿಟ್ಟು ಹೋಗುತ್ತಿದ್ದನೇ? ಅದಿನ ಸಾಯಂಕಾಲ ನಾನು ಹೊರಗೆ ಹೋಗುವಾಗ ಅವನೆಡ್ಡ ಕುಳಿತಿದ್ದನು. ಓಡಾಡುವಪ್ಪು ಶಕ್ತಿಯೂ ಅವನಿಗಿತ್ತು. ನಾನು ಹೊರಗೆ ಹೋದನೆತರ ಅವನೇ ಒಳಗಿನಿಂದ ಚಿಲಕವನ್ನು ಹಾಕಿಕೊಂಡನು. ”

“ನನಗೀಗ ನೆನಪಾಯಿತು!! ನಾನೇಂಗೆ ಬಂದಾಗ ಚಿಲಕವು ಒಳಗಿನಿಂದ ಹಾಕಲ್ಪಟ್ಟತ್ತು. ನಿಂನು ಹೇಗೆ ಒಳಗೆ ಬಂದೆ?”

“ನಾನೇ ನಿಮ್ಮನ್ನು ಕೇಳುತ್ತೇನೆ. ಸೀವೇತು ಒಳಗೆ ಬಂದಿರಿ?”

“ಸುಂದರೀ, ಸಂಶಯಿತಳಾಗಬೇಡ. ನಾನೆಲ್ಲವನ್ನೂ ಹೇಳುವೆನು. ನಾನು ಹಿಂದಿನ ಬಾಗಿಲನ್ನು ತೆರಿದು ಒಳಹೊಕ್ಕೆನು. ”

“ಓಹೋ, ಮಗ್ಗುಲ ನೆಲವನೆಯಿಂದ ಓಡಿಹೋದ ಸದ್ಗೃಹಸ್ಥರಲ್ಲಿ ನಿಂಘೂ ಒಬ್ಬರೋ? ನಿಂವ ಬೆದರಬೇಡಿರಿ; ನಾನು ನಿಮ್ಮನ್ನು ಕೈಬಿಡುವದಿಲ್ಲ ಬಾಗಿಲನ್ನು ತೆರಿಯಲು ಇಲ್ಲಾರು ಸಚೀವಿಗಳಲ್ಲದಿರುವಾಗ ನಾನೆಂತು ಒಳಗೆ ಬಂದೆನೆಂದು ಕೇಳಿದಿರಲ್ಲವೇ? ನಾನು ಮರುದಿನ ಮಧ್ಯಾನ್ತರದ ಮೆಡಲು ಇಲ್ಲಿಗೆ ಬಂದೊಡನೆಯೇ ಮಹಾರುದ್ರನು ನನ್ನನ್ನು ಬರಹಾಡಿಕೊಂಡು ಬಂದಿಗಳಿಬ್ಬರು ತಮ್ಮಲ್ಲಿಂದ ತಪ್ಪಿಸಿಕೊಂಡಿರುವರೆಂದೂ ಇವರು ನನ್ನ ಮನೆಯ ಮುಹಾಂತರವಾಗಿ ಹೊರಬಿದ್ದಿರುವರೆಂದೂ ಇಡೆಬಲದಲ್ಲಿಯಾರಲ್ಲಿಯೂ ಈ ವಿಷಯವನ್ನು ಹೇಳಿದಿರಬೇಕೆಂದೂ ತಿಳಿ

ಸಿದನು. ಇವಾವುವೂ ನನಗೆ ಸಂಬಂಧಿಸಿದ ಕಾರ್ಯವಲ್ಲ ವೇಂದೂ ನಾನು ಇದರಲ್ಲಿ ಕೈಹಾಕುವುದಿಲ್ಲವೇಂದೂ ವಚನ ಕೊಟ್ಟಿನು. ನೀವು ಮಾಡಿದ ಕಿಂಡಿಯಲ್ಲಿ ನುಸುಳಿ ನಾನಿಲ್ಲಿಗೆ ಬಂದೆನು. ತನ್ನ ಕೋಣೆಗೆ ಪತ್ರಬರೆಯಲು ಒಂದವನ ಕಾರ್ಯವಿದೆಂದು ಮಹಾರುದ್ರನು ಶಂಕಿಸಿದನು. ನಾನು ಬಂದಾಗ ತಂದೆಯವರು ಮೃತರಾಗಿದ್ದರು. ಮುಂದಿನ ಬಾಗಿಲಿನ ಕೇಲಿಯೂ ಚಿಲಕವೂ ಹೇಗೆ ತೆರೆಯಲ್ಪುಟ್ಟಿದೆ ನೀವು ಮಾತನಾಡುವ ವರೆಗೂ ನಾನು ವಿಚಾರ ದಲ್ಲಿದ್ದೆನು.”

“ ಸುಂದರಿ, ನಿಮ್ಮಪನು ಧನವಂತನಲ್ಲವೇ? ”

ಆವಳಿಮೈ ಅಪಹಾಸ್ಯದಿಂದ ನಕ್ಕು “ ಆಹಾ, ಎಂತಹ ಧನನಂತ! ” ಎಂದಳು. “ನನ್ನ ಸಂಶಯಗಳು ಸತ್ಯವಾಗ ತೊಡಗಿವೆ. ಅವನು ಜಿಪುಣಿ, ಇದು ನಿನಗೆ ಗೊತ್ತಿರಲಿಕ್ಕಾಲಿ, ಅವನೆಲ್ಲ ದ್ರವ್ಯವನ್ನೂ ಎಲ್ಲಿದುತ್ತಿದ್ದನು? ”

“ ನಾನರಿಯೆ! ಆದರೂ ಬಹು ದ್ರವ್ಯವಿದ್ದ ರೂ ಇರಬಹುದು. ”

“ ಅಹುದು, ಅಹುದು, ಸುಂದರಿ ನಿನೆನ್ನು ಪುದು ಸರಿ. ನಿನಗಿದು ಸಿಕ್ಕುವಂತೆ ಮಾಡಿದರೆ ನನಗಾವ ಸಂಭಾವನೆಯನ್ನು ಕೊಡುವೆ? ”

“ ನಾನೇನು ಕೊಡಲಿ? ನನ್ನಲ್ಲಿರುವುದರಲ್ಲಿ ನಿಮಗೆ ಬೇಕಾದುದೇನು? ”

“ಹಣವನ್ನು ಸರಿಯಾಗಿ ಹಂಚಿಕೊಳ್ಳುವುದು ಸರಿಯಲ್ಲ. ಇರುವ ಸಂಪತ್ತಿನಲ್ಲಿ ರಡು ಭಾಗಗಳಾದರೆ ಯಾರೊಬ್ಬರೂ ಹೇಳಿಕೊಳ್ಳುವಂತಹ ಹಣಗಾರರಾಗಲಾರರು. ”

ರಾಜರಹಸ್ಯ

“ ಇದರ ಅರ್ಥವೇನು? ನಿಂದಿನ್ನು ಪ್ರದಾದರೂ ಏನು?”

“ ನನ್ನ ಅರ್ಥವೇನೇದರೆ— ನಾನೇನ್ನು ಪ್ರಚೇನೇದರೆ— ನಾನು ಕಲ್ಪಿಸಿರುವುದೇನೇದರೆ— ನನಗೆ ಭರವಸೆಯಿರುವುದೇನೇದರೆ— ಸುಂದರಿ; ನಿಂನು ಅವಿವಾಹಿತಳ್ಳವೇ?”

“ ಏಕೆ? ನಾನಹುಂದು, ಮುಂದೆ?”

“ ಈಗೇನೂ ವಿಶೇಷವಿಲ್ಲ— ವಿವಾಹದ ವಿವರವು ಈಗ ಬೇಡ. ನಮ್ಮ ಮಾತಿನ ಮುಖ್ಯಭಾಗದ ಕಡೆಗೆ ನಾವಿಗ ತಿರುಗಿ ಸೋಂಡಬೇಕು. ಇದು ನಿಮ್ಮಪ್ರಾನ ಹಸ್ತಾಕ್ಷರವೋ?”

ಆವಳದನ್ನು ತಿಗೆದುಕೊಂಡಳು. ನಿಸ್ತೀರ್ಣವಾಗಿದ್ದ ಕಣ್ಣು ಕದವುಗಳಲ್ಲಿ ಒಮ್ಮೆಂದೊಮ್ಮೆ ಸೋಂದಯ್ಯ ವೃಢಿ ಬಂದಿತು.

“ ಅಹುದು; ಇದು ಆವನಕ್ಕರವೇ ಅಹುದು; ನಮ್ಮ ಮುಂದಿನ ಜೀವನವು ಆನಂದಮಯವಾಗುವುದರಲ್ಲಿ ಅನುಮಾನವಿಲ್ಲ.”

ವೀರಪ್ಪನು ಮನದೆಟಿಕೆಗಳು ಕೈಗೂಡುವಹೆಂದರಿತು ನಲಿದಾಡಿದನು.

“ ನನಗೂ ಹಾಗೆಯೇ ಆನಿಸಿತ್ತು. ಬಾ, ನಾವಿಬ್ಬರೂ ಅಲ್ಲಿ ಹುಡುಕಿ ಸೋಂಡೋಣ, ಸಂತರ ನಿಂನು ಅವಿವಾಹಿತಳೇ ಹೇಗೆಂದು ಕೇಳಿದುದರ ಕಾರಣವನ್ನೊಳಗೆಯುವೆನು.”

ತರುಣೀಯ ಅರ್ಥಗಭಿರ್ವಾದ ಮುಗುಳ್ಳಿಗಿಯನ್ನು ಬೀರಿದಳು. ಅಪರಿಚಿತನ ಭಾವವನ್ನು ಆವಳಿತಿರುವಂತೆಯೂ ಹೆಚ್ಚಿನ ವಿವರವು ಬೇಡಿಂಬಂತೆಯೂ ತೋರಿತು. ವೀರಪ್ಪನು ಈ ನೋಡಲು ತಾನವಳ ಸೋಂದಯ್ಯವನ್ನು ಪೂರ್ಣವಾಗಿ ಅರಿತಿರಲಿಲ್ಲವೆಂದುಕೊಂಡನು.

ವೀರಪ್ಪನು ಪುನಃ ರಾತ್ರಿಯಲ್ಲಿಯೇ ಹಿಂದೆ ಸೋಂಡಿದ

ಸಾಫ್ತನೆಗಳನ್ನು ಸೋಡಿದನು. ಮಗ್ಗುಲ ಸೆಲವನೆಯೊಳಕ್ಕೆ ಯಾರಾದರೂ ಎಳಿದೊಯ್ದರೀ ಹೇಗೆಂಬ ವಿಚಾರವು ಬರಲು ಅವನ ಮೈಯಲ್ಲಿ ಚೆಂಬಂದಂತಾಗುತ್ತಿತ್ತು.

“ಅಗೋ, ಕಲ್ಲು ಅಲ್ಲಿದೆ” ಎಂದು ಸುಂದರಿಯು ಮೃದು ಮಧುರವಾಗಿ ಸುಡಿಯಲು ಇವನಿಗೆ ಎಚ್ಚರವಾದಂತಾಯಿತು.

ದೂರಿನ ಮೂಲೆಯಲ್ಲೋಂದು ಹಾರೆಯಿತ್ತು. ತನ್ನ ತಂದೆಯು ಅದನ್ನೇ ಒಂದು ಒತನವಾಗಿಡುತ್ತದ್ದನೆಂಬುದು ಸುಂದರಿಗೇಗ ಹೊಳೆಯಿತು. ಅವಳದನ್ನು ತರಲೇಂದು ಅತ್ಯ ಹೋಗಲು ವೀರಪ್ಪನು ಆವಳ ಮನೋಭಾವವೆಂತಿರುವುದೋ ಎಂದು ಚಿಂತಿಸಿ, ಅವಳಿಂದು ನೇಳೆ ಹೊರಗಿಸಿಂದ ಬಾಗಿಲ ನ್ನಿಕ್ಕೆಕೊಂಡು ಹೋಗದಂತೆ, ಬಾಗಿಲ ಬೇಯಲ್ಲಿ ಬಂದು ನೀಂತನು. ಇದನ್ನು ಆ ಚದುರಿಯು ಆರಿಯದಿರಲಿಲ್ಲ. ಅವಳಾಗ ತನ್ನನ್ನೇ ನಟ್ಟಿ ದಿಟ್ಟಿಯಿಂದ ಸೋಡುವ ವೀರಪ್ಪನಿಗೆ— “ದೂರಾಲೋಚನೆಯುಳ್ಳ ನೀನು ನನ್ನಲ್ಲಿ ಸಂದೇಹಪಡುವುದು ಅನುಚಿತವಲ್ಲ. ಆದರೆ ನಾನು ಆ ಮಹಾರುದ್ರನನ್ನು ಎಪ್ಪು ದ್ವೇಷಿಸುವೆನೆಂಬುದು ನಿನಗೇನು ಗೊತ್ತು!! ಇದಲ್ಲದೆ ನೀನು ಸನಗೆ ಲಾಭದಾಯಕವಾದ ಕಾರ್ಯದಲ್ಲಿ ಕೈಹಾಕಿಲ್ಲವೇ? ಎಂದ ಮೇಲೆ ನಾನು ನಿನ್ನನ್ನು ಗಂಡಾಂತರಕ್ಕೇಡು ಮಾಡುವೆನೇ? ” ಎಂದಳು.

“ನೀನೀ ರೀತಿಯಲ್ಲಿ ಮಾತನಾಡಲು ಆರಂಭಿಸಿದು ದನ್ನು ರಿತು ನನಗಾನಂದವಾಯಿತು. ಇದರಿಂದ ನಾನು ಹೆಚ್ಚು ಸಂಶೋಷಿಸಿದ ನಿನ್ನ ಕಾರ್ಯಗಳಲ್ಲಿ ಸಹಕರಿಸುವೆನು. ಸುಂದರೀ, ಸೀನು ಬಹು ಒಕ್ಕೆಯವಳು. ”

ವಿವಾಹವನ್ನು ಅವಳು ಅಸಮೃತಸಳೆಂದು ಈಗ ಅವನಿಗೆ

ಶೈಲಿರತ್ನ. ಹಾರೆಯನ್ನು ತೆಗೆದುಕೊಂಡು ನೇಲವನ್ನು ಗೆದು ಆ ಕಲ್ಲನ್ನು ಆತ್ಮ ಸರಿಸಿದನು. ಕೆಳಗೆ ಪ್ರೋಫೆಸ್‌ಡ ಪ್ರದೇಶವಿತ್ತು. ಅಲ್ಲಿ ಆರು ಚಿಕ್ಕ ಚಿಕ್ಕ ಬೀಳಗಳು ಕಂಡುಬಂದುವು. ಆವು ಗಳಲ್ಲಿ ಒಂದೊಂದು ಸಾವಿರಕ್ಕೆ ಕಡಿಮೆಯಿಲ್ಲದಪ್ಪು ನಾಣ್ಯ ಗಳಿವೆಯೇಂದು ಇಬ್ಬರೂ ಅಂದಾಬಕಟ್ಟಿದರು. ಕೆಳಗಿನ ಕೋಣೆಯಲ್ಲಿ ಅದನ್ನು ಬಿಚ್ಚಿ ನೋಡಬೇಕೆಂದು ಇಬ್ಬರೂ ಕೆಳಗಳಿದರು.

“ಅನ್ವಯಭಕ್ತಾವಾಪವಳ್ಳ ಸುಂದರಿ, ಈಗ ನಮ್ಮ ಭವಿಷ್ಯವನ್ನು ನಿಣ್ಣಾಯಿಸೋಣ. ನಾನು ವ್ಯವಹಾರದಲ್ಲಿ ಆನುಭವವಳ್ಳ ಸದ್ಗುಣೆಯಾದ ಸದ್ಗೃಹಣಣಿನು. ಏರಪ್ಪ ನೇಂಬ ಹೆಸರಿಗೆಬ್ಬಿಪ್ಪುವಂತೆ ಸಾಹಸಜೀವಿಯು. ಇನ್ನೂ ಆವಿ ವಾಹಿತನು. ಯೋಂಗ್ಯಾ ಪತ್ನಿಗಾಗಿ ಕನವರಂಸುವವನನು. ನೀನೇನು ಹೇಳುವೆ? ನನ್ನನ್ನು ವರಿಸಿ ಸುಖವಾಗಿರಲಿಬ್ಬಿ ವೆಯೋ? ಎಂದರೆ ನಮ್ಮ ವಾಪಾರವು ಸಮಾಪ್ತಿಯಾ ಯಿತು; ಹಣವನ್ನು ಹೆಚುವುದು ಬೇಡ.”

“ದ್ರವ್ಯಕ್ಕೆ ಮಹತ್ವವನ್ನೀಯದೆ ನೀವು ನನಗೇ ಮಹತ್ವವನ್ನು ಕೊಟ್ಟರೆ ಏನೂ ಅಡ್ಡಿಯಿಲ್ಲ. ನಿಮ್ಮ ಬಡತನದ ಸ್ಥಿತಿಯಲ್ಲಿಯೇ ನಿಮ್ಮನ್ನು ಲಗ್ನವಾಗೆಂದರೂ ನಾನು ಒಲ್ಲಿ ನ್ನುವುದಿಲ್ಲ. ನಾವಿಬ್ಬರೂ ವೋದಲು ಇಲ್ಲಿಂದ ಹೊರಡಿ ಬೇಕು—ನನ್ನ ಅಭಿಪ್ರಾಯವು ನಾವು ಬೇರೆಂದು ಮುಂಚೊಂಡಿ—”

“ಗಾಂಧಿರವಿಧಿಯಲ್ಲಿ ವಿ ವಾ ಹೆ ವಾ ಗ ಬೇ ಕೆ ನ್ನು ವೆಯೋ?”

‘ಅವಳು ಶರೀರಾಂಶದಳು, ಅರಕ್ಕುಣ ಇಬ್ಬರ ತುಟ್ಟಿಗಳಿಳಿ

ಒಂದುಗೂಡಿದುವು. ವೀರಪ್ಪನು ತಮ್ಮ ಮೊದಲ ಕಾಯ್ದು ಶಂಸಂಸ್ಕಾರವನ್ನು ಮಾಡುವುದಿನ್ನುಲು ಸುಃದರಿಯು ಅದಕ್ಕೆ ತಕ್ಕೆ ಹೈವಸ್ಥಿಯನ್ನು ಮಾಡಿರುವುದಾಗಿಯೂ ಆಂದಿನಿಂದ ಮೂರನೇಯ ದಿನ ಅತಿ ಗುಪ್ತರಿತಯಲ್ಲಿ ಅದು ನಡೆಯುವುದೇದೂ ಹೇಳಿದಳು.

ಸುಃದರಿಯು ಅಪರಿಚಿತನಾದ ವೀರಪ್ಪನು ಚಿರಪರಿಚಿತ ಸೆಂಬಿತಿ ತೋರುತ್ತಿರುವುದರಿಂದ ಹೇಗಾದರೂ ಆ ಕೂರ ಸನ್ನಿಹಿತದಿಂದ ಆಸಿನೊಡನೆ ಹೊರಹೊರಡಬೇಕಿಂದಳು. ಆಗವನ್ನು ತನ್ನ ಸೋಂಟದ ಸುತ್ತುಲೂ ನಾಲ್ಕು ಬೀಳಗಳನ್ನು ಕಟ್ಟಿಕೊಳ್ಳಬೇಕಿಂದೂ ಹೇಳಿದನ್ನು.

ಸುಂದರಿಯು ಮತ್ತೊಮ್ಮೆ ಮಹಡಿಯನ್ನೇ ರಿ ತನ್ನ ಬಟ್ಟಿಯರಿಗಳನ್ನೂ ಒಂದು ಕಾಗದದ ಸುರುಳಿಯನ್ನೂ ತೆಗೆದು ಕೊಂಡು ಕೆಳಗಿಳಿದು ಬಂದಳು.

ತಾನು ಇಂದ್ರಭನನಕ್ಕೆ ಹೋಗಬೇಕಿನ್ನು ಲು ಆ ಭಾಗ ದಲ್ಲಿಯ ಸಂಮಗ್ರಿಂದುಗಳನ್ನು ಬಲ್ಲ ಸುಂದರಿಯು ಅವನನ್ನು ಅಲ್ಲಿಗೆ ನಿರಾಯಾಸವಾಗಿ ಕರೆದೊಯ್ದಾಗು.

ಶತಿಕಲೆ

ಎರಡು ವರ್ಷಗಳಿಂದಲೂ ನೇಮ್ಮದಿಯಾಗಿದ್ದ ಶತಿಕಲೆಗೆ ಪಾರ್ವತಿಯ ಮಹಲು ಸುನೇಯೆಂಬ ಭಾವನೆಯಾಗಿತ್ತು. ಈ ದಿನ ನಿವಾಹಕವಿಲ್ಲದೆ ಪಾರ್ವತಿಯೊಡನೆ ಹೊರಬೀಳುವ

ಸಂಧಿಯಲ್ಲಿ ಅವರೆಗೆ ಬಹು ಕಳವಳವಾಯಿತು. ಶತಿಕಲೆಯ ವಯಸ್ಸು ಇಟ್ಟಿಲ್ಲ.

“ಶತಿ, ಶೋಕಿಸಬೇಡ. ಲೀಲಾವತಿಯು ಬಹು ಒಳ್ಳೆಯವಳು. ನಿನ್ನ ಮಿತ್ರಳಾದ ನಾನೂ ಮೇಲಿಂದ ಮೇಲೆ ಬಂದುಹೋಗುವೆನು. ನೀನು ಪ್ರೇಮವಾತದಲ್ಲಿ—”

“ಬಾಯಿ, ಅವನ ವಿಚಾರವನ್ನೈತ್ತಬೇಡ. ಏಕೆಂದರೆ ನನಗೆ ಹುಟ್ಟು ಹಿಡಿಯುವುದು. ನಾನವನನ್ನು ಪ್ರೀತಿಸುವೆನೋ ಇಥವಾ ದ್ವೇಷಿಸುವೆನೋ, ಅವನನ್ನು ಚುಂಬಿಸುವೆನೋ ಇಥವಾ ಚೂರಿಯಂದಿರಿಯುವೆನೋ—ನನಗೇಂ್ಜಾಗೊತ್ತಿಲ್ಲ.”

“ಪ್ರಯೆ, ನೀನವನನ್ನು ಮರೆಯಲು ಯತ್ನಿಸತಕ್ಕುದು.”

“ಅದು ಸಾಧ್ಯವಿಲ್ಲವೇ ಇಲ್ಲ.”

“ಅಸಾಧ್ಯವೇ? ಶತಿ, ಅದೇಕೇ?”

“ನಾನವನ ಪ್ರತಿಮೆಯನ್ನು ಪೂಜಿಸುವುದಕ್ಕಾಗಲಿ ಇಲ್ಲವೇ ಸೇಡು ತೀರಿಸಿಕೊಳ್ಳುವುದಕ್ಕಾಗಲಿ ಹೃದಯದಲ್ಲಿ ನಿಲಿಸಿರಲಿಕ್ಕೇಬೇಕು.”

“ನೀನು ನನ್ನನ್ನು ಈದಿನ ದಿಗ್ಭರ್ಮೆಗೊಳಿಸುತ್ತಿರುವೆ!! ಚೆಲುವೇ, ಏನಾದರೂ ಮಾಡಿ ಶಾಂತಳಾಗು; ಇನ್ನು ಅಂತಹ ವಿಚಾರದಿಂದ ಬಳಲಬೇಡ.”

“ಇದರಿಂದ ನಿನಗೆ ತಾಪವಾಗಿದ್ದರೆ, ಪಾರ್ವತಿ ತೀರು, ನನ್ನನ್ನು ಕ್ಷಮೆಸು. ಇನ್ನು ಮಾತು ಬೇಡ.”

ಶತಿಕಲೆಯು ಕಣ್ಣೀರಿಟ್ಟಿಳು. ಈ ಸಲ ಪಾರ್ವತಿಯು ಅವಳನ್ನು ಸರೈತ್ತೆಸಲಿಲ್ಲ. ಏಕೆಂದರೆ ಅತ್ಯಂತ ದುಃಖವು ಕಣ್ಣೀರಿನ ಮೂಲಕವಾಗಿ ಕರಿಗಿದಲ್ಲಿದೆ ಶಾಂತತೆಯು ಉದಿನ

ದೆಂಬುದು ಅವಳಿಗೆ ಗೊತ್ತಿತ್ತು.

ಇವ್ವರಲ್ಲಿ ಇವರ ಕುದುರೆಯ ಗಾಡಿಯು ಒಂದು ಮನೆಯ ಮುಂದೆ ಬಂದು ನಿಂತಿತು. ಪಾರ್ವತಿಯು ಶತಿಕಲೆಯೊಡನೆ ಮಂದಿರವನ್ನು ಪ್ರವೇಶಿಸಿದಳು. ಲೀಲಾವತಿಯು ಪ್ರಥಮ ದಶನಮಾತ್ರದಲ್ಲಿಯೇ ಶತಿಕಲೆಯನ್ನು ಸ್ತ್ರೀತಿಸಲಾರಂಭಿಸಿದಳು.

ಲೀಲಾವತಿ—“ಪಾರ್ವತಿಬಾಯಿ, ಇವಳು ಬಹು ಚೆಲುವ ಹುಡುಗಿಯು.”

ಪಾರ್ವತಿ—“ಶತಿಕಲೆಯು ಬರಿಯ ಚೆಲುವೆಯಲ್ಲ, ಅತ್ಯಂತ ಸದ್ಗುಣೀಯೂ ಅಹುದು. ನಾನವಳಿಗೆ ನನಗಿಂತಲೂ ಹೆಚ್ಚು ಉತ್ತಮ ರೀತಿಯಿಂದ ಇನ್ನೆರಡುಮೂರು ತಿಂಗಳವರೆಗೂ ನೀವಿಟ್ಟು ಕೊಂಡಿರುವಿರೆಂದು ಭರವಸೆಯನ್ನು ಕೊಟ್ಟು ದ್ದೀನೇ.”

ಲೀಲಾವತಿ—“ಹುಶಾ. ಬಾಯಿ, ಹುಶಾ. ಮೇಲ್ಲಿಗೆ ಮಾತ್ರ ಸಾಡಿರಿ, ಇಲ್ಲಿಯ ಗೋಡೆಗಳಿಗೆ ಕಿವಿಯಿರುವ ದೆಂಬುದನ್ನು ಪುರಿಯಬೇಡಿರಿ.”

ಪಾರ್ವತಿ—“ಲೀಲಾವತಿ ಕ್ಷಮಿಸು, ನಂಗೇಕೋ ಮರವು ಬಂತು. ಶತಿಕಲೆಯು ನಂಬಿಗಳ್ಳಿಂದು, ಸದ್ಗುಣೀಯು, ನಾಜೂಕು. ನೀನವಳಲ್ಲಿ ನಂಬಿಗೆಯ ನ್ನುಡಬಹುದು.”

ಲೀಲಾವತಿ—“ಹಾಗಾದರೆ ಅಡ್ಡಿಯಿಲ್ಲ. ನಾನೆಂಥವಳೆಂಬುದನ್ನು ಅವಳ ಇಲ್ಲಿಯ ಸಂಗಡಿಗರೇ ಹೇಳಬಿಡುವರು. ಇದಲ್ಲದೆ—”

ಪಾರ್ವತಿ—“ಓಹೋ! ನಿಮ್ಮ ವರ್ಣನೆಯನ್ನು ನಾನು
ಮಾಡತಕ್ಕದೋ ಅಥವಾ ನೀವೇ ಮಾಡ
ಕೊಳ್ಳಬೇಕೋ!!”

ಲೀಲಾವತಿ—“ಹುಣ, ಇದೇನು? ಇಷ್ಟ ಗಟ್ಟಿಯಾಗಿ
ಹೇಳಬೇಡಿರಿ. ಇಲ್ಲಿಯ ಗೋಡೆಗಳಿಗೆ ಕೆವಿ
ಯಿಲ್ಲವೋ?”

ಪಾರ್ವತಿ—“ಅಯ್ಯೇ, ಮರಿತೆ.”

ಲೀಲಾವತಿ—“ಶತಿ, ನಿಮ್ಮ ಪಾರ್ವತಿಯು ಹೇಳಿರುವಂತೆ
ನೀನು ಇಲ್ಲಿಂದ ಹೊರಹೊರಡಲು ತಕ್ಕವಳಾ
ಗುವವರಿಗೆ—ಇ ತಿಂಗಳ ತನಕ—ಇದು
ನಿನ್ನ ಮನೆ. ಇದಕ್ಕೇನೂ ಸಂಶಯಪಡಬೇಡ,
ನೀನು ಗಾಬರಿಯಾಗಬೇಡ.”

ಪಾರ್ವತಿ—“ಶತಿ, ಅದು ಸರಿ. ಈಗ ಇದು ಹೊಸ ಸ್ಥಳ
ವಾದರೂ ಮುಂದೆ ಪರಿಚಿತ ಸ್ಥಳವಾಗುವುದು.
ನಾನು ಮುಂದಿನ ರವಿವಾರ ಬರುವೆನು, ಈಗ
ವ್ಯವಧಾನವಿಲ್ಲ. ಅಷ್ಟ ಹೊತ್ತಿಗೆ ನೀನು
ನಿಶ್ಚಿಯಂತಳಾಗಿರುವೆ, ಜೋಕೆ.”

ಲೀಲಾವತಿ—“ಅಯ್ಯೇ, ಪಾರ್ವತಿ, ಮೆಲ್ಲಿಗೆ. ನಾನಾಗ
ಏನು ಹೇಳಿದೆ?”

ಪಾರ್ವತಿ—“ಇನ್ನು ಬೇಕಾದರೆ ಸೋಂಡು, ಬಹು ಮೆಲ್ಲಿಗೆ
ನುಡಿಯುತ್ತೇನೆ. ಇಲ್ಲಿ ಈಗಿಷ್ಟು ಒನಗಳಿ
ದ್ದಾರಿ? ಅವರೆಲ್ಲರೂ ಇವಳ ಸ್ನೇಹಕ್ಕೆ ತಕ್ಕ
ವರಷ್ಟೇ?”

ಲೀಲಾವತಿ—“ಈಗಿರುವವರು ಉಂಟಾಗಿಬೇಯರು. ಒಬ್ಬ

ಇನ್ನು ಇದು ಇನ್ನೆಲ್ಲರೂ ಯೋಗ್ಯರು. ಈ,
ಅದೇನು ಶಬ್ದಿ ?”

ಪಾರ್ವತಿ — “ಅದು ನಮ್ಮ ಕುದುರೆಯ ಬಂಡಿಯದು.
ಒಬ್ಬ ರಮಣೀಯೆಂದೆಯಲ್ಲ—ಆವಳಾರು ?

ಲೀಲಾವತಿ— “ಮೆಲ್ಲಗೇ, ಗೋಡೆಗಳಿಗೆ ಈ ವಿಯಿದೆ.
ಇಲ್ಲಿಬ್ಬ ಅಪ್ಪರೆಯಿದ್ದಾಗಿಂತಿಲ್ಲ. ಗೌಪ್ಯವು
ಅವಳ ವಿವಯದಲ್ಲಿ ಹೆಚ್ಚು ಅಗತ್ಯವಾಗಿದೆ.
ಬಹು ದೊಡ್ಡ ಮನೆತನದವಳು—ಹುತ್ತಾ,
ಅದಾವ ಸಪ್ಪಳ ? ಪುನಃ, ಆ ಕುದುರೆ ! ಅವಳು
ತನ್ನ ಕೊಟೆಯನ್ನು ಬಿಟ್ಟು ಹೊರಕ್ಕೆ ಬರು
ವುದಿಲ್ಲ. ಅದೊಂದು ಶೋಚನೀಯ ಕಥೆ.
ಶತಿಕಳೆಗೆ ಇತರ ಮಿಶ್ರಿತರುವರು. ಚಿಂತೆ
ಯೇಕೆ ?”

ಪಾರ್ವತಿ — “ ಅದೇನೂ ಇಲ್ಲ—ಸೀವಿರುವಾಗ, ನಾನು
ನಿಲ್ಲಿವಂತಿಲ್ಲ. ನಮಸ್ಕಾರ.”

ಲೀಲಾವತಿ— “ಹಾಗಾದರೆಹೋಗಿಬನ್ನಿ—ಅದನ್ನು ಬೇಗನೇ
ಬರಬೇಕೆಂದು ಶತಿಕಳೆಯೂ ಹೇಳುತ್ತಾಗಿ,
ನಮಸ್ಕಾರ.”

ಪಾರ್ವತಿಯು ಹೀಂದಿರುಗಿ ಹೋದಳು. ಶತಿಕಳೆಯು
ಲೀಲಾವತಿಯ ಸಮೀಪದಲ್ಲಿ ಬಂದುಕುಳಿತ್ತಳು. ಹಾಗಾದರೆ
ಈ ಲೀಲಾವತಿ ಯಾರು ? ಸೂಲಗಿತ್ತಿ.

ತಾರೆಯಿರುವಲ್ಲಿ

ಪಾರ್ವತಿಯು ಹೀಂದಿರುಗಿ ಸುನೇಗಿ ಬಂದಾಗ ರಾತ್ರಿಯ ಒಂಬತ್ತು ಗಂಟೆಯಾಗಿತ್ತು. ಒಂದೇ ದಿನದಲ್ಲಿ ಎರಡು ಅಪರಿಚಿತ ಸ್ಥಳಗಳಲ್ಲಿ ಇಬ್ಬರನ್ನು ಸಾಹಸಗೆಯ್ಯಲೆಂದು ತಂತ್ರವನ್ನೇ ಸಗಿದ ತನ್ನ ಸಾಮಧ್ಯವನನ್ನು ತಾನೇ ಮೆಚ್ಚಿ ಕೊಂಡೆಳು.

ಆಗ ಉಟ್ಟಿದ ವೇಳೆಯಾದುದರಿಂದ ಹಲವು ಮೋಹನಿಯರು ಇವಳ ಬರುವಿಕೆಯನ್ನೇ ಎದುರುಸೋಡುತ್ತಿದ್ದರು. ಆಹಾರವಿಹಾರವೇ ಮೊದಲಾದುವುಗಳಲ್ಲಿ ಪಾರ್ವತಿಯು ಹಿಡಿತಡಿಯಿಲ್ಲದೆ ವೆಚ್ಚೆಮಾಡುತ್ತಿದ್ದಳು. ಇವಳು ತನ್ನಲ್ಲಿ ದ್ವಾರು ವಿಲಾಸೀ ಜೀವನವನ್ನು ನಡೆಸುವುದಕ್ಕೆ ಅನುಕೂಲೆಯಾಗಿದ್ದ ಇಲ್ಲದೆ ಅವರಿಗೆ ಸಂತೋಷವಾಗುವಂತೆ ವೇತನವನ್ನು ಕೊಡುತ್ತಿದ್ದಳು. ಒಟ್ಟೆನಲ್ಲಿ ಅವರೆಂದು ವೇಳೆ ಇವಳ ಮಕ್ಕಳಾಗಿದ್ದರೆ ಇಂತಹ ಶಾಖ್ಯವನ್ನು ಹೊಂದುವ ರೀಂಬುದು ಸಂದೇಹಾಸ್ವದವಾಗಿತ್ತು. ಏಕೆಂದರೆ ಎಲ್ಲವನ್ನೂ ತೂಗಿ ನೋಡಿ ಕೆಲಸ ಮಾಡತಕ್ಕವಳಿವಳು. ಸುಂದರಿಯರಿಂದ ಇವಳಿಗೆ ಬಹು ಪ್ರಯೋಜನವಿತ್ತು; ಇವಳ ಸ್ತುತ್ಯಕಾರ್ಯವನ್ನು ಸಫಲಗೊಳಿಸುವ ಮೂಲಕವಾಗಿ ಇವಳಧನದಾಶಿಯನ್ನು ಅವರು ತಾವರಿಯದೆಯೇ ಶಾಂತಮಾಡುತ್ತಿದ್ದರು.

ಉಟ್ಟಿವಾದನಂತರ ಸಂಗಿತಶ್ರವಣವಾಗುತ್ತಿತ್ತು; ಮಲಗುವ ವೇಳೆಯು ಬಂದೀಡನೆ ಅವರವರು ತಮ್ಮ ಕಮ್ಮು ಶಯ್ಯಾಗಾರಗಳನ್ನು ಸೀರುತ್ತಿದ್ದರು.

ಎಂದಿನಂತೆ ಈ ದಿನವೂ ಪಾರ್ಫತಿಯು ಮಲಗಿ ಕೊಂಡಳು. ಕುತಂತ್ರನಿಮಾರಣಕ್ಕಾದರೂ ಚೆಂತಾತಿ ರೇಕದಿಂದ ಇವಳಿಗೆ ನಿದ್ರೆಯು ಬುರದಿರುತ್ತಿರಲಿಲ್ಲ. ಈ ದಿನ ವೇಕೋ ಕೆಟ್ಟ ಕನಸುಗಳಿಂದ ಅವಳಿಗೆ ಶಾಂತನಿದ್ರೆಯಿಲ್ಲ ದಂತಾಯಿತು. ದುಬ್ರ್ಯಾವಿಯಾದ ಶಶಿಕಲೆಯ ಬಟ್ಟೆಮೋಗದ ಚಿತ್ರವು ಬೇಡವೆಂದರೂ ಒಳಗಣ್ಣಿನ ಮುಂದೆ ಬಂದು ನಿಲ್ಲುತ್ತು. ಈಗ ಲೋಕಾಂತರವಾಸಿಗಳಾಗಿರುವ ಇವಳ ತಾಯಿತಂದೆಗಳಿಗೆ ತಾನಿತ್ತ ವಚನವನ್ನು ಭಂಗಪಡಿಸಿ ದುದೂ ಪರದೇಶಿಯಾದ ಶಶಿಕಲೆಯ ವಿಷಯದಲ್ಲಿ ಸಗಿದ ದೊರ್ಹವೂ ಅವಳ ಹೃದಯವನ್ನು ಕಲಕಿರಬಹುದು. ಅವಕ ಕನಸೊಂದರಲ್ಲಿ ಅನ್ಯಾಯದಿಂದ ಸೊಂದ ಶಶಿಕಲೆಯು ಇದ್ದು ಕ್ಷೇದ್ದಂತೆ ಘೋರಾಕಾರಳಾಗಿ ಹಾರಿಬಂದು ಪಾರ್ಫತಿಯು ಎದೆಯಮೇಲೆ ಕುಳಿತಂತೆ ಭಾಸವಾಗಲು, ಅವಳು ಬಿಟ್ಟು ಬಿದ್ದು, ಕಣ್ಣಿಗಳನ್ನು ಜ್ಞಾತ್ತು ಮೇಲಕ್ಕೆದ್ದಳು. ಆಗ ಗಡಿಯಾರದಲ್ಲಿ ಒಂದೂವರೆ ಗಂಟೆಯಾಗಿತ್ತು. ಕೋಣೆಯಲ್ಲಿ ದೀಪವು ಮಣಿಗುಟ್ಟುತ್ತಿತ್ತು. ಅವಳಿಗೆ ಮಲಗಿಕೊಳ್ಳುವ ಧೈಯವಾಗಲಿಲ್ಲ. ಕ್ಷಾರ ಕನಸಿಗೆ ಬಹು ಬೆದರಿದ್ದಳು. ಆಗೊಂದು ವಿಚಿತ್ರಧ್ವನಿಯು ಕೇಳಬಂದಿತು. ಪಾರ್ಫತಿಯು ಬಾಗಿಲ ಬಳಿಗೆ ಬಂದು ನಿಂತಳು. ಅವಳಿಗೆ ಜೀವದಲ್ಲಿ ಜೀವವಿರಲಿಲ್ಲ.

ಅವಳು ಉಸಿರಾಡದಂತೆ ಲಕ್ಷ್ಯವಿಟ್ಟು ಕೇಳಿದಳು— ಎಲ್ಲೆಲ್ಲಿಯೂ ನಿಶ್ಚಯಿ.

ಕೇಲಕಾಲಾನಂತರ ಅವಳೊಂದು ಗುಟುಕು ನೀರು ಕುಡಿದಳು. ತಾಲಿಯನ್ನು ಕೆಳಗಿಟ್ಟು ಲೋಜಲ್ಲಿನೋ ಎನ್ನು ವಷ್ಟಿರಲ್ಲಿ

ಪುನೇ ಆದೊಂದು ತರದ ಧ್ವನಿಯಾಯಿತು. ಈ ಸೆಲ ಆದು ನಿಲ್ಲಲಿಲ್ಲ; ಒಂದೇ ಸವನೆ ಸಾಗಿತ್ತು. ಅವಳು ಅದೇನೆಂದು ಬಹು ಭಾರ್ಯಾತಳಾದಕ್ಕು. ಒಮ್ಮೆಲೇ ಹೊಳೆಯಿತು, ಗರಗಸ ದಿಂದ ಕೊರೆಯುವ ಶಬ್ದವದೆಂದು.

ಪಾರ್ವತಿಯ ಪ್ರಕೃತಿಸಿದ್ಧವಾಗಿ ಧೃತ್ಯವಂತಳು; ಇದಲ್ಲದೆ ತನ್ನ ಮನೆಯಲ್ಲಿ ಆಗ ಮೂವರು ಪುರುಷರಿದ್ದು—ಭೀಮರಾಯನೂ ಇಬ್ಬರು ಆಳುಗಳೂ ಇದ್ದು—ಅವಳಿಗೆ ಗೊತ್ತಿತ್ತು. ಅವರ ಬೇಂಬಲವನ್ನು ನಂಬಿ, ಅವಳು ನಿಥಾನವಾಗಿ ಅಟ್ಟಿದ ವೆಟ್ಟಿಲುಗಳ ಬಳಿಗೆ ಬಂದು ನಿಂತಳು. ಅಧ್ವನಿಯು ಆಗನಿಂತಿತ್ತು. ಕೇಳಬಾಗದಲ್ಲಾರೋ ಪಿಸುವಾತಿ ನಲ್ಲಿ ಸುಡಿಯತ್ತಿದ್ದರು. ಗಂಡಾತರದ ಸಮಯದಲ್ಲಿ ನಮ್ಮೆ ಇಂದಿರಿಯಗಳು ಹೆಚ್ಚು ಸೂಕ್ಷ್ಮವಾಗುವಂತೆ ಕಂಡುಬಂದಿದೆ. ಬಂದೆರಡು ಸುಡಿಗಳನ್ನು ಕೇಳಿದೊಡನೆ ಬಂದವರು ಜೊರ ರೆಂದು ಅವಳ ಭಾವನೆಯಾಯಿತು. ಆದರೆ ಭೀಮರಾಯನ ಸ್ನೇಚ್ಚಿಸುವುದು ವಿಹಿತವಲ್ಲವೆಂಬುದಕ್ಕೆ ಸಾವಿರ ಕಾರಣಗಳು ಮರುಕ್ಕೊಂಡಲ್ಲಿಯೇ ಮುಂದೆ ಸುಗ್ಗಿ ನಿಂತುವು; ಯಾರಿಂದಲೂ—ಕಳ್ಳುಕಾಕರಿಂದಲೂ ಸಹ ಅವನು ಅಕಸ್ಮಾತ್ತಾಗಿ ಯಾದರೂ ಗುರುತಿಸಲ್ಪಡಬಾರದಾಗಿತ್ತು. ಆ ಜುಗಳು ಮನೆಯ ಮತ್ತೊಂದು ಭಾಗದಲ್ಲಿ ಮಲಗಿದ್ದ ದರಿಂದ ಅತ್ತು ಹೋಗಿ ಅವರನ್ನೆ ಬ್ರಿಸುವುದೂ ಅಸಾಧ್ಯವೇನಿಸಿತು. ಆದರೇನು ಮಾಡುವುದು?

ನಿಮಿಷಗಳು—ಆದೇಕೆ? ಸೇಕ. ದುಗಳು—ಓಡುತ್ತಿದ್ದುವು. ಪ್ರತಿಸೇಕಂದಿಗೂ ಬಹುಮಹತ್ವವಿತ್ತು!! ಸುಂದರೀಮಣಿಗ ಇನ್ನೊಂದು ಹೆಣ್ಣಾ ಲಂಗಳನ್ನೂ ಎಬ್ಬಿಸಿ ಫಲವಿಲ್ಲ. ಏಕೆಂದರೆ ಈ

ಕಾರ್ಯದಿಂದ ಗೊಂದಲವೇಳಬಹುದು; ಅದರಿಂದ ಈಳ್ಳರ ಕಾರ್ಯಕ್ಕೆ ಆತಂಕವುಂಟಾಗದು.

ಆದುದರಿಂದ ಆವಳು ಬಹುಮೇಲ್ಲನೆ ಕೆಳಗಿಳಿದು ಉಳಿಗಳಿಂದ್ದೆ ಡೆಗೆ ನಡೆಯಲಾರಂಭಿಸಿದಳು. ಅಪ್ಪರಲ್ಲಿ ಅಡಿಗೆಯ ಮನೆಯ ಕಡೆಯಿಂದ ಬಂದ ಬೆಳಕು ಇವಳ ಮೈಲೀಯ ಮೇಲೆ ಬಿತ್ತು. ಆ ಬೆಳಕಿನಲ್ಲಿ ಅತಿ ಉತ್ಸಾಹಿತ ಪೂನಾಶಕ್ತಿಯು ಚಿತ್ರಿಸಿಕೊಳ್ಳುವಪ್ಪರಂಟ್ಟಿಗಿನ ಕೂರ ಹೋರನ ಮುಖ ಮುದ್ರೆಯು ಪ್ರತ್ಯಕ್ಷವಾಯಿತು.

ಚಿಕ್ಕತಾವುರವು ಆವಳ ತುಟಿಯ ಪರೆಗೂ ಸುಗ್ರಿಬಾದಿತು; ಹೊರಬೀಳಲಾಗಲಿಲ್ಲ. ಅದು ಚೋರದರ್ದನಕ್ಕೆ ಬೆದರಿ ನಿಲ್ಲಲಿಲ್ಲ; ಆವಳ ವಿಚಿತ್ರಮನಕೆಸ್ಥಿತಿಯ ಪರಿಣಾಮವಾಗಿ ಅದು ಅಲ್ಲಿಯೇ ನಿರ್ಜ್ವನವಾಯಿತು. ಆವಳೋದು ಮಂತ್ರಶಕ್ತಿಯಿಂದ ಬಿಗಿಯಲ್ಪಟ್ಟಂತಾಗಿ ಚಿತ್ರಿತ ಶವದಂತಿದ್ದಳು. ಆ ಪ್ರದೀಪವೂ ದಿಗ್ಂಧಿತವಾದಂತಿತ್ತು.

ಕ್ಷೇತ್ರದ ಪರೆಗೂ ಚೋರನೂ ಇವಳೂ ಒಬ್ಬರ ನೊಳ್ಳಬ್ಬರು ನೆಟ್ಟಿ ದಿಟ್ಟಿಯಿಂದ ನೊಂಡುತ್ತಾ ನೀಂತಿದ್ದರು— ಆವನು ತನ್ನ ಕಣ್ಣಿನ್ನೇ ನಂಬದೆ ದೀಪವನ್ನೆತ್ತಿಹಿಡಿದು ನೀಂತಿದ್ದನು; ಇವಳು ಈ ಆಕ್ರಮಿಯು ತನಗಪರಿಚಿತವಲ್ಲ ವೆಂದು ಚಿಂತಿಸುತ್ತಾ ಆರ್ಥಮಧ್ಯ ಗೋಡೆಗೊರಗಿದ್ದಳು.

ಅಪ್ಪರಲ್ಲಿ ಮತ್ತೊಂಬ್ಬ ಅಪರಿಚಿತ ಚೋರಸಹಾಯಕನು ಬಂದನು. ಪಾರ್ವತಿಯು ಆವರಿಬ್ಬರಿಂದ ಪಾರಾಗುವ ಮಾರ್ಗವನ್ನು ಮೊದಲು ಚಿಂತಿಸಿ, ಕೇಳನೆಗೆ ಅವರನ್ನು ಕೈಸನ್ನೆ ಯಿಂದ ಕರೆದಳು.

ಸುಮಾರು ೩೦ ನಿಮಿಷಗಳ ಪರೆಗೂ ಪಾರ್ವತಿಯು ಆವ

ರೊಡನಿದ್ದಳು. ಅವರ ಮಾತುಕಥೆಯ ವಿವರವಾಗಿ ನಾವು ಸದ್ಯಕ್ಕೆ ಏನನ್ನೂ ತಕ್ಷಿಸಹೋಗುವುದಿಲ್ಲ. ಅವರತ್ತು ಹೋದೊಡನೆ ಇನ್ನೊತ್ತು ಬಂದಳು. ಮುಖವು ಮೊದಲಿಗಿಂತಲೂ ಕಳಿಗಿಟ್ಟಿತ್ತು. ಆ ದರೋಡೆಯೋರರು ಬರಿಗೈಯಿಂದ ಹೋದರೋ ಇಲ್ಲವೋ ಹೇಳಲಾರೆವು. ಆದರೆ ಮನೆಯಲ್ಲಿಯ ಬೀಲಿಬಾಂವ ವಸ್ತುಗಳಾವುವೂ ಹೋಗಿರಲಿಲ್ಲ. ಪಾರ್ವತಿಯೇ ಅವರನ್ನು ಬಾಗಿಲಿನ ವರೆಗೂ ಬಂದು ಕಳುಹಿದಳು.

ಈತ್ತಿಯಲ್ಲಿ ಆವಳು ಕಣ್ಣಿಗೆ ಕಣ್ಣು ಹಚ್ಚಲಿಲ್ಲ. ಕೂರಕಾತ್ತಿಯಲ್ಲಿ ಬಂದ ಆ ಭಯಂಕರ ಮೂರ್ತಿಯು ಪುನಃ ಬರಬಾರದೆನ್ನುತ್ತಿದ್ದಳು.

ಬೆಳಗಿನ ಆರು ಗಂಟೆಗೆ ಕೆಲಸದವಳು ಬಂದು, ಕಳವಾಗಿದೆಯನ್ನುಲು, ಇವಳು ಮೊದಲು ಬೆದರಿದೆ ತೆನಟಿಸಿ, ನಂತರ ಬಾಗಿಲುಗಳನ್ನು ಪರಿಸ್ತಿಸಿ, ಮನೆಯಲ್ಲಾವ ವಸ್ತುವೂ ಹೋಗಿಲ್ಲವಾದುದರಿಂದ ಕಳ್ಳರು ತಮ್ಮ ಕಾರ್ಯದಲ್ಲಿ ವಿಫ್ಫ್ಫುವುಂಟಾಗಲು ಕೃತಕಾರ್ಯರಾಗದೆ ತೆರಳರುವರೆದು ತಿಳಿಸಿದಳು.

ಕೆಲ ಕಾಲಾನಂತರ ಶಿವಪ್ರಸಾದನು ಬಂದು “ಬಾಯಿ, ಹೇಳಿರಿ. ತಾರೆಯಿಲ್ಲಿಂದ ತೆರಳಿರುವಳಷ್ಟೇ ? ” ಎಂದು ಕಾತರನಾಗಿ ಕೇಳಿದನು.

“ಇನ್ನೂ ಇಲ್ಲ. ನಿಂವ ಕಾತರಿಸುವುದೇಕಿ? ಅವಳಹಾಲಿನಲ್ಲಿ ಅಫುವನ್ನೂ ಬೆರಿಸಿ ಕೊಟ್ಟಿದ್ದುದರಿಂದ ಅವಳಿನ್ನೂ ನಿದ್ರೆಯು ಮುಗಿದಿರಲಿಕ್ಕಿಲ್ಲ.”

“ಆವಳು ಕ್ಷೇಮವಷ್ಟೇ?”

“ ಹೀಗೇಕೆ? ನಿಮ್ಮ ಮಾತಿನ ತಾತ್ಯಯ್ವೇನು? ”

“ ಪಾರ್ವತಿ, ಹೆಚ್ಚಿನ ವಿವರವು ಈಗ ಬೇಡ. ಹಿಂದಿನಿಂದೆಲ್ಲವೂ ಸ್ಪಷ್ಟವಾಗುವುದು. ನಿನ್ನೊಡನೆ ನಾನು ಮಾತನಾಡುವುದು ಒಹಳೆವಿದೆ. ನಾವೆಣಿಸಿದಂತೆ ನನ್ನ ಕಾರ್ಯವಾಗಲಿಲ್ಲ. ಪ್ರಯತ್ನವು ಫಲಿಸಿದ್ದುದಕ್ಕಾಗಿ ನನಗೆ ವ್ಯಾಸನವಾಗಿಲ್ಲ. ”

“ ಪ್ರತಿಶಬ್ದವೂ ಒಗಟೇ!! ”

“ ಹಿಂದಿನಿಂದೆಲ್ಲವನ್ನೂ ಹೇಳುವೆನು. ತಾರೆಯೀಗ ಹೋಗಬೇಕು. ಅವಳ ತಂದೆಯು ಬಂದಿದ್ದಾನೆ. ಯಾರಗುಟ್ಟೂ ರಟ್ಟಾಗಿಲ್ಲ. ”

ಅಷ್ಟರಲ್ಲಿ ಕುಸುಮೆಯು ಬಂದಳು. ಭೀಮರಾಮನು ಹೊರಟುಹೋಗಬಿಟ್ಟಿರುವುದರಿಂದ ತಾರೆಯು ಅತಿ ಅಧಿಕ ಜಾಗಿರುವಳಿಂದು ಅವಳಿನ್ನಲು ಶಿವಪ್ರಸಾದನು ಅವಳನ್ನಿಲ್ಲಿಗೆ ಕರೆತಾರೆಂದನು.

ಲೀಲೆಯೊಡನೆ ಮಾತನಾಡಿದಂತೆ ಇವನ್ನೆಲ್ಲವನ್ನೂ ತಾರೆಗೆ ವಿವರಿಸಿದನು. ಪಾರ್ವತಿಯು ಅವಳಿಗೆ ಧೈಯವನ್ನು ಹೇಳಿದಳು. ಅದರೆ ಎಲ್ಲವನ್ನೂ ತಾರೆಯು ಗ್ರಹಿಸುವ ಸ್ಥಿತಿಯಲ್ಲಿದ್ದಂತೆ ತೋರಲಿಲ್ಲ. ಲಗುಬಗೆಯಿಡುವ ಅವಳು ಕುದುರೆಯ ಗಾಡಿಯನ್ನೇ ಮನಗೆ ಹೊರಟಳು.

ರುಕ್ಕಿಣಿಯೂ ರಾಜಪುತ್ರನೂ

ರಾತ್ರಿಯ ಹತ್ತು ಗಂಟೆಯಾಗಿತ್ತು. ರಾಜಪುತ್ರನು ಮಧ್ಯರಾತ್ರಿಯ ಸುಮಾರಿಗೆ ಭೋಜನವನ್ನು ತಂದಿರಿಸ

ಬೇಕೆಂದು ಅಜ್ಞಾಪಿಸಲು, ಸೇರೆಕನು ಬಾಗಿಲನ್ನು ತೆರೀದು ಹೊರಡೊರಟು. ಅದು ನಮ್ಮ ವಾಚಕರಿಗೆ ಪರಿಚಿತವಾದ ಕೌರಣಿಯಾಗಿತ್ತು. ಇವನ್ನತ್ತು ನಡೆದಿಂದಿನೆ ರಾಜಪುತ್ರನು ಆ ಬಾಗಿಲನ್ನಿಂದ್ದು ಬೀಗಂನ್ನು ಹಾಕಿದನು. ಮರುಕ್ಕಣ ದಲ್ಲಿಯೇ ಗುಕ್ಕಾಸೋಽಪಾಸದ ದ್ವಾರವು ತೆರೀಯಲ್ಪಟ್ಟಿತು.

ಆರವಿಂದನನ್ನು ಮುಂದುಕೂಡಿಕೊಂಡು ಕೆಲ ನಿಮಿಷ ಗಳಲ್ಲಿಯೇ ರುಕ್ಖಿಣಿಯು ಒಳಕ್ಕೆ ಬಂದಳು. ಇವಳ ವೇಷವು ಹಿಂದಿನಂತಿದ್ದರೂ ರಾಜಪುತ್ರನ ಕಣ್ಣಿಗೆ ಇವಳು ಹೆಚ್ಚು ಸುಂದರಭಾಗಿ ತೀಕ್ಕಿರಿಬಂದಳು.

ಆರವಿಂದನು ಕೃಮುಗಿದು “ ಸ್ವಾಮಿ, ಈ ಗಾವ ಕಾರ್ಯವಿದೆ? ಈ ವಿಷಯದಲ್ಲಿ ರುಕ್ಖಿಣಿಯೂ ಸಹಾಯ ಮಾಡಬಲ್ಲಿಂದೇ? ” ಎಂದನು. ರಘುನಾಥನ ಮುಖವರಳಿತು. ರುಕ್ಖಿಣಿಯು ತತೀಯ ಮೇಲಿನ ಮುಂಡಾಸವನ್ನೂ ವ್ಯೇ ಮೇಲಿನ ಬಟ್ಟಿಯನ್ನೂ ಒಂದೊಂದನ್ನಾಗಿ ಕಳಿದೊಗಿದು ಶ್ವೇತಾಃಬರಧಾರಿಯಾದಳು.

ಸರಸಸಲ್ಲಾ ಪಾಸಂತರದಲ್ಲಿ ಮುಖ್ಯ ಹಾತಿಗಾರಂಭ ವಾಯಿತು.

“ ಆರವಿಂದಾ, ನಾಳಿನ ದಿನದೊಳಗಾಗಿ ಕಡಿಮೆಯಾಗಿರುವಷ್ಟನ್ನು ತಂದು ತುಂಬಬೇಕಾಗಿರುವುದು. ಈ ಕೆಲಸವು ನಿನ್ನೆಯೇ ನಡೆದಿದ್ದರೆ ಹೆಚ್ಚು ಹಿತಾವಹಿಯಾಗಿತ್ತು. ಈ ರಾತ್ರಿಯ ವರೀಗೂ ಬರಬಾರದೆಂದು ನಿನಗೆ ನಾನು ಹೇಳಿ ಕಳಿಸಿರಲಿಲ್ಲವೇ? ನಾನು ಬೇರೊಂದು ಕೆಲಸದಲ್ಲಿದೆ; ಉಪಾಯವಿಲ್ಲದಾಯಿತು. ಇನ್ನೀ ಕೆಲಸವನ್ನು ತಡಮಾಡುವಂತಿಲ್ಲ. ”

“ ನಡೆದ ಸಂಗತಿಯೇನು? ಇಮ್ಮು ಆವಸರವೇಕೆ? ”

“ ಇದೇನು ಹೊಸ ಸಂಗತಿಯಲ್ಲ. ನನಗೆ ಇಪ್ಪತ್ತು ರು ಸಾವಿರ ನಾಣ್ಯಗಳನ್ನು ಕೋನಪ್ಪನು ಕೊಟ್ಟಿರಲಿಲ್ಲವೇ— ಈಗ ಮೂರು ವರುಷಗಳ ಹಿಂದೆ, ನನ್ನದೊಂದು ಸಾದಾ ಚೀಟಿಯ ಮೇಲೆ— ”

“ ಏಕೆ? ಭಾವಿಂ ಮಹಾರಾಜರು ಈಗೊಂದು ವರುವದ ಹಿಂದೆ ದೀಪಾವಳಿಯ ವೇಳೆಗೆ ಸ್ವತ್ತಿ ಆದನ್ನು ತೀರಿಸಲಿಲ್ಲವೇ? ನಿಮಗೂ ಆವರಿಗೂ ಭೇಟಿಯಾಗಲು ಆಸುಕೂಲ ವನ್ನು ನಾನೇ ಮಾಡಿಕೊಡಲಿಲ್ಲವೇ? ಆವರಿಗೊಪ್ಪಿಸಲು ಧನವನ್ನು ಸಹ ತಂದು ನಾನು ನಿಮ್ಮ ಕೈಯಲ್ಲಿಡಲಿಲ್ಲವೇ? ಕೋನಪ್ಪನು ಬಡ್ಡಿಯಲ್ಲಿ ಅಂತಃ ರಷ್ಟನ್ನು ಬಿಟ್ಟು ಕೊಡುವೆ ನೇಂದು ಒಪ್ಪಿಕೊಂಡು ಇನ್ನೂ ನನ್ನ ನೆನಪಿನಲ್ಲಿದೆ. ”

“ ಪೀರು ಆರವಿಂದಾ, ಆದೆಲ್ಲವೂ ಸಂಪೂರ್ಣಸತ್ಯ. ಈಗೊಂದುದೆಲ್ಲವನ್ನೂ ನೀನು ಮಾಡಿರುವುದು ದಿಟ್ಟ. ಆದರೆ ಆ ದಿನ ನೀನಿತ್ತ ಹಣವು ಬೇರೊಂದು ಪರಿಯಲ್ಲಿ ತೀರಿ ಹೊಯಿತೆನ್ನು ವುದು ಸಹ ಆದರಂತೆಯೇ ಸತ್ಯ. ”

“ ನೀವೇಕೆ ಆದನ್ನು ಈ ವರಿಗೂ ಹೇಳಲಿಲ್ಲ? ನೀವಿಂತು ನಿಮ್ಮ ದಾರಿಯಲ್ಲಿಯೇ ನಡೆಯುತ್ತಾ ನನ್ನಿಂದ ವಿವಯ ವನ್ನು ಮರೆಮಾಡಿಡುತ್ತಾ ಇರುವಾಗ ನಾನಿಂತಹ ಕಾರ್ಯ ವನ್ನೀಂತು ಕೈಕೊಳ್ಳಲಿ? ”

“ ಆರವಿಂದಾ, ನೀನಿಂತು ಸುಡಿಯತಕ್ಕುದಲ್ಲ. ಜೋಕೆ, ಇಂತಹ ಸಂದಭ ದಲ್ಲಿ— ”

“ ರಾಜಪುತ್ರರೇ, ನಾವೀಗ ಎಲ್ಲ ತೊಂದರೆಗಳನ್ನೂ ಎದುರಿಸತಕ್ಕುದು. ನೀವನ್ನು ಇದ್ದುದನ್ನಿಧಿಂತೆ ತಡ

ಮಾಡದೆ ಹೇಳಿಬಿಡೆಬೇಕು. ”

“ಹೀಗೆ ಧಾರಿಗೆ ಬಾ. ಈ ಕೋನಪ್ಪನು ಈಗ ದಿವಾಳಿ ಯಾಗುತ್ತಿದ್ದಾನೆ. ದುರ್ದೈವವು ಅವನನ್ನು ಬೇಟಿಯಾಡುವಂತಿದೆ. ನಾಳೆಯ ಮಧ್ಯಾಸ್ತಾದ ಮೂರು ಗಂಟೆಯ ಒಳಗಾಗಿ ಅವನು ಮೂವತ್ತು ಸಾವಿರವನ್ನು ಹಾಜರಪಡಿಸಿದ್ದರೆ ಅವನ ಸರ್ವನಾಶವಾಗುವುದು. ನಾನು ಆ ದಿನ, ಅವನು ಅಂದು ಹಣವನ್ನು ತಂದು ಕೆಳಪ್ಪಿಡೆಯಲ್ಲಿಯೇ ಬಂದು ಭೆಟ್ಟಿಯಾಗುವೆನೆಂದು ಭರವಸೆಯನ್ನು ಕೊಟ್ಟಿದ್ದೆ. ಏಕೆಂದರೆ ಈ ವರ್ತಕರಂಥವರು ಇಲ್ಲಿಗೆ ಬರಲಾಗದು.”

“ಅದು ಸರಿ. ಇತ್ತು ಕಡೆಗೆ ಸಹ ಅವರಂಥ ನಿಕೃಷ್ಟರು ನೇರೀಡಲಾಗದು.” ತನ್ನ ಹೀಂದಿನ ಹೀನಸ್ಥಿತಿಯನ್ನು ಮರೀತು ವರ್ತಕರನ್ನು ಅತಿ ತುಚ್ಛರೆಂದೆಣಿಸಿ ರುಕ್ಖಣಿಯು ನುಡಿದಳು.

“ನಾನು ಮೊದಲೇ ಗೊತ್ತುಪಡಿಸಿದಂತೆ ಆ ದಿನ ಇಂದ್ರ ಭವನಕ್ಕೆ ಕೋಡಿ, ಆದರ ಮಾಲಕನು ನನ್ನನ್ನು ಗುರುತಿಸಿ ವಂದಿಸಿ ಬೇರೊಂದು ಕೊರತಡಿಯಲ್ಲಿ ಕುಳ್ಳಿರಿಸಿದನು. ಇಡೀ ಇಂದ್ರಭವನವೆಲ್ಲಾ ಒನಮುಯವಾಗಿತ್ತು; ನಾನಿರುವಲ್ಲಿಯೂ ಕೆಲವರಿದ್ದರು. ನಾನು ಮೋರೆಯನ್ನು ಮರೀಮಾಡಿಕೊಂಡಿ ರುವ ಉದ್ದೀಕಿಂದ ಕೆಳಮೊಗನಾಗಿ ಫಲಾಹಾರವನ್ನು ಮಾಡಹತ್ತಿದೆನು. ಎದುರಿನಲ್ಲಿದ್ದ ವ್ಯಾಪಾರಿಗಳ ಪ್ರಯಾಣಿಕ ಸೌಭ್ಯನು ನನ್ನನ್ನೇ ಕೆಲಕಾಲ ದಿಟ್ಟಿಸಿನೋಡಿ, ತನಗೆ ನನ್ನ ಗುರುತುಂಟೆಂದು ನಿಭಿರೆಯಿಂದ ನುಡಿದುಬಿಟ್ಟುನು. ಆಗ ನಾನು ನನ್ನ ಬರುವಿಕೆಯಿಂದಲೇ ನನ್ನಷ್ಟುವು ಗುಪ್ತ ವಾಗಿರಬೇಕೆಂಬುದು ಶಿಳಿಯುವುದಿಲ್ಲವೇ ಎಂದು ಗಜ್ರಿಸಲು,

ಆವನು ನಾನಾರೆನ್ನುವ ವಿಷಯದಲ್ಲಿ ತನಗಿನ್ನು ಸಂಶಯವು
ಉಂಟುಲಿಲ್ಲವೆಂದು ಚಪ್ಪಾಳೆಯನ್ನಿಂದಿದ್ದಂತೆ. ಎಂತಹ
ಸಂದರ್ಭದಲ್ಲಿಯೇ ಆಗಲಿ ನನ್ನಂಥವನು ಹುಂಬನಂತೆ ಅಂಥ
ಲ್ಲಿಗೆ ಹೋಗುವುದೆಂಥಾ ದಡ್ಡ ತನವೆಂದುಕೊಂಡು—ಕೋನ
ಪ್ಪನು ಬರುವ ವೇಳೆಯು ಮೀರಿತೆಂದು ಆಗ ಗಡಿಯಾರವು
ತಿಳಿಸಲು—ಆ ಭೋಬನಾಲಯದಿಂದ ಹೊರಬಿದ್ದೆನು. ಆದರೆ
ಕೋನಪ್ಪನು ನನ್ನ ಆರಮ್ಮನೆಗೆ ಬರತಕ್ಕುದಲ್ಲವೆಂದು ಭಾವಿಸಿ
ಆವನ ಹನೆಗೆ ಹೋಗಬೇಕೆಂದು ದುರ್ಗದ ಮಾರ್ಗವಾಗಿ
ಕುದುರೆಯು ಬಂಡಿಯಲ್ಲಿ ಕುಡಿತ್ತು ಸಡೆದೆನು. ಆದರೆ ಆ
ಪ್ರಯಾಣಿಕನೆ ದೇಸೆಯಿಂದ ನನಗೆ ಬಹು ಶೋಂದರೆಯಾ
ಯಿತು. ಯಾರೋ ಹಿಂಬಾಲಿಸಿ ಬರುವರೆಂಬುದನ್ನು ರಿತೊಡನೆ
ನಾನು ಬಂಡಿಯಿಂದಿಳಿದು ಓಡಿಹೋದೆನು. ಏಕೆಂದರೆ ನನ್ನ
ಬರುವಿಕೆಯಿಂದ ಇಲ್ಲಿದ ಸಲ್ಲಿದ ಅಪವಾದವು ನನಗೆ ತಗಲುವ
ಸಂಭವವಿತ್ತು. ”

“ಇದರ ಮೂಕ್ತಾಯವು ಕೋನಪ್ಪನನ್ನು ಕಾಣಲಾಗ
ಲಿಲ್ಲವೆಂದಲ್ಲವೇ? ”

“ಅಹುದು, ಕೋನಪ್ಪನನ್ನು ಕಾಣಲಾಗಲಿಲ್ಲ. ”

“ಈ ಆಂಕವು ಇಲ್ಲಿಗೇ ಹುಗಿಯಲಿಲ್ಲ. ಕೋನಪ್ಪನು
ನನಗೊಂದು ಪತ್ರವನ್ನು ಬರೆದಿದ್ದಾನೆ. ಅದರಲ್ಲಿ ತಾನು
ಕಾಲಕ್ಕೆ ಸರಿಯಾಗಿ ಬಂದು ನನ್ನನ್ನು ಕಾಣದಿದ್ದುದಕ್ಕಾಗಿ
ಕೋಟಿ ಬಾರಿ ಕ್ಷಮಾಪಣೆಯನ್ನು ಕೇಳಿಕೊಂಡಿರುವನಲ್ಲದೆ
ನಾಳೆ ಮಧ್ಯಾನ್ನದ ಮೂರು ಗಂಟೆಯೊಳಗಾಗಿ ಮೂರವತ್ತು
ಸಾವಿರ ರೂಪಾಯಿಗಳನ್ನು ಬೇರೊಬ್ಬ ವರ್ತೆಕಂಸಂಘದವ
ಇಗೆ ಸಲ್ಲಿಸದಿದ್ದರೆ ತನ್ನ ಸರ್ವನಾಶವಾಗುವುದೆಂದೂ ಹೇಗೂ

ದರೂ ತನ್ನನ್ನು ಕಿಸಬೇಕೆಂದೂ ಬೇಡಿಕೊಂಡಿದ್ದಾನೆ. ಅರೆವಿದೂ, ಈಗಿದೂ ಸಾಧ್ಯನೇ? ಹಾಗುದರೆ ದಾರಿಯಾವುದು? ನಾನು ನನ್ನ ರಾಬಪುತ್ರಪುನನ್ನು ಒತ್ತೆಯಿಟ್ಟರೂ ಈ ಸಾವಿರವು ಸಹ ಸಿಕ್ಕುವಂತಿಲ್ಲ. ನನ್ನ ಹೆಸರಿಗೆ ಈಗಾಗಲೇ ಕಳುಕವು ಹತ್ತಿದಂತಿದೆ—ಉಚಿತವೇನಿಸದವ್ವಾರ ಮಟ್ಟಿಗೆ ಸನ್ನ ಸಾಲವಿದೆ—ಈಗಂತೂ ನನ್ನ ಸ್ಥಿತಿಯು ಬಹು ಸೂಕ್ಷ್ಮ ವಾಗಿದೆ; ಈ ಕೋನಪ್ಪನಿಂದ ಬಿಡುಗಡೆಯನ್ನು ಹೊಂದಲು ನಾನೇನು ಕೊಡೆದರೂ ಕೊಟ್ಟುಬಿಡುವೆನು. ಒಂದು ವೇళೆ ಆವನು ದಿವಾಳಿಯಿನಿಸುವುದಕ್ಕೆ ನಾನೇ ಕಾರಣಸೆಂದು ನಾಳೆ ಒನಬನಿತವಾದರೆ, ಎಂತಹ ಅನಧ್ಯ ! ”

“ ನಮ್ಮ ಸರದಾರರಲ್ಲಿ— ”

“ ಅವರಲ್ಲಿ ಇಂಥ ವಿಷಯವನ್ನು ಬಹಿರಂಗಪಡಿಸಲು ಗದು. ನಮ್ಮ ಸರದಾರರು ನಮ್ಮ ದೇಸೆಯಿಂದ ಒನಗಳ ಮೇಲೆ ಗುಂಡಿನ ಮೆಳೆಯನ್ನು ಸಹ ಸುರಿಸಲು ಹಿಂದೆ ಮುಂದೆ ಸೋಂಡುವವರಶ್ಲು. ರಾಬಭಕ್ತಿಯು ಅವರಲ್ಲಿಯೇ ಮನೀಪಾಡಿದೆ. ”

“ ನಮ್ಮ ಸರದಾರರು ಇತರ ದುರುಳ ದೇಶೀಯರಂತಲ್ಲ. ಈಗಂತೂ ಅಲ್ಲ, ರಾಜಭಕ್ತಿಗೆ ಕುಂದಿಲ್ಲ. ”

“ ಅದು ಹೇಗಾದರೂ ಇರಲಿ; ನಾನಿರುವವರಿಗಂತೂ ಸಿಂಹಾಸನವು ನಮ್ಮದೇ ಆಗಿರುವುದು. ಮುಂದೇನಾದರೂ ಆಗಿಹೋಗಲಿ! ”

“ ಈಗಂತೂ ಇಲ್ಲದ ರಾಬಕೀಯ ವಿಷಯವನ್ನು ತೆಗೆಯ ಬೇಡಿ. ದಿಲ್ಲಿಯ ಧನಿಕನೊಬ್ಬನು ಈಗಿನ ನನ್ನ ಪತಿಯಷ್ಟೇ. ಅವನು ತನ್ನ ಆಪಾರವಾದ ಹಣವನ್ನು ಲಾಭ

ದಾಯಕವಾಗುವಂತೆ ಎಲ್ಲಿಡಬೇಕೆಂದು ಅವರಿವರನ್ನು ವಿಚಾರಿಸುತ್ತಿದ್ದಾನೆ. ನಿಮುಗವನು ಕೊಟ್ಟೀಕೊಡುವನು. ತಮ್ಮ ಸೆಬಿ ಮಾಡಿಕೊಟ್ಟು ಕಾಗದವೊಂದೇ ಅವನಿಗೆ ಸಾಕಾಗುವುದು. ನಿಮ್ಮಂಥವರು ಕೈಹಿಡಿದುದಕ್ಕೆ ಅವನಿಗೆ ಅತ್ಯೇಂತ ಸಂತೋಷವಾಗುವುದು; ಹಣದ ಸುರಕ್ಷಿತತೆಯ ನ್ಯಂತೂ ಕೇಳುವ ಹಾಗಿಲ್ಲ.”

“ರುಕ್ಖಿ, ನೀನಿಷ್ಟು ಉಪಕಾರವನ್ನು ಮಾಡುವೆಯೆಂದು ನಾನರಿತಿರಲಿಲ್ಲ. ಅರವಿಂದಾ, ಈ ಕಾರ್ಯವನ್ನು ಗುಪ್ತವಾಗಿ ನೆರವೇರಿಸತಕ್ಕುದು.”

“ಇದನ್ನು ನನಗೊಸ್ಸಿಸಿರಿ. ಕೊಡುವವರ ತಿಗಿದುಕೊಳ್ಳು, ವವರ ಹೆಸರುಗಳು, ರಕ್ತಮು—ಇವುಗಳಿಗೆ ಸ್ನೇಜವನ್ನು ಬಿಟ್ಟು ಪತ್ರಪೊಂದನ್ನು ತಯಾರಿಸಿ ನಾನು ತರುವೆನು. ಎಲ್ಲ ಷ್ಯಾವಹಾರವೂ ನಾಳಿ ಮಧ್ಯಾನ್ನು ಒಂದು ಗಂಟೆಯೊಳಗಾಗಿ ಮುಗಿಯುವುದು. ಕೋನಪ್ಪನಿಗೆ ಮೂರು ಗಂಟೆಯ ವರೆಗೂ ನೇಳಿಯಿರುವುದರಿಂದ ನಾವಷ್ಟುರಲ್ಲಿ ಮೂನತ್ತು ಸಾವಿರವನ್ನು ಸಲ್ಲಿಸಬಹುದು.”

ರಾಜಪುತ್ರನಿಗೆ ಸಂತೋಷವಾಯಿತು.

ಅರವಿಂದನೆಂದೂ ಮನ್ನಲಿನ ಬಾಗಿಲ ಕೇಲಿಯನ್ನು ತೆರೆದನು. ಕೂಡಲೇ ಸೇವಕನೊಬ್ಬನು ಒಂದು ಈಗೊಂದು ಗಂಟೆಯ ಹಿಂದೆ ಅದಾರೋ ಬಂದಿದ್ದರೆಂದೂ ರಾಜಪುತ್ರಿಗೆ ಷ್ಯಾವಧಾನವಿಲ್ಲದುದರಿಂದ ಒಳಗೆ ಬಿಡಲಾಗುವುದಿಲ್ಲವೆಂದು ಗದ್ದರಿಸಿ ಅವನನ್ನುಟ್ಟಿದೆವೆಂದೂ ವಿವರಿಸಿದನು.

ಅವನಾರೆಂದೂ ಅವನೇನೇದನೆಂದೂ ರಾಜಪುತ್ರನು ಕೇಳಲು, ಅವನ ಹೆಸರು ಕೋನಪ್ಪತ್ತಿಟ್ಟಯೆಂದೂ ತನಗೆ

ರಾಬಪುತ್ರರ ದರ್ಶನವಾಗಲೇ ಅಥವಾ ತನ್ನ ಪತ್ರಕ್ಕೆ ಉತ್ತರವಾಗಲೇ ದೊರೆಯಿದ್ದರೆ ತನ್ನ ಅವಶಾರವು ಮುಗಿದು ತಾಯಿತೆಂದು ಉವನೆಂದನೆಂದೂ ಸೇವಕನರುಂದಿದನು.

ಮುಖವರೂ ಪರಸ್ಪರರ ಹೋರಣೆನ್ನು ಚರ್ಚಿತರಾಗಿ ನೋಡಿಕೊಂಡರು.

ಉಂಟಿಕ್ಕಿಲ್ಲದ ಉಪ್ಪಿನಕಾರೀ

ಉತ್ತ್ರ ಸುಂದರ ಕರ್ಮಾಗಾರದಲ್ಲಿ ರಾಬಪುತ್ರನೇ ರುಕ್ಖಿಲಿಯೂ ಶರವಿದನ್ನೂ ಕಾಳ್ಜಾತುಕದಲ್ಲಿ ಹೈಮರೆ ಶರಲು ಇತ್ತು ಕೊನೆಪ್ಪನು ದುಂಭಾತಿರೇಕದಿಂದ ಕಳಪಕ್ಕಗೊಂಡು ಮಂಷಗೆ ಒಂದರುಗಳನು.

ಕೊನೆಪ್ಪನು ಹಿಂದಿರುಗಿದನು—ಹತಾರಣಾಗಿ ಹಿಂದಿರುಗಿದನು. ತಾನು ಹಿಂದಿರುಗುವ ವೃಂದಾದಲ್ಲಿ ಸಾಧ್ಯವಿದ್ದ ದನ್ನೆಲ್ಲ ಮಾಡಿಯೇ ಮಾಡಿದನು. ಬಂದ ದಾರಿಗೆ ಸುಂಕವಿಲ್ಲೊಬ್ಬತಾಯಿತು. ತಾನು ಬಹುವಿಧದಿಂದ ಬೇಡಿಕೊಂಡು ಬರೆದ ಪತ್ರಕ್ಕೆ ಪ್ರತ್ಯುತ್ತರವು ದೊರೆತಿದ್ದರೂ ಅವನಿಗೆ ಸಾಕಾಗಿತ್ತು. ರಾಬಪುತ್ರರು ಅಪ್ಪಣ್ಣ ಸಹ ದಯವಾಲಿಸಲಿಲ್ಲ ಮಧ್ಯಾನ್ನ ಮೂರು ಗಂಟೆಯ ಒಳಗಾಗಿ ಹಣವನ್ನು ಸಲ್ಲಿಸದಿದ್ದರೆ ಶೇಷಯ್ಯತೀಟ್ಟಿರಿಂದ ಸರೆವಾಸವು ದೊರೆಯುತ್ತಿತ್ತು. ಇದು ಕೊನೆಪ್ಪನಾಧವರಿಗೆ ಸಹಿಸಲಾದ್ಯ. ಕೊಡತಕ್ಕ ಹಣವನ್ನು ರಾಬಪುತ್ರರು ಕೊಟ್ಟಿರಲಿಲ್ಲ. ಈ ದಿನ ಆದನ್ನವರು ಕೊಡುವುದರಲ್ಲಿ ಕೊನೆಪ್ಪನಿಗೆ ಉಪ್ಪು ಸಂಶಯವಿಲ್ಲದಿದ್ದರೂ ಅವರ ಆಶ್ವಾಸನವು ಅವಕ್ಕನೀಸಿತು. ಬಂದು ನೇಳಿ ಕೊಡದಿದ್ದರೆ?—

ಘಯಾನಕ ಭವಿಷ್ಯ!! ಇದಕ್ಕೆಲ್ಲಾ ತಾನೇ ಕಾರಣನೀಂದು ಅವನ ಭಾವನೆಯಾಯಿತು. ಏಕೆಂದರೆ ಇದ್ದುಭಿನ್ನನೆಂಬು ಅವನು ಈ ದಿನ ವೇಳೆಗೆ ಸರಿಯಾಗಿ ಹೋಗಲಾಗಲಿಲ್ಲ. ರಾಜಕ್ಕೆತ್ತರು ಭಾರತಕೆ ಭಾಷೆಯಿಂದ ಒಂದು ತಾರು ಹೊರಡಿದೆ. ಈಲ್ಲಿ ದ ಕರ್ಮಾಯನಸೆಕ್ಕೆತ್ತನ್ನು ಪರಿಸೆ ಬೇಕಾಗಿ ಬಾಹ್ಯನ್ನು ಅವಶ್ಯಕಿಸ್ತು. ತಾನು ಈಗ ಹೆಡಿನೆ. ಟು ಪರುಳುಗಳಿಂದಲೂ ಪಡೆಬಾರದ ಕಣ್ಣಪೆಡ್ಡು ಪಟ್ಟಿಗೆ ಗೆನಿಸಿದ ಘನವನ್ನು ಭಾಷಿ ಮಾಡಬಾ ರಿಗೆ ಕೈಬಿಂಬಿ ಬಿಟ್ಟು ದ್ವಾರು. ಈಗ ಈವನ್ನಲ್ಲಿ ಕ. ಡೆ ಸ್ಟೇಟ್ ಇರಲಿಲ್ಲ. ಬಾಗಿಲು ಕಾಯುವವರ ಕಾಲನ್ನು ಇತ್ತೆ ಪರ್ವತಕ್ಕೆ ಷಟ್ಟುನು ಕಟ್ಟಿದುದಕ್ಕೆ ಜ್ಞಾನಕ್ಕೆ ಬಹುವರಾಜಾಗಿ ಬಂದುವು.

ಆನು ಮನೆಗೆ ಬಂದಾಗ ಮಧ್ಯರಾತ್ರಿಯಾಗಿತ್ತು. ಕಿಟ್ಟಿಕೆಯಿಂದ ದಿಪದ ನೀರಣಗಳು ಹೊರನುಗ್ಗಿ ಬಂದು ಕಾತರ ಹ್ಯಾದರ್ಯಾಗಳು ದಾರಿ ಕಾಯುತ್ತಿರುವುದನ್ನು ಸೂಚಿ ನಿಡುವು. ಪತ್ತಿ ಷಟ್ಟತ್ತಿಯರಿಗೆ ತಿಳಿಯದ ಗುಟ್ಟಿನ್ನಿಂದ ಇರಲಿಲ್ಲ. ಅವರಿಗೆಲ್ಲವೂ ತಿಳಿದಿದ್ದರು—ಇನ್ನು ಕೆಡಕು ಪರ್ವತಾನಂಬನ್ನು ರಿಯಲು ಅವರು ಬೆದರಿ ಕಾದಿದ್ದರು. ಕೋನಪ್ಪನು ಒಂದೆರಡು ನಿಮಿಷಗಳ ವರಿಗೂ ಬಾಗಿಲನ್ನು ಬಡಿಯದೆ ಹೊನವಾಗಿ ನಿಂತಿದ್ದನು. ಅಶಾಯುಕ್ತರಾದ ರಮಣಿಯರಿಬ್ಬಿರನ್ನು ನಿರಾಶೆಯೆಂಬ ಸಿಡಿಲಿನಿಂದೆಚ್ಚು ರಸವುದೇತು!

ಅಂತೂ ಕೋನಪ್ಪನು ಬಾಗಿಲನ್ನು ಬಡಿದನು. ಒಳಗಿನ ದೀಪವು ಚಲಿಸಿದೆತಾಗಿ ನಿರಿಯ ಕೆಲ್ಲಾಟಪ್ಪೂ ಬಳಿಗಳ ನಾದವೂ ಕೇಳಿಸಿದುವು. ಬಾಗಿಲು ತೆರೆಯಲ್ಪಟ್ಟಿತ್ತು.

ಪ್ರೇಮಾತಿರೇಕದಿಂದ ಯಾರಿಗಾಗಿ ತಾನು ಪಾಣವನ್ನು ಸಹ ತೊರೆಯಲು ಸಿದ್ಧನಾಗಿದ್ದನೋ ಆ ಪ್ರಮದೆಯರು ಕಾಣಿಸಿಕೊಂಡರು. ದೀಪದ ಬೆಳಕು ಇವನೆ ನೋರೆಯ ಮೇಲೆ ಬಿತ್ತು. ಕೂಡಲೇ ಅವರು ಆರಿಯಬಾರದ ಸಂದೇಶ ವನ್ನರಿತು ಎದೆಯೋಡಿದರು.

ಕೋನಪ್ಪನೆಲ್ಲವನ್ನೂ ವಿವರಿಸಿ ಕಣ್ಣಿರಿಟ್ಟುನು. ಹೆಂಗಳೆ ಯರೇ ಧ್ವಯವನ್ನು ತಂದುಕೊಂಡು ಮಾತನಾಡಿದರು.

“ಆಯ್ಯೋ, ಸಿರ್ಯಾ, ಇಲ್ಲಿ ನೋಡು! ನಿನು ಭಾವಿಸಿ ರುವಪ್ಪು ಭಯಾನಕವು ಸಂಭವಿಸಲಿಕ್ಕಾಲ್ಲ. ರಾಜಪುತ್ರರು ರಾಜಪುತ್ರರಲ್ಲವೇ? ಮಧ್ಯಾನ್ನದೊಂಗಾಗಿ ಹಣವು ಬಂದೇ ಬರುವುದು.”

ಮುಗುಳ್ಳಗೆಯನ್ನು ಬೀರಲು ಯಶ್ವಿಸುತ್ತಾ ಮಗಳೆಂದಳು “ಆಪ್ಪಾ, ನಾನಿದ್ದೀನೆ ಹೆದರಬೇಡ! ತಕ್ಕಪ್ಪು ವಿದ್ಯೆಯನ್ನು ನಿನು ನನಗೆ ಕಲಿಸಿಲ್ಲವೇ? ನಾನು ಎಲ್ಲರ ಸುಖ ಜೀವನಕ್ಕೆ ಜವಾಬುದಾರಳು.”

ಈ ಮಾತುಗಳನ್ನು ಕೇಳಿ ಅವನ ದುಃಖವು ದ್ವಿಗುಣಿತವಾಯಿತು. ಇಬ್ಬರನ್ನೂ ಒಂದೇ ತೆಕ್ಕೆಯಲ್ಲಿ ತಬ್ಬಿಕೊಂಡು ಗೋಳಿಟ್ಟುನು. ನಂತರ ತಾನು ಜೋಡಕಾರ್ಯವು ಕೈಗೂಡಿದ್ದ ಸಂಗತಿಯನ್ನು ವಿವರಿಸಿದನು. “ಶೇವರ್ಯು ಶಿಟ್ಟಿರು ಇನ್ನೂ ಸ್ವಲ್ಪ ಅವಧಿಯನ್ನು ಕೊಡಲಾರರೇ” ಎಂದ ವನ ಹೆಂಡತಿಯು ಕೇಳಲು “ಇಲ್ಲ. ಒಂದು ತಾಸಲ್ಲ, ಒಂದು ನಿಮಿಷವನ್ನೂ ಕೊಡುವುದಿಲ್ಲ” ಎಂದು ಅವನು ಹೇಳಿದನು.

೧೬ ನಷ್ಟಗಳ ವರೆಗೆ ತನೆಷ್ಟು ಡನೆ ನೋಂದ ಮಣದಿ; ೧೬

ವರ್ಷದ ಸುಂದರಳಾದ ಮಗಳು!! ಇವರನ್ನೇ ಹೀಗೆಡುತ್ತಾ ಇವರ ಭವಿಷ್ಯವನ್ನೇ ನೇನೆಯುತ್ತಾ ಕೋನಪ್ಪನು ಕೆಲಕಾಲ ನಿದ್ರಾವಶನಾಗಿದ್ದೇತೆ ತೋರಿತು.

ಮರುದಿನ ಬೆಳಗಾಯಿತು; ಕುಮೇಣ ಹೊತ್ತೀರಿತು. ಎಳ್ಳರೂ ಕಂಗೆಟ್ಟು ಕುಳಿತ್ತಿದ್ದರು. ಮನೆಗಾರೂ ಬರಲಿಲ್ಲ. ಇವನ್ನನ್ನು ಮನೆಯಿಂದ ಹೊರಗೆ ಹೋಗಲು ರಮಣೆಯ ರಿಬ್ಬರೂ ಬಿಡಲಿಲ್ಲ. “ನಾನು ಹೋದರೂ ಘಲವಿಲ್ಲ” ಎಂದು ಕೋನಪ್ಪನು ನುಡಿದನು. ಮಧ್ಯಾನ್ನಾವೂ ವಿಂತಿತು. ಹುರು ಗಂಟೆಯೂ ಸಮಿಷಿಸಿತು. ಕೋನಪ್ಪನೂ ರಮಣೆಯರೂ ಕಡುನಡುಗಿ ಕಂಗೆಟ್ಟಿರು.

ಕೇಳಿನಪ್ಪನು ಹುಳ್ಳುನಂತೆ ದಿಕ್ಕುದೊರದೆ ಒಡ್ಡಾಡು ತ್ತಿದ್ದನು. ಗಡಿಯಾರದಲ್ಲಿ ಹೂಕರು ಬಾರಿಸಿತು. ರಮಣೆಯರು ಇತ್ತು ಇವನ ಹೆಚ್ಚೆಯ ಸಪ್ಪಳವನ್ನೇ ತದೇಕಂಚಿತ್ತ ರಾಗಿ ಕೇಳುತ್ತಿದ್ದರು. ಅದೊಮ್ಮೆ ನಿಂತೊಡನೆ ಭಯ ವಿಹ್ಯುಲರಾಗಿ ಎದ್ದು ಓಡಿಹೊಗಿ ನೋಡಿಬರುವರು. ಪರ ಸ್ವರರಲ್ಲಿ ಮಾತನಾಡುವವ್ಯೂ ಶಾಂತತೆಯು ಯಾರಲ್ಲಿಯೂ ಉಳಿದಿರಲಿಲ್ಲ.

ಮೂರು ಹೊಡಿದ ಕೆಲ ಕ್ಷಣಗಳ ನಂತರ ನುಹಡಿಯನ್ನೇ ರಿದ ಸಪ್ಪಣ್ಣಾಯಿತು. ಅಲ್ಲಿ ಸಿಡಿಮುದ್ದನ್ನಿಷ್ಟುದು ಅವನ ಹೊಂಡತಿಗೆ ಗೊತ್ತಿತ್ತು. ಇನ್ನೇಂತು ಅವಳು ತಡೆದಾಳು? ಒಮ್ಮೆಲೆ ಅಲ್ಲಿಗೆ ಹಾರಿಹೊಡಳು. ಅಂತಹಕರಣವು ಅತಿ ಕರಗಿದ ಮಗಳೂ ಸಹ ಮೈಮೇಲೆ ಸ್ತ್ರೀತಿಯಿಲ್ಲದೆ ಹಿಂಬಾ ಲಿಸಿ ನುಗ್ಗಿದಳು. ಇಷ್ಟರಲ್ಲಿ ಸಿಡಿಮುದ್ದಿನ ಸಿಡಿಲ್ಲಿಡಿಯ ಅಭಾವಟವು ಪ್ರತಿಧ್ವನಿಸಿತು. ಇವರಿಬ್ಬರ ಬಾಯಿಯಿಂದಲೂ

ಚೀತ್ಯಾರವು ಹೊರನುಗ್ಗಿ ಬಂದಿತು.

ಅದೆಂಥಾ ಭಯಾನಕ ನೋಟವದು ! ಭಾಮೆಯರು ಅದ ಸ್ನೇಂತು ಸಹಿಸಬಲ್ಲರು !! ಜೀವದ ಜೀವವಾಗಿದ್ದ ಇವನೇ ಇಲ್ಲದಂತಾಗಿದ್ದನು. ಹೊಗೆಯು ಚಾಪಣಿಯನ್ನು ಸೇರಿತ್ತು. ಮದ್ದಿನ ವಾಸನೆಯು ಗಾಳಿಯಲ್ಲಿ ತುಂಬಿತ್ತು. ಎದೆಯು ರುಳ್ಳಿನ್ನು ವಂತೆ ತಲೆಯೊಂದು ತುಂಡುತುಂಡಾಗಿ ಮಿದುಕೆ ನೊಡನೆ ಸಿಡಿಸಿಡಿದು ಬಿದ್ದು ಬಿಟ್ಟತ್ತು !!

“ಆಯ್ಯಾಯ್ಯೇ” ಎಂದು ಎದೆಯೊಡಿದು ಚೀರಿ ಮಗಳು ಹೊಣದ ಬದಿಯಲ್ಲಿ ಧೊಪ್ಪನೆ ಕುಕ್ಕರಿಸಿದಳು. ಅದರೆ ಅವಳ ಶಾಯಿಯ ಮೇಲಾದ ಪರಿಣಾಮವು ಬೇರೊಂದು ಪರಿಯಾಗಿತ್ತು, ಕೆಲವು ಕಾಲ - ಒಂದೇ ಅರಕ್ಕಣಕಾಲ - ಅವಳು ಆ ಕೋಣೆಯ ಹೊಸ್ತಿಲ ಮೇಲೆ ಸ್ತುಭಫಳಾಗಿ ನಿಂತುಬಿಟ್ಟಳು. ಭಯಂಕರವಾದ ಆ ದೃಶ್ಯದಲ್ಲಿ ಕಣ್ಣಾಗಳು ನೆಟ್ಟುಕೋಗಿದ್ದವು. ನಂತರ ಒಮ್ಮೆಯೊನ್ನೆ ಅತ್ಯಂತ ಹೃದಯವೇದನೆಯನ್ನು ಆಸುಭವಿಸಲಾರದೆ ಚೀತ್ಯಾರವು ಹೊರಹೊಮ್ಮಿತು.— ಹೃದಯವು ಒಡೆದುಹೋಯಿತು. ಅವಳು ಗತಪ್ರಾಣಾಗಿ ನೆಲಕ್ಕುರುಳಿಬಿಟ್ಟಳು.

ಇಪ್ಪರಲ್ಲಿ ಮನೆಯಾಳುಗಳು ಓಡಿಬಂದು ಮೈಮೇಲೆ ಅರವಿಲ್ಲದ ವನವಾಲಿಯನ್ನು ಶಯ್ಯಾಗಾರಕೆಳ್ಳಿಯು ಮಲಗಿಸಿಬಿಟ್ಟಿರು.

ಅವಳಿಗೆ ಶ್ರೀತ್ಯೋಪಚಾರವನ್ನು ಮಾಡುವುದಕ್ಕೆ ಅವಕಾಶಕೊಡದೆ ಆದಾರೋ ಬಿಟ್ಟುಬಿಡದೆ ಬಾಗಿಲನ್ನು ಬಡಿಯುತ್ತಿದ್ದರು. ಸೇವಕನೊಬ್ಬನು ಬಾಗಿಲನ್ನು ತೆರೀದನು. ಅರವಿಂದನು ಬಂದನು. ರಘುನಾಥನು ಹಣವನ್ನು ಸಲ್ಲಿಸ

ಲೆಂದು ಅವನೆನ್ನೀಗ ಕೋಸಿಕೊಟ್ಟಿದ್ದನು.

ರುಕ್ಷಿಣಿಯು ತಾನು ಉಸುರಿದಂತೆ ಆ ದಿಲ್ಲಿಯ ಧನಿಕನನ್ನು ಆ ದಿನ ಮಧ್ಯಾನ್ನ ಸುಮಾರು ಒಂದು ಗಂಟೆಗೆ ರಾಬಪುತ್ರ ನಲ್ಲಿಗೆ ಕರೆದೊಯ್ದಳು. ಕಾಗದಕ್ಕೆ ಸಹಿಯಾದುದೂ ಹಣ ವನ್ನೆಣಿಸಿದುದೂ ಕಾಲು ಗಂಟೆಯಲ್ಲಿ ಮುಗಿದುವು. ಆರೆ ವಿಂದನು ಕೋನಪ್ಪನ ಕಾರ್ಯದ ಮಹತ್ವಪನೆನ್ನುತ್ತಿ ಹೇಳಿ ದರೂ ಆ ಸದ್ಗೃಹಸ್ಥನ ಸಡತೆಗೆ ಮಹಿಳೆತ ರಾಬಪುತ್ರನು ಫಲಾಯಾರವು ಮುಗಿಯುವ ಪರಿಗೂ ತಡೆಯಲೇಂಬೇಕೆಂದನು. “ತುಳ್ಳಿಪತ್ರಕರಿಗೆಲ್ಲಾ ಏನು ಆ ತಹ ಇನ್ನಾರೆ!! ತಾನು ಹೆಚ್ಚು ತಾನು ಕಡಿಮೆ. ಅದೇನು ರಾಬಕಾರ್ಯವೇ? ಹೇಳಿ ದಷ್ಟು ಕೇಳು” ಎಂದಪನು ನುಡಿದೊಡನೆಯೇ ನಿವಾಹ ವಿಲ್ಲದೆ ಆರವಿಂದನು ನಿಂತನು. ಸಂತರ ಬಹು ವೇಗ ವಾದ ಕುದುರೆಯನ್ನೀರಿ ಉರಿಸಲ್ಲಿ ಕೋನಪ್ಪನು ಬಂದಿಲ್ಲ ವೇಬುದನ್ನು ನಿರ್ಧರಿಸಿಕೊಳ್ಳುತ್ತಾ ಆರವಿಂದನು ಆತ್ಮವಸರ ದಿಂದ ಇಲ್ಲಿಗೆ ಬಂದುಬಿಟ್ಟನು. ಇಲ್ಲಿಯ ವಿಷಾದವಿಷಯವು ಅವನನ್ನೂ ಕಳನಳಿಗೊಳಿಸಿತು. ವನಮಾಲಿಯಂಥನಳು ಅನಾಧಳಾದುದು ಅನ್ಯಾಯವೇದು ಮರುಮರುಗಿದನು.

ಅಂತೂ ಅವನೂ ಹೋಗಿನೋಡಿದನು—ಬಹಳ ಅನಿರ್ಧವಾಗಿತ್ತು. ಸಹ್ಯದರ್ಯನಾದ ಅವನಿಗೆ ಇದರಿಂದ ಒಂದು ತರದ ಭೀತಿಯಂಟಾಯಿತಲ್ಲದೆ ಪರದೇಶಿಯಾದ ವನ ಮಾಲಿಯ ವಿವಯದಲ್ಲಿ ಕರುಣೆಯಂಟಾಯಿತು. ಇವೆಲ್ಲ ವನ್ನು ಆಗ ತಾನೇ ಚೇತರಿಸಿಕೊಂಡೆದ್ದಿ ವನಮಾಲಿಯು ಕೇಳಿ, ಆರವಿಂದನನ್ನು ಬರಮಾಡಿಕೊಂಡೆಳು.

ದುಃಖಸಂತಪ್ತಳಾಗಿ ತಲೆ ತಗ್ಗಿಸಿ ಕುಳಿತಿದ್ದರೂ ಜೆಲ್ಲು

ಕೆಯ ಚೆಂದಿಕೆಯನ್ನು ಬೀರುತ್ತಿದ್ದ ಅವ ಇ ಅಂಗ ಸೌಂದರ್ಯವನ್ನು ಕಂಡು ಅರವಿಂದನು ಚಕ್ಷಿತನಾದನು.

ಸಹಾನುಭೂತಿಯಿಂದ ಅವನು ಸುಧಿಸುಡಿದಂತೆ ವನ ಮಾಲಿಯು ಮೈಮರಿತು ಕಟ್ಟಿ ಇರನ್ನು ಸುರಿಸಲಾರಂಭಿಸಿದಳು. ಅವನು ತಾನು ಅವರಿಚಿತನಾದರೂ ಬಂಧುವಿಗಿಂತಲೂ ಹೆಚ್ಚು ಸುನಕಲಕಿದವನಾಗಿರುವೆನೆಂದನು. ತಂದೆಯು ಹೇಸರಿಗೆ ಕಳಂಕವು ಬಾರದಂತೆ ಮಾಡುವುದು ತನ್ನ ಕರ್ತವ್ಯವೆಂದು ಅವಳಿನ್ನಲು, ಅದರ ಅಥವಾವನ್ನು ಗ್ರಹಿಸಿ ಅರವಿಂದನು ಶೇಷಯ್ಯ ಶಿಟ್ಟಿರ ಯುಜಿದಿಂದ ಕೋನಪ್ಪನನ್ನು ಮುಕ್ತ ಮಾಡುವೆನೆಂದು ಮೇಲಕ್ಕೆದ್ದನು. ಅವಳಿಗೆ ಅಂತಹ ಸ್ಥಿತಿಯಲ್ಲಿಯೂ ಆತುಲಾನಂದವಾಯಿತು. ಕೋನಪ್ಪನ ಮರಣವು ಹೊರಬಿದ್ದರೆ ರಾಜಪುತ್ರನಾದ ರಘುರಾಯನ ಹೇಸರಿಗೆ ಕುಂದು ಬರುವುದೆಂದು ಅರವಿಂದನಿಗೇ ಹೊಳೆಯಿತು. ಆಗವನು ವನಮಾಲಿಗೆ ಕೋನಪ್ಪನ ಆತ್ಮಹತ್ಯೆದ ವಿಷಯವನ್ನು ಮುಚ್ಚಿಡಬೇಕೆಂದೂ ಇದರಿಂದ ತೋರುತ್ತಿರುತ್ತಿದ್ದಾಗಿ ಅವನು ಹೇಸರಿಗೆ ಕಳಂಕವುಂಟಾಗದೆಂದೂ ಹೇಳಲು ಅವಳು ತನ್ನ ನಂಬಿಗೆಯ ಸೇವಕರ ಸಹಾಯದಿಂದ ಹಾಗೆ ನೂಡುವುದಾಗಿಯೂ ಅರವಿಂದನು ಅಧಿಕಾರಿಗಳಿಗೆ ಲಂಚವನ್ನಿತ್ತು ಸಮಾಧಾನಪಡಿಸಬೇಕೆಂದೂ ಬೇಡಿಕೊಂಡಳು. ಆರವಿಂದನು ಸಮೃತಿಸಿದನು.

ಗೋತ್ತೂದ ಕಾರ್ಯಗಳನ್ನು ಲ್ಲಾ ಮಾಡಿಕೊಂಡು ಅರವಿಂದನು ಹಿಂದಿರುಗಿ ಬಂದನು. ವನಮಾಲಿಗೆ ಆನಂದವಾಯಿತು. ಅವಳು ಮೇಲಿಂದ ಮೇಲೆ ಬಂದು ಯೋಗ್ಯಸತ್ತುಹೇಗಳನ್ನು ಕೊಡುವುದೇ ದಯಮಾಡಬೇಕೆನ್ನು ಲು ಆರವಿಂದನು ಸಮೃತಿಸಿದನು.

ವಿಂದನು ಒಪ್ಪಿದನು). ಅವಳು ಬೀಡನೆಂದರೂ ಉಳಿದ ನೂರಾರು ರೂಪಾಯಿಗಳನ್ನು ಅವಕ್ಕಿಗೆ ಕೊಟ್ಟು, ಅರವಿಂದನು ರಾಜಪುತ್ರನ ಬೇಗೆ ಸದೆದನು.

ಆನನ್ದ ಇಲ್ಲಿಗೆ ಬಂದಾಗ ರಾತ್ರಿಯ ದತ್ತು, ಗಂಟೀಯಾಗಿ
ಹೋಗಿತ್ತು. ಆದರೂ ಸರ್ವ ಅವನಿಗೆ ರಘುನಾಥನ ದರ್ಶನ
ಲಾಭವಾಗದಿರಲಿಲ್ಲ. ಇನನ ಕಪ್ಪಿಟ್ಟಿ ಕಳಿಗೆಟ್ಟಿ ಹುಣ್ಣು
ಮೋರಿಯನ್ನು ನೋಡಿ “ ಮಹತ್ವದ ವಿಷಯವೇಸೂ ಇಲ್ಲ
ವಷ್ಟೇ, ಆರವಿಂದಾ? ” ಎಂದು ಪ್ರಶ್ನಿಸಲು, “ ಹಣವನ್ನು
ಕೊಡುಹೋದಾಗ ಮುಹೂರ್ತವು ವಿಂರಿಹೋಗಿತ್ತು ”
ಎಂದು ಸಡುಗುಪ ಧ್ವನಿಯಿಂದ ಉತ್ತರವು ಬಂದಿತು.

“ ఆస్తను సేరిదుదు—సేరియల్ల, పరలోకవు.
ఈ కాయిదింద సావంభోవుర ఇతిహాసదల్లి కళంక
పూడు జనిసిదంతాయితు. ”

ಇದನ್ನು ಕೇಳಿ ರಥ್ಯಾಸಾಧನಿಗೆ ಮಿತಿವಿಶರಿದ ಕೋವ
ವೃಂಢಾಯಿತು. ಅವನು ಕಾಲುಗಳನ್ನು ಪ್ರಜೀವಿ “ಹೇಳು,
ಅದೇನು ಬೊಗಳು” ಎಂದು ಗದ್ದಿಸಿದನು.

“ನನ್ನ ಅಭಿಪ್ರಾಯವು, ಕೊನೆಪ್ಪನ ತಲೆಯು ಸಿಡಿ
ಮದ್ದಿನಿಂದ ಚೂರುಚೂರಾಗಿ ಸಿಡಿದುಬಿದ್ದಿದೆ; ಅವನ ಧರ್ಮ
ಪಶ್ಚಿಮ್ಯ ಎದೆ ಯೋಡಿದು ಪ್ರಾಣ ನ ನ್ನ ಬಿಟ್ಟದ್ದಾಗಳಿ
ಎಂದು.”

“ದೇವರೇ ಗತಿ! ಇದು ದುರ್ಲಕ್ಷಣ. ಇನ್ನು ಎಲ್ಲವೂ ಬಯಲಾಗುವುದು.”

“ನಾನೆಲ್ಲವನ್ನೂ ನಿಲ್ಲಿಸಿರುವೇನು. ಅವನ ಮಗಳಾದ ವನೆ ಮಾಲಿಯು ಸೇರಿಹೊರಿಯಿರುದಂತೆ ಎಲ್ಲವನ್ನೂ ಗುಟ್ಟಾಗ್ಗಿಟ್ಟಿರುವೆಂೱು. ಸರಕಾರಕ್ಕೆ ಶಿಳಿಯದಂತೆ ವಿವರೀತವಾಗಿ ಲಂಚವನ್ನು ಸುರುವಿ ಆ ಅಧ್ಯಾಯವನ್ನು ಅಲ್ಲಿಗೇ ನಿಲ್ಲಿಸಿರುವೇನು.”

“ಅರವಿಂದಾ, ಬಹು ಉಪಕಾರವಾಯಿತು. ಸಾವುಕಾರಿಗೇನೂ ಕೊಟ್ಟು ಬುದ್ಧಿವಷ್ಟ್ಯಾ? ಹೋದು—ಆ ನೀಂಚವರ್ತೆ ಕನು ಇಹಲೋಕವನ್ನು ತೊರೆದುದು ಒಂದು ವಿಧದಲ್ಲಿ ಒಳ್ಳೆಯಾಗೇ ಆಯಿತು. ಮುಂದಾತ್ಮಾವಿರಣ್ಯಾಯಿತು !! ಎಲೊಂಗ್, ನೀನೂ ಬೇಕಾದರೆ ಒಂದೆರಡು ಸಂವಿರ ತೆಗೆದುಕೊಂಡು.”

“ನೀವು ಬಹುವೇಗವಾಗಿ ಸುಧಿಯುತ್ತಿರುವಿರಿ. ಸಾವು ಕಾರರಿಗೆ ಈಂಡಿದ್ದುರೆ ಹೇಗೆ? ನೀವು ಕೊನಷ್ಟುನಿಗೆ ಕೊಡತ ತಕ್ಕುದು ಶೇಷಯ್ಯಾಶೆಟ್ಟಿರಿಗೆ ಗೊತ್ತಿರಲಿಲ್ಲವೋ? ಅವರಿಗೆ ಗೊತ್ತಿತ್ತು. ಕೊನ್ಸಷ್ಟನ ಮರಣದ ವಿಷಯವನ್ನು ಸಾಲವನ್ನು ತಿಂರಿಸದೆ ಮುಚ್ಚಿಡಲು ಸಾಧ್ಯವಿತ್ತೊ? ಇಲ್ಲ. ಸರಕಾರದ ನವಕರರಿಗೆ ಲಂಚವು ಕೊಡಲ್ಪಟ್ಟಿತು.”

“ಈಗ ನಾನು ವ್ಯಾಧವಾಗಿ ಹೊತ್ತುಗಳಿಯಲಾರೆ. ನಿನ್ನ ಲೆಕ್ಕವು ನನಗೆ ಬೇಡ. ಮಾಡಿದ್ದಲ್ಲಿ ಒಳಿತೇ ಆಯಿತು. ಈಗ ೧೦-೧೨ ಶ್ರೀಷ್ಟ ವ್ಯಕ್ತಿಗಳು ಅಲ್ಲಿಗೆ ದಯ ಮಾಡಿದ್ದಾರೆ. ನೀನೂ ಒಂದು ಸುಖೋಪಭೋಗದ ಲೊಂದು ಭಾಗವನ್ನು ತೆಗೆದುಕೊಂಡು.”

“ಮಹಾಸ್ವಾಮಿ, ಕ್ವಮಿಸಿ. ನನಗೆ ಇನ್ನಿತರ ಯೋಂಚನೆ ಗಳಿವೆ. ಹೊಗಿಬರುತ್ತೇನೆ.”

“ಹಾ, ಗೊತ್ತಾಯಿತು. ಏನೋ ಪ್ರಣಯ ಸಾಹಸದಲ್ಲಿ

ರುನೇ, ಅಲ್ಲಿನೆ? ಹಾಗಾದರೆ ತಡೆಯುವುದಿಲ್ಲ. ನಿನಗೆ ಬಯ
ವಾಗಲಿ, ನಾಳೆ ಮಾತನಾಡೋಣ.”

ರಫ್ಫುನಾಥನು ತನ್ನ ಆರಮನೆಯ ಸುಖವಾದ ಭಾಗವನ್ನು
ಸೇರಿದನು. ಅಲ್ಲಿ ಹೆಗಲು ರಾತ್ರಿಯಾಗಿಯೂ ರಾತ್ರಿಯು
ಹೆಗಲಾಗಿಯೂ ಮಾರ್ಪಾಡಿಸಲ್ಪಟ್ಟಿತ್ತು. ಜಿಂಜಿನ ವರೆಗೂ
ಅವನು ಮೈಕ್ರೋರೆಕ್ಸ್ ಉಡಿಗೆ, ಹೈಡಿಗೆ, ಪ್ರೈಸ್, ಉಣಿಸು,
ಕುಡಿತ ನೈಡಲಾದುವುಗಳಲ್ಲಿ ಸೆಲ್ದಾಡಿಸು.

ಇತ್ತು ವಸಮಾಲಿಯ ಚ್ಯಾನ್ಸೆನುಖವನ್ನು ಸೆನೆಯುತ್ತಾ
ಆರಪಂಡನು ಮನಗೆ ಬಂದು ಪ್ರವೀಸಿಕೊಡನು. ಅವನು
ರಾಬ್ರಾತ್ರಿನ ಸುಃಖೆ ಒಮ್ಮೆಯೂದರೂ ಅವಳ ಸಂಬಂಧ
ವಾದ ಮಾತನ್ನೆತ್ತಲೇ? ಇಲ್ಲವೇ ಬುದನ್ನು ಸಮ್ಮುಖತುರ
ವಾಚಕರು ಇರಿತಿರುತ್ತಾರು.

ಗುಟ್ಟಿಗಳು ರಟ್ಟಾದವು

“ ಹಾಗಾದರೆ ಸುಂದರೀ ಆನಿಗೆ, ಪಶ್ಚಾತ್ಯಾವಾಯಿ
ತೆನ್ನುಂಟೆಯಾ? ”

“ ಇದರಲ್ಲಿ ನನಗೇಂಂತೂ ಸಂಶಯವಿಲ್ಲ. ಅವನು ಒಳ್ಳಿಯ
ಭಾತ್ಯಪೂರ್ವ ಲಳಿ, ಹೇಳಿಕೊಳ್ಳುವಂಥ ತಂದೆಯೂ ಇಲ್ಲ.
ಅವನೆ ಕೊನೆಯ ಕಾಲದಲ್ಲಿ ತಾನು ತನ್ನ ಭಗಿನಿಯೊಡನೆ
ಎಂತು ನಡೆದುಕೊಂಡಿನೇಬುದೂ ನನ್ನನ್ನೇತು ಸಾಕಿ ಸಲ
ಹಿಡಿನೆಂಬುದೂ ಅವನ ಸ್ತುತಿಪಥದಲ್ಲಿ ಬರಲು ಅವನ
ಹೃದಯವು ವಿಪರೀತವಾಗಿ ಕಲಕಿರಬಹುದು. ತಾಯಿಯು
ತೀರಿಕೊಂಡಾಗ ನಾನಿನ್ನೂ ಚಿಕ್ಕವಳು; ತಂದೆಯು ನನ್ನನ್ನು
ಬಹು ದುರ್ಘಾಸಿಸಿದನು. ನಾನು ಓಡಾಡುವುದನ್ನು ಕಲಿತ

ಮೇಲೆ ಸೂರೀಯದಯದಿಂದ ಸೂರ್ಯಾಂತರದ ವರೆಗೂ ಕೊಳ್ಳಕು ಕಾಲುವೆಯಲ್ಲಿಯೇ ಕಾಲವನ್ನು ಕಳೆಯುತ್ತಿದ್ದೇನು. ಅನಾಧಿಬಾಲಿಕಾಶ್ರಮವೊಂದರಲ್ಲಿ ಸ್ವಲ್ಪ ಶಿಕ್ಷಣವು ದೊರೆಯಿತು. “ಶರಣನ ಗುಣ ಮರಣದಲ್ಲಿ ನೋಡು” ಎಂದು ಗಾದೆ. ಅವನು ಅವಸಾನಸಮಯದಲ್ಲಿ ಕ್ಷಮಿಸು ಕ್ಷಮಿಸಿದು ಹೊರೆಯಿಡಲಿಲ್ಲವೇ? ಇದರಿಂದ ಧ್ವನಿತವಾಗುವುದೇನು?”

“ಅದಿರಲಿ, ಪ್ರಿಯ, ಇಷ್ಟ್ವ ತಲ್ಲಿ ಶಿಕ್ಷಣದಿಂದಲೇ ಸೀನು ಸುಡಿಜಾಕೆಯಾದುದೆಂತು? ಈ ವೀರಪ್ಪನು ಸಾಧಾರಣವಾಗಿ ಏನನ್ನೂ ಮೆಚ್ಚಿನು.”

“ನನಗೆ ಒಮ್ಮೆ ಹುಣ್ಣಿ, ನಮ್ಮ ತಂಡಯು ವಿದ್ವಾಂಸ ಸಾದುದರಿಂದ ಅವನಿಂದ ಕೆಲವು ವಿಷಯಗಳನ್ನು ರಿಯುವುದು ನನಗೆ ಕಷ್ಟವೇನಿಸಲಿಲ್ಲ. ಇತ್ತೀಚಿಗೆ—ಅವನು ಪರಲೋಕ ವಾಸಿಯಾದ ಆ ಮನೆಯಲ್ಲಿರಲಾರಂಭಿಸಿದ ಮೇಲೆ—ನನ್ನನ್ನು ಯಾವಾಗಲೂ ಸಮೀಕ್ಷಿಸಿದ್ದಲ್ಲಿಯೇ ಇರಹೇಳುತ್ತಿದ್ದನು. ಒಬ್ಬಿಂಟಿಗನಾಗಿರುವುದು ಅವನಿಗೆ ಸರಬೀಳುತ್ತಿರಲಿಲ್ಲ.”

“ಅವನ ಜೀವನವು ರಹಸ್ಯವುಯವಾದುದೊ? ಸುಂದರಳಾದ ಸುಂದರಿ, ಈ ಪುಟ್ಟ ಪುಸ್ತಕವನ್ನು ಸೀನು ಸೋಡಿರುವೆಯಲ್ಲವೇ?”

“ಪ್ರಿಯ, ಸಿಮ್ಮಿಂದ ವಿಷಯಗಳನ್ನು ಬಳಸಿದುವುದು ಇನ್ನು ವಿಹಿತವಲ್ಲ. ಏಕೆಂದರೆ ನಾವಿನ್ನು ಅಭಿನ್ನರು. ನಮ್ಮ ತಂಡಯ ಹಾಗೂ ಈ ಪುಸ್ತಕದಲ್ಲಿಯ ಕೆಲವು ಕಾಗದಗಳ ಸಂಬಂಧವಾದ ಕೆಲವು ಕಾತುಕದ ಸಂಗತಿಗಳನ್ನು ಸ್ವಲ್ಪದ

ರಲ್ಲಿ ಹೇಳುವೆನು. ”

“ ಸನಗಿ ಬೇಕಾದುದೂ ಅದೇ! ಇದರಿಂದ ಸಮೀಕ್ಷೆ
ರಿಗೂ ಬಹು ಲಾಭವಾಗುವುದು. ಈ ಕಾಗದಗಳು ಬಹು
ದೃಷ್ಟಿಲಾಭವನ್ನು ಟುಮಾಡಿಕೊಡಬಹುದು. ನಿನ್ನಿಂಥ
ವಳು ನನ್ನವಳಾದುದು ಸನ್ನ ಪುಣಿ. ”

“ ಹಾಗಾದರೆ ಸನಗಾನಂದವಾಯಿತು! ನಾನು ತಂದೆಯು
ರಸಾಯನ ಶಾಸ್ತ್ರದಲ್ಲಿ ಇನ್ನಿತರ ವಿದ್ಯೆಗಳಿಗೆ ತಲ್ಲಿ
ಪ್ರವೀಣನಾಗಿದ್ದನು. ಆ ವಿದ್ಯೆಯ ರಹಸ್ಯವನ್ನು ರಿತ ಅವ
ನಿಗೆ ಕರ್ತೃರತರ ವಿಷವನ್ನು ಸ್ವಜಿಸುವುದು ಗೊತ್ತಿತ್ತು. ಓ,
ನಮ್ಮಪ್ರನು ಒಹು ಭಯಂಕರನು!! ”

“ ಭಯಂಕರನೇ!! ಹೇಳು, ಹೇಳು. ಅವನೆ ಅಪರಾಧ
ಗಳಿಗೆ ನೀನು ಹೊನೆಯಲ್ಲ, ಬೆದರೆದಿರು. ”

“ ಅಹುದು, ನಾನು ಹೊನೆಯಲ್ಲ. ನಾನೇನೂ ಸದ್ಗುಣಿ
ಶ್ರೀವೃಂಖಲ್ಲಿನೆಂಬುದು ನಿಜ. ಆದರೂ ಅವನು—ಅಯ್ಯಿ
ಅವನ್ನು—ತಂದೆಯು—ಎಂತಹ ಕೃತ್ಯಗಳನ್ನು ಮಾಡಿದನು
ಹೇಳಲಾರೆ—ಹೇಳುವುದಿಲ್ಲ, ಇಲ್ಲ-ಇಲ್ಲ-ಎಂದಿಗೂ-ಇಲ್ಲ!!! ”

“ ಜೀಲುವೇ, ಅಪ್ರತಿಭಾಗಬೇಡ. ವಿಷಯವನ್ನು ರಿಯಲು
ಕೂತುಕಾತಿರೇಕದಿಂದ ಕಂಗೆಟ್ಟಿದ್ದೇನೆ. ಸಿಂಹನ್ನು ಬೇಡು
ತ್ತೇನೆ, ವಾಗ್ಜಾಲದ ಜಲಪಾತನಾಗಲಿ. ”

“ ನಿಮ್ಮ ಮಾತನ್ನು ಮೊರುವುದಿಲ್ಲ; ಶಾಂತಿಭಾಗಿ ಸುಧಿ
ಯುತ್ತೇನೆ. ಅವನು ವಿಷವಿದ್ಯಾವಾಚಕನ್ನು ತಿಯೆಂದಿನಷ್ಟೆ
ಇಷ್ಟೇ ಅಲ್ಲ. ವಿಜಯನಗರದ ಸೂಲಗಿತ್ತಿಯರೆಲ್ಲರೂ ಇವ
ನನ್ನೇ ನಂಬಿದ್ದರು. ಏಕೆಂದರೆ ಏನೂ ಶ್ರಮವಿಲ್ಲದೆ ಹಲಿವು
ಳಿಯುವಂತಹುದೊಂದು ಅವೋಷಾವಾದ ಬೈಷಧಿಯನ್ನು

ಇವನು ಕಂಡುಕೊಂಡಿದ್ದನು.”

“ ದೇವರೇ ಗತಿ! ಇದೆಷ್ಟು ಭಯಾನಕ!!! ”

“ ನಾನದನ್ನು ಹೇಳಲಿಲ್ಲವೇ? ಲೀಲಾವತಿಯೀಂಬೊಬ್ಬ ಖು
ಅವನ ಬಹುದೊಡ್ಡ ಗಿರಾಕೆಯು. ಅವನು ಕೊಟ್ಟ
ವಿಷವೋಂದರ ತೊಟ್ಟೆನ್ನು ಮಗುವಿನ ನಾಲಿಗೆಯ ಮೇಲಿ
ಟೊಟ್ಟಡನೆಯಿಃ ಅದು ಪರಲೋಕಕ್ಕೆ ತೆರಳುತ್ತು; ನೋಡು
ಪರಿಗೆ ಮಾತ್ರ ಅದು ಸಾದಾ ಸಚೆಬೇನೆಯಿಂದ ಸತ್ತಿರು
ವಂತೆ ಭಾಸವಾಗುತ್ತು. ಸೂಲಗಿತ್ತಿಯಿರಿಗೆ ಇದೂ
ಮೇಲಿಂದ ಮೇಲಿ ಬೇಕಾಗುತ್ತು. ”

“ ನಾನು ಕನಸಿಸಲ್ಲಿ ಸಹ ಕಾಣಲಾಗದಮ್ಮು ದುಷ್ಕರ್ತ್ಯ
ಗಳು ವಿಜಯಸಗರದಲ್ಲಿ ಜರುಗುವಂತಿವೆ. ”

“ ಇದರಿಂದೇನೂ ಈನುವಾನವಿಲ್ಲ. ನಾನು ಈ ಮೊದಲು
ನುಡಿದುದೇ ಪರಮಾವಧಿಯಲ್ಲ. ನಮ್ಮ ತಂಡೆಯ ಬಳಿ
ಯಲ್ಲಿ ಇನ್ನೊಂದು ನಿಜಿತ್ತು. ಆದರ ಹೆಸರು ‘ಬಾಧ್ಯ
ಸ್ಥನಿಂಬಿಂಬ’ ವೆಂದು. ”

“ ಸುಂದರೀ, ನನಗದು ಅಧ್ಯವಾಗಲಿಲ್ಲ!! ”

“ ಅದನ್ನೇ ಹೇಳುತ್ತಿದ್ದೆ. ಆಸ್ತಿಯ ಆ ಶೇಯಿಂದ
ಮತ್ತೊಂದು ಬಿಂಬಿಸಿ ಮರಣವನ್ನು ಬಾಧ್ಯಸ್ಥನು ಎದುರಿನೋಂದುವು
ದುಂಟಷ್ಟೇ? ವಿಷಪ್ರಯೋಗವನ್ನು ವೈದ್ಯರರಿಯದಂತ
ಹುದು ಇಡಾಗಿತ್ತು. ಬಣ್ಣಾವಿಲ್ಲದ ರುಚಿರಹಿತವಾದ ಈ
ವಿಷದ ಕೆಲವು ಬಿಂದುಗಳನ್ನು ವಾರಕೆಷ್ಟುಂದೆರಡು ಬಾರಿ
ಕೊಟ್ಟಿಬಿಡುವುದು ಸುಲಭವಾಗಿತ್ತು. ಎಂತಹ ಪೈದ್ಯ
ನಾದರೂ ಸಾವಿರ ಇತರ ಕಾರಣಗಳನ್ನು ಹೇಳುತ್ತಿದ್ದನೇ
ವಿನಾ ಒಳಗುಟ್ಟಿನ್ನು ಶರಿಯಲಾಗುತ್ತಿರಲಿಲ್ಲ. ”

“ ఇవెల్లపూ సనగి హోస సంగతిగళు. నిసిగ హేహిద విచిత్ర విషద పరిణామవేంతముదు ! ”

“ సంపూర్ణ ఆరోగ్యవుట్టవనోబ్బన మేలి ఇదర ప్రయోగవాచొడనే ఆవను ఉరిగి సిక్కు బాళియంతి ఒందెరడు దినగళల్లియే కెందికుంది, క్రమవాగి కృత నాగుత్తా కృతాంతలోకవన్నే సేరిచిదువను. ”

“ ఇదు బహు భయంకర ! ”

“ నమ్మి తందెయు భయానకనేందు నానాగలే నుడియలిల్లనే ? ఈ విషవన్నేకి ‘ బా ధ్వని స్తు న బంధు ’ వేందు కరేయువరీంబుదు నిమగేగ స్పృష్ట వాయితు. ఈ వ్యాపారవు తల్లి ప్రవాణదల్లి నడె దిద్దురూ లాభవు ఆవారవాగిత్తు. ఆవని వ్యాపార వన్ను ప్రతాపరుద్రన ముఖాంతరవాగి నడెసుత్తిద్ద నల్లిదే ప్రత్యేకవాగి ఎందూ మాడుత్తిరలిల్ల. ”

“ యారదు ? ఖింస్చుంతువాద ప్రతాపరుద్రనే ? ”

“ ప్రతాపరుద్రనేందు ప్రసిద్ధనాగిరువ వసంతన ముఖాంతరవాగి. నిమగే ఆవర పరిచయవుంటో ? ”

“ ఆ నిఁజనే నన్నున్న నేలవనేయల్లి సేరికూకిదను; ఆ సేరివనేయ కావలుగారనే మహారుద్రను. నిసిను ముందరిసు. ఆ విషవన్ను నివారిసలు యోఁగ్య ప్రత్యు కారవిల్లవో ? ”

“ ఇదే, ఎల్లక్కు విచిత్ర సంగతియేందరే ఇదక్కే బలించాడవనన్ను పూణోత్సుమణకాలదల్లి సక కట్టునుద్దన్ను కొట్టు ఉళిసికొళ్ళబహుదు. ఇద

ಲ್ಲದ ಕೆಲವು ವಾರಗಳೊಳಗಾಗಿ ಅವನು ಹೊದಲಿನೆಂತೆಯೇ ಪೂರ್ಣರೋಂಗ್ರಾಂಡ್ ರಂಜಿಸುವನು. ವಿಷವನ್ನು ಕೊಡುವುದನ್ನೂ ಅದನ್ನು ಪರಹರಿಸುವುದನ್ನೂ ನಾನು ಅನೇಕ ಸಲ ನೋಡಿದ್ದೇನೆ. ”

“ ಸುಂದರೀ,—ನಿಂಮು—ನಿಂನೇ—ಅತ್ಯಂತ ಕೆರಾ ಭಾರತೀಯಾಗಿ ನನ್ನನ್ನು ಕೆಗೆಡಿಸಿರುವಿ !! ”

“ ದೇವರೀ ಗತಿ ! ನಿಮ್ಮದು ತಪ್ಪು ಕಲ್ಪನೆ. ನನ್ನ ಮುಂದಾದ ಪ್ರಯೋಂಗವು ಮನುಷ್ಯರ ಮೇಲಿಲ್ಲ—ಇಲಿ, ಮೊಲ, ಹಕ್ಕಿ, ಬಿಕ್ಕು ಇಂತಹ ಪ್ರಾಣಿಗಳ ಮೇಲಿ. ”

“ ಉಶ್ರಾ, ಈಗ ಸರಿಹೋಯಿತು. ಇನ್ನು ನಿರೂತಂಕ ವಾಗಿ ಉಸಿರಾಡಿಸಬಲ್ಲಿನು. ಅಂತೂ ಪ್ರಯೋಂಗವು—ಬರಿಯ ಪ್ರಯೋಂಗದ ದೃಷ್ಟಿಯಿಂದ—ಸ್ವಾರಕ್ಷಸೆನಿಸುವುದು. ನಾನದನ್ನು ಒಮ್ಮೆ ನೋಡಬೇಕು. ”

“ ನಿಮಿಷಾಷಾಂಕು ತಡವಿಲ್ಲದೆ ಸೆರವೇರಿಷಲ್ಪುಡಬಹುದು. ಏಕೆಂದರೆ ಇಲ್ಲಿಯೇ ಈ ಕ್ಷಣದಲ್ಲಿಯೇ ವಿಷನ್ನೂ ಕಟ್ಟು ಮಂಡ್ಲ ನನ್ನು ಒಳಿಯಲ್ಲಿರುವುವು. ”

“ ನಿನ್ನಲ್ಲಿನೆ !!! ಆವು ಕೈವಶವಾದುದು ಹೇಗೆ ? ”

“ ಆ ದಿನ ಅವನು ಈ ಪುಸ್ತಕವನ್ನು ತೆರೆದು ನೋಡುವಾಗ ಶಾಗದದ ಮಡಿಕೆಯೊಂದು ಜಾರಿಬಿತ್ತು. ಆದನ್ನುವನು ನೋಡಲಿಲ್ಲ. ನಾನು ಕೂಡಲೇ ತೆಗೆದಿಟ್ಟು, ಕೊನೆಗೆ ನನ್ನ ಕರವಸ್ತುದ ಕೊನೆಗೆ ಅದನ್ನಿಟ್ಟು ಹೊಲಿದು ಬಿಟ್ಟಿನು. ಆದರಲ್ಲಿ ಮೇಲಿ ಹೇಳಿದ ಎರಡು ವಸ್ತುಗಳಲ್ಲದೆ ಬೇರೆಂದರ ಜಿಂಟಿಯೂ ಇರುವುದು. ”

“ ಅದೆಂತಹುದು ? ”

“ ಆದು ವಿಷವಲ್ಲಿದ್ದರೂ ವಿಷಕ್ಕೆದಯರಿಗೆ ಸಹಾಯ ಕಾರಿಯಾಗುವಂತಹುದು. ಇಂಥವರು ಪತ್ರವ್ಯಾಕ್ತಾರಕ್ತೇ ಅನುಕೂಲವಾಗುವಂತೆ ಬರೆದರೂ ಆಕ್ಷರಗಳು ಕಣ್ಣಿಗೆ ಕಾಣಿಸದೆತ್ತರೆ ಮುಸಿಯನ್ನು ಹಾಡುವ ಮುಸಿಯು ಪ್ರದಿ ದುತ್ತು ಆದನ್ನು ನಿರೀಕ್ಷಣೆ ಕಲಸಿ ಶೈಲಿಭೇಣದನೆ ಆಕ್ಷರಗಳು ಎದ್ದುಕಾಣುವಂತೆ ಮಾಡಬಲ್ಲ ಇನ್ನೊಂದು ಪ್ರದಿ.

“ಹ, ಹಹ! ಈ ಪುಟ್ಟಿ ಪ್ರಸ್ತರಕದಲ್ಲಿನ ಕಾಗದಕ್ಕಿನು ಕೀಲಿಯ ಕ್ಯೂಪಾಗಬಹುದು.”

“ ಆದರೂ ಆಗಬಹುದು. ಇನ್ನು ನಾನೆನ್ನುವುದು ಬಹಳಿಲ್ಲ. ಆದ್ದರಿಂದ ಮುಸಿಯೂ ದುತ್ತು ಆದರ ‘ಉತಾರ’ವೂ ಬಹು ಮಹತ್ವವಾದುವಷ್ಟೇ? ಈ ಆದ್ದರಿಂದ ಬರೆವಣಿಗೆಯನ್ನು ದೃಶ್ಯವನ್ನಾಗಿಸಿ ಓದಿದ ಹೀಲಿ ಬರೆದ ಓಲೆಯನ್ನು ನೀರಿನಲ್ಲಿದ್ದಲು ಪ್ರಸಂಗಿಸಿದೆಯು ನೊದಲಿಸಂತೆಯೇ ಪೂರ್ವಾಗಿಬಿಡುಪ್ರದು. ಒಂದೇ ಆನೇಕ ಹೇಳಿ ಏನೂ ನಷ್ಟವಿಲ್ಲದೆ ಬರೆವಣಿಗೆಯನ್ನು ದೃಶ್ಯದ್ದರಿಂದ ನ್ನಾಗಿ ನಾಡಬಹುದು.”

“ ಆಶ್ಚರ್ಯ, ಇದು ಮಹಡಾಶ್ಚರ್ಯ! ಇವುಗಳಿಲ್ಲವೂ ನಿನ್ನ ಬಳಿಯಲ್ಲಿವೆಯೆಂದು ನೀನು ಹೇಳಲಿಲ್ಲವೇ?”

“ ಇನೆ. ನಿಮಗೆ ಬೇಕಾದಾಗ ನೀವೇ ತಿಗೆದಟ್ಟಿಕೊಳ್ಳಬಹುದು.”

“ ಈ ಎರಡನೆಯ ಚೀಟಿಯ ಉಪಯೋಗವನ್ನು ನಾವೀ ದಿನವೇ ಮಾಡಿಕೊಳ್ಳೋಣ. ಸ್ತ್ರಿಯಿ, ಈಗ ಹೇಳಿ. ನಿಮ್ಮ ತಂಡಿಗೂ ಪ್ರತಾ ಪರು ದ್ರು ನಿಗೂ ನಿಕಟ ಸಂಬಂಧ ವಿಶ್ಲೇಷಿಸೋ?”

“ ಕೆಲಮಟ್ಟಿಗಿತ್ತು. ನನಗಡೂ ಸೇರುತ್ತಿರಲಿಲ್ಲ. ವಿವರಯೋಗದಿಂದಾಗಲೇ ಅಥವಾ ಆಯುಧಪರಯೋಗದಿಂದಾಗಲೇ ಆವರು ಕೊಲೆನಾಡಿದೆ ಇರುವವರಲ್ಲ. ಇಂಥನೀಚರನ್ನು ಕಂಡೊಡನೆ ನನ್ನ ಮೈ ಬುಮೈನ್ನತ್ತುದೆ. ”

“ ಬುಮೈನ್ನತ್ತಿತ್ತು, ಎಂದು ಹೇಳು. ಏಕೆದರೆ ನೀನು ಆವರ ಸಹವಾಸದಿಂದ ಎಷ್ಟೇಂದು ದೂರದಲ್ಲಿ ಇದ್ದು ಬಿಟ್ಟರುವೆ. ಈಗ ನಾವು ನಿಮ್ಮಪ್ರಾನ ಪುಟ್ಟ ಪುಸ್ತಕವನ್ನು ಪರಿಶ್ರಿಸೋಣ. ”

“ ಈ ಕೂದಲೆಳಿಗಳು ಮನೋರಮೆಯವ; ಈ ಸಂಕೇತಾಕ್ಷರಗಳೂ ಆವಳವು. ಮನೋರಮೆಯು ನಿಮ್ಮಪ್ರಾನ ತಂಗಿ—ಎಂದರೆ ನಿಮ್ಮ ಸೋಧರತ್ತೆ—ಆಗ್ನಿಯೇ ಸುಂದರಿ? ”

“ ಇಹುದು. ಆದರೆ ನಾನವಳಿಸ್ತೇಂದೂ ಸೂರ್ಯಿಲ್ಲ. ನಾನಿನ್ನೂ ಚಿಕ್ಕವಳಿರುವಾಗಲೇ ಆವಳು ಎಡಿಯೊಡಿದು ಕೊಂಡು ಸತ್ತಳಂತೆ. ”

“ ಈ ವಿಷಯದಲ್ಲಿ ನಿಜಸ್ಥಿತಿಯು ನಿನಗೇನು ತಿಳಿದಿದೆ—ನಮ್ಮ ಕೃಷ್ಣರಾಯ ಪ್ರಭುಗಳಿಂದನೆ ಆವಳ ವಿವಾಹವಾದುದು ಸಟ್ಟಿಯೋ ದಿಟ್ಟವೋ? ”

“ ಯಾವುದನ್ನೂ ಹೇಳಬರುವಂತಿಲ್ಲ. ನಮ್ಮ ತಂಡಯನ್ನು ಹಲವು ಸಲಕೇಳಿದೆ; ಅವನು ಯಾವಾಗಲೂ ಮಾತನ್ನು ಮರಿಸಬಿಡುತ್ತಿದ್ದನು. ನನಗೆನಿಸುವುದೇನೆಂದರೆ ವಿವಾಹವಾಗಿತ್ತು. ಮನೋರಮೆಯ ಭಾವನೆಗಳು ಉದಾತ್ತವಾದುವೆಂದೂ ಗುಣಗಳು ಉತ್ತರಷ್ಟುವಾದುವೆಂದೂ ಎಲ್ಲರೂ ಹೇಳುವುದಿಲ್ಲವೇ? ಇದಲ್ಲದೆ ಆವಳು ಕೃಷ್ಣರಾಯರ ಪತ್ನಿಯೆಂದೂ ಉಪಪತ್ನಿಯಲ್ಲವೆಂದೂ ಈ ಪುಟ್ಟ ಪುಸ್ತಕ

దింద హొరచిల్లబహుదు. ”

“ హాగేయీ నన్ననువూనవిది. ఆదరే అంధా మండుక్కపణనూ ఆత్మాతీయుళ్లవనూ ఆద నిమ్మప్పను ఈ కాగడగలింద ద్రవ్యవన్నేఁకి సంపాదిసలిల్ల? ”

“ తిన్నను చాగే యోచిసుత్తిద్దుదు సనగే గొత్తుదే. ఆవనోమ్ము ప్రతాపరుదునోడనే వాతనాడువాగే ఆ పత్రగళిఁడేనూ సృయోజనవిల్లపుఁడు హేహుత్తుచ్చస్తు. యావుయోఁ కాగడస్తూందర శథభాగవన్ను దురచ్చష్టు వతదింద నమ్ము స్కంధరత్తియు కళీదుకేళిఁడు చిట్టు లంతే, ఆ ఇడిఁ పత్రవేఁ నమ్మప్పన కైసేరివ్వదే బహుఁడి ఒచు లాభవాగబహుదాగిత్తు. ”

“ ఇడిఁ పత్రవు నిమ్మ తంచేయ హత్తురవేందూ ఇర లిల్లప్పుఁ? ”

“ ఎందూ ఇట్లి. మనోరమేగల కృష్ణరాయరిగల ఇద్ద సంబంధవు తప్పిహోఁద మేలే ఆవళు ఉక్కాంత వాసదల్లియేఁ ఉళిదుబిట్టు లంతే. యమునేయ మధ్య స్తికేయింద ఆవళిగే స్పుల్ప వషాంతనవు దొరియు తీత్తు. నమ్మప్పను ఆవళన్ను మేలిందమేలే సంద శీసి—ఆవళ పీయన ఆధవా పతియ, ఆదావుదేఁ ఇరలి, ఇదిఁగ రాజనాగిరువవన కడియింద ద్రవ్య వన్నేళీయలు సకాయివన్ను కోరుత్తిద్దను. అంతక హిన్సకాయఁ కొళ్లప్పదే ఆవళు హిందేగియుత్తిద్ద లంతే. ఇదరింద ఆవరిబ్బరల్లి బహు మనస్తూవవుంటాయితు. కొనెగే సోఁదరత్తియు ఇవను కుడుకలాగదంతక

ಸ್ಥಳವನ್ನು ಆಶ್ರಯಿಸಿದ್ದು. ಅತಿ ದೀಪ್ರಕಾಲವೇ ಕಳೆದು ಹೋರಿಯಿತು. ಅವಳು ತೀರಿಕೊಳ್ಳುವ ಸ್ವಲ್ಪ ಪೂರ್ವ ದಲ್ಲಿ— ಸುವಾರು ಹದಿನಾರು ವರ್ಷಗಳ ಹಿಂದೆ—ನನ್ನು ತಂದಿಗೆ ಅವಳ ಇರವು ಗೊತ್ತು ದುದರಿಂದ ಪುನಃ ಬೇರೆ ಡಿಗೆ ನಡೆದಳಂತೆ; ಈ ಸಲ ಅವರು ವಿಜಯಪುರದಲ್ಲಿನ ಹೊಸ ಸಂಸಾರನ್ನು ಒಂದು ಸೇರಿದ್ದು. ಅದು ವಸಂತನ ಮನೆಯು.”

“ ಏನು? ಪ್ರತಾಪರುದ್ರನಲ್ಲಿಯೇ? ”

“ ಇನ್ನೂ ಕೇಳಿ. ವಸಂತನು ಬಡವನು. ಇವನು ಪ್ರಾಂತೀಕನೆಂದು ಮನೋರನೆಯು ಭಾವಿಸಿದಳು. ವಸಂತನ ಹೇಡತಿಯಾದ ಸರಳಿಯು—ಅವಳಿಗಾಗ ಸುವಾರು ಅಳ ವರ್ಷ—ಸೌಂದರ್ಯವಿದ್ಯೆಗಳಲ್ಲಿ ಹೇಸರಾಗಿದ್ದಳು. ಅವಳು ಸ್ವಲ್ಪ ಕಳಂಡತಳಾದ ಮೇಲೆ ತನ್ನ ಮನೆಯವರಿಂದಲೇ ತ್ಯಜಿಸಲ್ಪಟ್ಟಳು. ನಂತರ ಸ್ವಸಂತೋಷದಿಂದ ವಿಜಯಪುರದ ನಾಗಶೈಟ್ಟಿ ಬ್ರಾಹ್ಮಕಿರಲ್ಲಿಯ ಬಡಕಾರಕೂನ ನೊಡನೆ ಬಾಳುವೆಗಾರಂಭಿಸಿದಳು. ”

“ ನಾಗಶೈಟ್ಟಿಯ ಬ್ರಾಹ್ಮಕ! ಎಲ್ಲವೂ ಚಮತ್ವಾರ. ಈ ಎಲ್ಲ ವಿಷಯಗಳೂ ಒಂದೇ ಸರವಣಿಯಲ್ಲಿಯ ಬಳಿಗಳಂತೆ ಹೊಂದಿಕೊಳ್ಳಲಾರಂಭಿಸಿವೆ. ಸುಂದರಿ, ಸಾಗು ಸಾಗು. ”

“ ಮನೋರಮೆಗೊಮ್ಮೆ ದೇಹಸ್ವಾಸ್ಥ್ಯವಿರಲಿಲ್ಲ. ಅವಳಾಗ ತನ್ನ ಕಾಗದಪತ್ರಗಳನ್ನು ಉತ್ಕಾಗ್ರಚಿತ್ತಳಾಗಿ ಓದಿ ನೋಡಿ ಹಾಸಿಗೆಯ ಮೇಲಿಟ್ಟುಕೊಳ್ಳುತ್ತಿದ್ದಳು. ಆಗಾಗ ಕಣ್ಣಿ ಸಂದ ನೀರು ಧಾರಾಕಾರವಾಗಿ ಇಳಿಯುತ್ತುತ್ತು.

ಸಮೀಕರಣದಲ್ಲಿಯೇ ಇದ್ದ ಸರಳೆಯು ಮನೋರಮೆಗೆ ಕಾಣ ದಂತೆ ಹಾರಿಪೋದ ಕಾಗದದ ತುಂಡೊಂದನ್ನು ಮೆಲ್ಲಿನೆ ತೆಗೆದುಕೊಂಡು, ಬಚ್ಚಿಟ್ಟು, ತನ್ನ ಪತಿಯಾದ ವಸಂತನು ಬಂದೊಡನೆಯೇ ಅದನ್ನುವನಿಗಿತ್ತುಳು. ಆದು ಮಾನವತ್ತ್ರವೋಂ ಅಥವಾ ಮತ್ತೊಂನೋ, ಅಂತೆ ಅದರ ಮೇಲೆ ಈಗಿನ ರಾಜರಾದ ಕೃಷ್ಣರಾಯರ ಮುದ್ರಿಕೆಯಿತ್ತು. ಅವರು ಇನ್ನಿಂದಿವನ್ನು ದೂರಕೆಸಿ ದುಡ್ಡನ್ನು ಗಳಿಸುವ ಉದ್ದೇಶವಾಗಿ ಅದನ್ನು ಒತ್ತನವಾಗಿಟ್ಟುಕೊಂಡರು. ಈ ಸಂಧಿಯಲ್ಲಿ ನಮ್ಮಪ್ರಸ್ತುತಿ ಅವಕಾಶ ಸಾಧ್ಯನವನ್ನು ಪುನಃ ಕುಡುಹಿಡಿದು ಅಲ್ಲಿಗೆ ಬಂದನು. ಇವನೆ ಬರುವಿಕೆಯಿಂದ ಆವೀಗಿ ಸುರಣವುಂಟಾಯಿತು. ಈವನು ಮನೋರಮೆಯ ಸಾಹಾನುಗಳೆಲ್ಲವನ್ನೂ ಸಾಗಿಸಿದನು.”

“ ಬಹುಶಃ ಆವನು ತನ್ನ ಅನೇಕಾವಿಷಯೋಂದನ್ನು ಪ್ರಯೋಗಿಸಿರಬಹುದು.”

“ ಆದು ದೇವರಿಗೇ ಗೊತ್ತು. ಆದರೂ ಸಹ ನನಗೂ ಅಂತಹ ಸಂಶಯವಿದೆ.”

“ ಆಗಲಿ. ಮುಂದೆ ಹೇಳು. ಬಹುಶಃ ವಸಂತನೂ ನಿಮ್ಮಪ್ರಸ್ತುತಿ ಸೇರಿ ಕಾಗದಪತ್ರಗಳ ವಿಷಯವಾಗಿ ಆಲೋಚಿಸಿರಬಹುದು.”

“ ಹಾಗೇನಿಲ್ಲ. ಅವರು ತಮ್ಮ ಕಾಗದವನ್ನು ಗೊಪ್ಯವಾಗಿಟ್ಟಿರು; ಇವನು ತನಗೆ ಸಿಕ್ಕಿದುದನ್ನು ಒತ್ತನವಾಗಿಟ್ಟಿನು. ಇವೆಲ್ಲವೂ ಈಗ ಹದಿನಾರು ವರ್ಷಗಳ ಹಿಂದೆ—ನಮ್ಮತಾಯಿಯ ಅವಸಾನ ಕಾಲದ ಸುಮಾರಿನಲ್ಲಿ—ನಡಿದುಹೋಡುವು. ಏದಾರು ವರ್ಷಗಳ ಹಿಂದೆ, ನಮ್ಮ ತಂದೆಯು

ತೀರಕೊಡು ಹಾಗೂ ನೀನು ಸನ್ನಿನ್ನು ಕಂಡುಕೊಂಡ ಆ
ಮನಿಗೆ ಬಂದಿರಲಾರಂಭಿಸಿದವು. ಮೂರು ವರ್ಷಗಳ
ಹಿಂದೆ ಅವನಿಗೂ ಪ್ರತಾಪರುದ್ರವಿಗೂ ಒಗ್ಗೇವಾಯಿತು.
ಪ್ರತಾಪದುದ್ರನು ತನ್ನ ಕಾರ್ಯಸಾಧನೆಗಾಗಿ ಆದೇ ಸುವಾ
ರಿಗೆ ಸಮ್ಮುಖಗೂಲ ಮನೆಯಲ್ಲಿ ಬಂದಿರಲಾರಂಭಿಸ್ತು.
ಈ ಪ್ರತಾಪರುದ್ರನೇ ಹಿಂದೆ ನಾಗಶೈಟ್ಟಿ ಬ್ಯಾಂಕ್ ನಲ್ಲಿ ಕಾರ
ಕಣನನಾಗಿದ್ದ ವಸಂತನು. ಹಿಂದೆ ತಾವಿಬ್ಬರೂ ನೋಡಿ
ದುದು ಪರಸ್ಪರರಿಗೆ ಸೆನಪಾಯಿತು. ವಸಂತನು ತನ್ನ
ಪತ್ನಿಯು ಮನೋರಮೆಯಿಂದ ಇಧ್ರ ಪತ್ರವೋಂದನ್ನು
ದೊರಕಿಸಿದ್ದಳಿಂದೂ, ಆದರಿಂದ ಲಾಭವನ್ನು ಮಾಡಿಕೊಳ್ಳು
ಬೇಕೆಂದು ಬಗೆದು ತಾನು ಕೃಷ್ಣರಾಯರೊಡನೆ ಪತ್ರವ್ಯವ
ಹಾರವನ್ನು ಮಾಡಿದೆನೇಂದೂ, ಆ ತುಂಡು ಕಾಗದವನ್ನು
ತಂದವರ ಕೃಯಲ್ಲಿ ಹಣ ಕೊಡಬೇಕೆಂದಾಗಲು ಸರಳೀ
ಯನ್ನು ಕಳಿಸಿದೆನೇಂದೂ, ಅವಳಿದುವರೆಗೂ ಹಿಂದಿರುಗಿಲ್ಲ
ವೆಂದೂ, ತನ್ನ ಸಾವಿರ ಶೋಧಗಳೂ ನಿಷ್ಫಲವಾದುವೆಂದೂ,
ಅವಳು ತನ್ನ ನಿರ್ದೇಶಸ್ಥಾನಕ್ಕೆ ಹೋಗಿಲ್ಲವಾದುದರಿಂದ
ದಾರಿಯಲ್ಲಿಯೇ ಅವವುತ್ತುವುಂಟಾಗಿರಬೇಕೆಂದೂ, ಆವ
ಳನ್ನು ಹುಡುಕುವ ಸಲುವಾಗಿಯೇ ತಾನು ವಿಜಯನಗರಕ್ಕೆ
ಬಂದುದೆಂದೂ, ಇದರಿಂದ ತನಗೆ ಮಿತಿವಿರಿದ ದುಃಖವಾ
ಗಿರುವುದೆಂದೂ ವಿವರಿಸಿದನು. ಅವನು ಮುಂದಿಲ್ಲಿಯೇ
ನಿಂತು, ತನ್ನ ಈಗಿನ ಕಾರ್ಯದಲ್ಲಿ ಯಶಸ್ವಿಯಾಗತೊಡ
ಗಿರುವನು. ”

“ ಇವೆಲ್ಲಾ ನಿನಗೆ ತಿಳಿದುದು ಹೇಗೆ? ”

“ ಆವರಿಬ್ಬರೂ ನನ್ನ ಸಮಕ್ಕಮದಲ್ಲಿಯೇ ಮಾತನಾಡಿ

ದರು. ನಾನಾಗ ಹೆದಿನಾರೇ ಹಂತದರ್ಶಕದ್ವಾರೆ ಬಹು ಚುರುಕುಮತಿಯವಳಾಗಿದೆ.”

“ಇದರಿಂದ ಸ್ಥಾಪ್ಯವಾಗುವುದೇ ಹೀಗೆ ದರೆ— ಇನ್ನು ಧರ್ಮ ಕಾಗದವು ನಾಶವಾಗಿದೆ ಅಥವಾ ಕ್ರಿಗೆ ಸಿಕ್ಕಿದುಕೊಂಡೇ ಅಡಗಿಬಿಟ್ಟಿದೆ!!”

“ಮೊದಲು ನಮ್ಮಪ್ಪನ್ನಾ ಹಾಗೆಯೇ ಭಾವಿಸಿದ್ದನು. ಮುಂದೆ ಆ ಇಭಿವಾರ್ಯವು ಸಾರ್ಥಕವಾಗಿ ಬದಲಾಗಿ ಬಿಟ್ಟುತ್ತು.”

“ಹಾಗಾದರೆ, ಸುಂದರಿಂ, ವೀರಭೂನ ಸಾಹಸ್ರಿನ್ನು ಎಡೆಯಿದೆ!!”

“ಇದೆ. ಪ್ರಿಯರೆ, ಇದೆ. ಪ್ರಸಿದ್ಧ ದರೆಡಿಡೆಲೋರ ನಾದ ತಿಪ್ಪಣ್ಣಾನೆಂಬುದನೆಂಬುಸಿದ್ದನು. ಕೇಲ ಹಂತಗಳ ಹಿಂದೆ ಪ್ರತಾಪರುದ್ದನಿಗೆ ಆವಸ್ತ ಪರಿಚಯಲಾಭನಾಯಿತು. ತಿಪ್ಪಣ್ಣಾನಿಗೆ ಆಗ ರುಕ್ಷಿಣಿಯೇ ಬೊಬ್ಬ ಉಪಪತ್ನಿಯಿದ್ದಳು. ಅವಳಿಗೆ ದಿಲ್ಲಿಯ ಧನಿಕನೊಬ್ಬ ಸೀಡನೆ ಇರುವಳ್ಳಿ. ಸುಮಾರು ಆರು ತಿಂಗಳ ಹಿಂದೆ ಪ್ರತಾಪರುದ್ದನು ಲಾಖನ್ನು ಸಂದರ್ಶಿಸಿದನು. ಅವಳಾಗ ಪ್ರರುಷವೇ ಪದಲ್ಲಿದ್ದರೂ ಆವ ನಿಗೆ ಆವಳ ಗುರುತು ಕೂಡಲೇ ಹೊಳೆಯಿತು. ಬಹುಶಃ ಕುದುರೆಯ ಸವಾರಿಯ ಹೆಚ್ಚು ಅವಳಿಗಾರಿಪಡುತ್ತು. ಆವ ರಿಬ್ಬಿಗೂ ಗುಪ್ತ ಸಂಭಾಷಣೆಯಾಯಿತ್ತನ್ನು ಪ್ರದರಲ್ಲಿ ಸನ ಗೇನೂ ಅನುಮಾನವಿಲ್ಲ. ಆವರ ಸಂಭಾಷಣೆಯಲ್ಲಿ ಪ್ರತಾಪ ರುದ್ರನೇನನ್ನೊಂದು ಬಚ್ಚಿಡಲು ರುಕ್ಷಿಣಿಯು ಹೆಚ್ಚು ಪ್ರಶ್ನೆಗಳನ್ನು ಕೇಳುವಂತಾದುದಲ್ಲಿದೆ ಇದರಿಂದ ಇತರ ಕೇಲಸಗ ಇಗೂ ಆಸ್ಪದವುಂಟಾಯಿತು. ಕೇಲವು ದಿನಗಳ ನಂತರ

ಅವಕು ನೆಮ್ಮು ತಂದೆಯವರಲ್ಲಿಗೆ ಬಂದಳು. ಅವಕೊಡನೆ ಅರವಿಂದನೇಂಬ ವಿಲಾಸಿಯೆಬ್ಬಿನೂ ಇದ್ದನು. ಕೆಲ ಕಾಲಾ ನೇತರದಲ್ಲಿಯೇ ಪ್ರತಾಪರುದ್ರನೂ ಬಂದನು. ನನ್ನನ್ನ ಹೊರಗಟ್ಟಿದರು; ನಾನು ಬಾಗಿಲ ಬಳಿಯಲ್ಲಿ ನಿಂತು ಕೇಳಿ ದೆಸು. ಅರವಿಂದನು ಇನ್ನುಳಿದ ಆ ಪತ್ರದ ತುಣುಕನ್ನು ಕೊಡಬೇಕೆಂದೂ ಉದಕಾಗಿ ತಾನಿಮ್ಮು ದ್ರವ್ಯವನ್ನು ತೆರುವು ಡಾಗಿಯೂ ನೆಮ್ಮು ತಂದೆಯನ್ನು ಒಡಂಬಿಡಿಸಲು ಯಶ್ಚಿನು ತ್ವಿದ್ದನು. ”

“ ಸುಂದರಿ, ಸ್ವಲ್ಪ ಶಾಖು. ಈ ಚಿಕ್ಕ ಪತ್ರದ ಹಾತ್ತಾ ಕ್ಷೇರವು ಸ್ತ್ರೀಯಳಿದೂ. ಉದನ್ನು ಓದುತ್ತೀನೆ. ”

“ ೨-೨-೮೫೪

“ ನಾಳಿನ ಪತ್ರದಲ್ಲಿ ಎಲ್ಲಾ ವಿವರಗಳೂ ಕೊಡಲ್ಪಡು ತ್ತವೆ. ರಾಸಾಯನಿಕ ದ್ರವ್ಯದಿಂದ ಎಂದಿನಂತೆ ಇದನ್ನು ಉಬ್ಜಿಬೇಕು. ನಾನು ಆ—ರನ್ನು ನಾಳಿ ನೋಡುತ್ತೀನೆ. ರು—”

ಇದು ನೀನಿನ್ನನ ರುಚಿಯಿಯ ಪತ್ರವಲ್ಲವೋ? ಅವಕು ಕಾಣುವುದು ಅರವಿಂದನನ್ನಲ್ಲಿವೋ? ಇದಕ್ಕೆ ವಿಳಾಸವಿಳ್ಳ. ಒಂದು ವೇಳೆ ವಿಳಾಸವಿದ್ದ ಪಾಕೀಟನ್ನು ದರಿದ್ರೋಗಿದರ ಬಹುದು. ”

“ ಬಹುರೇ ಇದು ಪ್ರತಾಪರುದ್ರನ ಹೆಸರಿನಲ್ಲಿರಬೇಕು. ಏಕೆಂದರೆ ಬಿಂದು ಕಾಗಬವು ಬಂದೊಡನೆ ರಾಸಾಯನಿಕ ದ್ರವ್ಯದಿಂದ ಇದನ್ನು ನೆಮ್ಮು ತಂದೆಯು ತೊಳಿದೇ ತೊಳಿಯು ತಿದ್ದನಾದುದರಿಂದ ಅವಕು ಅವನಿಗೆ ಕೊಸದಾಗಿ ಹೇಳಿ ಕೊಡುವ ಅವಕ್ಷವಿರಲಿಲ್ಲ. ಇದಲ್ಲದೆ ಅವಳಾಗಲೀ ಅರವಿಂಡ

ನಾಗಲೀ ನಿತ್ಯ ತಂದೆಯನ್ನು ಪುನಃ ಸುಂದರೀಗೆ ದೇಶಿಲ್ಲ.
ನಾನಾಗ ಹೇಳಿದುತ್ತೆ ಆ ದಿನದ ಚಚ್ಚೆಯು ಪುನಃ ಅದು
ಮರಕಳಿಸದ ಅಡ್ಡಿಂದು ಪರಿಯಲ್ಲಿ ಕೊನೆಗಂಡಿತು.”

“ಸುಂದರಿ, ಅದೇತು?”

“ಅರವಿಂದನು ಇನ್ನಾರ್ಥ ಕಾಗದವನ್ನು ಬೇರಿಪೋಡ
ನೇಯೇ ನಷ್ಟ ತಂದೆಯು ಬಿಟ್ಟಿಬಿಡ್ಡ ‘ಎಂದ ಮೇಲೆ
ಇನ್ನಾರ್ಥವು ನಾಶವಾಗಿಲ್ಲ; ನಿಂತಿಗೆ ಇದ್ದರುವುದುಂಬುದೂ
ಗೊತ್ತಿದೆ!! ಒಂದು ವೇಳೆ ಇದೀಗ ನಿತ್ಯ ವಶದಲ್ಲಿದ್ದರೂ
ಇರಬಹುದು!!!’ ಎಂದನು. ಅರವಿಂದನು ತನಗೇನೇನೂ
ಗೊತ್ತಿಲ್ಲವೇ ದು ಪ್ರಮಾಣಕರಾಡಿಪನಳಿದೆ ಈ ವ್ಯವಹಾರ
ದಲ್ಲಿ ತಾನು ಏಂಧ್ಯಾಸ್ತಾನು ಹಾತ್ರುವೆಂದು ನುಡಿದನು.
ಕೂಡಲೇ ಸಮೃದ್ಧಿನು ಹುಬ್ಬಿ ಮನುಷ್ಯನ್ನುಡನೆ ಹಾತ್ರು
ತಾನು ಚಚ್ಚೆಸುಪನ್ನೆಂದು ಸಾರಿಹೇಳಿ, ಪ್ರತಾಪದುದ್ರನಿಗೆ
ತಾನು ಉಸುರುವುದಕ್ಕಿಂತಲೂ ಹೆಚ್ಚು ತಿಳಿದಿದ್ದರೂ ಆಜ್ಞಾನ
ವನ್ನು ವ್ಯಕ್ತಪಡಿಸುತ್ತಿರುವನ್ನೆಂದು ಅವನನ್ನು ದೂಷಿಸಿದನು.
ವಸಂತನು ಅದನ್ನು ದಿಗೂ ಒಪ್ಪಿಸೆಂದನು. ಒಗಳಕ್ಕಾರಂಭ
ವಾಯಿತು. ಅರವಿಂದನು ದುಕ್ಕಿಣಿಯೊಡನೆ ಹೊರಿಟ್ಟು
ಹೊಡನು. ಇದರಿಂದ ಯಾನ ಇತ್ಯಾರ್ಥನ್ನು ಇಗಲಿಲ್ಲ.”

“ಪ್ರತಾಪರುದ್ರನು ನಿಮ್ಮಪ್ರನನ್ನು ಸುಲಿಗೆ ಮಾಡಿ
ಹತ್ತರಗಳನ್ನೆತ್ತಿ ಕೊಂಡು ಹೊಗದಿದ್ದುದು ನಿಬಂಗಿಯೂ
ಆಶ್ಚರ್ಯ!!”

“ಒಂದೆ ಬನ್ನಿ! ಇದು ಸಡಿದ ಒಂದು ವಾರದೊಂದುಗಾ
ಗಿಯೇ ಅವನಂತು ಸುಲಿಗಿಗೆಂದು ಬಂದೇ ಬಿಟ್ಟಿನು. ಆದರೆ
ಒಂದು ಜೂರು ಕಾಗದವು ಸಹ ದೊರೆಯಂತೆ ತಂದೆಯು

ವ್ಯವಸ್ಥೆ ಮಾಡಿದ್ದನು. ಪ್ರತಾಪರುದ್ರನೂ ಮಹಾರುದ್ರನೂ ಆ ನೀಚ ಕಾವಾಲಿಕನ್ನೂ— ”

“ ಆ ಹೊಲೆಯನನ್ನು ನಾನು ಬಲ್ಲಿ! ನಿಜಸ್ವಿತಿಯೇನೆಂದರೆ ಸಹಗಿಪರೇಖೀರ ಪರಿಜಯವೂ ಇದೆ. ಹೂ, ಸ್ತಿನು ಹೇಳು. ”

“ ಅಂತೂ ಆ ಮುಂದರು ರಾತ್ರಿಯಲ್ಲಿ ಒಳಹೊಕ್ಕು ತೆದೆಯು ಕೈಕಾಲುಗಳನ್ನು ಬಿಗಿದುಹಾಕಿದರು. ಅವರ ಲ್ಲೋಬ್‌ನು ಕತ್ತಿಯನ್ನಿತ್ತಿ ಸಹ್ಯ ಕತ್ತಿಸ ಬಳಿ ಹುಡಿದನು. ಮನೆಯನ್ನು ಅವರು ಬುಡ್‌ಮೇಲು ಹಾಡಿದರೂ ಏನೂ ಪ್ರಯೋಜನವಾಗಲಿಲ್ಲ. ನಮ್ಮತ್ತನು ಅದನ್ನು ಹುಗಿದಿಟ್ಟಿರ ಬಹುದು. ಅಂತೂ ಅವರು ಪೂರ್ವ ನಿರಾಶರಾದರು. ಸುರುದಿನ ಮುಂಜಾವಿನಲ್ಲಿ ಪ್ರತಾಪರುದ್ರನು ಸಮ್ಮತಂದೆಯು ಬೇಗೆ ಬಂದು ಸಂಭಾಧಾನವನ್ನು ಮಾಡಿಕೊಂಡನು. ಪರಸ್ಪರರು ಬಹು ಪ್ರಯೋಜನಕಾರಿಗಳಾಗಿದ್ದರೆಂದೂ ಮನಸ್ತುಪದಿಂದ ಅವರಿಬ್ಬರೂ ಕೈಪಾಡಿದ ಅದಾವುದೋ ಕಾರ್ಯವು ಹಡಗಿತುವಂತಿದ್ದುದೇಂದೂ ನನ್ನ ಕಲ್ಪನೆ. ”

“ ಸ್ತಿಯೆ, ಅದು ಸರಿ. ಇನ್ನು ನಾನೂ ಮಾತನಾಡಬಯಸುತ್ತೀನೆ. ಇಲ್ಲೋಂದು ಮಾಡಿಟ್ಟು ಬಿಳಿಯ ಪತ್ರವಿದೆ. ಆ ರಾಸಾಯನಿಕ ದ್ರವ್ಯದಿಂದ ತೊಳಿದರೆ ಇನ್ನೂ ಕೆಲ ಗುಟ್ಟುಗಳು ರಟ್ಟಾಗಬಹುದು. ಅಲ್ಲವೇ, ಸುಂದರಿ? ”

“ ಪರೀಕ್ಷಿಸಿದರೆ ತಾನಾಗಿಯೇ ತಿಳಿದುಬರುವುದಿಲ್ಲವೇ? ಅದಕ್ಕೆ ವಿಳಾಸವುಂಟೋ? ”

“ ಏನೇನೂ ಇಲ್ಲ. ಆ ಚಿಕ್ಕ ಪತ್ರದಂತೆ ಇದನ್ನೂ ಒಂದು ಉಕ್ಕೋಟಿಯಲ್ಲಿ ಹಾಕಿರಬಹುದು. ಬಹುಶಃ ಆ ಪತ್ರದಲ್ಲಿ ತಿಳಿಸಿರುವ ಪತ್ರವೇ ಇದಾಗಿರಬಹುದು. ಒಂದು ವೇಳೆ

ಇದು ಪ್ರತಾಪರುದ್ರನಿಗೆ ಕರ್ಣಿನಿಸಲ್ಪಟ್ಟಿದ್ದರೆ, ನಿಮ್ಮಪ್ರನಿಗೆ ಹೇಗೆ ದೊರೆಯಿತು? ”

“ ವಸಂತನು ಇನ್ನು ಧರ್ಮ ಪರ್ವತಾಗಿ ತಂಡೆಯನ್ನು ಬಹುದಿನ ಕಾಡಿದನು. ರುಕ್ಷಣಿ ಅರವಿಂದರೆ ಡನೆ ಸಂಧಾನವನ್ನು ಸಾಗಿಸುವುದಕ್ಕೆ ಅತಂಕಪಿಲ್ಲವೇಬಿ. ಇನ್ನು ಮನವರಿಕೆ ಮಾಡಿಕೊಡಲು ಅವನೀ ಪತ್ರಗಳನ್ನು ತಂದು ತೋರಿಸಿರಬಹುದು. ಐ-ಐ-ಗ್ರಾಮ ಸ್ವಲ್ಪ ಪ್ರಾರ್ಥಾದಲ್ಲಿ ಅವರಿಲ್ಲರೂ ಒಂದುಗೂಡಿದುದು ನಾನಿಗೆ ನೀನಿಸಿದೆ.”

“ ನಾನಿನ್ನ ರಾಸಾಯನಿಕ ದೃಷ್ಟಿಯಿಂದ ಪತ್ರವನ್ನು ತಡುಮಾಡಬೇಕಾಗಿ ತಕ್ಕುದು. ಇನ್ನು ದ ಪತ್ರಗಳನ್ನು ‘ಚಿಡುವಿದ್ದಾಗ ಸೈಂಡಿಬಹುದು.’ ”

ವಿಂರಷ್ಟು ಸುಂದರಿಯಂತಹ ಬಹು ಶುತ್ತಬೆಲಿಗಣಾಗಿ ಚಂಚಲದಿಷ್ಟೀರುದ ಒಬ್ಬರನ್ನೊಬ್ಬರು ನೈರ್ದೇಶಿತಾಗಿ ಮೇಲಕ್ಕೆದ್ದರು.

ಸಿತನೂ ಪ್ರತಿಯರೂ

“ ತಾರಾ, ಸ್ತ್ರಿಯ ತಂಗಿ, ಶಾಂತಿಭಾಗು, ತಂಡಿಗೆ ನಿಷ್ಠಾಲ್ಲಿ ಸಂರೆಯವುಂಟಾಗಿಲ್ಲ. ”

ಮನೀಯ ಮುಂದಿನ ಹೂಡೊಳಿದಲ್ಲಿದ್ದ ಲೀಲೀಯು ಕುದುರೆಯ ಗಾಡಿಯಿಂದಿಳಿದ ತನ್ನ ತಂಗಿಯಾದ ತಾರೆಯನ್ನು ನೈರ್ದಿಕಿಸಿದ್ದು. ಒಡನೆಯೇ ತಾರೆಯ ಕಪ್ಪೊಲಗಳು ನಾಚಿಕೆಯಿಂದ ಬಹು ಆರಕ್ತುವಾದುವು. ಅವಕ ಭಯ

ವಿಹ್ವಲತೆಯು ಅವಳ ಸೌಂದರ್ಯವನ್ನು ಹೆಚ್ಚಿಸಿತು. ಲೀಲೆಯು ಅವಳ ಮನಸಿಗೆ ತಿಯನ್ನರಿತು ಮೇಲ್ಮೈಡಂತೆ ನುಡಿಯು ಅವಳನ್ನು ಶಯಾಗಾರಕ್ಕೆ ಕರೆದ್ದಾಯಿತು.

“ಲಿಲಾ, ನಿನ್ನ ತಂಗಿಯನ್ನು ಜೈಬಿಡುವೆಂೱೊ?”

“ಹುಚ್ಚಿಂ, ಇಂದು ಹೀಗೆಕೆ ನುಡಿಯುತ್ತಿದುನೇ?”

“ಅದರಿಂದ ಲಿಲಾ, ನನ್ನ ವಿಷಯದಲ್ಲಿ ನಿನಗಾವ ಅಭಿಪ್ರಾಯವಿದೆ? ಇಂಥಾ ನನ್ನ—ದೇವರೀ, ಮುಂದೇನು ಹೇಳಬೇಕು?”

“ಶಾರಾ, ನಾನು ಬೇಡುತ್ತೇನೆ, ನಿನು ಅಧಿಕ ಖಾಗಬೇಡ. ನಾನು ನಿನ್ನನ್ನು ಪ್ರಿತಿಕುವುದು ನಿನಗೆ ಗೊತ್ತಿಲ್ಲವೋ? ನಿನಗೆ ದುಃಖವಾಚಾಗ ನಾನು ನಿನ್ನನ್ನು ಈನ್ನೂ ಹೆಚ್ಚಿನ ದುಃಖಕ್ಕಿಂದುಮಾಡುವೆನೇ? ಇಲ್ಲ—ನಿಮ್ಮಕ್ಕನು ನಿನ್ನ ಹಿತಕ್ಕಾಗಿ ಎಲ್ಲಕ್ಕೂ ಮರೆಮಾಡಿರುವುದು.”

“ತಂದೆಯನ್ನು ಕಾಣಲು ನಾನು ಬಹು ಧೈರ್ಯದಿಂದ ನನ್ನ ಮನಸಿಗೆ ತಿಯನ್ನು ವರೆಮಾಡಲು ಮೊದಲು ಕಲಿಯಬೇಕು. ನಾಚಿಕೆಯೀಂಬ ಮುಖ್ಯನ್ನು ಕಿತ್ತಿತ್ತಿಗೆಯಬೇಕು.”

“ನಿನ್ನ ಪ್ರತಿಶಿಬ್ಧವೂ ನಿನ್ನ ಪಶ್ಚಾತ್ತಾವವನ್ನು ಸೂಚಿಸುತ್ತದೆ. ಹಾಗಾದರೆ ಅಯೋಗ್ಯನೊಬ್ಬನಲ್ಲಿ—ನನ್ನಲ್ಲಿ ಮುಚ್ಚಮರೆಯೇಕೆ?—ಅನುರಕ್ತಭಾಗಿ, ಆಂಥವ ಶಿಗಾಗಿ ನೀನು ನಾಚಿ ನಡೆಯುವಂತಾಗಿದೆಯೋ?”

“ಇಲ್ಲ—ಅಕ್ಕೆ ಹಾಗಲ್ಲ. ನನ್ನ ಪ್ರಿಯನು ಸರ್ವಶ್ರೀಷ್ಟ ಸದ್ಗುಹಣಣನು. ಅವನು ಶೀಘ್ರದಲ್ಲಿಯೇ ನಮ್ಮ

తండెయ పరిచయవన్ను మాడిశేండు, మేంలింద
మేలే ఇల్లిగె బరతైడగువను. కాలక్రమదల్లి న....
న్న....పాణి....పాణిగ్రహణవన్నొ— ”

“ ఖుంగిద్దరే, తారా, నినగె దుఃఖవేళే? ”

“ ఛీఎసురాయన ప్రేకుదింద ననగె దుఃఖవాగిల్ల. ”

“ భిమురాయ!! అవసు స్తిర్ము భావింపత్తి!!! అపాశన్ను
నాను ఆ దినపేఁ నోండిద్దేసే. తె గిం, సిన్నో నూతి
నింద ననగె బహు సంతోషవాయితు. ”

“ ఆదరింద ననగె దుఃఖవాగిల్ల. ఆదరే నన్న
స్త్రియతమట-ఆభిన్న స్వరూపట-బాల్యదిందలూ జీవిత
స్వరూపభాద నిన్న దృష్టియల్లి నాను పతితశే. దు.... ”

“ భై, తారా, ఇన్ను సుమ్మనిరు. ని న్ను లీన నన్న
ప్రేషుక్కేండూ కేంరతీయిల్ల. ఈగ సోండు, తిండు జము
తాక్కురపల్లివే? స్వల్ప దేచ్చుకెడిమే ఒందేఁ కంలదల్లి
నావిబ్ధురూ ప్రేమ విచారనన్ను రితుదు ఆప్స్యింవ
ల్లివే? నానూ ప్రీతిసంబల్లి. నిన్నన్ను సోండబంద ఆ
తీవ్రసాదనన్ను మోంహిసువుదన్ను నాను ఒమ్మెలేఁ
కలితుబిట్టే!! ”

“ అహుదు, ఆపసు నిన్న సందర్భన విచారవన్నొత్తి
దను. నన్న మనకిష్టతియు హేఁదుదన్న తిలిదుకొళ్పు
వంతి ఆగ ఇరలిల్ల. ఆదరూ సహ ఆవను దుమాంగ
దింద నిన్నన్ను వశవడిసికొళ్పులు యత్తి సిదనేండూ
ఆదరూ నీఎను నిన్న సౌజన్యదింద ఆవనన్న గెద్ద
నైజప్రేమవన్ను ముట్టిసిదేయిండూ తిలిదుకొండిను.

ಆಕ್ಷಾ, ನಿನೆಗೀಗೆ ನಾಜಿಕೆಯೇ ? ”

“ ಕುಯ್ಯವು ಸಂದೇಹದು ಹಾಗೆಯೇ. ವಿರಾಮವಿದ್ವಾಗ ಸಾನೆಲ್ಲಾ ವಿವರಿಸುವೆನು. ಈಗ ತಂದೆಯು ಎದ್ದೂ ಬರಬಹುದು. ಅವನು ಬಂದಾಗ ಬಹಳ ರಾತ್ರಿಯಾಗಿತ್ತು. ನಿನಗೆ ಸಿದ್ದೆಯು ಬಂದಿರುವುದೆಂದು ಭಾವಿಸಿನಿನ್ನನ್ನು ಎಬ್ಬಿಸಬೇಡವೆಂದನು. ಸ್ಥಿತಿ ವಾತನಾಡುವಾಗ ಬೋಕೆಯಂದಿರಬೇಕು. ”

ಇಬ್ಬು ಡೂ ತಂದೆಯ ಬಂಗೆ ಹೊಡರು. ವೆಂಕಟರಾಯನು ಎದ್ದೂ ಕುಳಿತ್ತಿದ್ದನು. ಮಕ್ಕಳನ್ನು ಕಂಡೆಡನೇ ಅವನ ಹೃದಯವು ಉತ್ತೇರಿತು. ಅವನು ಹೇಳಿದುದರ ಸಾರಾಂಶ ವಿದು.

ಪೆ. ಕಟ್ಟರಾಯನು ಉಪನಿಂದ ಬಹುದಿನಗಳಮೇಲೆ ಬಂದೊಡನೇ ಅವನ ಕೆಕ್ಕುನ ಮಾರ್ಗನು ನಾಯರದೆಯಿಂದ ಬರಮಾಡಿಕೊಂಡನು. ಅವನಿಗೆ ಹೆಂಡತಿಯು ರಲ್ಲಿ. ಹುಗನಿಗೆ ಇಂ ವರ್ಷ. ತಾನು ಬಹುದಿನಗಳಿಂದ ಸುಪೂರ್ವ ಶರ್ಮೇಂಗ್ಯಾ ಶಾಲಿಯಾಗಿ ಸರಕ್ಕು ನಾಗಿದ್ದ ರೂ ಅದೇಕ್ಕೇ ಇದ್ದಕ್ಕಿಂತಿ ಅವನು ಶಿಧಿಲಕಾಯನಾಗಿಬಿಟ್ಟಿನು. ಒಮ್ಮುಂದೊಮ್ಮೆ ಮೃಬಣ್ಣವು ಕುಂದಿತು; ಜೀರ್ಣಶಕ್ತಿಯು ಕಡಿಮೆಯಾಯಿತು; ನಿಶ್ಚಯದ್ವಾರಾ ತಲೆಚೋರಿತು. ಸುಪ್ರಸಿದ್ಧ ವೈದ್ಯರೂ ಇದು ಇಂತಹಂದೇ ರೋಗವೆಂದು ಹೇಳಲಾರದೆ ಹೊಡರು. ಕೆಲ ತಿಂಗಳನ್ನಾತರ ಅವನು ಮೃತ್ಯುದೇವತೆಯನ್ನು ಮಸಗುಮಸಗಾಗಿ ಕಾಣತೊಡಗಿದನು. ಬಹುದಿನಗಳಮೇಲೆ ಮದುವೆಯಾಗಿದ್ದ ಆಸದ್ಗಾಹಸ್ಥನು ತನ್ನ ಮಗನ ಸ್ಥಿತಿಗಾಗ ಮರುಮರುಗಿದನು. ಆಗ ಬಹುದಿನ

గళిందలూ కడెగణిసిద్ద వేంకటరాయను బండొడనే తాను దుఃఖితనాదరూ ఆవనన్ను మయాదేయింద బరమాడిచోండను. ఏకెందరీ తానూ తన్న మగనై ఇల్లదంతాదనంతర ఆపారవాద అఖిళ్ళేశ్వర్యుకై వేంకట రాయనే బాధ్యస్థానాగిద్దను. వేంకటరాయను హిందే ఆవను తన్న న్ను మతిమిరి సోయిసిద విషయ వస్తేత్తలిల్ల. తాను ఒకుమానవాగి విపరితవాద ధన-కనకగళన్ను పడెదు హిందిరుగి బందను.

ఇవెల్లవన్నూ కేళి సుందరియరిబ్బరిగూ సంతోష వాదరూ ఆ బంధుగళ హింసితిగాగి మరుకవుంటాయితు. ఇదు హేచ్చినదు. తాపు ఆవరన్నేందూ సోండి రదిద్దరూ, తమ్మ తండేయన్న వరు కాడిదుదన్న కేళి ద్దరూ, కరుణామయిగళాద ఆ కోమలేయరు కళ వళసదిరలిల్ల.

తాను తంద ద్రవ్యద సకాయదింద హోస భవ్య భవనప్రోందన్న కోచ్చువేసేందూ, లుడిగె తొడిగె మొదలాదువుగళల్లి శ్రీమంతికేయిందిరబేచెందూ తాను హోదాగలేల్ల తడేయిల్లదేద్రవ్యవు దొరియువు దేందూ వేంకటరాయను వివరిసలు ఆక్ష్యతిగియరు ఆహ్లాదితరాదరు. తమ్మ స్వేచ్ఛాయిక్కిదు హితా వహనేందు ఆవరు జింతిసిరబముదు.

మధ్యాన్న దల్లి మాతిన మేలే వూతు బరలు ఇందు మతికమలేయరు ఆపఘాతక్కేండాదుదే మొదలాదు వన్న మళ్ళీబ్బరూ వివరిసిదరు. ఈ విచిత్రఫటనే

ಗಳೆಲ್ಲವನ್ನೂ ಕೇಳಿ ಮಕ್ಕಳ ಬೈದಾಯ್ಕಾಗಿ ವೆಂಕಟ್ ರಾಯನು ಅತ್ಯಂತಸಂತೋಷಭರಿತನಾದರೂ ಇಂದುಮತ್ತಿಯಿಂದ ಒಮ್ಮೆವೊನಗಳನ್ನು ಸ್ಪೇಕರಿಸಿದುದನ್ನು ಒಪ್ಪಿದಂತೆ ತೋರಲಿಲ್ಲ. ಅವರು ಭಾರತೀಯರಿಗಳೆಂಬುದನ್ನು ಅವನೇಡು ಅನುಮೋದಿಸಿದನು. ಪ್ರೇರ್ಯ ಧೂಡಿಂದಾಜನಿಂದ ಆ ಮಗುವನ್ನು ತೆಗೆದುಕೊಂಡು ತಾನೇ ಸಂರಕ್ಷಿಸಲು ಅವನು ಸಿದ್ಧನಾಗಿದ್ದನು. ಆ ರಣಣಿಯರು ಪ್ರೇರ್ಯರಿಗೆ ಕೊಟ್ಟು ಖಂ ಸಾವಿರದ ವಿಚಾರವು ತರುಣೀಯರಿಗೇ ತಿಳಿದಿರಲಿಲ್ಲವಾದುದರಿಂದ ವೆಂಕಟರಾಯನಿಗೂ ತಿಳಿದುಬರಲಿಲ್ಲ.

ಭೀಮರಾಯನ ವಿಚಾರವಾಗಲೀ ಶಿವಪ್ರಸಾದನ ಕತೆಯಾಗಲೀ ವೆಂಕಟರಾಯನಿಗೆ ಗೊತ್ತಾಗಲಿಲ್ಲ. ಅದೇ ಕೇಂಬುದರ ಮಹಾವಿಷ್ಣು ಓದುಗರು ಅರಿತಿರುವರು.

ಭೀತಚಿತ್ತಳು

ಶತಿಕಲೆಯು ಒಂದೆ ಮಾರುದಿನ ರಾತ್ರಿಯ ಒಂಬತ್ತು ಗಂಟೆಯಾಗಿತ್ತು. ತನ್ನ ಮಹಡಿಯ ಮೇಲಿನ ಕೆಕ್ಕಣಿಯಲ್ಲಿ ಆವಳಿಬ್ಬಳೀ ಚುಳಿತಿದ್ದಳು. ಹೊರಗೆ ಒಡಿಮಳೆಯು ಬೀಳುತ್ತಿತ್ತು. ಶಿಟಕಿಯ ಕೆಳಭಾಗದಲ್ಲಿ ನೋಡಿದಳು. ತುಂಬಿದ ಹೊಳೆಯು ಕೃಷ್ಣವಣದಿಂದ ಭಯಬರುವಂತಿದ್ದಿತು. ನಿಶಾದೇವಿಯು ಹುಬ್ಬಿಗಂಟಿತ್ತಿದ್ದಳು. ಪ್ರಾಣಿಗಳ ಘ್ರಾನಿಯೇನೇ ಕೇಳಿಸದೆ ಕೂರಳಾದ ಪ್ರಕೃತಿಯ ರಭಸವು ಮಾತ್ರ ಕೇಳಿಬರುತ್ತಿತ್ತು.

ಅವಳು ತನ್ನ ಹೀನ ಪರದೇಶಿತನದ ಜೀವನವನ್ನೂ ತನ್ನಂಥ ಸದ್ಗುಣಿಯ ಪ್ರೇಮವನ್ನು ಪುರಸ್ಕರಿಸದ ಅವನ ದುರುಳತನವನ್ನೂ ವಿಧವಿಧದಿಂದ ಚಿತ್ರಸಿಕೆಗೊಂಡು ಕಣ್ಣಾಗಾಣದಾದಳು. ಅವಳಿದ್ದು ಮನೆಯ ಹಿಂಭಾಗ. ಬಹು ಕೆಳಗೆ ಆಳವಾದ ಹೊಳೆ. ಒಂದು ಹೆಚ್ಚಿಯನ್ನು ಕೋಣೆಯಿಂದ ಹೊರಗಿದಲು ಸಾಧ್ಯವಿದ್ದರೆ ಶತಿಕಲೆಯ ವರುಣಲೋಕವಾಸಿಯಾಗುವಳು. ಅವಳಿಗೂ ಹೊಳೆಗೂ ಒಂದೇ ಹೆಚ್ಚಿಯ ಅಂತರ ! ಆದರೆ ಅವಳಿಗೆ ಬೇಕಾಗಿದ್ದು ಸಾವಲ್ಲ, ಸೇಡು !! ಸೇಡು ಈಡೇರದಿದ್ದರೆ ಪ್ರೇಮ. ಪ್ರೇಮವು ದೊರೆಯಿದ್ದರೆ, ಸೇಡು. ಹೀಗೆಲ್ಲಾ ವಿಚಾರ ತರಂಗಗಳು ತರಂಗಣಿಯಲ್ಲಿಯ ತರಂಗಗಳಿಂತಲೂ ಅವಿರಳವಾಗಿ ಬರಲಾರಂಭಿಸಲು, ಅವಳು ಏಕಾಂತವಾಸವನ್ನು ಸ್ವೀರಿಸದಾದಳು. ನಿವಾಹವಿಲ್ಲದೆ ಮೆಲ್ಲನೆದ್ದಳು; ಬಾಗಿಲಿನ ವರಿಗೂ ಒಂದಳು; ಪುನಃ ಹಿಂದಿರುಗಿದಳು. ಕೃಯಲ್ಲಿಂದು ಮಣಿಗುಟ್ಟುವ ದೀಪವನ್ನು ತೆಗೆದುಕೊಂಡು ಇ-ಉ ಕೋಣೆಗಳ ಬಾಗಿಲುಗಳನ್ನು ನೂಕಿನೆಹೇಡಿದಳು. ಪ್ರಯೋಜನವಾಗಿಲ್ಲ.

ನಿಶ್ಚಯಿತಿಯಿಂದ ಒಳಗೊಂದು ತರದ ಭೀಕರತೆಯುದಿಸಿತ್ತು. ಒಳಹೊರಗಿನ ಇಂತಹ ಪರಿಸ್ಥಿತಿಯಿಂದ ಭೀತಿಚಿತ್ತಳಾದ ಶತಿಕಲೆಯು ಎದುರಿನ ಕೋಣೆಯಲ್ಲಿದ್ದವರನ್ನು ಎಬ್ಬಿಸದೇ ಬಿಡುವುದಿಲ್ಲವೆಂದು ನಿಶ್ಚಯಿಸಿದಳು. ಬಾಗಿಲನ್ನು ಗಟ್ಟಿಯಾಗಿ ಒಂದೆರಡು ತಡವೆ ನೂಕಿದಳು. ಅಂತಹ ರಾತ್ರಿಯಲ್ಲಿ ಭೀಕರ ಪ್ರತಿಧ್ವನಿಯಾಯಿತು. ಒಳಗಿನವರಾಯಿಬುತ್ತರವೀಯಲಿಲ್ಲ. ಕೊನೆಗೆ ಬಾಗಿಲು ತಾನಾಗಿಯೇ ತೆರೆ

ಯಲ್ಪಟ್ಟಿತು. ಭೀರುವು ದೀಪವನ್ನು ತೆಗೆದುಕೊಂಡು ಕೋಣೆಯನ್ನು ಪ್ರವೇಶಿಸಿದಳು. ಕೂಡಲೇ ಭಯಾನಕ ಸ್ಥಿತಿಯು ನಾಮದಿಯಾಯಿತು. ಅಲ್ಲಿ ಯಾರೂ ನೆಲಸಿದಂತಿರಲಿಲ್ಲ. ಮೋರೆಗೆಲ್ಲಾ ಜಾಡನ ಬಲೆಯು ಹತ್ತಿ ಕೊಂಡಿತು. ಬಾವಲಿಯು ಹಾರಾಡಿತು. ಮುರುಕು ಮರದ ಸಾಮಾನುಗಳು ನೆಲದ ಮೇಲೆಲ್ಲಾ ಹರಡಿದ್ದವು. ಗೋಡೆಗೆ ತೂಗುಹಾಕಿದ್ದ ನಿಲವುಗಳ ಮೇಲೆ ಗಿಡನುಂಲಿಕೆಗಳು ಹೇರಲ್ಪಟ್ಟಿದ್ದವು. ಆಕಾಲಪ್ರಸವಕ್ಕಾಗಿ ಪ್ರಯೋಗಿಸುವ ವಸ್ತುಗಳಿನೆಂಬುದನ್ನು ಆ ಬಾಲೆಯು ಆರಿಯಳು. ಇನ್ನೊಂದು ಗೋಡೆಗೆ ಚಿಕ್ಕದೊಡ್ಡ ಆಯುಧಗಳು ನೇತಾಡುತ್ತಿದ್ದವು.

ಅಲ್ಲಿಯ ಕನ್ನಡಿಯ ಕಪಾಟುಗಳ ಬಾಗಿಲುಗಳು ತೆರೆಯಲ್ಪಟ್ಟಿದ್ದವು. ಸಾವಿರಾರು ಗಾಜಿನ ಸೀಸೆಗಳಲ್ಲಿ ವಿವಿಧಾಕೃತಿಯ ವಿಚಿತ್ರ ಭಯಂಕರ ರೂಪಿನ ಮಗುವಿನ ಪಿಂಡೆಗಳು ರಾಸಾಯನಿಕ ದ್ರವ್ಯಗಳಿಂದ ಅಲ್ಲಿ ಕಾದಿಡಲ್ಪಟ್ಟಿದ್ದವು. ವೇದಲೇ ಕಂಗಿಟ್ಟ ಕೋಮಲೆಯು ಇನ್ನೊ ಪರವಶಾಧಕು. ಅಂಜಿದವನ ಮೇಲೆ ಕವ್ವೆಯನ್ನೊಗೆದರೆಂಬ ಗಾದೆಯಂತೆ ಅವಳ ಮನಃಸ್ಥಿತಿಯಾಯಿತು. ಅವಳು ಹೊರಗೆ ಓಡಿಹೊಗಬೇಕೆಂದಳು. ಅವಳ ಅವಯವಗಳು ಅವಳಿಗೆ ಅವಿಧೇಯವಾದವು. ಅವಳು ನಿಶ್ಚಯಾಗಿ ಕುಳಿತು ಬಿಟ್ಟಿರು. ಕಣ್ಣು ಕತ್ತಲೆಗುಡಿಸಿತು. ದೂರಿನ ಮೂಲೆಯಲ್ಲಿ ಮೂಳೆಗಳಿದ್ದೊತ್ತೆ ತೋರಲು, ಕಣ್ಣು ಮುಚ್ಚಿದಳು.

ಅವಳು ಮೇಲಕ್ಕೆದಾಗಿ ದೀಪವು ಆರಿಹೋಗಿತ್ತು. ಆದರೂ ಹೇಗೋ ಧೈಯವನ್ನು ತಂದುಕೊಂಡು, ಹೊರಗೆ ಬಂದು, ಕೋಣೆಯ ಬಾಗಿಲನ್ನು ವೇದಲಿನಂತೆಯೇ

ಮುಚ್ಚಿ, ದೀಪ್ರಶ್ವಸನ್ನಿ ಬಿಟ್ಟಿ ಸಂಕಟದಿಂದ ಪಾರಾದ
ವಳಂತಿ ಸಂತುಷ್ಟಿಂಗಾಗಿ ತನ್ನ ಕೋಣೆಯನ್ನು ಸೇರಿದಳು.

ಅವಳ ಭಯವಿನನ್ನು ಕೊನ್ನಿಗಾಣಲಿಲ್ಲ. ರಾತ್ರಿಯನ್ನೂ
ಬೇಕಾದಷ್ಟುತ್ತು. ಏಕೆಂದರೆ ಯಾರೋ ಓಡಾಡಿದ ಸಷ್ಟು
ಇವೂ ಸಣ್ಣಗಂಟಿಯ ನಾದವೂ ಕೇಳಬಂದುವು. ಶತಿ
ಕಲೆಯು ಬೆಚ್ಚಿಬಿದ್ದಳು. ಮ್ಯಾಮೇಲೆ ಆರಿವು ಬಂದಂತಾ
ಗಲು ತನ್ನ ಕೋಣೆಯ ಬಾಗಿಲನ್ನು ಮುಚ್ಚಿದಳು. ನುತ್ತರ
ಕಿಟಕಿಯ ಬಾಗಿಲನ್ನು ತೆರೆದು, ಅತ್ಯಾತುರತೆಯಿಂದ ದೀಪದ
ಕಿರಣವೋದನ್ನು ಕಾಣಬೇಕೆಂದು ಶಾತರಣಾದಳು.

ವುನಃ ಎರಡನೆಯ ಬಾರಿ ಗಂಟಿಯ ಸದ್ವಾಯಿತು. ಈ
ಸಲ ಶತಿಕಲೆಗಾವ ಸಂಶಯವೂ ಉಳಿಯಲಿಲ್ಲ.

ಈ ಗಂಟಿಯ ಸಷ್ಟುಳವನ್ನು ಕೇಳಿ ಕೆಳವನೆಯಲ್ಲಿದ್ದ
ಲೀಲಾವತಿಯು ಅಟ್ಟಿವನ್ನೇ ರಿಂದ ಬರಬಹುದೇಂದು ಶತಿಕಲೆಯು
ಭಾವಿಸಿದಳು. ಸಮಾಪದ ಕೋಣೆಯೋಂದರಲ್ಲಿ ನಿಟ್ಟು
ಸಿರಿಟ್ಟು ಶಬ್ದವೂ ಯಾರೋ ಅಟ್ಟಿದ ಮೆಟ್ಟೆಲನ್ನೇ ರಿಂದ
ಶಬ್ದವೂ ಕೇಳಬಂದುವು. ಶತಿಕಲೆಯು ಬಾಗಿಲ ಬಳಿಗೆ
ಬಂದು ಕೌತುಕನಯನೆಯಾಗಿ ಉಸಿರಾಡದೆ ನಿಂತು ಆಲಿಸಿ
ದಳು. ನಡಿಗೆಯ ಮೇಲಿಂದ ಬಂದವಳು ಲೀಲಾವತಿ
ಯೆಂದು ಶತಿಕಲೆಯು ತಿಳಿದಳು. ಇವಳು ಇಲ್ಲ ಸ್ವಲ್ಪ ಕಾಲ
ಪ್ರತಿಕೋಣೆಯ ಮುಂದೆಯೂ ನಿಂತು ಆಲಿಸಿ, ಮುಂದಡಿ
ಯಿಡುತ್ತಿದ್ದಳು. ಕೆಳನೆಗವಳು ಆಂತೂ ಇಂತು ಶತಿ
ಕಲೆಯ ಕೋಣೆಯನ್ನು ದಾಟಿನಡಿದು, ಮಗ್ಗು ಲಿನ ಕೋಣೆ
ಯನ್ನು ಒಳಹೊಕ್ಕು ಒಳಗಿನಿಂದ ಬಾಗಿಲನ್ನು ಭದ್ರಪಡಿಸಿ
ದಳು.

ಹಿಂದೆಲೊಮೈ ಲೀಲಾವತಿಯು, “ ಇಲ್ಲಿಂಬ್ಬ ಅಪ್ಪರೆ ಯಿದ್ದಾಳೆ. ಗೋಪ್ಯವು ಅವಳ ವಿಷಯದಲ್ಲಿ ಹೆಚ್ಚು ಅಗತ್ಯ ವಾಗಿದೆ. ಬಹು ಮೊಡ್ಡ ಮನೆತನದವರು ” ಎಂದು ಪಾವತಿಗೆ ಹೇಳಿದವರ ಕೋಣೆಯು ಅದಾಗಿತ್ತು.

ಹೊರಗೀಗ ಮಳೆಗಳಿಗಳ ಅಬ್ಜುರವಿಳಿದಿತ್ತು. ಕೋಮಲ ಯೆಬ್ಬಳು ಮಗ್ಗುಲ ಕೊಣೆಯಲ್ಲಿ ಪ್ರಸವವೇದನೆಯಿಂದ ನೆರಳುತ್ತಿರುವುದು ಶತಿಕಲೆಗೆ ತಿಳಿಯಿತು. ಲೀಲಾವತಿಯ ರಾಕ್ಷಸಿ ಜೀವನಕ್ಕಾಗಿ ಮರುಗ್ರಿದಳು, ಬೆದರಿದಳು, ಶಸಿದಳು. ಆದರೂ ಹೊಟ್ಟಿರ್ಭಲ್ಲಿದ್ದ ಸಿಟ್ಟು ರಟ್ಟಿಯಲ್ಲಿಲ್ಲ ವೆಂಬಂತಾಯಿತು.

ಮುಂದಧರ್ಮ ತಾಸಿನವರಿಗೂ ಮುಚ್ಚಿನುಚ್ಚಿ ನರಳುವುದು ಕೇಳಿಸಿತು. ಶತಿಕಲೆಯು ಹೌಹಾರಿ, ಸ್ತುಭ್ರಳಾಗಿ, ಕೌತುಕಾತಿರೇಕರಿಂದ ನಿಂತಲ್ಲಿಯೇ ತಲ್ಲೀನಳಾಗಿ ನಿಂತುಬಿಟ್ಟಿದ್ದಳು. ಕೊಟ್ಟಿಕೊನೆಗೆ ಅವಳ ತಲೆಯು ವಿವರಿತ ಕಾದಂತಾಗಲು ಬಹು ಶೀತಳವಾಯುವಿದ್ದರೂ ಆದವರಿಗೆ ಹಿತನೆನಿಸಲು ಕಿಟಕಿಯನ್ನು ಪೂರ್ಣವಾಗಿ ತೆರೆದು ಅಲ್ಲಿಯೇ ನಿಂತುಕೊಂಡೆಳು.

ಅವರು ನಿಂತುಕೊಂಡೆಳು. ಒಂದೊಂದಾಗಿ ಲ-ಗಂ ನಿಮಿಷಗಳು ಕಳೆಯುವುದರೊಳಗಾಗಿ ಮಗ್ಗುಲಿನ ಕೋಣೆಯ ಕಿಟಕಿಯೂ ನಿಧಾನವಾಗಿ ತೆರೆಯಲ್ಪಟ್ಟಿತು. ಕಿಟಕಿಯ ಅಲ್ಪ ಸದ್ದಾದೊಡನೆಯೇ ಆದು. ಆ ಅಪ್ಪರೆಯ ಕೋಣೆಯ ಕಿಟಕಿಯೆಂದು ಚಕ್ಕಿತಳಾದ ಶತಿಕಲೆಯು ದಿಟ್ಟಿಸಿ ನೋಡಿದಳು. ಏಂದಪ್ರಕಾಶವು ದೊರಹಿತವಿತ್ತು. ಇವಳಿಂತು ಸಂಪೂರ್ಣ ತಲ್ಲೀನಳಾಗಿ ಉಸಿರುಗಟ್ಟಿ ನಿಂತಿರಲು ಎಂ

ಗೊಸಿನ ಮಂದಸ್ವರವು ಕೇಳಬಂದಿತು.

ನಂತರ ಅದು ಇನ್ನೂ ಗಟ್ಟಿಯಾಗಿ ಚೀರಿದುದು ಕೇಳಿ
ಸಿತು. ನಂತರ ಮೇಲಿನಿಂದ ನೀರಿನಲ್ಲಿ ಏನೋ ಬಿದ್ದಿ
ನಪ್ಪಳವಾಯಿತು. ಕಿಟಕಿಯ ಬಾಗಿಲು ಮೊದಲಿನಂತೆಯೇ
ಪುನಃ ಮುಂಚ್ಚಲ್ಪಟ್ಟಿತು. ಎಲ್ಲಾಲ್ಲಿಯೂ ಪುನಃ ಶಾಂತ
ಶಿಯ ಸಾಮಾಜಿಕವು ವಿಸ್ತೃತವಾಗಿತ್ತು.

ಶತಿಕಲೆಗೆ ಒಂದೇ ಸಲಕ್ಕೆ ಸ್ಥಾವಿರಾರು ಹಾವು-ಚೀಳುಗಳು
ಮೇಲೇರಿ ಬಾದು ಕಚ್ಚಿದ್ದರೂ ಇಂತಹ ಮನೋಯಾತನೆ
ಯಾಗುತ್ತಿರಲಿಲ್ಲ. ಏನೂ ಉರಿಯೊಂದಕ್ಕೆ ತಾಯಿಯ ಬಷಿಗೆ
ಯಿಂದ ಲೀಲಾವತಿಯು ಮರಣಾರತ ಶಿಕ್ಷೆಯನ್ನು ವಿಧಿ
ಸಿದುದು ಸಹಿಸಲನಾಥ್ಯವಾದ ಕೃತ್ಯವಾಗಿತ್ತು. ಅವಳು
ಕಿಟಕಿಯನ್ನು ಕಡುನಡುಗಿ ಮುಂಚ್ಚಿಟ್ಟು, ತನ್ನ ಹಾಸಿಗೆಯ
ಮೇಲೆ ಬಂದೇರಿಗಿಕೊಂಡು ಪರಮಾತ್ಮನನ್ನು ಪ್ರಾರ್ಥಿಸ
ತೊಡಗಿದಳು.

ಆದರೆ ಹೊರಗಿನಂತೆಯೇ ಒಳಗೂ ಕತ್ತಲೆಯಿತ್ತು—
ಅದು ಅದೇ ಆಗ ನಡೆದ ಕೂರಕೃತ್ಯದ ಪ್ರತಿಚಿತ್ರವೆಂಬಂತೆ
ಶತಿಕಲೆಗೆ ಭಯಾನಕವಾಗಿತ್ತು. ಇವಳ ಮನೋರಾಜ್ಯ
ದಲ್ಲಿಯೂ ಮುಂದಿನ ಮಾರ್ಗವನ್ನು ರಿಯಲಾಗದಪ್ಪ ದಟ್ಟ
ವಾದ ಕತ್ತಲೆಯು ಹಬ್ಬಿತ್ತು—ಆದು ಅವಳ ಪ್ರೇಮ-
ಕ್ಷೇಂದುಗಳ ಭಯಂಕರ ಸಂಕಲ್ಪದ ಭಯಾನಕ ಭವಿಷ್ಯದ
ಖೂಚನೆಯಂತಿತ್ತು.

ಆತ್ತ ಆ ಈಪರಜಿತ ಆಪ್ಸರೆಯ ಮನಃಸಿಫಿತಿಯು
ಇದಕ್ಕೂ ಹೆಚ್ಚು ಕೇಳಾಗಿತ್ತು. ಲೀಲಾವತಿಯು ಮಾತ್ರ
ಪುಣ್ಯವಂತಳು. ಏಕೆಂದರೆ ಆವಳು ಹಣ್ಣನಿಭರಳಾಗಿ
ನಿದ್ರೆಯಲ್ಲದ್ದಳು.

